

ಶ್ರೀಶಂಕರಾಚಾರ್ಯರವರ ಗ್ರಂಥಗಳು

ಪ್ರಕರಣಗಳು

(ಜೀವನ್ಮುಕ್ತಾನಂದಲಹರಿ - ಮುಂತಾದ ಹನ್ನೊಂದು)

ಸಂಪುಟ ೪



ಬರೆದವರು

ಶ್ರೀಸಚ್ಚಿದಾನಂದೇಂದ್ರಸರಸ್ವತೀಸ್ವಾಮಿಗಳವರು

ಪ್ರಕಾಶಕರು :

ಅಧ್ಯಾತ್ಮಪ್ರಕಾಶಕಾರ್ಯಾಲಯ

(ಪಬ್ಲಿಕ್ ಲಿಟರೇಚರ್ ಟ್ರಸ್ಟ್)

ಹೊಳೆನರಸೀಪುರ-573211

2002

ದೂರವಾಣಿ : 0817-573820

ಕೆಲವು ಪ್ರಕರಣ ಗ್ರಂಥಗಳು

೧. ಪ್ರಕರಣಗಳು - ೧ನೆಯ ಸಂಪುಟ : ಉಪದೇಶಸಾಹಸ್ರಿ. ಇದು ಪದ್ಯಭಾಗ ವೆಂದೂ ಗದ್ಯಭಾಗವೆಂದೂ ಎರಡು ಭಾಗಗಳಾಗಿವೆ. ಪದ್ಯ ಪ್ರಬಂಧವು ಶ್ರೀಶ್ರೀಗಳವರಿಂದ (ಪೂರ್ವಾಶ್ರಮ : ವೈ. ಸುಬ್ಬರಾವ್) ಕನ್ನಡಾನುವಾದ, ಟಿಪ್ಪಣಿ, ವಿವರಣೆ - ಮುಂತಾದ ಸೌಕರ್ಯಗಳೊಡನೆ ಪ್ರಥಮ ಬಾರಿಗೆ ೧೯೩೯ರಲ್ಲಿ ಒಂದನೆಯ ಭಾಗವು ಪ್ರಕಟವಾಯಿತು. ೧೯೪೨ರಲ್ಲಿ ಎರಡನೆಯ ಮತ್ತು ೧೯೫೬ರಲ್ಲಿ ಮೂರನೆಯ ಭಾಗವೂ ಕ್ರಮವಾಗಿ ಪ್ರಕಟವಾಗಿ ಪೂರ್ತಿಗೊಂಡಿತ್ತು. ೧೯೫೫ರಲ್ಲಿ ಮೂರು ಪದ್ಯಭಾಗಗಳನ್ನೂ ಒಟ್ಟುಗೂಡಿಸಿ ಮೂಲ, ಅನುವಾದ, ಅನ್ವಯ, ಟಿಪ್ಪಣಿ, ವಿವರಣೆಗಳೊಡನೆ ಒಂದೇ ಸಂಪುಟದಲ್ಲಿ ಹೊರತಂದಿದೆ. ವಿಚಾರಶೈಲಿಯಲ್ಲಿ ಪ್ರಸ್ಥಾನತ್ರಯಗಳೊಡನೆ ಸರಿತೂಗುವ ಗ್ರಂಥವಿದು.

(ಮೊದಲನೆಯ ಹೊಸ ಮುದ್ರಣ (೧೯೯೫) : ಪು. ಡೆಮ್ನಿ ೧೬+೫೨೮)

ಇದೇ ಗ್ರಂಥದ ಗದ್ಯಭಾಗವು ೧೯೮೩ರಲ್ಲಿ ಪ್ರತ್ಯೇಕ ಗ್ರಂಥವಾಗಿ ಪ್ರಕಟವಾಗಿದ್ದು ಈಗ ಮೂರನೆಯ ಬಾರಿಗೆ ಮುದ್ರಣವಾಗಿ ಹೊರಬಂದಿದೆ. ಇದರಲ್ಲಿ ಗುರುಶಿಷ್ಯಸಂವಾದರೂಪ ವಾಗಿ ವೇದಾಂತತತ್ವವನ್ನು ವಿಚಾರಮಾಡಲಾಗಿದೆ. ಪ್ರಸ್ಥಾನತ್ರಯಭಾಷ್ಯಗಳಂತೆಯೇ ಪರಿಶುದ್ಧವೇದಾಂತತತ್ವವನ್ನು ನಿರೂಪಿಸಲಾಗಿದೆ.

(ಮೂರನೆಯ ಮುದ್ರಣ : (೨೦೦೧) ಪು. ಡೆಮ್ನಿ ೧೨ + ೧೮೨)

೨. ಪ್ರಕರಣಗಳು : ೨ನೆಯ ಸಂಪುಟ : ಇದರಲ್ಲಿ ಸ್ವಾತ್ಮನಿರೂಪಣ, ಮನೀಷಾಪಂಚಕ, ನಿರ್ವಾಣಷಟ್ಕ, ಬ್ರಹ್ಮಾನುಚಿಂತನ, ಸದಾಚಾರಾನುಸಂಧಾನ, ದಶಶ್ಲೋಕೀ - ಈ ಆರು ಪ್ರಕರಣಗಳಿವೆ. ಪ್ರತಿಯೊಂದಕ್ಕೂ ಅರ್ಥ, ಟಿಪ್ಪಣಿಗಳು, ವಿಚಾರ ಪ್ರಚೋದಕವಾದ ಪೀಠಿಕೆ ಮುಂತಾದವುಗಳಿವೆ.

(ಎರಡನೆಯ ಮುದ್ರಣ : (೨೦೦೨) ಪು. ಡೆಮ್ನಿ ೨೬+೧೧೦)

೩. ಪ್ರಕರಣಗಳು : ೩ನೆಯ ಸಂಪುಟ ಅಥವಾ ವಿವೇಕಚೂಡಾಮಣಿ : ಶ್ರೀಶಂಕರಾಚಾರ್ಯರಚಿತವೆಂದು ಪ್ರಸಿದ್ಧವಾಗಿರುವ ಈ ಗ್ರಂಥವು ತನ್ನ ಸರಳವಾದ ಶೈಲಿಯಿಂದ ತತ್ವಪ್ರತಿಪಾದನೆ ಮಾಡುವುದರಿಂದ ಬಹುಜನ ಪ್ರಿಯವಾದ ಪ್ರಕರಣವಾಗಿದೆ. 'ಗೀತಾ ತಾತ್ಪರ್ಯ ಬೋಧಿನಿ' ಕರ್ತೃಗಳಾದ ಶ್ರೀಶಂಕರಾನಂದರ ಕೃತಿಯಿದು - ಎಂಬುದನ್ನು ಶ್ರೀಶ್ರೀಗಳವರು ಪರಿಶಿಷ್ಟದಲ್ಲಿ ಎರಡೂ ಗ್ರಂಥಗಳ ಭಾಗಗಳ ಪರಸ್ಪರ ಹೋಲಿಕೆಯಿಂದ ಪ್ರತಿಪಾದಿಸಿದ್ದಾರೆ. ಮುಮುಕ್ಷುಗಳಿಗೂ ವಿಚಾರಪರರಾದ ಸಂಶೋಧಕರಿಗೂ ಅಗತ್ಯವಾಗಿ ಬೇಕಾದ ಗ್ರಂಥವಾಗಿದೆ.

(ಮೂರನೆಯ ಮುದ್ರಣ : (೧೯೯೩) ಪು. ಡೆಮ್ನಿ ೧೮+೨೨೦)

೪. ಪ್ರಕರಣಗಳು - ೪ನೆಯ ಸಂಪುಟ : ಇದರಲ್ಲಿ ಜೀವನ್ಮುಕ್ತಾನಂದಲಹರೀ, ಯತಿಪಂಚಕ, ಮಾಯಾಪಂಚಕ, ನಿರ್ವಾಣಮಂಜರಿ, ಬ್ರಹ್ಮಜ್ಞಾನಾವಳಿಮಾಲೆ, ಅನಾತ್ಮಶ್ರೀ ವಿಗರ್ಹ, ತತ್ಪೋಷದೇಶ, ಪ್ರೌಢಾನುಭೂತಿ, ಉಪದೇಶಪಂಚಕ, ಸ್ವರೂಪಾನುಸಂಧಾನ,

ಅಧ್ಯಾತ್ಮಗ್ರಂಥಾವಳಿ

ಶ್ರೀಶಂಕರಾಚಾರ್ಯವಿರಚಿತ

ಪ್ರಕರಣಗಳು

(ಜೀವನ್ಮುಕ್ತಾನಂದಲಹರಿ - ಮುಂತಾದ ಹನ್ನೊಂದು)

ಸಂಪುಟ ೪

ಸಂಸ್ಕೃತಮೂಲ, ಅನುವಾದ, ಟಿಪ್ಪಣಿ, ಸಾರ, ಪರಿಶಿಷ್ಟ -
ಮುಂತಾದವುಗಳೊಡನೆ

ಸಂಪಾದಕರು

ಶ್ರೀಸಚ್ಚಿದಾನಂದೇಂದ್ರಸರಸ್ವತೀಸ್ವಾಮಿಗಳವರು

ಕ್ರಮಾಂಕ 107

ಪ್ರಕಾಶಕರು :

ಅಧ್ಯಾತ್ಮಪ್ರಕಾಶಕಾರ್ಯಾಲಯ

(ಪಬ್ಲಿಕ್ ಛಾರಿಟಬಲ್ ಟ್ರಸ್ಟ್), ಹೊಳೆನರಸೀಪುರ

2002

ದೂರವಾಣಿ: 0817-573820

ಮೊದಲನೆಯ ಸಂಸ್ಕರಣ 1961 (1000 ಪ್ರತಿಗಳು)
ಎರಡನೆಯ ಮುದ್ರಣ 2002 (1000 ಪ್ರತಿಗಳು)

ಪುಟಗಳು : 12 + 170

ಬೆಲೆ : ರೂ. 40

© ಇದರ ಹಕ್ಕುಗಳೆಲ್ಲವೂ ಅಧ್ಯಾತ್ಮಪ್ರಕಾಶಕಾರ್ಯಾಲಯದವು
All Rights Reserved

ಅಕ್ಷರಜೋಡಣೆ :
ಪ್ರಶಾಂತ್ ಎಂಟರ್‌ಪ್ರೈಸಸ್
ನಂ. 45, 3ನೇ ಮುಖ್ಯರಸ್ತೆ, ನಾಗಸಂದ್ರ
ತ್ಯಾಗರಾಜನಗರ ಅಂಚೆ, ಬೆಂಗಳೂರು - 560 028
© 6764 650

ಮುದ್ರಣಸ್ಥಾನ:
ಸ್ಟಾಂಡರ್ಡ್ ಪ್ರಿಂಟರ್ಸ್
ಶಂಕರಮಠದ ರಸ್ತೆ, ಬೆಂಗಳೂರು - 560 094
© 6521 527

ಮೊದಲ ಮಾತು

ಈ ಸಂಪುಟದಲ್ಲಿ ಶ್ರೀಶಂಕರಾಚಾರ್ಯರ ಕೃತಿಗಳೆಂದು ಪ್ರಸಿದ್ಧವಾಗಿರುವ ಜೀವನ್ಮುಕ್ತಾನಂದಲಹರಿ, ಯತಿಸಂಚಕ, ಮಾಯಾಪಂಚಕ, ನಿರ್ವಾಣಮಂಜರಿ, ಬ್ರಹ್ಮಜ್ಞಾನಾವಳಿಮಾಲೆ, ಅನಾತ್ಮಶ್ರೀವಿಗರ್ಹಣ, ತತ್ತ್ವೋಪದೇಶ, ಪ್ರೌಢಾನುಭೂತಿ, ಉಪದೇಶಪಂಚಕ, ಸ್ವರೂಪಾನುಸಂಧಾನ, ಮಹಾವಾಕ್ಯದರ್ಪಣ - ಎಂಬ ಹನ್ನೊಂದು ಪ್ರಕರಣಗಳನ್ನು ಅಡಕಮಾಡಿರುತ್ತದೆ. ಈ ಪ್ರಕರಣಗಳಲ್ಲಿ ತತ್ತ್ವೋಪದೇಶ, ಮಹಾವಾಕ್ಯದರ್ಪಣ - ಇವೆರಡನ್ನೂ ಬಿಟ್ಟರೆ ಮಿಕ್ಕವು ಬಹಳ ಸಣ್ಣವಾಗಿವೆ. ಆದ್ದರಿಂದ ಅವುಗಳ ವಿಷಯದಲ್ಲಿ ಒಂದೆರಡು ವಾಕ್ಯಗಳನ್ನು ಮೊದಲು ಬರೆದು ಮಿಕ್ಕರಡರ ವಿಚಾರವನ್ನು ಕೊನೆಯಲ್ಲಿ ಮಾಡುವೆವು.

೧. ಜೀವನ್ಮುಕ್ತಾನಂದಲಹರಿ

ಇದರಲ್ಲಿರುವ ಹದಿನಾರು ಶ್ಲೋಕಗಳಲ್ಲಿ ಜ್ಞಾನದಿಂದ ಜೀವನ್ಮುಕ್ತನಾದವನು ಹೇಗೆ ವ್ಯವಹರಿಸುವನೆಂಬುದನ್ನು ವಿವರಿಸಿದೆ. ಹದಿನೇಳನೆಯ ಪದ್ಯದಲ್ಲಿ ಈ ಗ್ರಂಥದಲ್ಲಿ ವರ್ಣಿಸಿರುವ ಜೀವನ್ಮುಕ್ತಾವಸ್ಥೆಯಲ್ಲಿರುವವನೇ ಯೋಗಿ, ತ್ಯಾಗಿ, ಕವಿ - ಎಂದು ಹೇಳಿದೆ. ಜೀವನ್ಮುಕ್ತನಾದವನು ಯಾವ ಅವಸ್ಥೆಯಲ್ಲಿದ್ದರೂ ವ್ಯಾಮುಗ್ಧನಾಗುವದಿಲ್ಲ - ಎಂಬುದೇ ಪ್ರಕರಣದ ಒಟ್ಟರ್ಥ.

‘ಶೈವಂ ರೂಪಮ್’, ‘ಶಿವಮಯಮ್’, ‘ಶಿವಶಿವಶಿವೇತ್ಯೇವ ವಿಲಪನಂ’, ‘ಪರಮಶಿವಸಂಸ್ಥಾವಮ್’ - ಎಂದು ಶಿವನಾಮವನ್ನೇ ಪರಮಾತ್ಮನಿಗೆ ಉಪಯೋಗಿಸಿರುವದೂ ಶಬ್ದಾನುಕ್ರಮಣಿಕೆಯಲ್ಲಿ ತೋರಿಸಿರುವಂತೆ ಭಾಷ್ಯದಲ್ಲಿ ಪ್ರಯೋಗವಿಲ್ಲದ ಕೆಲವು ಶಬ್ದಗಳನ್ನು ಪ್ರಯೋಗಿಸಿರುವದೂ ಇದು ಆಚಾರ್ಯರ ಗ್ರಂಥವಲ್ಲವೇನೋ! - ಎಂದು ಶಂಕಿಸುವವರಿಗೆ ಸಾಧಕವಾಗಿವೆ.

೨. ಯತಿಸಂಚಕ

ಸರ್ವಕರ್ಮಸಂನ್ಯಾಸವನ್ನು ಮಾಡಿ ಬ್ರಹ್ಮಚಿಂತನೆಯಲ್ಲಿರುವ ನಿಷ್ಕಿಂಚನರೇ ಧನ್ಯರು - ಎಂಬುದನ್ನು ತಿಳಿಸುವ ಪ್ರಕರಣವಿದು. ಇದರಲ್ಲಿಯೂ ‘ಪೞ್ಣಾಕ್ಷರಂ ಪಾವನಮ್’, ‘ಪತಿಂ ಪಶೂನಾಮ್’ ಎಂಬ ಪ್ರಯೋಗಗಳಿರುವದರಿಂದ ಹಿಂದಿನ ಪ್ರಕರಣಕ್ಕೆ ತಿಳಿಸಿರುವ ಶಂಕೆಯು ಇದಕ್ಕೂ ಅನ್ವಯಿಸುತ್ತದೆ. ‘ಏಕಾಂತೇ ಸುಖಮಾಸ್ಯತಾಮ್’ ಎಂಬ ಶ್ಲೋಕಪಾದವನ್ನು ಶಂಕರಾನಂದರು ಗೀತಾತಾತ್ಪರ್ಯಬೋಧಿನಿಯಲ್ಲಿ ೧೩-೨೪ರಲ್ಲಿ ಉದಾಹರಿಸಿರುವದರಿಂದ ಈ ಪ್ರಕರಣವು ಅವರಿಗಿಂತ ಹಿಂದಿನದೆಂಬುದು ಸ್ಪಷ್ಟ.

ಮುಖ್ಯವಾಗಿ ಯತಿಗಳಿಗಾಗಿ ಬರೆದಿರುವ ಈ ಎರಡು ಗ್ರಂಥಗಳಲ್ಲಿ ಯತಿಗಳಿಗೆ ವಿಹಿತವಾಗಿರುವ ಪ್ರಣವಜಪವೇಕೆ ಪರಾಮೃಷ್ಟವಾಗಲಿಲ್ಲವೆಂಬುದೊಂದು ಶಂಕೆ.

೩. ಮಾಯಾಪಂಚಕ

ಮಾಯೆಯು 'ಲೋಕದಲ್ಲಿ ಆಗಲಾರದೆಂದು ಜನರು ತಿಳಿಯುವದನ್ನು ಕೂಡ ಹೊಂದಿಸಿ ತೋರಿಸುತ್ತದೆ' - ಎಂಬುದನ್ನು ತಿಳಿಸುವ ಪ್ರಕರಣ. ಭಾಷ್ಯದಲ್ಲಿ ಪ್ರಯೋಗಿಸದ ಇರುವ ಶಬ್ದಗಳು ಕೆಲವು ಇದರಲ್ಲಿ ಪ್ರಯುಕ್ತವಾಗಿವೆ.

೪. ನಿರ್ವಾಣಮಂಜರಿ

'ಅಹಂ ಬ್ರಹ್ಮಾಸ್ಮಿ' ಎಂಬರ್ಥವನ್ನು ಗಟ್ಟಿಗೊಳಿಸುವ ಪ್ರಕರಣವಿದು. ಗ್ರಂಥದ ಶ್ಲೋಕಸಂಖ್ಯೆಯ ವಿಷಯಕ್ಕೆ ಒಮ್ಮತವಿಲ್ಲ. ಇದರಲ್ಲಿಯೂ ಪ್ರಸ್ಥಾನತ್ರಯಭಾಷ್ಯಗಳಲ್ಲಿಕಾಣದ ಶಬ್ದಗಳಿವೆ. 'ಅಂಗತ್ರಯ', 'ಲಿಚ್ಛಬ್ಜ', 'ಸ್ವಭೇದಾದಿ ಶೂನ್ಯಮ್' - ಇಂಥ ಪ್ರಯೋಗಗಳು ವ್ಯಾಖ್ಯಾನಪ್ರಸ್ಥಾನದ ಗಂಧವುಳ್ಳವಾಗಿವೆ.

೫. ಬ್ರಹ್ಮಜ್ಞಾನಾವಳಿಮಾಲೆ

ಇದರಲ್ಲಿ ಆತ್ಮತತ್ವಾನುಸಂಧಾನಕ್ಕೆ ಅನುಕೂಲಿಸುವ ೧೬ ಶ್ಲೋಕಗಳಿವೆ. 'ಅಹಮೇವಾಹಮವ್ಯಯಃ' ಎಂಬ ಧ್ರುವಪದವು ಶ್ಲೋಕಗಳಲ್ಲಿದೆ. ಹಿಂದಿನ ಪ್ರಕರಣಕ್ಕೆ ಹೇಳಿದ ಭಾಷ್ಯಾದ್ಯಷ್ಟಶಬ್ದಪ್ರಯೋಗದ ಶಂಕೆ ಇದಕ್ಕೂ ಅನ್ವಯಿಸುತ್ತದೆ.

೬. ಅನಾತ್ಮಶ್ರೀವಿಗರ್ಹಣ

ಆತ್ಮಸಾಕ್ಷಾತ್ಕಾರವನ್ನು ಮಾಡಿಕೊಳ್ಳದವನಿಗೆ ಅನಾತ್ಮಶ್ರೀಸಂಪತ್ತು ಎಷ್ಟಿದ್ದರೂ ವ್ಯರ್ಥ - ಎಂದು ಹೇಳುವದೇ ಪ್ರಕರಣದ ಗುರಿ. 'ಆತ್ಮಸಾಕ್ಷಾತ್ಕಾರಃ', 'ಭಸ್ಮಾಘ್ನಾದಿತಮ್' - ಇಂಥ ಪ್ರಯೋಗಗಳು ಗ್ರಂಥದ ಅರ್ವಾಚೀನತ್ವಕ್ಕೆ ಗುರುತೆಂದು ಕೆಲವರು ಶಂಕಿಸುತ್ತಾರೆ.

೭. ಪೌಢಾನುಭೂತಿ

ಇದು ಸ್ವರೂಪಾನುಸಂಧಾನದ ರೀತಿಯನ್ನು ಗುರುವು ಶಿಷ್ಯನಿಗೆ ತಿಳಿಸಿದಂತೆ ಬರೆದಿರುವ ಪ್ರಕರಣ. ಇದರಲ್ಲಿಯೂ ಭಾಷ್ಯತ್ರಯದಲ್ಲಿಲ್ಲದ ಕೆಲವು ಶಬ್ದಪ್ರಯೋಗಗಳೂ ದೃಷ್ಟಾಂತಗಳೂ ಇವೆ.

೮. ಉಪದೇಶಪಂಚಕ

ಇದನ್ನು "ಸಾಧನಸೋಪಾನಪಂಚಕ"ವೆಂದೂ ಕರೆಯುವದುಂಟು. ಸಾಧನಗಳನ್ನು

ಮೆಟ್ಟಿಲುಮೆಟ್ಟಿಲಾಗಿ ಉಪದೇಶಿಸಿರುವದರಿಂದ ಆ ಹೆಸರು ಅನ್ವರ್ಥವಾಗಿಯೂ ಇದೆ. ಭಾಷ್ಯೋಪದೇಶಕ್ಕೆ ವಿರುದ್ಧವಾಗಿ ಏನೂ ಕಾಣುವದಿಲ್ಲ.

೯. ಸ್ವರೂಪಾನುಸಂಧಾನ

‘ಪರಂ ಬ್ರಹ್ಮ ನಿತ್ಯಂ ತದೇವಾಹಮಸ್ಮಿ’ ಎಂಬ ಪಲ್ಲವಿಯಿರುವ ಆತ್ಮ ತತ್ವಾನುಸಂಧಾನಪರವಾದ ಪ್ರಕರಣ. ಇದನ್ನು ‘ಸ್ವರೂಪಾನುಸಂಧಾನರೂಪವಾದ ಸುತ್ತಿ’ ಎಂದು ಕರೆದಿದೆ. ‘ಆಹಂಬ್ರಹ್ಮವೃತ್ತಿಯಿಂದಲೇ ತುರೀಯತತ್ವವು ಸಿಕ್ಕುವದೆಂದು ಹೇಳುವದು ಭಾಷ್ಯವಿರುದ್ಧವಾಗಿದೆಯೆಂದು ಕೆಲವರು ಶಂಕಿಸುತ್ತಾರೆ ; ಆದರೆ ಯಾವ ವೃತ್ತಿಗೂ ಗೋಚರವಲ್ಲವೆಂಬರ್ಥದಲ್ಲಿಯೇ ಅದನ್ನುಪಯೋಗಿಸಿದೆಯೆಂದೂ ಹೇಳಬಹುದು. ಸಮಾಧಿಯಲ್ಲಿರುವವರೆಗೆ ಪೂರ್ಣತತ್ವವು ತೋರುವದೆಂಬ ವಾಕ್ಯವನ್ನೂ ಹೀಗೆಯೇ ಹೊಂದಿಸಿಕೊಳ್ಳುವದಕ್ಕಾಗುತ್ತದೆ.

೧೦. ತತ್ವೋಪದೇಶ

‘ತತ್ತ್ವಮಸಿ’ ಎಂಬ ಮಹಾವಾಕ್ಯದ ಅರ್ಥವನ್ನು ಗುರುವು ಶಿಷ್ಯನಿಗೆ ಉಪದೇಶ ಮಾಡಿದಂತೆ ಬರೆದಿರುವ ಪ್ರಕರಣವಿದು. ದೇಹಾದಿಗಳು ಆತ್ಮನಲ್ಲವೆಂಬುದನ್ನು ಹನ್ನೆರಡು ಶ್ಲೋಕಗಳಿಂದ ತಿಳಿಸಿ ಇವೆಲ್ಲಕ್ಕೂ ಸಾಕ್ಷಿಯಾಗಿರುವ ಚೈತನ್ಯವೇ ತ್ವಂಪದಕ್ಕೆ ಅರ್ಥವೆಂಬುದನ್ನು ಮುಂದೆ ಮೂರು ಶ್ಲೋಕಗಳಿಂದ ತಿಳಿಸಿದೆ. ಆಮೇಲೆ ಬ್ರಹ್ಮಾತ್ಮೈಕ್ಯಕ್ಕೆ ಶ್ರುತಿಯೇ ಪ್ರಮಾಣವೆಂದು ತಿಳಿಸಿ ತತ್ತ್ವಂಪದಗಳ ವಾಚ್ಯಾರ್ಥವನ್ನೂ ಲಕ್ಷ್ಯಾರ್ಥವನ್ನೂ ತಿಳಿಸಿದೆ. ಆಮೇಲೆ ಪದಗಳೆರಡಕ್ಕೂ ಸಾಮಾನಾಧಿಕರಣ್ಯ, ಪದಾರ್ಥಗಳಿಗೆ ವಿಶೇಷಣವಿಶೇಷ್ಯ, ಪದಾರ್ಥಗಳಿಗೂ ಪ್ರತ್ಯಗಾತ್ಮನಿಗೂ ಲಕ್ಷ್ಯಲಕ್ಷಣದ ಸಂಬಂಧ – ಎಂದು ವಿವೇಚನೆಯನ್ನು ಮಾಡಿದೆ. ಆಮೇಲೆ ಜಹಲಕ್ಷಣೆ, ಅಜಹಲಕ್ಷಣೆ, ಭಾಗಲಕ್ಷಣೆ – ಎಂಬ ಮೂರು ಬಗೆಯ ಲಕ್ಷಣೆಗಳ ಸ್ವರೂಪವನ್ನು ತಿಳಿಸಿ ಮೂರನೆಯದಾದ ಭಾಗಲಕ್ಷಣೆಯೇ ಪ್ರಕೃತದಲ್ಲಿ ಹೊಂದುತ್ತದೆ ಎಂದು ತಿಳಿಸಿದೆ. ಸದಾನಂದವಿರಚಿತವಾದ “ವೇದಾಂತಸಾರ”ದಲ್ಲಿ ಹೀಗೆಯೇ ವರ್ಣಿಸಿದೆ. ಭಾಷ್ಯಗಳಲ್ಲಿ ಮಾತ್ರ ಈ ಕ್ರಮವು ಕಾಣಿಸುವದಿಲ್ಲ.

ಮಹಾವಾಕ್ಯಗಳಿಂದ ತತ್ತ್ವಂಪದಾರ್ಥಗಳ ಐಕ್ಯವು ಕಾಣುತ್ತಿದ್ದರೂ ಗುರುವಿನ ಕರುಣೆಯಿಲ್ಲದೆ ಅದು ತಿಳಿಯಲಾರದು – ಎಂದು (೪೪ ರಿಂದ ೪೬ರವರೆಗಿನ) ಮೂರು ಶ್ಲೋಕಗಳಲ್ಲಿ ಹೇಳಿದೆ. ಸತ್ಯವಾದ ಅದ್ವೈತವೇ ಶ್ರುತ್ಯರ್ಥ, ಅನಿರ್ವಾಚ್ಯವಾದ ದ್ವೈತವಲ್ಲ – ಎಂದು ಮುಂದೆ ತಿಳಿಸಿ ಸತ್ತು, ಅಸತ್ತು, ಸದಸತ್ತು – ಮೂರೂ ಅಲ್ಲದ್ದೇ ಅನಿರ್ವಾಚ್ಯವು ಎಂದು (೫೦ ರಿಂದ ೫೨ರವರೆಗೆ) ಹೇಳಿರುವದು ಭಾಷ್ಯದಲ್ಲಿ ಎಲ್ಲಿಯೂ ಕಾಣುವದಿಲ್ಲ ;

ವ್ಯಾಖ್ಯಾನಪ್ರಸ್ಥಾನಕ್ಕೇ ಇದು ಮೀಸಲು. ಇದಾದ ಮೇಲೆ ಬ್ರಹ್ಮಾತ್ಮತ್ವೋಪದೇಶ, ಛಾಂದೋಗ್ಯದಲ್ಲಿರುವ ಗಾಂಧಾರದೇಶೀಯನ ದೃಷ್ಟಾಂತದ ವಿವರಣೆ, ದಾಷ್ಟಾಂತಿಕದಲ್ಲಿ ಅದರ ಯೋಜನೆ, ಜ್ಞಾನಿಯ ದೃಷ್ಟಿಯಿಂದ ಬಂಧಮೋಕ್ಷಗಳು ಪರಮಾರ್ಥವಲ್ಲವೆಂಬ ಉಪದೇಶ, ಶ್ರವಣ, ಮನನ ನಿಧಿಧ್ಯಾಸನಗಳಿಂದ ಸಾಕ್ಷಾತ್ಕಾರವನ್ನು ಮಾಡಿಕೊಂಡು ಕೃತಕೃತ್ಯನಾಗಬೇಕೆಂಬ ಹೇಳಿಕೆ, ಅಮೇಲೆ ಉಪಸಂಹಾರದಲ್ಲಿ ಗುರುವಿನ ಪ್ರಶಂಸೆ - ಹೀಗೆ ಅನುಕ್ರಮವಿದೆ.

ಗ್ರಂಥಶರೀರದ ಕೊನೆಯಲ್ಲಿ 'ಭಾವಾದ್ವೈತಂ ಸದಾ ಕುರ್ಯಾತ್ ಕ್ರಿಯಾದ್ವೈತಂ ನ ಕರ್ಹಿಚತ್ | ಅದ್ವೈತಂ ತ್ರಿಷು ಲೋಕೇಷು ನಾದ್ವೈತಂ ಗುರುಣಾ ಸಹ ||' ಭಾವಾದ್ವೈತವನ್ನು ಯಾವಾಗಲೂ ಮಾಡಬೇಕು, ಕ್ರಿಯಾದ್ವೈತವನ್ನು ಎಂದಿಗೂ ಮಾಡಬಾರದು ; ಅದ್ವೈತವು ಮೂರು ಲೋಕದಲ್ಲಿಯೂ ಉಂಟು, ಗುರುವಿನೊಡನೆ ಅದ್ವೈತವಿಲ್ಲ - ಎಂಬ ಶ್ಲೋಕವೊಂದು ಇಲ್ಲಿಕಾಣಬರುತ್ತದೆ. ಭಾವಾದ್ವೈತ, ಕ್ರಿಯಾದ್ವೈತ - ಎಂಬ ಶಬ್ದಗಳು ಭಾಗವತದಲ್ಲಿಯೂ ಇವೆ. ಆದರೆ ಇಲ್ಲಿ ಇವುಗಳ ವಿವರಣೆ ಹೀಗಿದೆ : 'ಭಾವಾದ್ವೈತಂ ಕ್ರಿಯಾದ್ವೈತಂ ದ್ರವ್ಯಾದ್ವೈತಂ ತಥಾತ್ಮನಃ | ವರ್ತಯನ್ ಸ್ನಾನುಭೂತ್ಯೇಹ ತ್ರೀನ್ ಸ್ವಪ್ನಾನ್ ಧ್ರುವತೇ ಮುನಿಃ | ಕಾರ್ಯಕಾರಣಸ್ವೈಕೈಕಮರ್ಶನಂ ಪಟತನ್ಮವತ್ | ಅಪಸ್ತತ್ಪಾದ್ವಿಕಲ್ಪಸ್ಯ ಭಾವಾದ್ವೈತಂ ತದುಚ್ಯತೇ || ಯದ್ಧ್ರೂಣಿ ಪರೇ ಸಾಕ್ಷಾತ್ ಸರ್ವಕರ್ಮ ಸಮರ್ಪಣಮ್ | ಮನೋವಾಕ್ಸನುಭಿಃ ಪಾರ್ಥ ಕ್ರಿಯಾದ್ವೈತಂ ತದುಚ್ಯತೇ || ಆತ್ಮಜಾಯಾಸುತಾದೀನಾಮನ್ಯೇಷಾಂ ಸರ್ವದೇಹಿನಾಮ್ | ಯತ್ಸಾರ್ಥಕಾಮ ಯೋರೈಕೈಂ ದ್ರವ್ಯಾದ್ವೈತಂ ತದುಚ್ಯತೇ ||' ಭಾವಾದ್ವೈತ, ಕ್ರಿಯಾದ್ವೈತ, ದ್ರವ್ಯಾದ್ವೈತ - ಈ ಮೂರನ್ನೂ ಮಾಡುವದರಿಂದ ಮುನಿಯಾದವನು ಮೂರು ಕನಸುಗಳನ್ನೂ ನೀಗುವನು. ಕಾರ್ಯಕಾರಣಗಳಲ್ಲಿ ವಿಕಲ್ಪವು ವಸ್ತುವಲ್ಲವಾದ್ದರಿಂದ ಎರಡೂ ಒಂದೇ ಎಂದು ಬಟ್ಟಿನೂಲುಗಳ ದೃಷ್ಟಾಂತದಿಂದ ತಿಳಿಯುವದು ಭಾವಾದ್ವೈತವೆನಿಸುವದು. ಮನೋವಾಕ್ಯಾಯಗಳಿಂದಾಗುವ ಸರ್ವಕರ್ಮಗಳನ್ನೂ ಪರಬ್ರಹ್ಮಕ್ಕೇ ಅರ್ಪಿಸುವದು ಕ್ರಿಯಾದ್ವೈತವೆನಿಸುವದು. ತಾನು, ಹೆಂಡತಿ, ಮಕ್ಕಳು, ಮತ್ತು ಎಲ್ಲಾ ದೇಹಿಗಳಿಗೂ ತನ್ನ ಅರ್ಥಕಾಮಗಳು ಸಮಾನವೆಂದು ತಿಳಿಯುವದು ದ್ರವ್ಯಾದ್ವೈತವೆನಿಸುವದು (ಭಾಗ. ೭-೧೫-೬೨ ರಿಂದ ೬೫). ಪ್ರಕೃತಪ್ರಕರಣದಲ್ಲಿ ಈ ಅರ್ಥದಲ್ಲಿ ಕ್ರಿಯಾದ್ವೈತಶಬ್ದವನ್ನು ಬಳಸಿಲ್ಲವೆಂಬುದು ಸ್ಪಷ್ಟ. ಆದರೆ ಯೋಗಶಿಖೋಪನಿಷತ್ತಿನಲ್ಲಿ "ನಾದ್ವೈತವಾದಂ ಕುರ್ವೀತ ಗುರುಣಾ ಸಹ ಕುತ್ರಚಿತ್ | ಅದ್ವೈತಂ ಭಾವಯೇದ್ಧ್ಯಕ್ಯಾ ಗುರೋರ್ದೇವಸ್ಯ ಚಾತ್ಮನಃ ||" (ಯೋ.ಶಿ. ೫-೫೯) ಎಂದಿದೆ. ಗುರುವಿನೊಡನೆ ಅದ್ವೈತವಾದವನ್ನು ಎಂದಿಗೂ

ಮಾಡಬಾರದು ; ಗುರು, ದೇವ, ತಾನು - ಎಲ್ಲರಿಗೂ ಅದ್ವೈತವನ್ನು ಭಕ್ತಿಯಿಂದ ಭಾವಿಸುತ್ತಿರಬೇಕು - ಎಂದಿದೆ. ಗ್ರಂಥಕರ್ತರು ಈ ವಾಕ್ಯವನ್ನೇ ಹೀಗೆ ಬರೆದಿರಬಹುದೆ ? ಗುರುಗಳು ತನಗಿಂತ ಹೆಚ್ಚಿನವರೆಂದೇ ವ್ಯವಹಾರದಲ್ಲಿ ಬಗೆಯುತ್ತಿರಬೇಕು. ಅವರ ಮತ್ತು ನಮ್ಮ ಆತ್ಮನು ಒಬ್ಬನೇ ಎಂಬ ಭಾವಾದ್ವೈತಕ್ಕೇನೂ ಅಡ್ಡಿಯಿಲ್ಲ- ಎಂಬುದು ಶ್ಲೋಕದ ಅಭಿಪ್ರಾಯವಾಗಿರಬಹುದೆ ?- ಇದನ್ನು ವಿದ್ವಾಂಸರು ಆಲೋಚಿಸಬೇಕು. ಅಂತೂ ಗ್ರಂಥವು ಆಚಾರ್ಯರಿಗಿಂತ ಬಹಳ ಈಚಿನದು ಎಂಬುದಕ್ಕೆ ಸಂಶಯವಿಲ್ಲ.

೧೧. ಮಹಾವಾಕ್ಯದರ್ಪಣ

ಗ್ರಂಥದ ಕೈಬರಹದ ಪುಸ್ತಕಗಳು

ಈ ಗ್ರಂಥವು ಶ್ರೀಮಚ್ಛಂಕರಭಗವತ್ಪಾದಕೃತವೆಂದು ಪ್ರಸಿದ್ಧಿ. ಇದನ್ನು ನಮ್ಮ ಪರಿಚಿತರಾಗಿದ್ದ ಬೊಂಬಾಯಿ ಶಾಮರಾಯರೆಂಬವರು ಅಚ್ಚುಹಾಕಿದ ಗ್ರಂಥವೊಂದರಿಂದ ಬರೆದುಕೊಂಡದ್ದನ್ನು ತಂದುಕೊಟ್ಟು ಇಪ್ಪತ್ತೈದು ವರ್ಷಗಳ ಮೇಲಾಯಿತು. ಅಂದಿನಿಂದಲೂ ಈ ಗ್ರಂಥವು ವಿವೇಕಚೂಡಾಮಣಿಯನ್ನು ಬರೆದವರಿಂದಲೇ ರಚಿತವಾಗಿದೆ ಎಂದು ನಮಗೆ ದೃಢವಿಶ್ವಾಸವಿದ್ದದ್ದರಿಂದ ಇದನ್ನು ಶೋಧಿಸಬೇಕೆಂಬ ಕುತೂಹಲವುಂಟಾಯಿತಾದರೂ ಈವರೆಗೂ ಆ ಕೆಲಸವು ನೆರವೇರಲಿಲ್ಲ. ಹೊಳೆನರಸೀಪುರದಲ್ಲಿ ಒಬ್ಬರು ಮತ್ತೊಂದು ಅಚ್ಚಿನ ಪ್ರತಿಯನ್ನು ಕೊಟ್ಟರು. ಇವುಗಳಲ್ಲಿ ಒಂದು ಪ್ರತಿಯು ಕ್ರಿ. ಶ. ೧೮೬೭ರಲ್ಲಿ ಮದ್ರಾಸಿನಲ್ಲಿ ಕಲ್ಯಾಣ ಸುಂದರಶಾಸ್ತ್ರಿಗಳಿಂದ ಅಚ್ಚಾದದ್ದು ; ಇನ್ನೊಂದು ಮದ್ರಾಸಿನಲ್ಲಿಯೇ ವಾವಿಳ್ಳ ರಾಮಶಾಸ್ತ್ರಿಗಳಿಂದ ಕ್ರಿ. ಶ. ೧೮೮೨ರಲ್ಲಿ ಮುದ್ರಾಪಿತವಾದದ್ದು. ಮೊದಲನೆಯದು ಅಶುದ್ಧಬಹುಳವಾಗಿದೆ ; ಅದು ಎರಡನೆಯದರ ನಕಲು ಎಂದೇ ಕಾಣುತ್ತಿದೆ. ಈ ಎರಡು ಪ್ರತಿಗಳ ಸಹಾಯದಿಂದಲೇ ಈಗ ನಾವು ಮಹಾವಾಕ್ಯದರ್ಪಣವನ್ನು ಹೊರಕ್ಕೆ ತಂದಿರುತ್ತೇವೆ.

ಗ್ರಂಥಕರ್ತೃಗಳು ಯಾರೆಂಬುದನ್ನು ಗ್ರಂಥದಿಂದಲೇ ನಿರ್ಧರಿಸುವದಕ್ಕೆ ಬರುವಂತಿಲ್ಲ. ಕೊನೆಯಲ್ಲಿರುವ ಪುಷ್ಪಿಕೆಯಲ್ಲಿ “ಇತಿ ಶ್ರೀಮತ್ಪರಮಹಂಸಪರಿವ್ರಾಜಕಾಚಾರ್ಯ ಶ್ರೀಮದದ್ವೈತವಿದ್ಯಾಚಾರ್ಯ ಶ್ರೀಭಾಷ್ಯಕಾರ ಶಂಕರಭಗವತ್ಪಾದವಿರಚಿತಂ ಮಹಾವಾಕ್ಯದರ್ಪಣಂ ಸಮಾಪ್ತಮ್” ಎಂದು ಅಚ್ಚಾಗಿದೆ. ಮದರಾಸಿನಲ್ಲಿರುವ ಕೈಬರಹದ ಪ್ರತಿಯಲ್ಲಿ “ಇತಿ ಶ್ರೀಪರಮಹಂಸಪರಿವ್ರಾಜಕಾಚಾರ್ಯ ಶ್ರೀಮತ್..... ಚಾರ್ಯವಿರಚಿತಂ ಮಹಾವಾಕ್ಯದರ್ಪಣಂ ಸಂಪೂರ್ಣಮ್” ಎಂದಿರುವದಾಗಿ ಹತ್ತುವರ್ಷದ ಕೆಳಗೇ ಅಡ್ಡಾರ್

1. ಅಡಿಯಾರ್ ಲೈಬ್ರರಿಯಲ್ಲಿರುವ ಕೈಬರಹದ ಪ್ರತಿಯಲ್ಲಿ ‘ಧರ್ಮಸಂಶ್ರವಣಂಚ್ಚಾನಂ’ ಎಂದಿದೆ- ಎಂದು ಅಲ್ಲಿಂದ ಬಂದ ಪತ್ರದಿಂದ ತಿಳಿದುಬಂದಿದೆ ; ನಕಲುಮಾಡಿದವರು ಮೂಲದ ಬರಹವನ್ನು ಚೆನ್ನಾಗಿ ಓದಿಕೊಳ್ಳದ್ದರಿಂದ ಆತಷ್ಟು ಆಗಿರಬಹುದು. ಅಲ್ಲಿಯೂ ‘ದರ್ಶನಂ ಶ್ರವಣಂ’ ಎಂತಲೇ ಇದ್ದಿರಬೇಕು.

ಲೈಬ್ರರಿಯ ಡೈರೆಕ್ಟರವರಿಂದ ತಿಳಿದುಬಂದಿತ್ತು ಅದ್ವೈತವಿದ್ಯಾಚಾರ್ಯ ಎಂಬ ಬಿರುದು ಶಂಕರಭಗವತ್ಪಾದರವರಿಗೆ ಇಲ್ಲ; ಮೂಲಕೋಶದಲ್ಲಿ ಅವರ ಹೆಸರೂ ಇಲ್ಲದ್ದರಿಂದ ಗ್ರಂಥದ ಆಧಾರದಿಂದಲೇ ಹೀಗೆ ಗ್ರಂಥಕರ್ತೃಗಳ ಹೆಸರನ್ನು ಗೊತ್ತುಮಾಡುವುದಾಗುವ ದಿಲ್ಲವೆಂಬುದು ಸ್ಪಷ್ಟವಾಯಿತು.

ಗ್ರಂಥದ ಹೆಸರು ಮತ್ತು ಪ್ರತಿಪಾದ್ಯವಿಷಯ

ಗ್ರಂಥದ ಹೆಸರು 'ಮಹಾವಾಕ್ಯದರ್ಪಣ'ವೆಂದೇ ಇದ್ದಿತೆ? ಇದು ಈಗಿರುವ ಸ್ಥಿತಿಯಲ್ಲಿ ಪೂರ್ಣವೆಂದು ನಂಬಬಹುದೆ? - ಎಂಬುದು ಮತ್ತೊಂದು ಪ್ರಶ್ನೆ. ಮೈಸೂರು, ಮದರಾಸ್-ಎರಡು ಕಡೆಗಳಲ್ಲಿ ವಿಚಾರಿಸಿದ್ದರಲ್ಲಿ ಮೂಲಪ್ರತಿಗಳಲ್ಲಿ ಆದ್ಯಂತಶ್ಲೋಕಗಳು ಈಗ ಅಚ್ಚಾಗಿರುವ ಪ್ರತಿಯಂತೆಯೇ ಇವೆಯೆಂದು ತಿಳಿದುಬಂದಿದೆ. ಎರಡನೆಯ ಶ್ಲೋಕದ ಆರಂಭದಲ್ಲಿ 'ಶ್ರೀಗುರುಃ' ಅಥವಾ 'ಶ್ರೀಗುರುರುವಾಚ' ಎಂದಿರುವದನ್ನು ನಾವು ಕೈಬಿಟ್ಟಿರುತ್ತೇವೆ. ಆ ಮಾತು ತಟ್ಟನೆ ಇಲ್ಲಿ ಬರಲಾರದಾದ್ದರಿಂದ ಹಿಂದೆ ಗುರುಶಿಷ್ಯರ ಸಂವಾದದ ಭಾಗವು ಇನ್ನಷ್ಟು ಇದ್ದಿತೆಂದು ಕಲ್ಪಿಸಬೇಕಾಗುತ್ತದೆ. 'ಪ್ರಸ್ತುತಂತೇ ಪ್ರವಕ್ಷ್ಯಾಮಿ' (೨೧) ಪ್ರಕೃತವಾದದ್ದನ್ನು ನಿನಗೆ ಹೇಳುವೆನು ಕೇಳು - ಎಂದು ಗ್ರಂಥದ ನಡುವೆಯಿರುವದರಿಂದಲೂ ಈ ಗ್ರಂಥವು ಗುರುಶಿಷ್ಯ ಸಂವಾದರೂಪವಾಗಿ ಬರೆದದ್ದು ಎಂದು ಹೇಳಬೇಕಾಗುತ್ತದೆ. ಹೀಗೆಯೇ 'ಅವೇಹಿ ವಿದ್ವನ್' (೩೯) ಎಲೈ ವಿವೇಕಿಯೆ, ಹೀಗೆಂದು ತಿಳಿ - ಎಂದು ಮುಂತಾಗಿ ಗುರುವು ಶಿಷ್ಯನನ್ನು ಸಂಬೋಧಿಸಿ ಹೇಳಿದಂತೆ ತೋರುವ ವಾಕ್ಯಗಳು ಗ್ರಂಥದಲ್ಲಿ ಅಲ್ಲಲ್ಲಿ ಕಾಣಬರುತ್ತವೆ. ಇನ್ನೊಂದು ವಾಕ್ಯವೂ ಈ ಕಲ್ಪನೆಗೆ ಬೆಂಬಲವನ್ನು ಕೊಡುತ್ತದೆ. 'ಯತ್ತು ಪೃಷ್ಠಂ ತ್ವಯಾ ಪೂರ್ವಂ ಪ್ರಕೃತಿಪ್ರವಿಲಾಪನಮ್ | ತದಿದಾನೀಂ ಪ್ರವಕ್ಷ್ಯಾಮಿ' (೩೦೯) ಹಿಂದೆ ಪ್ರಕೃತಿಪ್ರವಿಲಯವನ್ನು ಕೇಳಿದ್ದೆಯಲ್ಲ, ಅದನ್ನು ಈಗ ಹೇಳುವೆನು - ಎಂದಿರುವದನ್ನು ನೋಡಿದರೆ ಶಿಷ್ಯನು ಪ್ರಕೃತಿಪ್ರವಿಲಾಪನವನ್ನು ಕುರಿತು ಹಿಂದೆ ಕೇಳಿದ್ದನೆಂದು ಒಪ್ಪಲೇಬೇಕಾಗುತ್ತದೆ. ಆದರೆ ಅಂಥ ಪ್ರಶ್ನೆಯಾದರೂ ಈ ಗ್ರಂಥದಲ್ಲಿ ಕಾಣುತ್ತಿಲ್ಲ. ಗ್ರಂಥದಲ್ಲಿ ಪ್ರಕೃತಿಪ್ರವಿಲಯವನ್ನು ಸಂಗ್ರಹವಾಗಿ (೩೧೧ನೆಯ ಶ್ಲೋಕದಲ್ಲಿ) ತಿಳಿಸಿದ ಬಳಿಕ ಗ್ರಂಥಸಮಾಪ್ತಿಯನ್ನು ಕೂಡ ಸೂಚಿಸದೆ ಅಲ್ಲಿಗೆ ತಟ್ಟನೆ ಗ್ರಂಥವು ನಿಂತಿರುವದನ್ನು ನೋಡಿದರೆ ಗ್ರಂಥವು ಇನ್ನೂ ಮುಂದಕ್ಕೆ ಇದೆಯೆಂದೇ ಹೇಳಬೇಕಾಗುತ್ತದೆ.

ಹೀಗೆ ಎಲ್ಲಾ ದೃಷ್ಟಿಗಳಿಂದಲೂ ಗ್ರಂಥವು ಆದ್ಯಂತರಹಿತವಾಗಿ ಅಪೂರ್ಣವಾಗಿದೆ ಎಂದು ನಿಶ್ಚಯಿಸಬೇಕಾಗಿರುವದರಿಂದ ಗ್ರಂಥವು ಪೂರ್ಣವಾಗಿ ಯಾವುದಾದರೊಂದು ಪುಸ್ತಕಭಂಡಾರದಲ್ಲಿ ಸಿಕ್ಕೀತೆಂಬ ಅಶೆಯಿದೆಯಾದರೂ ಈವರೆಗೆ ಮಾಡಿದ ಅನ್ವೇಷಣೆಯು ನಿಷ್ಫಲವಾಗಿರುವದರಿಂದ ಇದನ್ನು ನಾವು ಮುಗಿಸಿದ್ದರೂ ಪೂರ್ಣಭಾಗವು ನಮಗೆ

ಸಿಕ್ಕಿಲ್ಲವೆಂದೇ ಕಲ್ಪಿಸಬೇಕಾಗಿದೆ. ಗ್ರಂಥದಲ್ಲಿ ಇನ್ನೂ ಯಾವಯಾವ ವಿಷಯಗಳಿದ್ದವೋ, ನಿರ್ಣಯಿಸುವದಕ್ಕೆ ಅವಕಾಶವಿಲ್ಲವಾಗಿದೆ. ಗ್ರಂಥದಲ್ಲಿ 'ತತ್ತ್ವಮಸಿ' ಎಂಬ ವಾಕ್ಯದ ಅರ್ಥವನ್ನು ವಿವರಿಸಿರುವದನ್ನು ಕಂಡು ಇದಕ್ಕೆ "ಮಹಾವಾಕ್ಯದರ್ಪಣ"ವೆಂಬ ಹೆಸರನ್ನು ಯಾರೋ ಅಪೂರ್ಣಗ್ರಂಥವನ್ನು ನೋಡಿದವರು ಕಲ್ಪಿಸಿರುತ್ತಾರೋ, ಅಥವಾ ಅದೇ ಗ್ರಂಥದ ಹೆಸರೋ; ಎಂಬುದನ್ನು ಕೂಡ ಸದ್ಯದ ಸ್ಥಿತಿಯಲ್ಲಿ ನಾವು ನಿಶ್ಚಯಿಸುವದಕ್ಕೆ ಬರುವಂತಿಲ್ಲ.

ಈ ಗ್ರಂಥಕ್ಕೂ ವಿವೇಕಚೂಡಾಮಣಿಗೂ ಹೋಲಿಕೆ

ಇದು ಹೇಗಾದರೂ ಇರಲಿ, ಈ ಗ್ರಂಥವನ್ನೂ ವಿವೇಕಚೂಡಾಮಣಿಯನ್ನು ಬರೆದವರೇ ರಚಿಸಿರುತ್ತಾರೆಂಬ ವಿಷಯದಲ್ಲಿನಮಗೆ ಯಾವ ಸಂಶಯವೂ ಉಳಿದಿರುವದಿಲ್ಲ. ಏಕೆಂದರೆ ಈ ಗ್ರಂಥದಲ್ಲಿಯೂ ಶ್ರೀಶಂಕರಾನಂದರ ಗೀತಾತಾತ್ಪರ್ಯಬೋಧಿನಿಯ (೧) ಭಾಷಾಶೈಲಿ, (೨) ಪಾರಿಭಾಷಿಕಶಬ್ದಗಳು, (೩) ಬಿಡಿ ಉಪನಿಷತ್ತುಗಳನ್ನು ಉದಾಹರಿಸಿರುವದು, (೪) ಸೂತಸಂಹಿತೆ, ಭಾಗವತ, ಯೋಗವಾಸಿಷ್ಠ - ಇವುಗಳನ್ನು ಉದಾಹರಿಸಿರುವದು - ಈ ನಾಲ್ಕು ವಿಶೇಷಗಳು ಕಂಡುಬರುತ್ತವೆ. ವಿವೇಕಚೂಡಾಮಣಿಯಲ್ಲಿ ಬಳಸಿರುವ ವೇದಾಂತಪ್ರಕ್ರಿಯೆಯೇ ಇಲ್ಲಿಯೂ ಕಾಣುತ್ತಿದ್ದು ಆಚಾರ್ಯರು ಪ್ರಸ್ಥಾನತ್ರಯಭಾಷ್ಯಗಳಲ್ಲಿ ಬಳಸಿರುವ ಪ್ರಕ್ರಿಯೆಗಿಂತ ವಿಲಕ್ಷಣವಾಗಿರುತ್ತದೆ. ಶಂಕರಾನಂದರ "ಗೀತಾತಾತ್ಪರ್ಯಬೋಧಿನಿ"ಯನ್ನು ಅವಲೋಕಿಸಿದಷ್ಟೂ ಈ ಮೂರು ಗ್ರಂಥಗಳ ಕರ್ತೃವಾದವರು ಒಬ್ಬರೇ ಎಂಬುದು ದೃಢವಾಗುತ್ತದೆ. ಮಹಾವಾಕ್ಯದರ್ಪಣಗ್ರಂಥದ ವಿಷಯಗಳ ಪರಿವಿಡಿಯು ವಿವೇಕಚೂಡಾಮಣಿಯಷ್ಟು ಕ್ರಮಬದ್ಧವಾಗಿಲ್ಲ; ಆದ್ದರಿಂದ ಇದನ್ನು ಮೊದಲು ಬರೆದು ಕೈಕುದುರಿದಮೇಲೆಯೇ ವಿವೇಕಚೂಡಾಮಣಿಯನ್ನು ಅವರು ಬರೆದಿರಬೇಕೆಂದು ಊಹಿಸುವದಕ್ಕೂ ಬರುವಂತಿದೆ.

ಈ ಸಂಸ್ಕರಣದ ವಿಶೇಷಗಳು

ಈ ನಮ್ಮ ತೀರ್ಮಾನವನ್ನು ಸ್ಪಷ್ಟಗೊಳಿಸುವದಕ್ಕಾಗಿ ವಿವೇಕಚೂಡಾಮಣಿಯಂತೆ ಈ ಗ್ರಂಥವನ್ನೂ ತಲೆಬರಹಗಳಿಂದ ಪ್ರತಿಪಾದ್ಯವಿಷಯಗಳನ್ನು ವಿಂಗಡಿಸಿ (೨) ಶ್ಲೋಕಸಂಖ್ಯೆಯ ಅನುಕ್ರಮವನ್ನು ಅರ್ಥಕ್ಕನುಗುಣವಾಗಿ ಮಾರ್ಪಡಿಸಿ (೩) ಅಡಿಟಿಪ್ಪಣಿಗಳಲ್ಲಿ ಅರ್ಥವಿವೇಚನೆಯನ್ನೂ ಗೀತಾತಾತ್ಪರ್ಯಬೋಧಿನಿಯ ಸಮಾನಾರ್ಥಕವಾಕ್ಯಗಳ ಪರಾಮರ್ಶವನ್ನೂ ಮಾಡಿ (೪) ಗ್ರಂಥದ ಸಾರವನ್ನು ಸಂಗ್ರಹಿಸಿಕೊಟ್ಟು (೫) ಶ್ಲೋಕಗಳ ಅನುಕ್ರಮಣಿಕೆ, ಪ್ರಮಾಣವಾಕ್ಯಸ್ಥಾನಸೂಚಿ,

ಗೀತಾ ತಾತ್ಪರ್ಯಬೋಧನೆಯಿಂದ ಅರಿಸಿದ ಭಾಗಗಳು, ಮುಖ್ಯಶಬ್ದಗಳ ಅಕ್ಷರಾನುಕ್ರಮಣಿಕೆ - ಇವುಗಳನ್ನೊಳಗೊಂಡ ಪರಿಶಿಷ್ಟವನ್ನು ಚೋಡಿಸಿರುತ್ತೇವೆ.

ಉಪಸಂಹಾರ

ಈ ಸಂಪುಟದಲ್ಲಿರುವ ಹನ್ನೊಂದು ಪ್ರಕರಣಗಳಿಗೂ ಶ್ಲೋಕಾನುಕ್ರಮಣಿಕೆ ಮತ್ತು ಶಬ್ದಾನುಕ್ರಮಣಿಕೆ - ಇವನ್ನು ಕೊಟ್ಟಿರುವುದರಿಂದ ಗ್ರಂಥಗಳ ವಿಷಯವನ್ನು ತಿಳಿಯಬೇಕೆನ್ನುವವರಿಗೇ ಅಲ್ಲದೆ, ಭಾಷ್ಯಪ್ರಸ್ಥಾನಕ್ಕೂ ಈ ಪ್ರಕರಣಗಳ ಪ್ರಸ್ಥಾನಕ್ಕೂ ಇರುವ ವೈಲಕ್ಷಣ್ಯವನ್ನು ನಿಶ್ಚಯಿಸಬೇಕೆನ್ನುವವರಿಗೂ ಇದರಿಂದ ಪ್ರಯೋಜನವಾದೀತೆಂದು ನಂಬಿರುತ್ತೇವೆ. ಗ್ರಂಥವು “ಅಧ್ಯಾತ್ಮಪ್ರಕಾಶ” ಮಾಸಪತ್ರಿಕೆಯಲ್ಲಿ ಭಾಗಭಾಗವಾಗಿ ಅಚ್ಚಾಗಿರುವುದೇ ಮುಂತಾದ ಕಾರಣಗಳಿಂದ ಇಲ್ಲಿ ಕಾಣಬಹುದಾದ ಕುಂದುಕೊರತೆಗಳನ್ನು ಮುಂದಿನ ಸಂಸ್ಕರಣದಲ್ಲಿ ಸರಿಪಡಿಸಿಕೊಳ್ಳಬೇಕಾಗಿದೆ.

ಈ ಅಲ್ಪಸೇವೆಯಿಂದ ಶ್ರೀಶಂಕರಭಗವತ್ಪಾದರಿಗೆ ಸ್ವಲ್ಪಮಟ್ಟಿಗಾದರೂ ಸಂತುಷ್ಟಿಯಾದರೆ ನಾವು ಧನ್ಯರು.

ಶಾರ್ವರಿ ಸಂವತ್ಸರದ ಪುಷ್ಯ ಬಹುಳ ೧೦

೧೨-೧-೧೯೬೧

ಗ್ರಂಥಸಂಪಾದಕರು

ಎರಡನೆಯ ಮುದ್ರಣಕ್ಕೆ ಮುನ್ನುಡಿ

1961 ರಲ್ಲಿ ಮೊದಲ ಬಾರಿಗೆ ಮುದ್ರಿತವಾಗಿದ್ದ ಈ ಗ್ರಂಥವು ಈಗ ಎರಡನೆಯ ಬಾರಿಗೆ ಪುನರ್ಮುದ್ರಿತವಾಗಿ ವಾಚಕರಿಗೆ ಸಮರ್ಪಿಸಲ್ಪಟ್ಟಿದೆ. ಬ್ರಹ್ಮೀಭೂತ ಪೂಜ್ಯ ಶ್ರೀಶ್ರೀ ಸಚ್ಚಿದಾನಂದೇಂದ್ರಸರಸ್ವತೀಮಹಾಸ್ವಾಮಿಗಳವರ ಎಲ್ಲಾ ಗ್ರಂಥಗಳೂ ಎಲ್ಲಾ ಕಾಲಕ್ಕೂ ವಾಚಕರಿಗೆ ದೊರೆಯುತ್ತಿರಬೇಕೆಂಬುದೇ ನಮ್ಮ ಧ್ಯೇಯವಾಗಿದೆ. ಆದ್ದರಿಂದ ಗ್ರಂಥ ಪ್ರಕಟನೆಗೆ ಪ್ರಥಮ ಸ್ಥಾನವನ್ನು ನೀಡಲಾಗಿದೆ. ವಾಚಕರು ಎಂದಿನಂತೆ ಈ ಗ್ರಂಥವನ್ನು ಸ್ವೀಕರಿಸಿ ಅಧ್ಯಾತ್ಮವಿದ್ಯೆಯ ಪ್ರಚಾರಕಾರ್ಯಕ್ಕೆ ಪ್ರೋತ್ಸಾಹವನ್ನು ನೀಡಬೇಕಾಗಿ ಕೋರಿದೆ.

ತಾ. 27-12-02

ಪ್ರಕಾಶಕರು

ವಿಷಯಗಳ ಪರಿವಿಡಿ

ವಿಷಯ	ಪುಟಗಳು
೧. ಜೀವನ್ಮುಕ್ತಾನಂದಲಹರಿ	೧-೮
೨. ಯತಿಪಂಚಕ (ಕೌಪೀನಪಂಚಕ)	೯-೧೦
೩. ಮಾಯಾಪಂಚಕ	೧೧-೧೨
೪. ನಿರ್ವಾಣಮಂಜರಿ	೧೨-೧೬
೫. ಬ್ರಹ್ಮಜ್ಞಾನಾವಳೀಮಾಲೆ	೧೬-೧೯
೬. ಅನಾತ್ಮೀವಿಗರ್ಹಣ	೨೦-೨೪
೭. ತತ್ತ್ವೋಪದೇಶ	೨೫-೪೩
೮. ಪ್ರಾಧಾನುಭೂತಿ	೪೩-೫೦
೯. ಉಪದೇಶಪಂಚಕ	೫೦-೫೩
೧೦. ಸ್ವರೂಪಾನುಸಂಧಾನ	೫೩-೫೬
೧೧. ಯತಿಪಂಚಕದಿಂದ ಸ್ವರೂಪಾನುಸಂಧಾನ ಪೂರ ಶ್ಲೋಕಾನುಕ್ರಮಣಿಕೆ ಮತ್ತು ಶಬ್ದಾನುಕ್ರಮಣಿಕೆ	೫೭-೬೩
೧೨. ಮಹಾವಾಕ್ಯದರ್ಪಣ	೬೪-೧೨೦

ಓದುಗರಿಗೆ

ಇಲ್ಲಿರುವ ಪ್ರಕರಣಗಳಲ್ಲಿ ಕೆಲವು ಸಣ್ಣವಾಗಿದ್ದು ಅವುಗಳ ಶ್ಲೋಕಾನುಕ್ರಮಣಿಕೆ ಮತ್ತು ಶಬ್ದಾನುಕ್ರಮಣಿಕೆಗಳನ್ನು ಒಟ್ಟಿಗೆ ಒಂದುಕಡೆ ಕೊಟ್ಟಿದೆ. ಶಬ್ದಾನುಕ್ರಮಣಿಕೆಗಳಿಂದ ಏರ್ಪಡುವ ಉಪಸಿದ್ಧಾಂತಗಳನ್ನು ಪೀಠಿಕೆಯಲ್ಲಿ ಕೊಟ್ಟಿದೆ.

ಮಹಾವಾಕ್ಯದರ್ಪಣವು ಅಪೂರ್ಣಗ್ರಂಥವಾದರೂ ವಿವೇಕಚೂಡಾಮಣಿಯ ಸಾಲಿಗೆ ಸೇರತಕ್ಕದ್ದು. ಟಿಪ್ಪಣಿಗಳಲ್ಲಿ ಕೊಟ್ಟಿರುವ ವಿ. ಎಂಬ ಸಂಕೇತದಲ್ಲಿ ತೋರಿಸಿರುವ ವಿವೇಕಚೂಡಾಮಣಿಯ ಶ್ಲೋಕಗಳಿಗೆ ಹೋಲಿಸುವುದರಿಂದಲೂ ಈ ಎರಡು ಗ್ರಂಥಗಳನ್ನೂ ಒಂದರ ಜೊತೆಗೆ ಒಂದನ್ನು ಹೋಲಿಸಿ ವಿಚಾರಮಾಡುವುದರಿಂದಲೂ ಶಂಕರಾನಂದರ ಪ್ರಕ್ರಿಯೆಗೂ ಶಂಕರಾಚಾರ್ಯರ ಪ್ರಕ್ರಿಯೆಗೂ ಇರುವ ವೈಲಕ್ಷಣ್ಯವು ಚೆನ್ನಾಗಿ ಮನದಟ್ಟಾಗುವದು.

ಸಂಕೇತಗಳ ವಿವರಣೆ

ಸಂಕೇತ	ವಿವರಣೆ
ಅ.	ಅಷ್ಟೇಕರ್ ಕಂಪನಿ, ಪೂನಾ ಇವರ ಪುಸ್ತಕದ ಮುದ್ರಿತಪಾಠ.
ಈ.	ಈಶಾವಾಸ್ಯೋಪನಿಷತ್ತು
ಉತ್ಪತ್ತಿ	ವಾಸಿಷ್ಠ ರಾಮಾಯಣ, ಉತ್ಪತ್ತಿಪ್ರಕರಣ
ಉ.ಬಿ.	ಸೂತ್ರಸಂಹಿತೆ, ಯಜ್ಞವಲ್ಕ್ಯಭವಖಂಡ, ಉಪರಿಭಾಗ, ಬ್ರಹ್ಮಗೀತೆ.
ಕ.ಕಾ.ಕಾಠ.	ಕಾಠಕೋಪನಿಷತ್ತು
ಕೇ.	ಕೇನೋಪನಿಷತ್ತು
ಕೈ.	ಕೈವಲೋಪನಿಷತ್ತು
ಗೀ.	ಭಗವದ್ಗೀತೆ
ಛಾಂ.	ಛಾಂದೋಗ್ಯೋಪನಿಷತ್ತು
ತೈ.	ತೈತ್ತಿರಿಯೋಪನಿಷತ್ತು
ತೈ.ನಾ.	ತೈತ್ತಿರಿಯ ನಾರಾಯಣಪನ್ನ
ನಿ.ಉ.	ವಾಸಿಷ್ಠ ರಾಮಾಯಣ, ನಿರ್ವಾಣಪ್ರಕರಣ, ಉತ್ತರಾರ್ಧ
ನಿ.ಪೂ.	” ” ” ಪೂರ್ವಾರ್ಧ
ನ್ಯ.ಉ.	ನ್ಯಸಿಂಹೋತ್ತರತಾಪಿನೀಯೋಪನಿಷತ್ತು
ಪಾ.	ಪಾಲಾಂತರ
ಬೃ.	ಬೃಹದಾರಣ್ಯಕೋಪನಿಷತ್ತು
ಭಾಗ.	ಶ್ರೀಮದ್ಭಾಗವತ
ಮ.ದ.	ಮಹಾವಾಕ್ಯದರ್ಪಣ
ಮಾಂ.ಮಂ.	ಮಾಂಡೂಕೋಪನಿಷತ್ತು, ಮಂತ್ರ
ಮುಮುಕ್ಷು.	ವಾಸಿಷ್ಠರಾಮಾಯಣ, ಮುಮುಕ್ಷುಷ್ಯವಹಾರಪ್ರಕರಣ
ಮುಂ.	ಮುಂಡಕೋಪನಿಷತ್ತು
ಯೋ.ವಾ.	ಯೋಗವಾಸಿಷ್ಠ ಅಥವಾ ವಾಸಿಷ್ಠರಾಮಾಯಣ
ಯೋ.ಸೂ.	ಪಾತಂಜಲಿಯೋಗಸೂತ್ರ
ವಾ	ವಾಣೀವಿಲಾಸಪೆಸ್, ಶ್ರೀರಂಗ - ಇವರ ಮುದ್ರಿತಪಾಠ
ವಿ.	ವಿವೇಕಚೂಡಾಮಣಿ
ವಿ.ಪು.	ವಿಷ್ಣುಪುರಾಣ
ಶಂ.ಗೀ.	ಶಂಕರಾನಂದರ ಗೀತಾತಾತ್ಪರ್ಯಬೋಧಿನಿ
ಶ್ಲೋ.	ಶ್ಲೋಕ
ಶ್ವೇ.	ಶ್ವೇತಾಶ್ವತರೋಪನಿಷತ್ತು
ಸೂ.ಭಾ.	ಬ್ರಹ್ಮಸೂತ್ರ ಶಾಂಕರಭಾಷ್ಯ

ಜೀವನ್ಮುಕ್ತಾನಂದಲಹರಿ

ಪುರೇ ಪೌರಾನ್ ಪಶ್ಯನ್ನರಯುವತಿನಾಮಾಕೃತಿಮಯಾನ್
 ಸುವೇಷಾನ್ ಸ್ವರ್ಣಾಲಂಕರಣಕಲಿತಾಂಶ್ಚಿತ್ರಸದೃಶಾನ್ |
 ಸ್ವಯಂ ಸಾಕ್ಷೀ¹ ದ್ರಷ್ಟೇತ್ಕಪಿ ಚ ಕಲಯಂಸ್ಯಃ ಸಹ ರಮನ್
 ಮುನಿರ್ನ ವ್ಯಾಮೋಹಂ ಭಜತಿ ಗುರುದೀಕ್ಷಾಕ್ಷತತಮಾಃ

||೧||

೧. ಪುರದಲ್ಲಿ ಸ್ತ್ರೀಪುರುಷರೆಂಬ ನಾಮರೂಪಗಳಿಂದೊಡಗೂಡಿ
 ಉತ್ತಮವೇಷಗಳಿಂದಲೂ ಚಿನ್ನದ ಭೂಷಣಗಳಿಂದಲೂ ಕೂಡಿರುವ ಚಿತ್ರದಂತೆ
 ಕಾಣುತ್ತಿರುವ² ಪುರಜನರನ್ನು ಕಾಣುತ್ತಾ, ತಾನು ಸಾಕ್ಷಿಯಾದ ದ್ರಷ್ಟೃವೆಂದು
 ತಿಳಿದುಕೊಂಡು ಅವನೊಡನೆ ಆಡುತ್ತಿರುವ³, ಗುರುದೀಕ್ಷೆಯಿಂದ ಅಜ್ಞಾನವನ್ನು
 ನೀಗಿಕೊಂಡಿರುವ ಮುನಿಯು ಭ್ರಾಂತಿಯನ್ನು ಹೊಂದುವದಿಲ್ಲ.

ವನೇ ವ್ಯಕ್ತಾನ್ ಪಶ್ಯನ್ ದಲಫಲಭರಾನ್ನಮ್ಸುಶಿಖಾನ್
 ಘನಚ್ಚಾಯಾಚ್ಚನ್ನಾನ್ ಬಹುಲಕಲಕೂಜದ್ವಿಜಗಣಾನ್ |
 ಭಜನ್ ಘಸ್ರೇ ರಾತ್ರಾವವನಿತಲತಲ್ಪೈಕಶಯನೋ
 ಮುನಿರ್ನ ವ್ಯಾಮೋಹಂ ಭಜತಿ ಗುರುದೀಕ್ಷಾಕ್ಷತತಮಾಃ

||೨||

೨. ಅರಣ್ಯದಲ್ಲಿ ಎಲೆ, ಹಣ್ಣು- ಇವುಗಳಿಂದ ತುಂಬಿ, ಬಾಗಿರುವ
 ಕೊಂಬೆಗಳುಳ್ಳವಾಗಿ, ದಟ್ಟವಾದ ನೆರಳಿನಿಂದ ಮರೆಯಾಗಿರುವ, ಮರಗಳನ್ನು
 ಕಾಣುತ್ತಾ ಬಹಳ ಇಂಪಾಗಿ ದನಿಗೈಯುತ್ತಿರುವ ಪಕ್ಷಿಗಳ ಗುಂಪುಗಳನ್ನು ಸೇವಿ
 ಸುತ್ತಾ ಹಗಲಲ್ಲೂ ರಾತ್ರೆಯಲ್ಲಿಯೂ ಭೂತಲವೆಂಬ ಒಂದೇ ಹಾಸಿಗೆಯಲ್ಲಿ
 ಮಲಗುತ್ತಿರುವನಾಗಿದ್ದರೂ ಗುರುದೀಕ್ಷೆಯಿಂದ ಅಜ್ಞಾನವನ್ನು ನೀಗಿಕೊಂಡಿರುವ
 ಮುನಿಯು ಭ್ರಾಂತಿಯನ್ನು ಹೊಂದುವದಿಲ್ಲ.

1. 'ಸಾಕ್ಷಾದ್ವಿಷ್ಟಾ' ಎಂದೂ ಪಾಠವಿದೆ ; ನೇರಾಗಿ ನೋಡುವವನು ಎಂದು ಅದಕ್ಕೆ ಅರ್ಥ.
2. ವ್ಯವಹಾರದಲ್ಲಿ ಎಷ್ಟು ಭೇದಗಳಿದ್ದರೂ ಎಲ್ಲವೂ ನಾಮರೂಪಗಳು ಮಾತ್ರ ; ಆತ್ಮನಲ್ಲಿ ಯಾವ ಭೇದವೂ ಇಲ್ಲ ಅತ್ಯನು ಒಬ್ಬನೇ.
3. ಚಿತ್ರವನ್ನು ನೋಡಿ ಸಂತೋಷಪಡುವವೇ ಹೊರತು ರಾಗದ್ವೇಷಗಳನ್ನು ತಳಿಯುವದಿಲ್ಲ ; ಹಾಗೆ.
4. ವ್ಯವಹಾರದಲ್ಲಿದ್ದರೂ ರಾಗದ್ವೇಷಗಳಿಲ್ಲದೆ ಇರುತ್ತಾ ಎಂದು ಅಭಿಪ್ರಾಯ.

ಕದಾಚಿತ್ ಪ್ರಾಸಾದೇ ಕ್ವಚಿದಪಿ ಚ ಸೌಧೇಷು ಧನಿನಾಂ
 ಕದಾ ಕಾಲೇ ಶೈಲೇ ಕ್ವಚಿದಪಿ ಚ ಕೂಲೇಷು ಸರಿತಾಮ್ |
 ಕುಟೀರೇ ದಾನ್ಯಾನಾಂ ಮುನಿಜನವರಾಣಾಮಪಿ ವಸನ್
 ಮುನಿರ್ನ ವ್ಯಾಮೋಹಂ ಭಜತಿ ಗುರುದೀಕ್ಷಾಕ್ಷತಮಾಃ ||೩||

೩. ಒಂದೊಂದು ವೇಳೆ ಅರಮನೆಯಲ್ಲಿಯೂ ಒಂದೊಂದು ವೇಳೆ ಧನವಂತರ ಮಹಡಿಯ ಮನೆಗಳಲ್ಲಿಯೂ ಒಂದೊಂದು ವೇಳೆ ಬೆಟ್ಟದಮೇಲೂ ಒಂದೊಂದು ವೇಳೆ ನದಿಗಳ ದಂಡೆಗಳ ಮೇಲೂ (ಒಂದೊಂದು ವೇಳೆ) ದಾಂತರಾದ ಮುನಿಜನಶ್ರೇಷ್ಠರುಗಳ ಗುಡಿಸಲಲ್ಲಿಯೂ ವಾಸಮಾಡುತ್ತಿದ್ದರೂ ಗುರುದೀಕ್ಷೆಯಿಂದ ಅಜ್ಞಾನವನ್ನು ನೀಗಿಕೊಂಡಿರುವ ಮುನಿಯು ಭ್ರಾಂತಿಯನ್ನು ಹೊಂದುವದಿಲ್ಲ.

ಕ್ವಚಿದ್ಬಾಲೈಃ ಸಾರ್ಥಂ ಕರತಲಗತಾಲೈಃ ಸಹಸಿತ್ಯೈಃ
 ಕ್ವಚಿತ್ತಾರುಣ್ಯಾಲಜ್ಜಿತನರವಧೂಭಿಃ ಸಹ ರಮನ್ |
 ಕ್ವಚಿದ್ವ್ಯದ್ಧೈಶ್ಚಿನ್ತಾಕುಲಿತಹೃದಯೈಶ್ಚಾಪಿ ವಿಲಪನ್
 ಮುನಿರ್ನ ವ್ಯಾಮೋಹಂ ಭಜತಿ ಗುರುದೀಕ್ಷಾಕ್ಷತಮಾಃ ||೪||

೪. ಒಂದೊಂದು ವೇಳೆ ಕೈಚಪ್ಪಾಳೆಹಾಕಿಕೊಂಡು ನಗುತ್ತಿರುವ ಹುಡುಗ ರೊಡನೆ, ಒಂದೊಂದು ವೇಳೆ ಯೌವನದಿಂದ ಅಲಂಕೃತರಾಗಿರುವ ಸ್ತ್ರೀಪುರುಷ ರೊಡನೆ ಆಡುತ್ತಲೂ ಒಂದೊಂದು ವೇಳೆ ಚಿಂತಾಕ್ರಾಂತವಾದ ಹೃದಯವುಳ್ಳ ಮುದುಕರೊಡನೆ ಅಳುತ್ತಲೂ ಇದ್ದರೂ ಗುರುದೀಕ್ಷೆಯಿಂದ ಅಜ್ಞಾನವನ್ನು ನೀಗಿಕೊಂಡಿರುವ ಮುನಿಯು ಭ್ರಾಂತಿಯನ್ನು ಹೊಂದುವದಿಲ್ಲ.

ಕದಾಚಿದ್ ವಿದ್ವದ್ಭಿರ್ವಿವಿಧಿಷುಭಿರತ್ಯನ್ತವಿರತ್ಯೈಃ¹
 ಕದಾಚಿತ್ಪ್ರಾಪ್ಯಾಲಜ್ಜಿತರಸರಸಾಲೈಃ ಕವಿವರೈಃ |
 ಕದಾಚಿತ್ಸತ್ಕರ್ಯೈಃ² ರನುಮಿತಿಪರೈಸ್ತಾರ್ಕಿಕವರೈಃ-
 ಮುನಿರ್ನ ವ್ಯಾಮೋಹಂ ಭಜತಿ ಗುರುದೀಕ್ಷಾಕ್ಷತಮಾಃ ||೫||

೫. ಒಂದೊಂದು ವೇಳೆ ಜ್ಞಾನಿಗಳೊಡನೆ, (ಒಂದೊಂದು ವೇಳೆ) ಅತ್ಯಂತ ವಿರಕ್ತರಾದ ಜಿಜ್ಞಾಸುಗಳೊಡನೆ ಒಂದೊಂದು ವೇಳೆ ಕಾವ್ಯ, ಅಲಂಕಾರ, ರಸ-ಇವುಗಳಲ್ಲಿ ರಸಿಕರಾದ ಕವಿವರರೊಡನೆ, ಒಂದೊಂದು ವೇಳೆ ಸತ್ಕರ್ತೃಗಳಿಂದ

1. 'ನಿರತ್ಯೈಃ' ಎಂಬ ವಾ|| ಪಾಠವನ್ನು ಹೀಗೆ ತಿದ್ದಿಕೊಂಡಿದೆ. ಅ|| ಪಾಠವು ಅರ್ಥವಾಗು ವಂತಿಲ್ಲ. 2. 'ವದನ್ ವಾದಾಂಸ್ತರ್ಕೈಃ' ಎಂದು ಅ|| ಪಾಠ.

ಅನುಮಾನಮಾಡುತ್ತಿರುವ ತಾರ್ಕಿಕಶ್ರೇಷ್ಠರೊಡನೆ- ಹೀಗೆಲ್ಲ ಇರುತ್ತಿದ್ದರೂ ಗುರುದೀಕ್ಷೆಯಿಂದ ಅಜ್ಞಾನವನ್ನು ನೀಗಿಕೊಂಡಿರುವ ಮುನಿಯು ಭ್ರಾಂತಿಯನ್ನು ಹೊಂದುವದಿಲ್ಲ.

ಕದಾ ಧ್ಯಾನಾಭ್ಯಾಸೈಃ ಕ್ವಚಿದಪಿ ಸಪರ್ಯಾಂ ವಿಕಸಿತೈಃ
ಸುಗಂಧೈಃ ಸತ್ಪುಷ್ಪೈಃ ಕ್ವಚಿದಪಿ ದಲೈರೇವ ವಿಮಲೈಃ¹ |
ಪ್ರಕುರ್ವನ್ ದೇವಸ್ಯ ಪ್ರಮುದಿತಮನಾಃ ಸಂಸ್ತುತಿಪರೋ²
ಮುನಿರ್ನ ವ್ಯಾಮೋಹಂ ಭಜತಿ ಗುರುದೀಕ್ಷಾಕ್ಷತಮಾಃ ||೬||

೬. ಒಂದು ವೇಳೆ ಧ್ಯಾನಾಭ್ಯಾಸಗಳಿಂದಲೂ ಒಂದೊಂದು ವೇಳೆ ಅರಳಿದ ಸುವಾಸನೆಯ ಒಳ್ಳೆಯ ಹೂಗಳಿಂದಲೂ ಒಂದೊಂದು ವೇಳೆ ನಿರ್ಮಲವಾದ ಬರಿಯ ಪತ್ರಗಳಿಂದಲೂ ದೇವನ ಅರ್ಚನೆಯನ್ನು ಮಾಡುತ್ತಾ ಸ್ತೋತ್ರಪರನಾಗಿ ಸಂತುಷ್ಟಮನಸ್ಕನಾಗಿದ್ದರೂ ಗುರುದೀಕ್ಷೆಯಿಂದ ಅಜ್ಞಾನವನ್ನು ನೀಗಿಕೊಂಡಿರುವ ಮುನಿಯು ಭ್ರಾಂತಿಯನ್ನು ಹೊಂದುವದಿಲ್ಲ.

ಶಿವಾಯಾಃ ಶಮ್ಲೋರ್ವಾ ಕ್ವಚಿದಪಿ ಚ ವಿಷ್ಣೋರಪಿ ಕದಾ
ಗಣಾಧ್ಯಕ್ಷಸ್ಯಾಪಿ ಪ್ರಕಟತಪನಸ್ಯಾಪಿ³ ಚ ಕದಾ
ಪಠನ್ ವೈ ನಾಮಾಲಿಂ ನಯನರಚಿತಾನಂದಸಲಿಲೋ
ಮುನಿರ್ನ ವ್ಯಾಮೋಹಂ ಭಜತಿ ಗುರುದೀಕ್ಷಾಕ್ಷತಮಾಃ ||೭||

೭. ಒಮ್ಮೆ ಶಕ್ತಿಯ, ಒಮ್ಮೆ ಶಂಭುವಿನ, ಇನ್ನೊಮ್ಮೆ ವಿಷ್ಣುವಿನ, ಮತ್ತೊಮ್ಮೆ ಗಣಪತಿಯ ಇನ್ನೂ ಒಂದು ಸಲ ಉದಯನಾದ ಸೂರ್ಯನ ನಾಮಾವಳಿಯನ್ನು ಪಠಿಸುತ್ತಾ ಕಣ್ಣುಗಳಲ್ಲಿ ಆನಂದಬಾಷ್ಪವನ್ನು ಸುರಿಸುತ್ತಿದ್ದರೂ ಗುರುದೀಕ್ಷೆಯಿಂದ ಅಜ್ಞಾನವನ್ನು ನೀಗಿಕೊಂಡಿರುವ ಮುನಿಯು ಭ್ರಾಂತಿಯನ್ನು ಹೊಂದುವದಿಲ್ಲ.

ಕದಾ ಗಜ್ಜ್ವೋಭಿಃ ಕ್ವಚಿದಪಿ ಚ ಕೂಪೋತ್ಥಸಲಿಲೈಃ
ಕ್ವಚಿತ್ಸಾರೋತ್ಥೈಃ ಕ್ವಚಿದಪಿ ಸದುಷ್ಣೈಶ್ಚ⁴ ಶಿಶಿರೈಃ |
ಭಜನ್ ಸ್ನಾನಂ ಭೂತ್ಯಾ ಕ್ವಚಿದಪಿ ಚ ಕರ್ಪೂರನಿಭಯಾ
ಮುನಿರ್ನ ವ್ಯಾಮೋಹಂ ಭಜತಿ ಗುರುದೀಕ್ಷಾಕ್ಷತಮಾಃ ||೮||

1. 'ವಿಮಲಃ' ಪಾ||
2. 'ಸಂನತಿ' ಪಾ||
3. 'ಪ್ರಕಟತವರಸ್ಯಾಪಿ' ಪಾಠವು ಸರಿಯಲ್ಲ.
4. 'ಕದುಷ್ಣೈಃ' ಎಂದು ಪಾಠವಿದ್ದು ಹೀಗೆ ಮಾರ್ಪಟ್ಟಿರಬಹುದೆ ?

೮. ಒಮ್ಮೆ ಗಂಗೆಯ ನೀರಿನಲ್ಲಿ ಇನ್ನೊಮ್ಮೆ ಭಾವಿಯ ನೀರಿನಲ್ಲಿ ಮತ್ತೊಮ್ಮೆ ಕೆರೆಯ ನೀರಿನಲ್ಲಿ ಒಮ್ಮೆ ಬಿಸಿನೀರಿನಲ್ಲಿ ಮತ್ತೊಮ್ಮೆ ತಣ್ಣೀರಿನಲ್ಲಿ ಕೆಲವು ವೇಳೆ ಕರ್ಪೂರದಂತೆ ಬೆಳ್ಳಗಿರುವ ವಿಭೂತಿಯಿಂದ, ಸ್ನಾನವನ್ನು ಮಾಡುತ್ತಿದ್ದರೂ ಗುರುದೀಕ್ಷೆಯಿಂದ ಅಜ್ಞಾನವನ್ನು ನೀಗಿಕೊಂಡಿರುವ ಮುನಿಯು ಭ್ರಾಂತಿಯನ್ನು ಹೊಂದುವದಿಲ್ಲ.

ಕದಾಚಿಜ್ಜಗತ್ಕಾರ್ಯಂ ವಿಷಯಕರಣೈಃ ಸಂವ್ಯವಹರನ್
ಕದಾಚಿತ್ಸಪ್ನಸ್ಥಾನಪಿ ಚ ವಿಷಯಾನೇವ ಚ ಭಜನ್ |
ಕದಾಚಿತ್ಸೌಷುಪ್ತಂ ಸುಖಮನುಭವನ್ನೇವ ಸತತಂ
ಮುನಿರ್ನ ವ್ಯಾಮೋಹಂ ಭಜತಿ ಗುರುದೀಕ್ಷಾಕ್ಷತಮಾಃ

||೯||

೯. ಒಮ್ಮೆ ಎಚ್ಚರದಲ್ಲಿ ಇಂದ್ರಿಯವಿಷಯಗಳಿಂದ ವ್ಯವಹರಿಸುತ್ತಲೂ ಇನ್ನೊಮ್ಮೆ ಸ್ವಪ್ನದಲ್ಲಿರುವ ವಿಷಯಗಳನ್ನೇ ಸೇವಿಸುತ್ತಲೂ ಮತ್ತೊಮ್ಮೆ ಸುಷುಪ್ತಿಯ ಸುಖವನ್ನೇ ಅನುಭವಿಸುತ್ತಲೂ ಇದ್ದರೂ ಗುರುದೀಕ್ಷೆಯಿಂದ ಅಜ್ಞಾನವನ್ನು ನೀಗಿಕೊಂಡಿರುವ ಮುನಿಯು ಭ್ರಾಂತಿಯನ್ನು ಹೊಂದುವದಿಲ್ಲ.

ಕದಾಪ್ಯಾಶಾವಾಸಾಃ ಕ್ವಚಿದಪಿ ಚ ದಿವ್ಯಾಮ್ಬರಧರಃ
ಕ್ವಚಿತ್ಪ್ರಾಣ್ಯಸ್ಯೋತ್ಥಾಂ ತ್ವಚಮಪಿ ದಧಾನಃ ಕಟಿತಟೇ |
ಮನಸ್ವೀ ನಿಃಸಂಭಿಃ ಸುಜನಹೃದಯಾನಂದಜನಕೋ
ಮುನಿರ್ನ ವ್ಯಾಮೋಹಂ ಭಜತಿ ಗುರುದೀಕ್ಷಾಕ್ಷತಮಾಃ

||೧೦||

೧೦. ಒಂದುಬಾರಿ ದಿಗಂಬರನಾಗಿ ಮತ್ತೊಂದು ಬಾರಿ ದಿವ್ಯವಸ್ತ್ರವನ್ನು ಧರಿಸಿದವನಾಗಿ, ಇನ್ನೊಂದು ಬಾರಿ ಸಿಂಹದಿಂದ ತೆಗೆದ ಚರ್ಮವನ್ನು ಸೊಂಟಕ್ಕೆ ಸುತ್ತಿಕೊಂಡವನಾಗಿ - ಹೀಗಿದ್ದರೂ ಸ್ವತಂತ್ರೇಚ್ಛನಾಗಿ ನಿಃಸಂಗನಾಗಿ ಸಜ್ಜನರ ಹೃದಯಕ್ಕೆ ಅನಂದವನ್ನುಂಟುಮಾಡುತ್ತಾ ಗುರುದೀಕ್ಷೆಯಿಂದ ಅಜ್ಞಾನವನ್ನು ನೀಗಿಕೊಂಡಿರುವ ಮುನಿಯು ಭ್ರಾಂತಿಯನ್ನು ಹೊಂದುವದಿಲ್ಲ.

ಕದಾಚಿತ್ಸತ್ತ್ವಸ್ಥಃ ಕ್ವಚಿದಪಿ ರಜೋವೃತ್ತಿಷು ಗತ-
ಸ್ತಮೋವೃತ್ತಿಃ ಕ್ವಾಪಿ ತ್ರಿತಯರಹಿತಃ ಕ್ವಾಪಿ ಚ ಪುನಃ |
ಕದಾಚಿತ್ಸಂಸಾರೀ ಶ್ರುತಿಪಥವಿಹಾರೀ ಕ್ವಚಿದಹೋ
ಮುನಿರ್ನ ವ್ಯಾಮೋಹಂ ಭಜತಿ ಗುರುದೀಕ್ಷಾಕ್ಷತಮಾಃ

||೧೧||

೧೧. ಒಂದುವೇಳೆ ಸತ್ತ್ವಗುಣದಲ್ಲಿದ್ದುಕೊಂಡವನಾಗಿ, ಇನ್ನೊಂದು ವೇಳೆ ರಜೋಗುಣದ ವೃತ್ತಿಗಳಲ್ಲಿರುತ್ತಾ, ಯಾವಾಗಲೋ ಒಮ್ಮೆ ತಮೋ

ವೃತ್ತಿಯಲ್ಲಿಯೂ ಇರುತ್ತಾ ಮತ್ತೂ ಕೆಲವು ವೇಳೆಗಳಲ್ಲಿ ಈ ಮೂರು ಗುಣಗಳೂ ಇಲ್ಲದವನಾಗಿ¹ ಕೆಲವು ವೇಳೆ ಸಂಸಾರಿಯಾಗಿದ್ದುಕೊಂಡು, ಕೆಲವು ವೇಳೆ ವೇದಾಂತಮಾರ್ಗದಲ್ಲಿ ವಿಹರಿಸುತ್ತಿರುವವನಾಗಿ, ಆಹಾ ! ಗುರುದೀಕ್ಷೆಯಿಂದ ಅಜ್ಞಾನವನ್ನು ನೀಗಿಕೊಂಡಿರುವ ಮುನಿಯು ಭ್ರಾಂತಿಯನ್ನು ಹೊಂದುವದಿಲ್ಲ.

ಕದಾಚಿನ್ಮಾನಸಃ ಕ್ವಚಿದಪಿ ಚ ವಾಗ್ವಾದನಿರತಃ

ಕದಾಚಿತ್ಸಾನಂದಂ ಹಸಿತರಭಸಸ್ಯಕ್ತವಚನಃ² |

ಕದಾಚಿಲ್ಲೋಕಾನಾಂ ವ್ಯವಹೃತಿಸಮಾಲೋಕನಪರೋ

ಮುನಿರ್ನ ವ್ಯಾವೋಹಂ ಭಜತಿ ಗುರುದೀಕ್ಷಾಕ್ಷತತಮಾಃ

||೧೨||

೧೨. ಒಂದೊಂದು ವೇಳೆ ಮೌನಿಯಾಗಿರುತ್ತಾ ಒಂದೊಂದು ವೇಳೆ ವಾಗ್ವಾದದಲ್ಲಿ ನಿರತನಾಗಿದ್ದುಕೊಂಡು ಒಂದೊಂದು ವೇಳೆ ಮಾತನ್ನು ಬಿಟ್ಟು ಆನಂದದಿಂದ ಗಟ್ಟಿಯಾಗಿ ನಗುತ್ತಾ ಒಂದೊಂದು ವೇಳೆ ಜನರ ವ್ಯವಹಾರವನ್ನು ನೋಡುತ್ತಾ ಹೀಗೆಲ್ಲ ಇದ್ದರೂ ಗುರುದೀಕ್ಷೆಯಿಂದ ಅಜ್ಞಾನವನ್ನು ನೀಗಿಕೊಂಡಿರುವ ಮುನಿಯು ಭ್ರಾಂತಿಯನ್ನು ಹೊಂದುವದಿಲ್ಲ.

ಕದಾಚಿಚ್ಛ ಸ್ತ್ರೀಣಾಂ ವಿಕಚಮುಖಪದ್ಮೇಷು ಕಮಲಂ³

ಕ್ಷಿಪಂಸ್ತಾಸಾಂ ಕ್ವಾಪಿ ಸ್ವಯಮಪಿ ಚ ಗೃಹ್ಣನ್ ಸ್ವಮುಖತಃ |

ತದದ್ವೈತಂ ರೂಪಂ ನಿಜಪರವಿಹೀನಂ ಪ್ರಕಟಯನ್

ಮುನಿರ್ನ ವ್ಯಾವೋಹಂ ಭಜತಿ ಗುರುದೀಕ್ಷಾಕ್ಷತತಮಾಃ

||೧೩||

೧೩. ಒಂದೊಂದು ವೇಳೆ ಸ್ತ್ರೀಯರ ಅರಳಿದ ಮುಖಕಮಲಗಳಲ್ಲಿ ಅನ್ನದ ತುತ್ತನ್ನಿಡುತ್ತಾ ಒಂದೊಂದು ವೇಳೆ ಅವರು ಕೊಟ್ಟ ತುತ್ತನ್ನು ತನ್ನ ಬಾಯಿಯಿಂದಲೇ ಗ್ರಹಿಸುತ್ತಾನು, ಮತ್ತೊಬ್ಬರು - ಎಂಬ ಭೇದವಿಲ್ಲದ ಆ ಅದ್ವೈತ ರೂಪವನ್ನು ಪ್ರಕಟಿಸುತ್ತಾ ಇದ್ದರೂ ಗುರುದೀಕ್ಷೆಯಿಂದ ಅಜ್ಞಾನವನ್ನು ನೀಗಿಕೊಂಡಿರುವ ಮುನಿಯು ಭ್ರಾಂತಿಯನ್ನು ಹೊಂದುವದಿಲ್ಲ.

1. ತ್ರಿಗುಣಾತೀತನ ಲಕ್ಷಣವನ್ನು ಗೀತೆಯ ಹದಿನಾಲ್ಕನೆಯ ಅಧ್ಯಾಯದಲ್ಲಿ ಹೇಳಿದೆ. ಅದನ್ನು ನೋಡಬೇಕು. ತ್ರಿಗುಣಾತೀತರಾದವರು ವ್ಯವಹಾರದಲ್ಲಿ ಶುದ್ಧಸತ್ತ್ವ ಪ್ರಧಾನರಾಗಿಯೇ ಇರುತ್ತಾರೆ.

2. 'ಕದಾಚಿತ್ಸಾನಂದಂ ಹಸತಿ ರಭಸಾ ತ್ಯಕ್ತವಚಸಾ' ಎಂಬ ಅ|| ಪಾಠಕ್ಕಿಂತ ಇದೇ ಮೇಲು.

3. 'ಕದಾಚಿಚ್ಛಕ್ರೀಣಾಂ ವಿಕಚಮುಖಪದ್ಮೇಷು ಕಮಲಂ' ಎಂಬ ವಾ|| ಪಾಠಕ್ಕೆ ಅರ್ಥವು ಸರಿಯಾಗಿ ಹೊಂದುವದಿಲ್ಲ.

ಕೃಚಿಚ್ಛೈಃ ಸಾರ್ಥಂ ಕೃಚಿದಪಿ ಚ ಶಾಕ್ಯೈಃ ಸಹ ರಮನ್¹

ಕದಾ ವಿಷ್ಣೋರ್ಭಕ್ತೈಃ ಕೃಚಿದಪಿ ಚ ಸೌರೈಃ ಸಹ ವಸನ್ |

ಕದಾಚಿದ್ಗಾಣೇಶೈಃ² ಗತಸಕಲಭೇದೋಽದ್ವಯತಯಾ

ಮುನಿರ್ನ ವ್ಯಾಮೋಹಂ ಭಜತಿ ಗುರುದೀಕ್ಷಾಕ್ಷತಮಾಃ

||೧೪||

೧೪. ಕೆಲವು ವೇಳೆಗಳಲ್ಲಿ ಶೈವರೊಡನೆ, ಕೆಲವು ವೇಳೆಗಳಲ್ಲಿ ಶಾಕ್ತ ರೊಡನೆ ಇದ್ದು ಸಂತಸಪಡುತ್ತಾ, ಕೆಲವು ವೇಳೆಗಳಲ್ಲಿ ವಿಷ್ಣುವಿನ ಭಕ್ತರೊಡ ನೆಯೂ ಕೆಲವು ವೇಳೆಗಳಲ್ಲಿ ಸೂರ್ಯೋಪಾಸಕರೊಡನೆಯೂ ವಾಸಮಾಡುತ್ತಾ, ಕೆಲವು ವೇಳೆಗಳಲ್ಲಿ ಗಾಣಾಪತ್ಯರೊಡನೆಯೂ ಇರುತ್ತ ಅದ್ವಯನಾಗಿರುವದ ರಿಂದ ಯಾವದೊಂದು ಭೇದವೂ ಇಲ್ಲದವನಾಗಿ ಗುರುದೀಕ್ಷೆಯಿಂದ ಅಜ್ಞಾನ ವನ್ನು ನೀಗಿಕೊಂಡಿರುವ ಮುನಿಯು ಭ್ರಾಂತಿಯನ್ನು ಹೊಂದುವದಿಲ್ಲ.

ನಿರಾಕಾರಂ ಕ್ವಾಪಿ ಕೃಚಿದಪಿ ಚ ಸಾಕಾರಮಮಲಂ

ನಿಜಂ ಶೈವಂ ರೂಪಂ ವಿವಿಧಗುಣಭೇದೇನ ಬಹುಧಾ |

ಕದಾಶ್ಚರ್ಯಂ ಪಶ್ಯನ್ ಕಿಮಿದಮಿತಿ ಹೃಷ್ಯನ್ನಪಿ ಕದಾ

ಮುನಿರ್ನ ವ್ಯಾಮೋಹಂ ಭಜತಿ ಗುರುದೀಕ್ಷಾಕ್ಷತಮಾಃ

||೧೫||

೧೫. ಒಮ್ಮೆ ನಿರಾಕಾರವಾದ, ಮತ್ತೊಮ್ಮೆ ನಿರ್ಮಲವಾದ³ ಸಾಕಾರವಾದ ತನ್ನ ಶಿವರೂಪವನ್ನು ಬಗೆಬಗೆಯ ಗುಣಭೇದಗಳಿಂದ ಬಲುಬಗೆಯಾಗಿರುವದನ್ನು ಕಾಣುತ್ತಾ ಒಮ್ಮೆ ಇದೇನು ?- ಎಂದು ಆಶ್ಚರ್ಯವನ್ನು ಕಾಣುತ್ತಾ ಒಮ್ಮೊಮ್ಮೆ ಆನಂದವನ್ನು ಪಡೆಯುತ್ತಾ⁴ ಇದ್ದರೂ ಗುರುದೀಕ್ಷೆಯಿಂದ ಅಜ್ಞಾನವನ್ನು ನೀಗಿಕೊಂಡಿರುವ ಮುನಿಯು ಭ್ರಾಂತಿಯನ್ನು ಹೊಂದುವದಿಲ್ಲ.

ಕದಾಽದ್ವೈತಂ ಪಶ್ಯನ್ನಖಿಲಮಪಿ ಸತ್ಯಂ ಶಿವಮಯಂ

ಮಹಾವಾಕ್ಯಾರ್ಥಾನಾಮವಗತಿಸಮಭ್ಯಾಸವಶತಃ |

ಗತದ್ವೈತಾಭಾಸಃ ಶಿವ ಶಿವ ಶಿವೇತ್ಯೇವ ವಿಲಪನ್

ಮುನಿರ್ನ ವ್ಯಾಮೋಹಂ ಭಜತಿ ಗುರುದೀಕ್ಷಾಕ್ಷತಮಾಃ

||೧೬||

1. 'ವಸನ್' ಎಂದು ವಾ|| ಪಾಠ.

2. 'ಕದಾ ಗಾಣಾಪತ್ಯೈಃ' ಎಂದು ಪಾಠಾಂತರ ; ಅರ್ಥಭೇದವಿಲ್ಲ.

3. ಶುದ್ಧಸತ್ತ್ವಗುಣಯುಕ್ತವಾದ.

4. ತನ್ನ ಆತ್ಮನೇ ಆದ ಪರಶಿವನ ರೂಪಗಳು ಇಷ್ಟು ಇವೆಯಲ್ಲ !- ಎಂದು ಆಶ್ಚರ್ಯವನ್ನೊಮ್ಮೆ ಹರ್ಷವನ್ನೊಮ್ಮೆ - ಹೀಗೆ ತೋರಿಸುತ್ತಾ ಎಂದರ್ಥ.

೧೬. ಕೆಲವು ವೇಳೆಗಳಲ್ಲಿ (ಈ ಪ್ರಪಂಚ)ವೆಲ್ಲವನ್ನೂ ಸತ್ಯವೂ ಶಿವ ಮಯವೂ ಆದ ಅದ್ವೈತವೇ ಎಂಬುದನ್ನು ಮಹಾವಾಕ್ಯಗಳ ಅರ್ಥದ ಜ್ಞಾನದ ಅಭ್ಯಾಸದ¹ ವಶದಿಂದ ಕಂಡುಕೊಂಡು ದ್ವೈತಾಭಾಸವನ್ನು ತೊಲಗಿಸಿಕೊಂಡು 'ಶಿವ, ಶಿವ, ಶಿವ !' ಎಂದೇ ಹೇಳಿಕೊಳ್ಳುತ್ತಿರುವವನಾಗಿ ಗುರುದೀಕ್ಷೆಯಿಂದ ಅಜ್ಞಾನವನ್ನು ನೀಗಿಕೊಂಡಿರುವ ಮುನಿಯು ಭ್ರಾಂತಿಯನ್ನು ಹೊಂದುವದಿಲ್ಲ.

ಇಮಾಂ ಮುಕ್ತಾವಸ್ಥಾಂ ಪರಮಶಿವಸಂಸ್ಥಾಂ ಗುರುಕೃಪಾ-
ಸುಧಾಪಾಜ್ಞವಾಪ್ಯಾಂ ಸಹಜಸುಖವಾಪ್ಯಾಮನುದಿನಮ್ |
ಮುಹುರ್ಮಜ್ಜನ್ ಮಜ್ಜನ್ನಜತಿ ಸುಕೃತೀ² ಚೇನ್ನರವರ-
ಸ್ತದಾ ಯೋಗೀ ತ್ಯಾಗೀ ಕವಿರಿತಿ ವದಂತೀಹ ಕವಯಃ³

||೧೭||

೧೭. ಗುರುಕೃಪೆಯ ಅಮೃತಕಟಾಕ್ಷದಿಂದ ಪಡೆದುಕೊಳ್ಳಬೇಕಾಗಿರುವ ಈ ಮುಕ್ತಾವಸ್ಥೆಯಾದ ಪರಮಶಿವನಿಷ್ಠೆಯನ್ನು ಸಹಜಾನಂದವಾಪಿಯಲ್ಲಿ ದಿನ ದಿನವೂ ಮುಳುಮುಳುಗಿ ಸುಕೃತಿಯಾದ ಮನುಷ್ಯಶ್ರೇಷ್ಠನು ಪಡೆದುಕೊಳ್ಳುತ್ತಾನಾದರೆ, ಆಗ ಅವನೇ ಯೋಗಿಯು, ತ್ಯಾಗಿಯು, ಕವಿಯು⁴ ಎಂದು ಬಲ್ಲವರು ಹೇಳುವರು.

ಇತಿ ಜೀವನ್ಮುಕ್ತಾನಂದಲಹರಿ

1. ಇದು ವಿಚಾರಣೆಯವಿಷಯ ; ಜ್ಞಾನದ ಅಭ್ಯಾಸವು ಆಚಾರ್ಯರ ಸಿದ್ಧಾಂತದಲ್ಲಿಲ್ಲ.
2. 'ಸುಕೃತೈಃ' ಎಂಬ ಪಾಠಕ್ಕಿಂತ ಇದ ಮೇಲು.
3. ಈ ಶ್ಲೋಕವಾದಮೇಲೆ ಹೆಚ್ಚಿನ ಪ್ರಕ್ಷಿಪ್ತಶ್ಲೋಕವೊಂದು ಆ | ಪಾಠದಲ್ಲಿದೆ :
'ಮೌನೇ ಮೌನೀ ಗುಣಿನಿ ಗುಣವಾನ್ ಪಣ್ಣತೇ ಪಣ್ಣತಶ್ಚ
ದೀನೇ ದೀನಃ ಸುಖಿನಿ ಸುಖವಾನ್ ಭೋಗಿನಿ ಪ್ರಾಪ್ತಭೋಗಃ |
ಮೂರ್ಖೇ ಮೂರ್ಖೋ ಯುವತಿಷು ಯುವಾ ವಾಗ್ವಿನಿ ಪ್ರೌಢವಾಗ್ವೀ
ಧನ್ಯಃ ಕೋಽಪಿ ತ್ರಿಭುವನಜಯಾ ಯೋಽವಧೂತೇಽವಧೂತಃ ||'
4. ಜ್ಞಾನಿಯು.

ಶ್ಲೋಕಾನುಕ್ರಮಣಿಕೆ

ಪ್ರತೀಕ	ಶ್ಲೋಕ	ಪ್ರತೀಕ	ಶ್ಲೋಕ
ಇಮಾಂ ಮುಕ್ತಾವಸ್ಥಾಮ್	೧೭	ಕದಾ ಧ್ಯಾನಾಭ್ಯಾಸೈಃ	೬
ಕದಾ ಗಜ್ಜಾವ್ಭೋಃ	೮	ಕದಾಽಪ್ಯಾಶಾವಾಸಾಃ	೧೦
ಕದಾಚಿಚ್ಛ ಸ್ತ್ರೀಣಾಂ	೧೩	ಕ್ಷುಚಿಚ್ಛೈವೈಃ ಸಾರ್ಧಂ	೧೪
ಕದಾಚಿತ್ ಪ್ರಾಸಾದೇ	೩	ಕ್ಷುಚಿದ್ವಾಲೈಃ ಸಾರ್ಧಂ	೪
ಕದಾಚಿಜ್ಜಾಗತ್ಯಾಂ	೯	ನಿರಾಕಾರಂ ಕ್ವಾಪಿ	೧೫
ಕದಾಚಿತ್ತ್ವಸ್ತಃ	೧೧	ಪುರೇ ಪೌರಾನ್ ಪಶ್ಯನ್	೧
ಕದಾಚಿದ್ವಿದ್ವದ್ಧಿಃ	೫	ವನೇ ವೃಕ್ಷಾನ್ ಪಶ್ಯನ್	೨
ಕದಾಚಿನೌನಸ್ತಃ	೧೨	ಶಿವಾಯಾಃ ಶಮ್ಭೋರ್ವಾ	೭
ಕದಾಽದ್ವೈತಂ ಪಶ್ಯನ್	೧೬		

ಶಬ್ದಾನುಕ್ರಮಣಿಕೆ

ಇಲ್ಲಿ * ಹೀಗೆ ಗುರುತುಮಾಡಿರುವ ಶಬ್ದಗಳಿಗೆ ಭಾಷ್ಯದಲ್ಲಿ ಪ್ರಯೋಗವಿಲ್ಲ.

ಅನುಮಿತಿಪರಾಃ-

ಅನುಮಾನದಿಂದ ತತ್ತ್ವವನ್ನು ಕಂಡುಹಿಡಿಯುವದರಲ್ಲಿ ತಾತ್ಪರ್ಯವುಳ್ಳವರು, ೫.

ಅರ್ಥಾವಗತಿಸಮಭ್ಯಾಸಃ-

ವಾಕ್ಯಾರ್ಥಜ್ಞಾನವನ್ನು ಅಭ್ಯಾಸಮಾಡುವದು, ೧೬.

* ಗುರುದೀಕ್ಷಾಕ್ಷತತಮಾಃ-

ಗುರುವಿನ ದೀಕ್ಷೆಯಿಂದ ಅಜ್ಞಾನವನ್ನು ಕಳೆದುಕೊಂಡವ, ೧ ರಿಂದ ೧೬.

* ಜಾಗರ್ತಿಃ-

ಎಚ್ಚರದವನೈ, ೯.

ತಾರ್ಕಿಕವರಾಃ-

ತಾರ್ಕಿಕರಲ್ಲಿ ಶ್ರೇಷ್ಠರು, ೫.

ದ್ರಷ್ಟಾ-

ನೋಡುವ ಆತ್ಮ ೧.

* ನಿಜಪರವಿಹೀನಮ್-

ತನ್ನದು ಮತ್ತೊಬ್ಬರದು ಎಂಬ ಭೇದವಿಲ್ಲದ (ಅದ್ವೈತ), ೧೩.

* ಮಹಾವಾಕ್ಯಾನಿ-

ತತ್ತ್ವಮಸ್ಯಾದಿಯಾದ ಜೀವೇಶ್ವರೈಕ್ಯವನ್ನು ಹೇಳುವ ವಾಕ್ಯಗಳು, ೧೬.

* ವಾಗ್ವಾದಃ-

ಚರ್ಚೆ, ೧೨.

ಸಪರ್ಯಾ-

ಪೂಜೆ, ೬.

ಸಾಕ್ಷಿ-

ನೇರಾಗಿ ನೋಡುವ ಆತ್ಮ ೧.

॥ ಓಮ್ ॥

ಯತಿಪಂಚಕಮ್

(ಕೌಪೀನಪಂಚಕ)

ವೇದಾನ್ತವಾಕ್ಯೇಷು ಸದಾ ರಮನ್ತೋ
 ಭಿಕ್ಷಾನ್ನಮಾತ್ರೇಣ ಚ ತುಷ್ಟಿಮನ್ತಃ |
 ವಿಶೋಕಮನ್ತಃಕರಣೇ ರಮನ್ತಃ¹
 ಕೌಪೀನವನ್ತಃ ಖಲು ಭಾಗ್ಯವನ್ತಃ

॥೧॥

೧. ವೇದಾಂತವಾಕ್ಯಗಳಲ್ಲಿ ಯಾವಾಗಲೂ ರತಿಯುಳ್ಳವರಾಗಿಯೂ ಬರಿಯ ಭಿಕ್ಷಾನ್ನದಿಂದಲೇ ಸಂತುಷ್ಟರಾಗಿಯೂ ಯಾವ ಶೋಕವೂ ಇಲ್ಲದೆ ತಮ್ಮ ಅಂತಃಕರಣದಲ್ಲಿಯೇ ರತಿಯನ್ನು ಹೊಂದುತ್ತಾ² ಇರುವ ಕೌಪೀನವಂತರೇ ಭಾಗ್ಯವಂತರು.

ಮೂಲಂ ತರೋಃ ಕೇವಲಮಾಶ್ರಯನ್ತಃ
 ಪಾಣಿದ್ವಯಂ ಭೋಕ್ತುಮಮತ್ರಯನ್ತಃ |
 ಕನ್ಧಾಮಿವ ಶ್ರೀಮಪಿ ಕುತ್ಸಯನ್ತಃ
 ಕೌಪೀನವನ್ತಃ ಖಲು ಭಾಗ್ಯವನ್ತಃ

॥೨॥

೨. ವ್ಯಕ್ತಮೂಲವೊಂದನ್ನೇ ಆಶ್ರಯಿಸುತ್ತಾ³ ಎರಡು ಕೈಗಳಿಂದಾದ ಬೊಗಸೆಯನ್ನೇ ಭೋಜನಪಾತ್ರೆಯನ್ನಾಗಿ ಮಾಡಿಕೊಂಡು ಕಂತೆಯಂತೆ ಶ್ರೀಯನ್ನು ಕೂಡ ಕೀಳಾಗಿ ಕಾಣುತ್ತಿರುವ⁴ ಕೌಪೀನವಂತರೇ ಭಾಗ್ಯವಂತರು.

-
1. 'ವಿವೇಕವನ್ತಃ ಕರಣೈಕವನ್ತಃ' ಎಂಬ ವಾ|| ಪಾಠ ಸರಿಯಲ್ಲ.
 2. ವಾ|| ಪಾಠಕ್ಕೆ ವಿವೇಕವಂತರೂ ಕರಣವೊಂದೇ ಉಳ್ಳವರೂ ಎಂದು ಅರ್ಥವಾಗುತ್ತದೆ ; ಅದು ಸರಿಯಲ್ಲವೆಂದು ನಾವು ಬಿಟ್ಟಿದೆವೆ.
 3. ವ್ಯಕ್ತಮೂಲವೆಂದರೆ ಪ್ರಣವವು ಎಂದು ಬೋಧಾಯನಾದಿಸ್ಮೃತಿಗಳಲ್ಲಿದೆ.
 4. ಸಂನ್ಯಾಸಿಗಳು ಚಳಿಯನ್ನು ಕಳೆದುಕೊಳ್ಳುವದಕ್ಕೆ ಕೌದಿಯನ್ನು ಹೊದೆದುಕೊಳ್ಳಬಹುದು ಎಂದು ಧರ್ಮಶಾಸ್ತ್ರದಲ್ಲಿ ಹೇಳಿದೆ. ಅದರಲ್ಲಿ ಅನಾದರವಿರುವವರು ಎಂದರೆ ಶೀತೋಷ್ಣದ್ವಂದ್ವಗಳನ್ನು ಸಹನೆಮಾಡಿಕೊಳ್ಳುವ ತಿತಿಕ್ಷಿಯುಳ್ಳವರು ಎಂದರ್ಥ. ಶ್ರೀಯನ್ನು ಕೀಳಾಗಿ ಕಾಣುವವರೆಂದರೆ ವಿರಕ್ತರು ಎಂದರ್ಥ.

ದೇಹಾದಿಭಾವಂ ಪರಿಮಾರ್ಜಯನ್ತಃ

ಆತ್ಮಾನಮಾತ್ಮನ್ಯವಲೋಕಯನ್ತಃ |

ನಾನ್ತಂ ನ ಮಧ್ಯಂ ನ ಬಹಿಃ ಸ್ಮರನ್ತಃ

ಕೌಪೀನವನ್ತಃ ಖಲು ಭಾಗ್ಯವನ್ತಃ

||೩||

೩. ದೇಹವೇ ಮುಂತಾದವುಗಳಲ್ಲಿ ನಾನೆಂಬ ಭಾವವನ್ನು ತೊಳೆದು ಹಾಕಿ ಕೊಂಡು, ಆತ್ಮನನ್ನು ತಮ್ಮಲ್ಲಿಯೇ ನೋಡುತ್ತಾ¹ ಒಳಗಾಗಲಿ ನಡುವೆಯಾಗಲಿ ಹೊರಗಾಗಲಿ ಯಾವದನ್ನೂ ಸ್ಮರಿಸದೆ ಇರುವ² ಕೌಪೀನವಂತರೇ ಭಾಗ್ಯವಂತರು.

ಸ್ವಾನನ್ದಭಾವೇ ಪರಿತುಷ್ಟಿಮನ್ತಃ

ಸಂಶಾನ್ತಸರ್ವೇಂದ್ರಿಯದೃಷ್ಟಿಮನ್ತಃ |

ಅಹರ್ನಿಶಂ ಬ್ರಹ್ಮಣ ಯೇ ರಮನ್ತಃ

ಕೌಪೀನವನ್ತಃ ಖಲು ಭಾಗ್ಯವನ್ತಃ

||೪||

೪. ಆತ್ಮಾನಂದದ ಅನುಸಂಧಾನದಲ್ಲಿ ಪರಿತುಷ್ಟಿಯನ್ನು ಹೊಂದಿದವ ರಾಗಿ, ಸಕಲೇಂದ್ರಿಯಗಳ ದೃಷ್ಟಿಯನ್ನೂ ಶಾಂತಿಗೊಳಿಸಿಕೊಂಡು, ಯಾರು ಹಗಲೂ ಇರುಳೂ ಬ್ರಹ್ಮದಲ್ಲಿಯೇ ರಮಿಸುತ್ತಿರುವರೋ ಅಂಥ ಕೌಪೀನವಂತರೇ ಭಾಗ್ಯವಂತರು.

ಪ್ರಾಣಾಕ್ಷರಂ ಪಾವನಮುಚ್ಚರನ್ತಃ

ಪತಿಂ ಪಶೂನಾಂ ಹೃದಿ ಭಾವಯನ್ತಃ |

ಭಿಕ್ಷಾಶನಾ ದಿಕ್ಸು ಪರಿಭ್ರಮನ್ತಃ

ಕೌಪೀನವನ್ತಃ ಖಲು ಭಾಗ್ಯವನ್ತಃ

||೫||

೫. ಪವಿತ್ರವಾದ ಪಂಚಾಕ್ಷರವನ್ನು ಉಚ್ಚರಿಸುತ್ತಾ, ಪಶುಪತಿಯನ್ನು ಹೃದಯದಲ್ಲಿ ಭಾವಿಸಿಕೊಳ್ಳುತ್ತಾ ಭಿಕ್ಷಾನ್ನವನ್ನು ಮಾತ್ರ ಉಣ್ಣುತ್ತಾ ದಿಕ್ಸು ದಿಕ್ಸು ಗಳಲ್ಲಿ ಸಂಚರಿಸುತ್ತಿರುವ ಕೌಪೀನವಂತರೇ ಭಾಗ್ಯವಂತರು.

ಇತಿ ಯತಿಪ್ರಾಣಾಕ್ಷರಮ್

1. ಶಾಂತ್ಯಾದಿಗಳಿಂದ ತನ್ನಲ್ಲಿಯೇ ಆತ್ಮನನ್ನು ಕಂಡುಕೊಳ್ಳಬೇಕೆಂದು ಬೃಹದಾರಣ್ಯಕ (೪-೪-೨೩)ರಲ್ಲಿ ಹೇಳಿದೆ.
2. ಮನಸ್ಸಿನಲ್ಲಿ ಮೂಡಿಸಿಕೊಳ್ಳದೆ ಇರುವ, ಸರ್ವವ್ಯಾಪಕನಾದ ಪರಮಾತ್ಮನನ್ನೇ ಸ್ಮರಿಸುತ್ತಿರುವ.

ಮಾಯಾಪಂಚಕ

ನಿರುಪಮನಿತ್ಯನಿರಂಶಕೇಽಪ್ಯಖಣ್ಣೇ

ಮಯಿ ಚಿತಿ ಸರ್ವವಿಕಲ್ಪನಾದಿಶೂನ್ಯೇ |

ಘಟಯತಿ ಜಗದೀಶಜೀವಭೇದಂ

ತ್ವಘಟಿತಘಟನಾಪಟೀಯಸೀ ಮಾಯಾ

||೧||

೧. ಹೋಲಿಕೆಯಿಲ್ಲದವನೂ ನಿತ್ಯನೂ ಅಂಶರಹಿತನೂ ಅಖಂಡನೂ ಆಗಿರುವ ಚಿದ್ರೂಪನಾದ ಯಾವ ವಿಕಲ್ಪಾದಿಗಳೂ ಇಲ್ಲದ ನನ್ನಲ್ಲಿಯೂ ಜಗತ್ತು, ಈಶ್ವರ, ಜೀವ - ಎಂಬ ಭೇದವನ್ನು ಕೂಡಿಸಿ ತೋರಿಸುತ್ತಿದೆಯಲ್ಲ ! ಮಾಯೆಯು ಹೊಂದದೆ ಇರುವದನ್ನು ಕೂಡ ಹೊಂದಿಸಿ ತೋರಿಸತಕ್ಕದ್ದು.

ಶ್ರುತಿಶತನಿಗಮಾನ್ತಶೋಧಕಾನ-

ಷ್ಠಹಹ ಧನಾದಿನಿದರ್ಶನೇನ ಸದ್ಯಃ |

ಕಲುಷಯತಿ ಚತುಷ್ಟದಾದ್ಯಭಿನ್ನಾ-

ನಘಟಿತಘಟನಾಪಟೀಯಸೀ ಮಾಯಾ

||೨||

೨. ನೂರುಗಟ್ಟಲೆಯ ಶ್ರುತಿಗಳನ್ನು ಶೋಧಿಸಬಲ್ಲವರನ್ನು ಕೂಡ ಹಣವೇ ಮುಂತಾದುವನ್ನು ತೋರಿಸಿ ಕೂಡಲೆ ನಾಲ್ಕುಕಾಲಿನ ಪ್ರಾಣಿಗಳೇ ಮುಂತಾದವುಗಳಿಗೆ ಸಮಾನರನ್ನಾಗಿ ಮಾಡಿ ಕಲ್ಮಷಗೊಳಿಸಿಬಿಡುವದಲ್ಲ ! ಮಾಯೆಯು ಹೊಂದದೆ ಇರುವದನ್ನು ಕೂಡ ಹೊಂದಿಸಿ ತೋರಿಸತಕ್ಕದ್ದು.

ಸುಖಚಿದಖಣ್ಣಬೋಧಮದ್ವಿತೀಯಂ

ವಿಯದನಿಲಾದಿವಿನಿರ್ಮಿತೇ ನಿಯೋಜ್ಯ |

ಬ್ರಮಯತಿ ಭವಸಾಗರೇ ನಿತಾನ್ತಂ

ತ್ವಘಟಿತಘಟನಾಪಟೀಯಸೀ ಮಾಯಾ

||೩||

೩. ಆನಂದವೂ ಚಿದ್ರೂಪವೂ¹ ಅಖಂಡಚೈತನ್ಯವೂ ಅದ್ವಿತೀಯವೂ ಆದ ಬ್ರಹ್ಮವನ್ನು ಆಕಾಶ, ವಾಯು- ಮುಂತಾದ ಭೂತಗಳಿಂದ ನಿರ್ಮಿತವಾದ (ಶರೀರದಲ್ಲಿರುವಂತೆ) ಕಟ್ಟುಮಾಡಿ ಸಂಸಾರಸಾಗರದಲ್ಲಿ ಅತಿಶಯವಾಗಿ ತೊಳಲುವಂತೆ ಮಾಡುತ್ತಿರುವದಲ್ಲ ! ಮಾಯೆಯು ಹೊಂದದೆ ಇರುವದನ್ನು ಕೂಡ ಹೊಂದಿಸಿ ತೋರಿಸತಕ್ಕದ್ದು.

1. ಚಿದ್ರೂಪವೆಂದರೂ ಬೋಧವೆಂದರೂ ಒಂದೇ. ಈ ಶಬ್ದವು ಲೇಖಕರ ಕೈತಪ್ಪಿನಿಂದ ಬೇರೆಯಾಗಿರಬಹುದೆ ?

ಅಪಗತಗುಣವರ್ಣಜಾತಿಭೇದೇ

ಸುಖಚಿತಿ ವಿಪ್ರವಿಡಾದ್ಯಹಜ್ಜ್ವತಿಂ ಚ |

ಸ್ಫುಟಯತಿ ಸುತದಾರಗೇಹಮೋಹಂ

ತ್ಸಘಟಿತಘಟನಾಪಟೀಯಸೀ ಮಾಯಾ

||೪||

೪. (ಮೂರು) ಗುಣಗಳಿಲ್ಲದ ವರ್ಣ, ಜಾತಿ (?) ಇವುಗಳ ಭೇದಗಳಿಲ್ಲದ ಚಿದಾನಂದಸ್ವರೂಪದಲ್ಲಿ ಬ್ರಾಹ್ಮಣನು, ವೈಶ್ಯನು - ಮುಂತಾದ ಅಭಿಮಾನವನ್ನೂ ಮಕ್ಕಳು, ಹೆಂಡಿರು, ಮನೆ - ಎಂಬ ಮೋಹವನ್ನೂ ತೋರಿಸುವದಲ್ಲ ! ಮಾಯೆಯು ಹೊಂದದೆ ಇರುವದನ್ನು ಕೂಡ ಹೊಂದಿಸಿ ತೋರಿಸತಕ್ಕದ್ದು.

ವಿಧಿಹರಿಹರವಿಭೇದಮಪ್ಯಖಣ್ಣೇ

ಬತ ವಿರಚಯ್ಯ ಬುಧಾನಪಿ ಪ್ರಕಾಮಮ್ |

ಭ್ರಮಯತಿ ಹರಿಹರಭೇದಭಾವಾ-

ನಘಟಿತಘಟನಾಪಟೀಯಸೀ ಮಾಯಾ

||೫||

೫. ಆಹ ! ಬ್ರಹ್ಮ ವಿಷ್ಣು ಶಿವ - ಎಂಬ ಭೇದವನ್ನು ಅಖಂಡತ್ವದಲ್ಲಿಯೂ ರಚನೆಮಾಡಿ ವಿವೇಕಿಗಳನ್ನು ಕೂಡ ಅತಿಶಯವಾಗಿ ಹರಿಹರಭೇದಭಾವನೆಯುಳ್ಳವರನ್ನಾಗಿ ಮಾಡಿಡುವದಲ್ಲ ! ಮಾಯೆಯು ಹೊಂದದೆ ಇರುವದನ್ನು ಕೂಡ ಹೊಂದಿಸಿ ತೋರಿಸತಕ್ಕದ್ದು.

ಇತಿ ಮಾಯಾಪ್ಚ್ಛಾಕಮ್

ನಿರ್ವಾಣಮಂಜರಿ

ಅಹಂ ನಾಮರೋ ನೈವ ಮರ್ತ್ಯೋ ನ ದೈತ್ಯೋ

ನ ಗನ್ಧರ್ವಯಕ್ಷಃ (?) ಪಿಶಾಚಪ್ರಭೇದಃ |

ಪುಮಾನ್ನೈವ ನ ಸ್ತ್ರೀ ತಥಾ ನೈವ ಷಣ್ಣಃ

ಪ್ರಕೃಷ್ಣ¹ಪ್ರಕಾಶಸ್ವರೂಪಃ ಶಿವೋಽಹಮ್

||೧||

೧. ನಾನು ದೇವತೆಯಲ್ಲ, ಮನುಷ್ಯನಲ್ಲ, ದೈತ್ಯನಲ್ಲ, ಗಂಧರ್ವಯಕ್ಷರೂ ಅಲ್ಲ, ಪಿಶಾಚವಿಶೇಷವೂ ಅಲ್ಲ. ಪುರುಷನಲ್ಲ, ಸ್ತ್ರೀಯಲ್ಲ, ನಪುಂಸಕನೂ ಅಲ್ಲ. ಹೆಚ್ಚಿನ ಪ್ರಕಾಶದ ಸ್ವರೂಪನಾದ ಶಿವನು ನಾನು.

1. 'ಪ್ರಕೃಷ್ಣಃ' ಎಂದು ವಾ ||

ಅಹಂ ನೈವ ಬಾಲೋ ಯುವಾ ನೈವ ವೃದ್ಧೋ
 ನ ವರ್ಣೇ ನ ಚ ಬ್ರಹ್ಮಚಾರೀ ಗೃಹಸ್ಥಃ |
 ವನಸ್ಥೋಽಪಿ ನಾಹಂ ನ ಸಂನ್ಯಸ್ತಧರ್ಮಾ
 ಜಗಜ್ಜನ್ಮನಾಶೈಕಹೇತುಃ ಶಿವೋಽಹಮ್

||೨||

೨. ನಾನು ಹುಡುಗನಲ್ಲ, ಹರೆಯದವನೂ ಅಲ್ಲ, ಮುದುಕನೂ ಅಲ್ಲ, ವರ್ಣಭೇದವುಳ್ಳವನಲ್ಲ ; ಬ್ರಹ್ಮಚಾರಿಯಲ್ಲ, ಗೃಹಸ್ಥನಲ್ಲ, ವಾನಪ್ರಸ್ಥನಲ್ಲ, ಕರ್ಮಸಂನ್ಯಾಸವನ್ನು ಮಾಡಿದವನೂ ಅಲ್ಲ, ಜಗತ್ತಿನ ಹುಟ್ಟುಪ್ರಲಯಗಳಿಗೆ ಮುಖ್ಯಕಾರಣನಾದ ಶಿವನೇ ನಾನು.

+ ಅಹಂ ನೈವ ಮೇಯಸ್ತಿರೋಭೂತಮಾಯೋ¹
 ತಥೈವೇಕ್ಷಿತುಂ ಮಾಂ ಪೃಥಭ್ನಾಸ್ತುಪಾಯಃ |
 ಸಮಾಶ್ಲಿಷ್ಯಕಾಯತ್ರಯೋಽಪ್ಯದ್ವಿತೀಯಃ
 ಸದಾತೀಂದ್ರಿಯಃ ಸರ್ವರೂಪಃ ಶಿವೋಽಹಮ್

||೩||

೩. ನಾನು ಪ್ರಮೇಯರೂಪನಲ್ಲ, ಮಾಯಾರಹಿತನು, ಮತ್ತು ನನ್ನನ್ನು ನೋಡುವದಕ್ಕೆ ಮತ್ತೊಂದು ಸಾಧನವೂ ಇಲ್ಲ. ಶರೀರತ್ರಯದಿಂದ² ಕೂಡಿರುವ ನಾದರೂ ಅದ್ವಿತೀಯನು, ಯಾವಾಗಲೂ ಅತೀಂದ್ರಿಯನೂ ಸರ್ವರೂಪನೂ ಆದ ಶಿವನು ನಾನು.

ಅಹಂ ನೈವ ಮನ್ತಾನ ಗನ್ತಾನ ವಕ್ತಾ
 ನ ಕರ್ತಾನ ಭೋಕ್ತಾನ ಮುಕ್ತಾಶ್ರಮಸ್ಥಃ |
 ಯಥಾಹಂ ಮನೋವೃತ್ತಿಭೇದಸ್ವರೂಪ-
 ಸ್ತಥಾ ಸರ್ವವೃತ್ತಿಪ್ರದೀಪಃ ಶಿವೋಽಹಮ್

||೪||

೪. ನಾನು ಮನನಮಾಡತಕ್ಕವನಲ್ಲ, ನಡೆಯುವವನಲ್ಲ, ಮಾತಾಡುವವನಲ್ಲ, ಕರ್ತೃವಲ್ಲ, ಭೋಕ್ತೃವಲ್ಲ, ಸಂನ್ಯಾಸಾಶ್ರಮದಲ್ಲಿರುವವನೂ ಅಲ್ಲ, ನಾನು ಹೇಗೆ ಮನೋವೃತ್ತಿಭೇದಗಳುಳ್ಳ ಸ್ವರೂಪದವನಾಗಿರುತ್ತೇನೋ (?) ಹಾಗೆಯೇ³ ಸರ್ವವೃತ್ತಿಗಳನ್ನೂ ಬೆಳಗುವ ಶಿವನು ನಾನು.

+ ಈ ಗುರುತುಹಾಕಿರುವ ಶ್ಲೋಕಗಳು ಪೂನಾದ ಅಷ್ಟೇಕರಪ್ರಕಾಶಿತ ಪಾಠದಲ್ಲಿಲ್ಲ.

1. 'ಮಾಯಾ' ವಾ|| 2. ಭಾಷ್ಯಪ್ರಸ್ಥಾನದಲ್ಲಿ 'ಕಾಯತ್ರಯ' ಎಂಬ ಮಾತು ಕಾಣುವದಿಲ್ಲ.
3. ವೃತ್ತಿಗಳುಳ್ಳವನು ವ್ಯವಹಾರದೃಷ್ಟಿಯಿಂದ ; ಹಾಗೆಯೇ ವೃತ್ತಿಗಳನ್ನು ಬೆಳಗುವವನು ಎಂಬುದು ಹೊಂದುವದಿಲ್ಲ. ವೃತ್ತಿಗಳುಳ್ಳವನಾಗಿ ತೋರುತ್ತಿದ್ದರೂ ಪರಮಾರ್ಥವಾಗಿ ಅವನ್ನೆಲ್ಲ ಬೆಳಗುವವನು - ಎಂಬ ಭಾವವನ್ನು ಕಲ್ಪಿಸಬೇಕು.

+ನ ಮೇ ಲೋಕಯಾತ್ರಾಪ್ರವಾಹಪ್ರವೃತ್ತಿ-

ನಫ ಮೇ ಬನ್ಧಬುದ್ಧ್ಯಾ ದುರೀಹಾನಿವೃತ್ತಿಃ

ಪ್ರವೃತ್ತ್ಯಾ¹ ನಿವೃತ್ತ್ಯಾಸ್ಯ ಚಿತ್ತಸ್ಯ ವೃತ್ತಿ-

ಯಫತಸ್ತ್ವನ್ವಹಂ ತತ್ಸ್ಮರೂಪಃ ಶಿವೋಽಹಮ್

||೫||

೫. ನನಗೆ ಲೋಕವ್ಯವಹಾರದ ಪ್ರವಾಹದಲ್ಲಿ ಪ್ರವೃತ್ತಿಯೂ ಇಲ್ಲ ನನಗೆ ಬಂಧಕವಿದೆಂಬ ಬುದ್ಧಿಯಿಂದ ಕೆಟ್ಟಕರ್ಮದಿಂದ ನಿವೃತ್ತಿಯೂ ಇಲ್ಲ ಪ್ರವೃತ್ತಿಯಿಂದಲೂ ನಿವೃತ್ತಿಯಿಂದಲೂ ಈ ಚಿತ್ತವೃತ್ತಿಯು ಯಾವಾಗಲೂ ಏತರಿಂದ ಇದ್ದುಕೊಂಡಿರುವದೋ ಆ ಸ್ಮರೂಪದ ಶಿವನು ನಾನು.

*ನಿದಾನಂ ಯದಜ್ಞಾನಕಾರ್ಯಸ್ಯ ಕಾರ್ಯಂ

ವಿನಾ ಯಸ್ಯ ಸತ್ತ್ವಂ ಸ್ವತೋ ನೈವ ಭಾತಿ |

ಯದಾದ್ಯನ್ತಮಧ್ಯಾನ್ತರಾಲಾನ್ತರಾಲ-

ಪ್ರಕಾಶಾತ್ಮಕಂ ಸ್ಯಾತ್ಪದೇವಾಹಮಸ್ಮಿ

||೬||

೬. ಅಜ್ಞಾನಕಾರ್ಯಕ್ಕೆ ಯಾವದು ಕಾರಣವೋ, ಕಾರ್ಯವು ಯಾವದರ ಇರವಿಲ್ಲದೆ ತನಗೆತಾನೆ ತೋರಿಕೊಳ್ಳಲಾರದೋ, ಯಾವದು ಮೊದಲು, ಕೊನೆ, ನಡುವೆ, ನಡುವಿನ ನಡುವೆ- ಎಲ್ಲವನ್ನೂ ಬೆಳಗುತ್ತಿರುವದಾಗಿರುವದೋ ಅದೇ ನಾನಾಗಿರುವೆನು.

+ಯತೋಽಹಂ ನ ಬುದ್ಧಿರ್ನ ಮೇ ಕಾರ್ಯಸಿದ್ಧಿ-

ರ್ಯತೋ ನಾಹಮಜ್ಞಂ ನ ಮೇ ಲಿಜ್ಜಭಜ್ಜಿ²

ಹೃದಾಕಾಶವರ್ತೀ ಗತಾಜ್ಜತ್ರಯಾರ್ತಿಃ

ಸದಾ ಸಚ್ಚಿದಾನಂದಮೂರ್ತಿಃ ಶಿವೋಽಹಮ್

||೭||

೭. ನಾನು ಬುದ್ಧಿಯಿಲ್ಲವಾದ್ದರಿಂದ ನನಗೆ ಕರ್ಮದ ಫಲವು ಆಗಬೇಕಾದ ದ್ದಿರುವದಿಲ್ಲ³ ನಾನು ಶರೀರವಲ್ಲವಾದ್ದರಿಂದ ನನಗೆ ಲಿಂಗಶರೀರದ ಭಂಗ ವಾಗಬೇಕಾದದ್ದು ಇಲ್ಲ⁴ ಹೃದಯಾಕಾಶದಲ್ಲಿರುವವನೂ ಶರೀರತ್ರಯದ ವ್ಯಥೆಯಿಲ್ಲದವನೂ ಯಾವಾಗಲೂ ಸಚ್ಚಿದಾನಂದಮೂರ್ತಿಯೂ ಆಗಿರುವ ಶಿವನು ನಾನು.

1. 'ಪ್ರವೃತ್ತಿರ್ನಿವೃತ್ತ್ಯಾ' ಎಂಬುದನ್ನು ಹೀಗೆ ತಿದ್ದಿಕೊಂಡಿದೆ.

2. 'ಭಜ್ಜಿಮ್' ಎಂಬುದನ್ನು ಹೀಗೆ ತಿದ್ದಿಕೊಂಡಿದೆ.

3. ವಿಜ್ಞಾನವೆಂಬ ಬುದ್ಧಿಯೇ ಕರ್ಮವನ್ನು ಮಾಡಿ ಫಲವನ್ನು ಪಡೆಯುತ್ತದೆ - ಎಂಬ ಅಭಿಪ್ರಾಯವಿರಬಹುದು. ತೈ.೨-೫ರ ಸೂಚನೆಯೆಂದು ತೋರುತ್ತದೆ.

4. ಇಲ್ಲಿ ಹೇತುಸಾಧ್ಯಗಳ ಸಂಬಂಧವು ಸ್ಪಷ್ಟವಾಗಿಲ್ಲ ; ಸ್ಥೂಲಶರೀರವು ಲಿಂಗಶರೀರವನ್ನು ಆಶ್ರಯಿಸಿಕೊಂಡೇ ಇರುತ್ತದೆ ಎಂಬ ಅಭಿಪ್ರಾಯವಿರಬಹುದೆ ?

+ಯದಾಸೀದ್ವಿಲಾಸಾದ್ವಿಕಾರೋ¹ ಜಗದ್ಯ-
 ದ್ವಿಕಾರಾಶ್ರಯಂ² ನಾದ್ವಿತೀಯತ್ವತಃ ಸ್ಯಾತ್³ |
 ಮನೋಬುದ್ಧಿಚಿತ್ತಾಹಮಾಕಾರವೃತ್ತಿ-
 ಪ್ರವೃತ್ತಿಯೃತಃ ಸ್ಯಾತ್ಪ್ರದೇವಾಹಮಸ್ಮಿ

||೮||

೮. ಯಾವದು ವಿಲಾಸದಿಂದ ಜಗತ್ತೆಂಬ ವಿಕಾರವಾಗಿರುವದೋ,
 ಯಾವದು ಅದ್ವಿತೀಯವಾಗಿರುವದರಿಂದ ವಿಕಾರಕ್ಕೆ ಆಶ್ರಯವಾಗಲಾರದೋ⁴,
 ಯಾವದರಿಂದ ಮನಸ್ಸು, ಬುದ್ಧಿ, ಚಿತ್ತ ಅಹಂಕಾರ- ಎಂಬೀ ಆಕಾರದ ವೃತ್ತಿಗಳ
 ಪ್ರವೃತ್ತಿಯು ಆಗುವದೋ ಅದೇ ನಾನಾಗಿರುವೆನು.

ಯದನ್ತರ್ಬಹಿರ್ವ್ಯಾಪಕಂ ನಿತ್ಯಶುದ್ಧಂ
 ಯದೇಕಂ ಸದಾ ಸಚ್ಚಿದಾನಂದಕನ್ನಮ್ |
 ಯತಃ ಸ್ಥೂಲಸೂಕ್ಷ್ಮಪ್ರಪಂಚಸ್ಯ ಭಾನಂ
 ಯತಸ್ತತ್ಪ್ರಸೂತಿಸ್ಪದೇವಾಹಮಸ್ಮಿ

||೯||

೯. ಯಾವದು ಒಳಗೂ ಹೊರಗೂ ವ್ಯಾಪಿಸಿಕೊಂಡಿರುವದೋ, ನಿತ್ಯ
 ಶುದ್ಧವಾಗಿರುವದೋ, ಯಾವದು ಒಂದೂ ಯಾವಾಗಲೂ ಸಚ್ಚಿದಾನಂದ
 ಮೂಲವೂ ಆಗಿರುವದೋ, ಯಾವದರಿಂದ ಸ್ಥೂಲಸೂಕ್ಷ್ಮಪ್ರಪಂಚವು ತೋರು
 ತ್ತಿರುವದೋ, ಯಾವದರಿಂದ ಅದು ಉಂಟಾಗಿರುವದೋ ಅದೇ ನಾನಾಗಿ
 ರುವೆನು.

+ಯದರ್ಕೇನುದ್ವಿದ್ಯುತ್ಪ್ರಭಾಜಾಲಮಾಲಾ-
 ವಿಲಾಸಾಸ್ಪದಂ ಯತ್ಸ್ವಭೇದಾದಿಶೂನ್ಯಮ್ |
 ಸಮಸ್ತಂ ಜಗದ್ಯಸ್ಯ ಪಾದಾತ್ಮಕಂ ಸ್ಯಾ-
 ದ್ಯತಃ ಶಕ್ತಿಭಾನಂ ತದೇವಾಹಮಸ್ಮಿ

||೧೦||

೧೦. ಯಾವದು ಸೂರ್ಯ, ಚಂದ್ರ, ಮಿಂಚು-ಇವುಗಳ ಪ್ರಕಾಶ
 ಸಮೂಹದ ಮಾಲಿಕೆಯ ವಿಲಾಸಕ್ಕೆ ಆಶ್ರಯವಾಗಿರುವದೋ, ಯಾವದು ಸ್ವಗತ
 ಭೇದವೇ ಮುಂತಾದದ್ದಿಲ್ಲದ್ದಾಗಿರುವದೋ ಸಮಸ್ತಜಗತ್ತೂ ಯಾವದರ ಪಾದ
 ಮಾತ್ರವೋ⁵, ಯಾವದರಿಂದ ಶಕ್ತಿಯು ತೋರುವದೋ⁶ ಅದೇ ನಾನಾಗಿರುವೆನು.

1. 'ವಿಕಾರಂ' ಎಂಬುದನ್ನು 'ವಿಕಾರೋ' ಎಂದು ತಿದ್ದಿಕೊಂಡಿದೆ.
2. 'ಆಶ್ರಯೋ' ಎಂದಿದ್ದರೆ ಉತ್ತಮ. 3. ಯಾವದು ಮಾಯಾವಿಲಾಸದಿಂದ ಜಗತ್ತೆಂಬ ಕಾರ್ಯವಾಗಿ ತೋರುತ್ತದೆಯೋ ಎಂಬ ಅಭಿಪ್ರಾಯವಿರಬಹುದು.
4. ತನ್ನಲ್ಲಿ ಯಾವ ಅವಯವಗಳೂ ಇಲ್ಲದ್ದರಿಂದಲೂ ತನಗಿಂತ ಬೇರೊಂದು ವಿಕಾರವನ್ನುಂಟು ಮಾಡುವ ವಸ್ತುವಿಲ್ಲದ್ದರಿಂದಲೂ ಆ ಬ್ರಹ್ಮಕ್ಕೆ ಯಾವ ವಿಕಾರವೂ ಆಗುವಂತಿಲ್ಲ.
5. 'ಪಾದೋಽಸ್ಯ ವಿಶ್ವಾಭೂತಾನಿ' ಎಂಬ ಪುರುಷಸೂಕ್ತವಾಕ್ಯದ ಸೂಚನೆ.
6. ಈ ಅಭಿಪ್ರಾಯವು ಹಿಂದೆಯೇ ಬಂದಿದೆ.

ಯತಃ ಕಾಲಮೃತ್ಯುರ್ಬಿಭೇತಿ ಪ್ರಕಾಮಂ
 ಯತಶ್ಚಿತ್ತಬುದ್ಧೀನ್ದ್ರಿಯಾಣಾಂ ವಿಲಾಸಃ |
 ಹರಿಬ್ರಹ್ಮರುದ್ರೇನ್ದ್ರಚನ್ದಾದಿನಾಮ-
 ಪ್ರಕಾಶೋ ಯತಃ ಸ್ಯಾತ್ಪದೇವಾಹಮಸ್ಮಿ

||೧೧||

೧೧. ಯಾವದಕ್ಕೆ ಕಾಲಮೃತ್ಯುವೂ ಅತಿಶಯವಾಗಿ ಅಂಜುತ್ತಿರುವದೋ, ಯಾವದರಿಂದ ಚಿತ್ತ ಬುದ್ಧಿ ಇಂದ್ರಿಯ- ಇವುಗಳ ವಿಲಾಸವು ತೋರುತ್ತಿರುವದೋ¹ ಯಾವದರಿಂದ ಹರಿ, ಬ್ರಹ್ಮ ರುದ್ರ, ಇಂದ್ರ, ಚಂದ್ರ - ಮುಂತಾದ ನಾಮಗಳ ಪ್ರಕಾಶವಾಗಿರುವದೋ ಅದೇ ನಾನಾಗಿರುವೆನು.

ಯದಾಕಾಶವತ್ಸರ್ವಗಂ ಶಾನ್ತರೂಪಂ
 ಪರಂಜ್ಯೋತಿರಾಕಾರಶೂನ್ಯಂ ವರೇಣ್ಯಮ್ |
 ಯದಾದ್ಯಂತಶೂನ್ಯಂ ಪರಂ ಶಬ್ದರಾಖ್ಯಂ
 ಯದನ್ತರ್ವಿಭಾವ್ಯಂ ತದೇವಾಹಮಸ್ಮಿ

||೧೨||

೧೨. ಯಾವದು ಆಕಾಶದಂತೆ ಸರ್ವವ್ಯಾಪಿಯೋ ಶಾಂತರೂಪವಾಗಿರುವದೋ, ಹೆಚ್ಚಿನ ಜ್ಯೋತಿಯೂ ಆಕಾರಶೂನ್ಯವೂ ಶ್ರೇಷ್ಠವೂ ಆಗಿರುವದೋ, ಯಾವದು ಆದ್ಯಂತಗಳಲ್ಲದ್ದೋ ಹೆಚ್ಚಿನ ಶಂಕರನೆಂಬ ಹಸರುಳ್ಳದ್ದೋ- ಯಾವದು ಒಳಗೆ ಧ್ಯಾನಿಸತಕ್ಕದ್ದೋ ಅದೇ ನಾನಾಗಿರುವೆನು.

ಇತಿ ನಿರ್ವಾಣಮ್‌ಞ್ಜಾರೀ

ಬ್ರಹ್ಮಜ್ಞಾನಾವಳೀಮಾಲೆ

ಸಕೃಚ್ಛ್ರವಣಮಾತ್ರೇಣ ಬ್ರಹ್ಮಜ್ಞಾನಂ ಯತೋ ಭವೇತ್ |
 ಬ್ರಹ್ಮಜ್ಞಾನಾವಳೀಮಾಲಾ ಸರ್ವೇಷಾಂ ಮೋಕ್ಷಸಿದ್ಧಯೇ

||೧||

೧. ಒಂದುಸಲ ಕೇಳಿದಮಾತ್ರದಿಂದ ಯಾವದರಿಂದ ಬ್ರಹ್ಮಜ್ಞಾನವಾಗುವದೋ, ಆ ಬ್ರಹ್ಮಜ್ಞಾನಾವಳೀಮಾಲೆಯನ್ನು ಎಲ್ಲರಿಗೂ ಮೋಕ್ಷವು ದೊರೆಯಲೆಂದು (ಪ್ರಾರಂಭಿಸಲಾಗಿದೆ).

ಅಸಂಖ್ಯೋಽಹಮಸಂಖ್ಯೋಽಹಮಸಂಖ್ಯೋಽಹಂ ಪುನಃಪುನಃ |
 ಸಚ್ಚಿದಾನಂದರೂಪೋಽಹಮಹಮೇವಾಹಮವ್ಯಯಃ

||೨||

1. ಈ ಅಭಿಪ್ರಾಯವು ಹಿಂದೆಯೇ ಬಂದಿದೆ.

೨. ನಾನು ಅಸಂಗನು, ನಾನು ಅಸಂಗನು. ಮತ್ತೆಮತ್ತೆ ನೋಡಿದರೂ ನಾನು ಅಸಂಗನೇ. ನಾನು ಸಚ್ಚಿದಾನಂದರೂಪನು. ಅವ್ಯಯನಾದ ನಾನೇ ನಾನು.

ನಿತ್ಯಶುದ್ಧವಿಮುಕ್ತೋಽಹಂ ನಿರಾಕಾರೋಽಹಮವ್ಯಯಃ |

ಭೂಮಾನಂದಸ್ವರೂಪೋಽಹಮಹಮೇವಾಹಮವ್ಯಯಃ

||೩||

೩. ನಾನು ಯಾವಾಗಲೂ ಶುದ್ಧನು, ಮುಕ್ತನು, ನಾನು ನಿರಾಕಾರನು, ಅವ್ಯಯನು. ನಾನು ಮಿಗಿಲಿಲ್ಲದ ಆನಂದಸ್ವರೂಪನು. ಅವ್ಯಯನಾದ ನಾನೇ ನಾನು.

ನಿತ್ಯೋಽಹಂ ನಿರವದ್ಯೋಽಹಂ ನಿರಾಕಾರೋಽಹಮಚ್ಯುತಃ

ಪರಮಾನಂದರೂಪೋಽಹಮಹಮೇವಾಹಮವ್ಯಯಃ

||೪||

೪. ನಾನು ನಿತ್ಯನು, ನಾನು ದೋಷರಹಿತನು, ನಾನು ನಿರಾಕಾರನು, ಅಚ್ಯುತನು. ನಾನು ಪರಮಾನಂದರೂಪನು. ಅವ್ಯಯನಾದ ನಾನೇ ನಾನು.

ಶುದ್ಧಚೈತನ್ಯರೂಪೋಽಹಮಾತ್ಮಾರಾಮೋಽಹಮೇವ ಚ |

ಅಖಣ್ಡಾನಂದರೂಪೋಽಹಮಹಮೇವಾಹಮವ್ಯಯಃ

||೫||

೫. ನಾನು ಬರಿಯರಿವಿನ ಸ್ವರೂಪದವನು, ನಾನು ತನ್ನಲ್ಲಿ ತಾನು ಆಡುತ್ತಿರುವವನೇ, ಕಡಿವಡೆಯದ ಆನಂದಸ್ವರೂಪನು ನಾನು. ಅವ್ಯಯನಾದ ನಾನೇ ನಾನು.

ಪ್ರತ್ಯಕ್ಷೈತನ್ಯರೂಪೋಽಹಂ ಶಾನ್ತೋಽಹಂ ಪ್ರಕೃತೇಃ ಪರಃ |

ಶಾಶ್ವತಾನಂದರೂಪೋಽಹಮಹಮೇವಾಹಮವ್ಯಯಃ

||೬||

೬. ನಾನು ಒಳಗಿನ ಚೈತನ್ಯದ ಸ್ವರೂಪವು. ನಾನು ಶಾಂತನು, ಪ್ರಕೃತಿ ಗಿಂತ ಮೀರಿರುವವನು. ನಿತ್ಯವಾದ ಆನಂದದ ಸ್ವರೂಪನು ನಾನು. ಅವ್ಯಯನಾದ ನಾನೇ ನಾನು.

ತತ್ತ್ವಾತಿತಃ ಪರಾತ್ಮಾಹಂ ಮಧ್ಯಾತಿತಃ¹ ಪರಃ ಶಿವಃ |

ಮಾಯಾತಿತಃ ಪರಂಚ್ಯೋತಿರಹಮೇವಾಹಮವ್ಯಯಃ

||೭||

೭. ತತ್ತ್ವವನ್ನು ಮೀರಿರುವ ಪರಮಾತ್ಮನು ನಾನು. ಮಧ್ಯಾತಿತನಾದ(?) ಪರಶಿವನು ನಾನು. ಮಾಯೆಯನ್ನು ಮೀರಿರುವ ಹೆಚ್ಚಿನ ಬೆಳಕು ನಾನು. ಅವ್ಯಯನಾದ ನಾನೇ ನಾನು.

1. ಇದು 'ವಿದ್ಯಾತಿತಃ' ಎಂದಿರಬೇಕೆಂದು ತೋರುವದು.

ನಾನಾರೂಪ(?)¹ ವ್ಯತೀತೋಽಹಂ ಚಿದಾಕಾರೋಽಹಮಚ್ಚುತಃ |

ಸುಖರೂಪಸ್ವರೂಪೋಽಹಮಹಮೇವಾಹಮವ್ಯಯಃ

||೮||

೮. ನಾನಾರೂಪಗಳನ್ನು ಮೀರಿರುವವನು ನಾನು. ಚಿದ್ರೂಪನಾದ ಅಚ್ಚುತನು ನಾನು. ಸುಖರೂಪದ ಸ್ವರೂಪವು ನಾನು. ಅವ್ಯಯನಾದ ನಾನೇ ನಾನು.

ಮಾಯಾ ತತ್ಕಾರ್ಯದೇಹಾದಿ ಮಮ ನಾಸ್ಯೇವ ಸರ್ವದಾ |

ಸ್ವಪ್ರಕಾಶೈಕರೂಪೋಽಹಮಹಮೇವಾಹಮವ್ಯಯಃ

||೯||

೯. ಮಾಯೆ, ಅದರ ಕಾರ್ಯವಾದ ದೇಹಾದಿಗಳು ನನಗೆ ಎಂದಿಗೂ ಇಲ್ಲ. ನಾನು ಬರಿಯ ಸ್ವಪ್ರಕಾಶರೂಪನೇ, ಅವ್ಯಯನಾದ ನಾನೇ ನಾನು.

ಗುಣತ್ರಯವ್ಯತೀತೋಽಹಂ ಬ್ರಹ್ಮಾದೀನಾಂ ಚ ಸಾಕ್ಷ್ಯಹಮ್ |

ಅನನ್ಯಾನ್ತ² ರೂಪೋಽಹಮಹಮೇವಾಹಮವ್ಯಯಃ

||೧೦||

೧೦. ನಾನು ಮೂರು ಗುಣಗಳನ್ನೂ ಮೀರಿರುವವನು, ನಾನು ಬ್ರಹ್ಮನೇ ಮೊದಲಾದವರಿಗೂ ಸಾಕ್ಷಿಯು. ಅನಂತಾನಂತರೂಪನು ನಾನು, ಅವ್ಯಯನಾದ ನಾನೇ ನಾನು.

ಅನ್ತರ್ಯಾಮಿಸ್ವರೂಪೋಽಹಂ ಕೂಟಸ್ಥಃ ಸರ್ವಗೋಽಪ್ಯಹಮ್ |

ಪರಮಾತ್ಮಸ್ವರೂಪೋಽಹಮಹಮೇವಾಹಮವ್ಯಯಃ

||೧೧||

೧೧. ನಾನು (ಪೃಥಿವ್ಯಾದಿಗಳಲ್ಲಿರುವ) ಅಂತರ್ಯಾಮಿಯ ಸ್ವರೂಪವು. ನಾನು ಯಾವ ವಿಕಾರವೂ ಇಲ್ಲದ ಸರ್ವವ್ಯಾಪಿಯಾಗಿರುವೆನು. ನಾನು ಪರಮಾತ್ಮಸ್ವರೂಪನು. ಅವ್ಯಯನಾದ ನಾನೇ ನಾನು.

ನಿಷ್ಕಲೋಽಹಂ ನಿಷ್ಪ್ರಿಯೋಽಹಂ ಸರ್ವಾತ್ಮಾಽದ್ಯಃ ಸನಾತನಃ |

ಅಪರೋಕ್ಷಸ್ವರೂಪೋಽಹಮಹಮೇವಾಹಮವ್ಯಯಃ

||೧೨||

೧೨. ನಾನು ಅವಯವಗಳಿಲ್ಲದವನು. ನಾನು ಕ್ರಿಯೆಯಿಲ್ಲದವನು. ನಾನು ಎಲ್ಲಕ್ಕೂ ಆತ್ಮನು. ಮೊದಲಿರುವವನು, ಶಾಶ್ವತನಾಗಿರುವವನು. ಅಪರೋಕ್ಷವಾದ ಸ್ವರೂಪವುಳ್ಳವನು. ಅವ್ಯಯನಾದ ನಾನೇ ನಾನು.

ದ್ವಂದ್ವಾದಿಸಾಕ್ಷಿರೂಪೋಽಹಮಚಲೋಽಹಂ ಸನಾತನಃ |

ಸರ್ವಸಾಕ್ಷಿಸ್ವರೂಪೋಽಹಮಹಮೇವಾಹಮವ್ಯಯಃ

||೧೩||

1. ಇದು 'ನಾಮರೂಪ' ಎಂದಿದ್ದಿರಬಹುದೆ ?

2. 'ಅನನ್ಯಾನ್ತ' ಎಂಬ ಪಾಠಾಂತರವೂ ಇಲ್ಲಿ ಇದ್ದಿರಬಹುದು.

೧೩. ನಾನು ದ್ವಂದ್ವಗಳೇ ಮುಂತಾದವುಗಳಿಗೆ ಸಾಕ್ಷಿಯಾಗುವವನು. ನಾನು ಅಚಲನು, ಸನಾತನನು. ನಾನು ಎಲ್ಲಕ್ಕೂ ಸಾಕ್ಷಿಸ್ವರೂಪನಾಗಿರುವವನು. ಅವ್ಯಯನಾದ ನಾನೇ ನಾನು.

ಪ್ರಜ್ಞಾನಘನ ಏವಾಹಂ ವಿಜ್ಞಾನಘನ ಏವ ಚ |

ಅಕರ್ತಾಽಹಮಭೋಕ್ತಾಹಮಹಮೇವಾಹಮವ್ಯಯಃ

||೧೪||

೧೪. ನಾನು ಪ್ರಜ್ಞಾನದ ಗಟ್ಟಿಯೇ ; ವಿಜ್ಞಾನದ ಗಟ್ಟಿಯೇ. ನಾನು ಕರ್ತೃವಲ್ಲ ನಾನು ಭೋಕ್ತೃವಲ್ಲ ಅವ್ಯಯನಾದ ನಾನೇ ನಾನು.

ನಿರಾಧಾರಸ್ವರೂಪೋಽಹಂ ಸರ್ವಾಧಾರೋಽಹಮೇವ ಚ |

ಆಪ್ತಕಾಮಸ್ವರೂಪೋಽಹಮಹಮೇವಾಹಮವ್ಯಯಃ

||೧೫||

೧೫. ನಾನು ಯಾವ ಆಧಾರವೂ ಇಲ್ಲದ ಸ್ವರೂಪದವನು. ನಾನೇ ಎಲ್ಲಕ್ಕೂ ಆಧಾರವು. ನಾನು ಕಾಮಗಳನ್ನೆಲ್ಲ ಪಡೆದುಕೊಂಡಿರುವ ಸ್ವರೂಪದವನು. ಅವ್ಯಯನಾದ ನಾನೇ ನಾನು.

ತಾಪತ್ರಯವಿನಿರ್ಮುಕ್ತೋ ದೇಹತ್ರಯವಿಲಕ್ಷಣಃ |

ಅವಸಾತ್ರಯಸಾಕ್ಷ್ಯಸ್ಮಿ ಚಾಹಮೇವಾಹಮವ್ಯಯಃ

||೧೬||

೧೬. (ಆಧ್ಯಾತ್ಮಿಕ, ಆಧಿಭೌತಿಕ, ಆಧಿದೈವಿಕ ಎಂಬ) ಮೂರು ತಾಪಗಳಿಂದ ಎಂದೆಂದಿಗೂ ಬಿಡುಗಡೆಹೊಂದಿರುವವನು ನಾನು. (ಸ್ಥೂಲ, ಸೂಕ್ಷ್ಮ ಕಾರಣ ಎಂಬ) ಮೂರು ದೇಹಗಳಿಗಿಂತ¹ ವಿಲಕ್ಷಣಸ್ವರೂಪನು. (ಜಾಗ್ರತ್ಸ್ವಪ್ನಸುಷುಪ್ತಿಗಳೆಂಬ) ಮೂರು ಅವಸ್ಥೆಗಳಿಗೂ ಸಾಕ್ಷಿಯಾಗಿರುವೆನು. ಅವ್ಯಯನಾದ ನಾನೇ ನಾನು.

ಅನ್ತಜ್ಯೋತಿರ್ಬಹಿರ್ಜ್ಯೋತಿಃ ಪ್ರತ್ಯಗ್ಜ್ಯೋತಿಃ ಪರಾತ್ಪರಃ |

ಜ್ಯೋತಿರ್ಜ್ಯೋತಿಃ ಸ್ವಯಂಜ್ಯೋತಿರಾತ್ಮಜ್ಯೋತಿಃ ಶಿವೋಽಸ್ಮ್ಯಹಮ್² ||೧೭||

೧೭. ಒಳಗಿನ ಬೆಳಕು, ಹೊರಗಿನ ಬೆಳಕು, ಎಲ್ಲಕ್ಕೂ ಹೆಚ್ಚಿನ ಒಳಬೆಳಕು, ಹೆಚ್ಚಿನದಕ್ಕೂ ಹೆಚ್ಚಿನದು, ಬೆಳಕುಗಳ ಬೆಳಕು, ತಾನೇ ಬೆಳಗುವ ಬೆಳಕು, ತನ್ನ ಸ್ವರೂಪದ ಬೆಳಕು - ಇಂಥ ಶಿವನು ನಾನು.

ಇತಿ ಬ್ರಹ್ಮಜ್ಞಾನಾವಳೀಮಾಲಾ

1. ಮೂರು ದೇಹವೆಂಬುದು ಭಾಷ್ಯಪ್ರಸ್ಥಾನದಲ್ಲಿ ಕಾಣುವದಿಲ್ಲ.

2. ಈ ಶ್ಲೋಕವು ಮೂಲಕ್ಕೆ ಸೇರಿರುವಂತೆ ಕಾಣುವದಿಲ್ಲ 'ಅಹಮೇವಾಹ ಮವ್ಯಯಃ' ಎಂಬ ಧ್ರುವಪದವು ಇಲ್ಲಿಲ್ಲ. ಇದರ ಹಿಂದಿನ (1) ದೃಗ್ಗೃಹ್ಯಾ (2) ಅಹಂ ಸಾಕ್ಷೀತಿ (3) ಘಟಕುಡ್ಯಾದಿಕಂ (4) ಬ್ರಹ್ಮ ಸತ್ಯಂ - ಎಂಬ ನಾಲ್ಕು ಶ್ಲೋಕಗಳು ಅಚ್ಚಿನ ಪುಸ್ತಕದಲ್ಲಿವೆ ಯಾದರೂ ಅವು 'ವೇದಾಂತಡಿಂಡಿಮ'ಕ್ಕೆ ಸೇರಿದವಾದ್ದರಿಂದ ಬಿಟ್ಟುಬಿಟ್ಟಿದೆವೆ.

ಅನಾತ್ಮಶ್ರೀವಿಗರ್ಹಣ

ಲಬ್ಧ್ವಾ ವಿದ್ಯಾ ರಾಜಮಾನ್ಯಾ ತತಃ ಕಿಂ

ಪ್ರಾಪ್ತಾ ಸಂಪತ್ ಪ್ರಾಭವಾಢ್ಯಾ ತತಃ ಕಿಮ್ |

ಭುಕ್ತಾ ನಾರೀ ಸುನ್ದರಾಜ್ಞೀ ತತಃ ಕಿಂ

ಯೇನ ಸ್ವಾತ್ಮಾ ನೈವ ಸಾಕ್ಷಾತ್ಕೃತೋಽಭೂತ್

||೧||

೧. ರಾಜರು ಗೌರವಿಸುವ ವಿದ್ಯೆಯನ್ನು ಪಡೆದದ್ದಾಯಿತು ; ಅದರಿಂದೇನು? ಅಧಿಕಾರದಿಂದ ಮೆರೆಯುವ ಸಂಪತ್ತು ದೊರಕಿತು ; ಅದರಿಂದೇನು? ಸುಂದರಾಂಗಿಯಾದ ನಾರಿಯನ್ನು ಭೋಗಿಸಿದ್ದಾಯಿತು. ಅದರಿಂದೇನು ? ಅದರಿಂದ ತನ್ನ ಆತ್ಮನನ್ನು ಸಾಕ್ಷಾತ್ಕಾರಮಾಡಿಕೊಳ್ಳಲೇ ಇಲ್ಲವಷ್ಟೆ ?

ಕೇಯೂರಾದ್ಯೈ ಭೂಷಿತೋ ವಾ ತತಃ ಕಿಂ

ಕೌಶೇಯಾದ್ಯೈ ರಾವೃತೋ ವಾ ತತಃ ಕಿಮ್ |

ತೃಪ್ತೋ ಮೃಷ್ಟಾನ್ನಾದಿನಾ ವಾ ತತಃ ಕಿಂ

ಯೇನ ಸ್ವಾತ್ಮಾ ನೈವ ಸಾಕ್ಷಾತ್ಕೃತೋಽಭೂತ್

||೨||

೨. ಭುಜಕೀರ್ತಿಯೇ ಮುಂತಾದ ಒಡವೆಗಳನ್ನು ಇಟ್ಟುಕೊಂಡದ್ದಾಯಿತು; ಅದರಿಂದೇನು ? ಪಟ್ಟಿಪೀತಾಂಬರವೇ ಮುಂತಾದವುಗಳನ್ನು ಹೊದೆದುಕೊಂಡಾಯಿತು ; ಅದರಿಂದೇನು ? ಮೃಷ್ಟಾನ್ನವೇ ಮುಂತಾದವುಗಳನ್ನುಂಟು ತೃಪ್ತಿಯಾಯಿತು ; ಅದರಿಂದೇನು ? ಅದರಿಂದ ತನ್ನ ಆತ್ಮನನ್ನು ಸಾಕ್ಷಾತ್ಕರಿಸಿಕೊಳ್ಳಲೇ ಇಲ್ಲವಷ್ಟೆ ?

ದೃಷ್ಟ್ವಾ ನಾನಾ ಚಾರುದೇಶಾಸ್ತತಃ ಕಿಂ

ಪುಷ್ಟ್ವಾ ಚೇಷ್ಟ್ವಾ ಬನ್ದವರ್ಗಾಸ್ತತಃ ಕಿಮ್ |

ನಷ್ಟಂ ದಾರಿದ್ರ್ಯಾದಿದುಃಖಂ ತತಃ ಕಿಂ

ಯೇನ ಸ್ವಾತ್ಮಾ ನೈವ ಸಾಕ್ಷಾತ್ಕೃತೋಽಭೂತ್

||೧||

೩. ಮನೋಹರವಾದ ನಾನಾದೇಶಗಳನ್ನು ನೋಡಿದ್ದಾಯಿತು ; ಅದರಿಂದೇನು ? ತನ್ನ ನೆಂಟರಿಷ್ಟರನ್ನು ಸಾಕಿ ಸಲಹಿದ್ದಾಯಿತು ; ಅದರಿಂದೇನು ? ಬಡತನವೇ ಮುಂತಾದ ದುಃಖವು ನೀಗಿತು ; ಅದರಿಂದೇನು ? ಅದರಿಂದ ತನ್ನ ಆತ್ಮನನ್ನು ಸಾಕ್ಷಾತ್ಕರಿಸಿಕೊಳ್ಳಲೇ ಇಲ್ಲವಷ್ಟೆ ?

ಸ್ವಾತಂ¹ ತೀರ್ಥೇ ಜಹ್ನುಜಾದೌ ತತಃ ಕಿಂ

ದಾನಂ ದತ್ತಂ ದ್ವೈಷ್ಟ್ಯಸಂಖ್ಯಂ ತತಃ ಕಿಮ್ |

ಜಪ್ತಾ ಮನ್ತ್ರಾಃ ಕೋಟಿಶೋ ವಾ ತತಃ ಕಿಂ

ಯೇನ ಸ್ವಾತ್ಮಾ ನೈವ ಸಾಕ್ಷಾತ್ಕೃತೋಽಭೂತ್

||೪||

೪. ಗಂಗಾದಿತಿರ್ಥದಲ್ಲಿ ಮಿಂದದ್ದಾಯಿತು ; ಅದರಿಂದೇನು ? ಹದಿನಾರು ಸಂಖ್ಯೆಯ ದಾನಗಳನ್ನೂ ಮಾಡಿದ್ದಾಯಿತು ; ಅದರಿಂದೇನು ? ಕೋಟಿ ಗಟ್ಟಲೆಯಾಗಿ ಮಂತ್ರಗಳನ್ನು ಜಪಿಸಿದ್ದಾಯಿತು ; ಅದರಿಂದಾದರೂ ಏನು ? ಅದರಿಂದ ತನ್ನ ಆತ್ಮನನ್ನು ಸಾಕ್ಷಾತ್ಕರಿಸಿಕೊಳ್ಳಲೇ ಇಲ್ಲವಷ್ಟೆ ?

ಗೋತ್ರಂ ಸಮ್ಯಗ್ಭೂಷಿತಂ ವಾ ತತಃ ಕಿಂ

ಗಾತ್ರಂ ಭಸ್ಮಾಚ್ಛಾದಿತಂ ವಾ ತತಃ ಕಿಮ್ |

ರುದ್ರಾಕ್ಷಾದಿಃ ಸದ್ವೈತೋ ವಾ ತತಃ ಕಿಂ

ಯೇನ ಸ್ವಾತ್ಮಾ ನೈವ ಸಾಕ್ಷಾತ್ಕೃತೋಽಭೂತ್

||೫||

೫. ತನ್ನ ಗೋತ್ರಕ್ಕೆ ಒಳ್ಳೆಯ ಅಲಂಕಾರವಾಯಿತು ; ಅದರಿಂದೇನು ? ಶರೀರವನ್ನು ಭಸ್ಮದಿಂದ ಬಳಿದುಕೊಂಡದ್ದಾಯಿತು ; ಅದರಿಂದೇನು ? ರುದ್ರಾಕ್ಷವೇ ಮುಂತಾದವನ್ನು ಚೆನ್ನಾಗಿ ಧರಿಸಿದ್ದಾಯಿತು ; ಅದರಿಂದಾದರೂ ಏನು ? ಅದರಿಂದ ತನ್ನ ಆತ್ಮನನ್ನು ಸಾಕ್ಷಾತ್ಕರಿಸಿಕೊಳ್ಳಲೇ ಇಲ್ಲವಷ್ಟೆ ?

ಅನ್ಯೈರ್ವಿಪ್ರಾಸ್ತರ್ಪಿತಾ ವಾ ತತಃ ಕಿಂ

ಯಜ್ಞೈರ್ದೇವಾಸ್ತೋಷಿತಾ ವಾ ತತಃ ಕಿಮ್ |

ಕೀರ್ತ್ಯಾ ವ್ಯಾಪ್ತಾಃ ಸರ್ವಲೋಕಾಸ್ತತಃ ಕಿಂ

ಯೇನ ಸ್ವಾತ್ಮಾ ನೈವ ಸಾಕ್ಷಾತ್ಕೃತೋಽಭೂತ್

||೬||

೬. ಬ್ರಾಹ್ಮಣರನ್ನು ಬಗೆಬಗೆಯ ಅನ್ನಗಳ ಭೋಜನದಿಂದ ತೃಪ್ತಿಗೊಳಿಸಿದ್ದಾಯಿತು ; ಅದರಿಂದೇನು ? ಯಜ್ಞಗಳಿಂದ ದೇವತೆಗಳನ್ನು ಸಂತೋಷಗೊಳಿಸಿದ್ದಾಯಿತು ; ಅದರಿಂದಾದರೂ ಏನು ? ಕೀರ್ತಿಯಿಂದ ಸರ್ವಲೋಕಗಳೂ ವ್ಯಾಪ್ತವಾದವು ; ಅದರಿಂದೇನು ? ಅದರಿಂದ ತನ್ನ ಆತ್ಮನನ್ನು ಸಾಕ್ಷಾತ್ಕರಿಸಿಕೊಳ್ಳಲೇ ಇಲ್ಲವಷ್ಟೆ ?

ಕಾಯಃ ಕ್ಲಿಷ್ಟಶ್ಚೋಪವಾಸೈಸ್ತತಃ ಕಿಂ

ಲಬ್ಧಾಃ ಪುತ್ರಾಃ ಸ್ವೀಯಪತ್ನಾಸ್ತತಃ ಕಿಮ್ |

ಪ್ರಾಣಾಯಾಮಃ ಸಾಧಿತೋ ವಾ ತತಃ ಕಿಂ

ಯೇನ ಸ್ವಾತ್ಮಾ ನೈವ ಸಾಕ್ಷಾತ್ಕೃತೋಽಭೂತ್

||೭||

1. 'ಸ್ವಾತಂ' ಎಂಬ ವಾಕ್ಯ ಪಾಠಕ್ಕಿಂತ ಈ ಆ ಪಾಠವೇ ಮೇಲು.

೨. ಶರೀರವನ್ನು ಉಪವಾಸಗಳಿಂದ ಕ್ಲೇಶಪಡಿಸಿದ್ದಾಯಿತು ; ಅದರಿಂದೇನು ? ತನ್ನ ಪತ್ನಿಯಲ್ಲಿ ಗಂಡುಮಕ್ಕಳನ್ನು ಪಡೆದುಕೊಂಡದ್ದಾಯಿತು ; ಅದರಿಂದೇನು ? ಪ್ರಾಣಾಯಾಮವನ್ನು ಸಾಧಿಸಿದ್ದಾಯಿತು ; ಅದರಿಂದೇನು ? ಅದರಿಂದ ತನ್ನ ಆತ್ಮನನ್ನು ಸಾಕ್ಷಾತ್ಕರಿಸಿಕೊಳ್ಳಲಿಲ್ಲವಷ್ಟೆ ?

ಯುದ್ಧೇ ಶತ್ರುರ್ನಿರ್ಜಿತೋ ವಾ ತತಃ ಕಿಂ

ಭೂಯೋ ಮಿತ್ಯೈಃ ಪೂರಿತೋ ವಾ ತತಃ ಕಿಮ್ |

ಯೋಗೈಃ ಪ್ರಾಪ್ತಾಃ ಸಿದ್ಧಯೋ ವಾ ತತಃ ಕಿಂ

ಯೇ ಸ್ವಾತ್ಮಾ ನೈವ ಸಾಕ್ಷಾತ್ಕೃತೋಽಭೂತ್

||೨||

೩. ಯುದ್ಧದಲ್ಲಿ ಶತ್ರುವನ್ನು ಗೆದ್ದದ್ದಾಯಿತು ; ಅದರಿಂದೇನು ? ಬಹಳ ಮಿತ್ರರನ್ನು ತುಂಬಿಕೊಂಡದ್ದಾಯಿತು ; ಅದರಿಂದೇನು ? ಯೋಗಗಳಿಂದ ಸಿದ್ಧಿಗಳನ್ನು ಪಡೆದುಕೊಂಡದ್ದಾಯಿತು ; ಅದರಿಂದೇನು ? ಅದರಿಂದ ತನ್ನ ಆತ್ಮನನ್ನು ಸಾಕ್ಷಾತ್ಕಾರಗೊಳಿಸಿಕೊಳ್ಳಲೇ ಇಲ್ಲವಷ್ಟೆ ?

ಅಭಿಃ ಪದ್ಭ್ಯಾ ಲಜ್ಜಿತೋ ವಾ ತತಃ ಕಿಂ

ವಾಯುಃ ಕುಂಘ್ರೇ ಸ್ಥಾಪಿತೋ ವಾ ತತಃ ಕಿಮ್ |

ಮೇರುಃ ಪಾಣಾವುದ್ಭೃತೋ ತೋ ವಾ ತತಃ ಕಿಂ

ಯೇನ ಸ್ವಾತ್ಮಾ ನೈವ ಸಾಕ್ಷಾತ್ಕೃತೋಽಭೂತ್

||೩||

೪. ಸಮುದ್ರವನ್ನು ಕಾಲುಗಳಿಂದಲೇ ದಾಟಿದ್ದಾಯಿತು ; ಅದರಿಂದೇನು ? ವಾಯುವನ್ನು ಕುಂಭಕದಲ್ಲಿ ನಿಲ್ಲಿಸಿಕೊಂಡದ್ದಾಯಿತು ; ಅದರಿಂದೇನು ? ಮೇರುವನ್ನು ಕೈಯಲ್ಲಿ ಎತ್ತಿದ್ದಾಯಿತು ; ಅದರಿಂದೇನು ? ಅದರಿಂದ ತನ್ನ ಆತ್ಮನನ್ನು ಸಾಕ್ಷಾತ್ಕರಿಸಿಕೊಳ್ಳಲೇ ಇಲ್ಲವಷ್ಟೆ ?

ಕ್ಷೇಪಲಃ ಪೀತೋ ದುಗ್ಧವದ್ವಾ ತತಃ ಕಿಂ

ವಹ್ನಿರ್ಜಗ್ನೋ ಲಾಜವದ್ವಾ ತತಃ ಕಿಮ್ |

ಪ್ರಾಪ್ತಶ್ಚಾರಃ ಪಕ್ಷಿವತ್ಸೇ ತತಃ ಕಿಂ

ಯೇನ ಸ್ವಾತ್ಮಾ ನೈವ ಸಾಕ್ಷಾತ್ಕೃತೋಽಭೂತ್

||೪||

೫. ವಿಷವನ್ನು ಹಾಲಿನಂತೆ ಕುಡಿದದ್ದಾಯಿತು ; ಅದರಿಂದೇನು ? ಬೆಂಕಿಯನ್ನು ಅರಳಿನಂತೆ ಅಗಿದು ನುಂಗಿದ್ದಾಯಿತು ; ಅದರಿಂದೇನು ? ಹಕ್ಕಿಗಳಂತೆ ಆಕಾಶದಲ್ಲಿ ಸಂಚಾರವನ್ನು ಪಡೆದುಕೊಂಡಂತೆ ಆಯಿತು ; ಅದರಿಂದೇನು ? ಅದರಿಂದ ತನ್ನ ಆತ್ಮನನ್ನು ಸಾಕ್ಷಾತ್ಕರಿಸಿಕೊಳ್ಳಲೇ ಇಲ್ಲವಷ್ಟೆ ?

ಬದ್ಧಾಃ ಸಮ್ಯಕ್ಪಾವಕಾದ್ಯಾಸ್ತತಃ ಕಿಂ

ಸಾಕ್ಷಾದ್ವಿದ್ವಾ ಲೋಹವರ್ಯಾಸ್ತತಃ ಕಿಮ್ |

ಲಬ್ಧಃ ಕ್ಷೇಪೋಽಞ್ಜನಾದ್ಯೈಸ್ತತಃ ಕಿಂ

ಯೇನ ಸ್ವಾತ್ಮಾ ನೈವ ಸಾಕ್ಷಾತ್ಕೃತೋಽಭೂತ್

||೧೦||

೧೦. ಅಗ್ನಿಸ್ತಂಭವೇ ಮುಂತಾದವುಗಳನ್ನು ಚೆನ್ನಾಗಿ ಮಾಡಿದ್ದಾಯಿತು ; ಅದರಿಂದೇನು ? ಶ್ರೇಷ್ಠವಾದ ಲೋಹಗಳನ್ನು ನೇರಾಗಿ ಕೊರೆದದ್ದಾಯಿತು ; ಅದರಿಂದೇನು ? ಅಂಜನವೇ ಮುಂತಾದವುಗಳಿಂದ ನಿಕ್ಷೇಪವನ್ನು ಪಡೆದು ಕೊಂಡದ್ದಾಯಿತು ; ಅದರಿಂದೇನು ? ಅದರಿಂದ ತನ್ನ ಆತ್ಮನನ್ನು ಸಾಕ್ಷಾತ್ಕರಿಸಿ ಕೊಳ್ಳಲೇ ಇಲ್ಲವಷ್ಟೆ ?

ಭೂಪೇಂದ್ರತ್ವಂ ಪ್ರಾಪ್ತಮುರ್ವಾಂ ತತಃ ಕಿಂ

ದೇವೇಂದ್ರತ್ವಂ ಸಂಭೃತಂ ವಾ ತತಃ ಕಿಮ್ |

ಮುಣ್ಣೇಂದ್ರತ್ವಂ ಚೋಪಲಬ್ಧಂ (?) ತತಃ ಕಿಂ

ಯೇನ ಸ್ವಾತ್ಮಾ ನೈವ ಸಾಕ್ಷಾತ್ಕೃತೋಽಭೂತ್

||೧೧||

೧೧. ಭೂಮಿಯಲ್ಲಿ ಅರಸನ ಸ್ಥಾನವನ್ನು ಪಡೆದುಕೊಂಡದ್ದಾಯಿತು ; ಅದರಿಂದೇನು ? ದೇವೇಂದ್ರಪದವಿಯನ್ನು ಸಾಧಿಸಿದ್ದಾಯಿತು ; ಅದರಿಂದೇನು ? ಯತೀಂದ್ರತ್ವವನ್ನು ಕೂಡ ಪಡೆದುಕೊಂಡದ್ದಾಯಿತು ; ಅದರಿಂದೇನು ? ಅದರಿಂದ ತನ್ನ ಆತ್ಮನನ್ನು ಸಾಕ್ಷಾತ್ಕರಿಸಿಕೊಳ್ಳಲೇ ಇಲ್ಲವಷ್ಟೆ ?

ಮನ್ಮೈಃ ಸರ್ವಃ ಸ್ತುಘ್ನಿತೋ ವಾ ತತಃ ಕಿಂ

ಬಾಣೈರ್ಲಕ್ಷ್ಮೋ ಭೇದಿತೋ ವಾ ತತಃ ಕಿಮ್ |

ಕಾಲಜ್ಞಾನಂ ಚಾಪಿ ಲಬ್ಧಂ ತತಃ ಕಿಂ

ಯೇನ ಸ್ವಾತ್ಮಾ ನೈವ ಸಾಕ್ಷಾತ್ಕೃತೋಽಭೂತ್

||೧೨||

೧೨. ಮಂತ್ರಗಳಿಂದ ಎಲ್ಲರನ್ನೂ ಹಿಡಿದು ನಿಲ್ಲಿಸಿದ್ದಾಯಿತು ; ಅದರಿಂದೇನು ? ಬಾಣಗಳಿಂದ ಗುರಿಯನ್ನು ಹೊಡೆದದ್ದಾಯಿತು ; ಅದರಿಂದೇನು ? ಕಾಲಜ್ಞಾನವನ್ನು ಪಡೆದುಕೊಂಡದ್ದಾಯಿತು ; ಅದರಿಂದೇನು ? ಅದರಿಂದ ತನ್ನ ಆತ್ಮನನ್ನು ಸಾಕ್ಷಾತ್ಕರಿಸಿಕೊಳ್ಳಲೇ ಇಲ್ಲವಷ್ಟೆ ?

ಕಾಮಾತಜ್ಞಃ ಖಣ್ಡಿತೋ ವಾ ತತಃ ಕಿಂ

ಕೋಪಾವೇಶಃ ಕುಣ್ಡಿತೋ ವಾ ತತಃ ಕಿಮ್ |

ಲೋಭಾಶ್ಲೇಷೋ ವರ್ಜಿತೋ ವಾ ತತಃ ಕಿಂ

ಯೇನ ಸ್ವಾತ್ಮಾ ನೈವ ಸಾಕ್ಷಾತ್ಕೃತೋಽಭೂತ್

||೧೩||

೧೪. ಕಾಮದ ಅಂಚಿಕೆಯನ್ನು ಕತ್ತರಿಸಿಕೊಂಡದ್ದಾಯಿತು ; ಅದರಿಂದ ತಾನೆ ಏನು ? ಕೋಪದ ಆವೇಶವನ್ನು ಮೊಟಕುಮಾಡಿಕೊಂಡದ್ದಾಯಿತು ; ಅದರಿಂದ ತಾನೆ ಏನು ? ಲೋಭದ ಅಪ್ಪುಗೆಯನ್ನು ಬಿಡಿಸಿಕೊಂಡದ್ದಾಯಿತು ; ಅದರಿಂದ ತಾನೆ ಏನು ? ಅದರಿಂದ ತನ್ನ ಆತ್ಮನನ್ನು ಸಾಕ್ಷಾತ್ಕರಿಸಿಕೊಳ್ಳಲೇ ಇಲ್ಲವಷ್ಟೆ ?

ಮೋಹಧ್ವಾನ್ತಃ ಪೇಷಿತೋ ವಾ ತತಃ ಕಿಂ

ಚಾತೋ ಭೂಮೌ ನಿರ್ಮದೋ ವಾ ತತಃ ಕಿಮ್ |

ಮಾತ್ಸರ್ಯಾರ್ಥಿರ್ಮಿಲಿತಾ (?) ವಾ ತತಃ ಕಿಂ

ಯೇನ ಸ್ವಾತ್ಮಾ ನೈವ ಸಾಕ್ಷಾತ್ಕೃತೋಽಭೂತ್

||೧೫||

೧೫. ಮೋಹದ ಕತ್ತಲೆಯನ್ನು ಕುಟ್ಟಿಹಾಕಿದದ್ದಾಯಿತು ; ಅದರಿಂದ ತಾನೆ ಏನು ? ಭೂಮಿಯಲ್ಲೆಲ್ಲ ಮದವರ್ಜಿತನೆಂದಾಯಿತು ; ಅದರಿಂದ ತಾನೆ ಏನು ? ಮಾತ್ಸರ್ಯದ ಸಂಕಟವನ್ನು ಕಿತ್ತುಹಾಕಿದದ್ದಾಯಿತು ; ಅದರಿಂದ ತಾನೆ ಏನು ? ಅದರಿಂದ ತನ್ನ ಆತ್ಮನನ್ನು ಸಾಕ್ಷಾತ್ಕರಿಸಿಕೊಳ್ಳಲೇ ಇಲ್ಲವಷ್ಟೆ ?

ಧಾತುರ್ಲೋಕಃ ಸಾಧಿತೋ ವಾ ತತಃ ಕಿಂ

ವಿಷ್ಣೋರ್ಲೋಕೋ ವೀಕ್ಷಿತೋ ವಾ ತತಃ ಕಿಮ್ |

ಶವ್ಣೋರ್ಲೋಕಃ ಶಾಸಿತೋ ವಾ ತತಃ ಕಿಂ

ಯೇನ ಸ್ವಾತ್ಮಾ ನೈವ ಸಾಕ್ಷಾತ್ಕೃತೋಽಭೂತ್

||೧೬||

೧೬. ಬ್ರಹ್ಮನ ಲೋಕವನ್ನು ಸಾಧಿಸಿಕೊಂಡದ್ದಾಯಿತು ; ಅದರಿಂದ ತಾನೆ ಏನು ? ವಿಷ್ಣುವಿನ ಲೋಕವನ್ನು ಕಂಡದ್ದಾಯಿತು ; ಅದರಿಂದತಾನೆ ಏನು ? ಶಿವನ ಲೋಕವನ್ನು ಆಳಿದದ್ದಾಯಿತು ; ಅದರಿಂದತಾನೆ ಏನು ? ಅದರಿಂದ ತನ್ನ ಆತ್ಮನನ್ನು ಸಾಕ್ಷಾತ್ಕರಿಸಿಕೊಳ್ಳಲೇ ಇಲ್ಲವಷ್ಟೆ ?

ಯಸ್ಯೇದಂ ಹೃದಯೇ ಸವ್ಯಗನಾತ್ಮಶ್ರೀವಿಗರ್ಹಣಮ್ |

ಸದೋದೇಶಿ ಸ ಏವಾತ್ಮಸಾಕ್ಷಾತ್ಕಾರಸ್ಯ ಭಾಜನಮ್

||೧೭||

೧೭. ಯಾವನ ಹೃದಯದಲ್ಲಿ ಈ ಅನಾತ್ಮಶ್ರೀನಿಂದೆಯು ಚೆನ್ನಾಗಿ ಯಾವಾಗಲೂ ಉಂಟಾಗಿರುವದೋ ಅವನೇ ಆತ್ಮಸಾಕ್ಷಾತ್ಕಾರಕ್ಕೆ ಪಾತ್ರನು.

ಅನ್ಯೇ ತು ಮಾಯಿಕಜಗದ್ಧ್ವಾನ್ತಿ ವ್ಯಾಮೋಹಮೋಹಿತಾಃ |

ನ ತೇಷಾಂ ಜಾಯತೇ ಕ್ವಾಪಿ ಸ್ವಾತ್ಮಸಾಕ್ಷಾತ್ಕೃತಿಭರ್ತುಃ

||೧೮||

೧೮. ಮಿಕ್ಕವರೋ ಎಂದರೆ ಮಾಯಿಕವಾದ ಜಗತ್ತಿನ ಭ್ರಾಂತಿಯ ವ್ಯಾಮೋಹದಿಂದ ಮೋಹಿತರಾಗಿರುತ್ತಾರೆ. ಅವರಿಗೆ ಈ ಭೂಮಿಯಮೇಲೆ ಎಂದಿಗೂ ಆತ್ಮಸಾಕ್ಷಾತ್ಕಾರವು ಉಂಟಾಗಲಾರದು.

ಇತಿ ಅನಾತ್ಮಶ್ರೀವಿಗರ್ಹಣಮ್

ತತ್ತ್ವೋಪದೇಶ

ತತ್ತ್ವಂಪದಾರ್ಥಶುದ್ಧ್ಯರ್ಥಂ ಗುರುಃ ಶಿಷ್ಯಂ ವಚೋಽಬ್ರವೀತ್ |

ವಾಕ್ಯೇ ತತ್ತ್ವಮಸೀತ್ಯತ್ರ ತ್ವಂಪದಾರ್ಥಂ ವಿವೇಚಯ

||೧||

೧. ತತ್, ತ್ವಂ - ಎಂಬ ಪದಗಳ ಅರ್ಥವನ್ನು ಶೋಧನಮಾಡುವುದು ಕ್ಯಾಗಿ ಗುರುವು ಶಿಷ್ಯನನ್ನು ಕುರಿತು ಇಂತೆಂದನು : 'ತತ್ತ್ವಮಸಿ' ಎಂಬೀ ವಾಕ್ಯದಲ್ಲಿ ತ್ವಂಪದದ ಅರ್ಥವನ್ನು ವಿವೇಚನೆಮಾಡು.

ತ್ವಂಪದಾರ್ಥ-ದೇಹವಿವೇಕ

ನ ತ್ವಂ ದೇಹೋಽಸಿ ದೃಶ್ಯತ್ವಾದುಪಜಾತ್ಯಾದಿಮತ್ತ್ವತಃ |

ಭೌತಿಕತ್ವಾದಶುದ್ಧತ್ವಾದನಿತ್ಯತ್ವತ್ಥೈವ ಚ

||೨||

೨. ನೀನು ದೇಹವಲ್ಲ, ಏಕೆಂದರೆ (ಅದು) ದೃಶ್ಯವಾಗಿದೆ, ಜನ್ಮವೇ ಮುಂತಾದದ್ದುಳ್ಳದ್ದು, ಭೂತಗಳಿಂದಾದದ್ದು, ಅಶುದ್ಧವಾದದ್ದು, ಮತ್ತು ಅನಿತ್ಯವಾದದ್ದು.

ಅದೃಶ್ಯೋ ರೂಪಹೀನಸ್ತ್ವಂ ಜಾತಿಹೀನೋಽಪ್ಯಭೌತಿಕಃ |

ಶುದ್ಧನಿತ್ಯೋಽಸಿ¹ ದೃಗ್ರೂಪೋ ಘಟೋ ಯದ್ವನ್ನ ದೃಗ್ಭವೇತ್

||೩||

೩. ನೀನು ದೃಶ್ಯನಲ್ಲ, ರೂಪವಿಲ್ಲದವನು, ಜನ್ಮರಹಿತನು, ಭೂತಗಳಿಂದಾಗಿರುವವನಲ್ಲ, ಶುದ್ಧನೂ ನಿತ್ಯನೂ ದೃಗ್ರೂಪನೂ ಆಗಿರುವೆ. ನೋಡುವವನು ಹೇಗೆ (ನೋಡಲ್ಪಡುವ) ಗಡಿಗೇಯಾಗಲಾರನೋ (ಹಾಗೆ ನೀನು ದೇಹವಲ್ಲ).

ತ್ವಂಪದಾರ್ಥ-ಇಂದ್ರಿಯವಿವೇಕ

ನ ಭವಾನಿನ್ದ್ರಿಯಾಣ್ಯೇಷಾಂ ಕರಣತ್ವೇನ ಹಿ² ಶ್ರುತಿಃ |

ಪ್ರೇರಕಸ್ತ್ವಂ ಪ್ರಥಕ್ಕೆಭ್ಯೋ ನ ಕರ್ತಾ ಕರಣಂ ಭವೇತ್

||೪||

೪. ನೀನು ಇಂದ್ರಿಯಗಳಲ್ಲ, ಇವುಗಳು ಕರಣವೆಂದಲ್ಲವೆ ಶ್ರುತಿ? (ಅವುಗಳ) ಪ್ರೇರಕನು ನೀನಾದ್ದರಿಂದ ಅವುಗಳಿಗಿಂತ ಬೇರೆ. ಕರ್ತೃವು ಕರಣವಾಗಲಾರನು.

1. 'ಶುದ್ಧೋ ನಿತ್ಯೋಽಸಿ' ಎಂದಿದ್ದರೆ ಚೆನ್ನಾಗಿತ್ತೆಂದು ತೋರುತ್ತದೆ.

2. 'ಯಾ ಶ್ರುತಿಃ' ಎಂಬ ಅಚ್ಚಿನ ಪಾಠಕ್ಕೆ ಅರ್ಥವಾಗುವದಿಲ್ಲ. ಈಗ ನಾವು 'ಹಿ' ಎಂದು ತಿದ್ದಿಕೊಂಡಿದ್ದೇವೆ. ಈ ಪಾಠಕ್ಕೂ ಅಷ್ಟು ಸರಳವಾಗಿ ಅನ್ವಯವಾಗುವದಿಲ್ಲ. ಮೂಲವು ಲೇಖಕರ ಪ್ರಮಾದದಿಂದ ಏನೋ ತಪ್ಪಾಗಿ ಬಿದ್ದಿರಬೇಕು.

ನಾನ್ಯತಾನ್ಯೇಕರೂಪಸ್ತ್ವಂ ಭಿನ್ನಸ್ತೇಭ್ಯಃ ಕುತಃ ಶೃಣು |

ನ ಚೈಕೇಂದ್ರಿಯರೂಪಸ್ತ್ವಂ ಸರ್ವತ್ರಾಹಂಪ್ರತೀತಿತಃ

||೫||

ನ ತೇಷಾಂ ಸಮುದಾಯೋಽಸಿ ತೇಷಾಮನ್ಯತಮಸ್ಯ ಚ |

ವಿನಾಶೇಽಪ್ಯಾತ್ಮಧೀಸ್ತಾವದಸ್ತಿ ಸ್ಯಾನ್ನೈವಮನ್ಯಥಾ

||೬||

೫-೬. ಅವುಗಳು ನಾನಾರೂಪವಾಗಿವೆ, ನೀನು ಏಕರೂಪನಾಗಿರುವೆಯಾಗಿ ಅವುಗಳಿಗಿಂತ ಬೇರೆಯೇ. ಏಕೆಂದರೆ ಕೇಳು : ನೀನು ಒಂದು ಇಂದ್ರಿಯದ ರೂಪದವನಲ್ಲ ; ಏಕೆಂದರೆ ಎಲ್ಲೆಲ್ಲಿಯೂ ನಾನು ಎಂಬ ಅರಿವಿದೆ.¹ (ನೀನು) ಅವುಗಳ ಸಮೂಹವೂ ಅಲ್ಲ ; ಏಕೆಂದರೆ ಅವುಗಳಲ್ಲಿ ಒಂದು ನಾಶವಾದರೂ ಆತ್ಮಬುದ್ಧಿಯೇನೋ ಇದ್ದೇ ಇರುತ್ತದೆ ; ಹೀಗಲ್ಲದಿದ್ದರೆ ಹೀಗಿರಬಾರದು.²

ಪ್ರತ್ಯೇಕಮಪಿ ತಾನ್ಯಾತ್ಮಾ ನೈವ ತತ್ರ ನಯಂ ಶೃಣು |

ನಾನಾಸ್ವಾಮಿಕದೇಹೋಽಯಂ ನಶ್ಯೇದ್ಭಿನ್ನಮತಾಶ್ರಯಃ

||೭||

ನಾನಾತ್ಮಾಭಿಮತಂ ನೈವ ವಿರುದ್ಧವಿಷಯತ್ವತಃ |

ಸ್ವಾಮ್ಯೈಕೈ ತು ವ್ಯವಸ್ಥಾ ಸ್ಯಾದೇಕಪಾರ್ಥಿವದೇಶವತ್

||೮||

೭-೮. ಅವುಗಳಲ್ಲಿ ಒಂದೊಂದು ಬೇರೆಬೇರೆಯಾಗಿ ಆತ್ಮನೆಂಬುದೂ ಸರಿಯಲ್ಲ. ಆ ವಿಷಯದಲ್ಲಿ ಯುಕ್ತಿಯನ್ನು (ಹೇಳುತ್ತೇನೆ) ಕೇಳು. ಈ ದೇಹಕ್ಕೆ ಬೇರೆ ಬೇರೆಯ ಒಡೆಯರಾದರೆ ಬೇರೆಬೇರೆ ಅಭಿಪ್ರಾಯಗಳಿಗೆ ಎಡೆಯಾಗಿ ನಾಶವಾಗಬೇಕಾಗುವದು.³ ನಾನಾ ಆತ್ಮರುಗಳಿಗೆಲ್ಲರಿಗೂ ಅಭಿಮಾನವಾದದ್ದು ಇರುವದಿಲ್ಲ ; ಏಕೆಂದರೆ (ಅವರ ಅಭಿಪ್ರಾಯಗಳಿಗೆ) ವಿರುದ್ಧವಾದ ವಿಷಯಗಳಿರಬಹುದು.⁴ ಆದರೆ ಒಬ್ಬನೇ ಒಡೆಯನೆಂದಾದರೆ, ಒಬ್ಬನೇ ರಾಜನಿರುವ ದೇಶದಂತೆ ವ್ಯವಸ್ಥೆಯಿದ್ದಿತು.

1. ನಾನು ಕೇಳುತ್ತೇನೆ, ನಾನು ನೋಡುತ್ತೇನೆ - ಎಂದು ಒಂದೊಂದು ಇಂದ್ರಿಯದ ವ್ಯಕ್ತಿಯಲ್ಲಿಯೂ ಅಭಿಮಾನವಿರುತ್ತದೆ ಎಂದರ್ಥ. 2. ಇಂದ್ರಿಯಸಮೂಹವೇ ನೀನಾಗಿದ್ದರೆ, ಅವುಗಳಲ್ಲಿ ಒಂದು ಹೋದಮಾತ್ರಕ್ಕೇ ಆತ್ಮಬುದ್ಧಿ ಇಲ್ಲವಾಗುತ್ತಿತ್ತು - ಎಂದರ್ಥ.

3. ಒಬ್ಬ ಆತ್ಮನು ಕೂರಬೇಕೆಂದರೆ ಇನ್ನೊಬ್ಬನು ನಡೆಯಬೇಕೆನ್ನುವನು - ಇತ್ಯಾದಿಯಾಗಿ ಶರೀರವನ್ನು ಆನೇಕಾತ್ಮರು ಜಗ್ಗಾಡಿ ಅದನ್ನು ಹಾಳುಮಾಡಿಬಿಡಬಹುದು.

4. ಆನೇಕರು ಯಜಮಾನರಿರುವ ಕಡೆ ಎಲ್ಲರಿಗೂ ಒಂದೇ ಅಭಿಪ್ರಾಯವು ಇರಬೇಕೆಂಬ ನಿಯಮವೇನೂ ಇಲ್ಲ ; ಗಣರಾಜ್ಯಗಳಲ್ಲಿ ವ್ಯಮತ್ಕವಿರುವದನ್ನು ಇದಕ್ಕೆ ದೃಷ್ಟಾಂತವಾಗಿ ಕೊಡಬಹುದು.

ತ್ವಂಪದಾರ್ಥ-ಮನಅದಿವಿವೇಕ

ನ ಮನಸ್ತ್ವಂ ನ ವಾ ಪ್ರಾಣೋ ಜಡತ್ವಾದೇವ ಚೈತಯೋಃ |

ಗತಮನ್ಯತ್ರ ಮೇ ಚಿತ್ತಮಿತ್ಯನ್ಯತ್ವಾನುಭೂತಿತಃ

||೯||

೯. ನೀನು ಮನಸ್ಸಲ್ಲ ಪ್ರಾಣವೂ ಅಲ್ಲ ; ಏಕೆಂದರೆ ಇವೆರಡೂ ಜಡವಾಗಿರುತ್ತವೆ. 'ನನ್ನ ಚಿತ್ತವು ಬೇರೊಂದು ಕಡೆಗೆ ಹೋಗಿತ್ತು' ಎಂದು ಅದು (ಆತ್ಮನಿಗಿಂತ) ಬೇರೆ ಎಂಬ ಅನುಭವವೂ ಇದೆ.

ಕ್ಷುತ್ಪಿಡ್ಯಾಂ ಪೀಡಿತಃ ಪ್ರಾಣೋ ಮಮಾಯಂ ಚೇತಿ ಭೇದತಃ |

ತಯೋದ್ರ್ಯಷ್ಟಾ ಪೃಥಕ್ಪ್ರಾಚ್ಯಾಂ ಘಟಿದ್ರಷ್ಟಾ ಘಟಾದ್ಯಥಾ

||೧೦||

೧೦. ನನ್ನ ಈ ಪ್ರಾಣವು ಹಸಿವುನೀರಡಿಕೆಗಳಿಂದ ಪೀಡಿತವಾಗಿರುತ್ತದೆ, ಇದು ನನ್ನದು— ಎಂದೂ ಭೇದ(ದ ಅನುಭವ)ವಿರುವದರಿಂದಲೂ (ಇವು ನೀನಲ್ಲ). ಇವೆರಡರ ದ್ರಷ್ಟೃವಾಗಿರುವ (ನೀನು) ಗಡಿಗೆಯನ್ನು ನೋಡುತ್ತಿರುವ ವನು ಹೇಗೆ ಗಡಿಗೆಗಿಂತ ಬೇರೆಯೋ ಹಾಗೆ ಅವುಗಳಿಗಿಂತ ಬೇರೆ.

ಸುಪ್ತಾ ಲೀನಾಸ್ತಿಯಾ ಬೋಧೇ ಸರ್ವಂ ವ್ಯಾಪ್ನೋತಿ ದೇಹಕಮ್ |

ಚಿಚ್ಛಾಯಯಾ ಚ ಸಂಬದ್ಧಾ ನ ಸಾ ಬುದ್ಧಿರ್ಭವಾನ್ ದ್ವಿಜ

||೧೧||

೧೧. ಎಲೈ ದ್ವಿಜನೆ, ಯಾವದು ನಿದ್ರೆಯಲ್ಲಿ ಲಯವಾಗಿರುತ್ತದೆಯೋ, ಎಚ್ಚರವಾಗುತ್ತಲೂ ಚಿತ್ತಿನ ನೆರಳಿನಿಂದ ಕೂಡಿಕೊಂಡು ದೇಹವನ್ನೆಲ್ಲ ವ್ಯಾಪಿಸಿರುತ್ತದೆಯೋ, ಆ ಬುದ್ಧಿಯು ನೀನಲ್ಲ.

ನಾನಾರೂಪವತೀ ಬೋಧೇ ಸುಪ್ತಾ ಲೀನಾತಿಚ್ಛಲಾ |

ಯತೋ ದೃಗೇಕರೂಪಸ್ತ್ವಂ ಪೃಥಕ್ಸ್ಯಾಃ¹ ಪ್ರಕಾಶಕಃ

||೧೨||

೧೨. (ಅದು) ಎಚ್ಚರದಲ್ಲಿ ಬಹುಚಂಚಲವಾಗಿದ್ದುಕೊಂಡು ಬೇರೆ ಬೇರೆಯ ರೂಪವನ್ನು ಧರಿಸಿರುತ್ತದೆ. ನಿದ್ರೆಯಲ್ಲಿ ಲಯವಾಗಿರುತ್ತದೆ. ನೀನು ದೃಕ್ಕೆಂಬ ಒಂದೇ ರೂಪದಿಂದಿರುತ್ತೀಯೆ ; ಆದ್ದರಿಂದ ನೀನು ಅದಕ್ಕಿಂತ ಬೇರೆ, ಅದನ್ನು ಬೆಳಗುವವನು.

ತ್ವಂಪದಾರ್ಥ-ಸಾಕ್ಷಿಸ್ವರೂಪ

ಸುಪ್ತಾ ದೇಹಾದ್ಯಭಾವೇಽಪಿ ಸಾಕ್ಷೀ ತೇಷಾಂ ಭವಾನ್ ಯತಃ |

ಸ್ವಾನುಭೂತಿಸ್ವರೂಪತ್ವಾನ್ನಾನ್ಯಸ್ತಸ್ಯಾಸ್ತಿ ಭಾಸಕಃ

||೧೩||

1. 'ತಸ್ಯ' ಎಂಬ ಅಚ್ಚಿನ ಪಾಠವನ್ನು ಹೀಗೆ ತಿದ್ದಿಕೊಂಡಿದೆ.

೧೩. ನಿದ್ರೆಯಲ್ಲಿ ದೇಹಾದಿಗಳು ಇಲ್ಲದಿದ್ದರೂ ನೀನು ಅವಕ್ಕೆ ಸಾಕ್ಷಿಯಾಗಿರುವುದರಿಂದ ಸ್ವಾನುಭವರೂಪನಾಗಿರುವ ಆ (ಸಾಕ್ಷಿಗೈ) ಮತ್ತೊಬ್ಬ ಬೆಳಗಿ ತೋರುವವನು ಇರುವದಿಲ್ಲ.

ಪ್ರಮಾಣಂ ಬೋಧಯಂತಂ ತಂ ಬೋಧಂ ಮಾನೇನ ಯೇ ನರಾಃ¹ |

ಬುಭುತ್ಸನ್ನೇ ತ ಏಧೋಭಿದರ್ಘಂ ವಾಞ್ಞಿ ಪಾವಕಮ್ ||೧೪||

೧೪. ಪ್ರಮಾಣವನ್ನು ತಿಳಿಸಿಕೊಡುವ ಆ ಸಾಕ್ಷಿಯನ್ನು ಪ್ರಮಾಣದಿಂದ ಅರಿಯಬೇಕೆಂದು ಯಾವ ಜನರು ಇಚ್ಛಿಸುತ್ತಾರೋ ಅವರು ಕಟ್ಟಿಗೆಗಳಿಂದ ಬೆಂಕಿಯನ್ನು ಸುಡುವದಕ್ಕೆ ಇಚ್ಛಿಸುವವರಾಗಿರುತ್ತಾರೆ.²

ವಿಶ್ವಮಾತ್ಮಾನುಭವತಿ ತೇನಾಸೌ ನಾನುಭೂಯತೇ |

ವಿಶ್ವಂ ಪ್ರಕಾಶಯತ್ಯಾತ್ಮಾ ತೇನಾಸೌ ನ ಪ್ರಕಾಶ್ಯತೇ ||೧೫||

೧೫. ಪ್ರಪಂಚವನ್ನು ಆತ್ಮನು ಅನುಭವಿಸುತ್ತಾನೆ, ಆ (ಪ್ರಪಂಚದಿಂದ) ಇವನು ಅನುಭವಿಸಲ್ಪಡುವದಿಲ್ಲ. ಆತ್ಮನು ಪ್ರಪಂಚವನ್ನು ಬೆಳಗುತ್ತಾನೆ, ಅದರಿಂದ ಇವನು ಬೆಳಗಲ್ಪಡುವದಿಲ್ಲ.

ಬ್ರಹ್ಮಾತ್ಮೈಕ್ಯ

ಈದೃಶಂ ತಾದೃಶಂ ನೈತನ್ನ ಪರೋಕ್ಷಂ ಸದೇವ ಯತ್ |

ತದ್ಬ್ರಹ್ಮ ತ್ವಂ ನ ದೇಹಾದಿದೃಶ್ಯರೂಪೋಽಸಿ ಸರ್ವದೃಕ್ ||೧೬||

೧೬. ಇದು ಇಂಥದ್ದು ಅಂಥದ್ದು - ಎಂಬುದಲ್ಲ, ಪರೋಕ್ಷವಲ್ಲ, ಸತ್ತೇ ಆಗಿರುವದು - ಇಂಥ ಬ್ರಹ್ಮವು ಯಾವದೋ ಅದೇ ನೀನು, ದೇಹಾದಿಗಳೆಂಬ ದೃಶ್ಯರೂಪನಲ್ಲ, ಎಲ್ಲವನ್ನೂ ನೋಡುತ್ತಿರುವವನು.

ಇದಂತ್ಯೇನೈವ ಯದ್ಭೂತಿ ಸರ್ವಂ ತಚ್ಚ ನಿಷಿದ್ಯತೇ |

ಅವಾಚ್ಯಂ³ ತತ್ತ್ವಮನಿದಂ ನ ವೇದ್ಯಂ ಸ್ವಪ್ರಕಾಶತಃ ||೧೭||

೧೭. ಇದು ಎಂದೇ ಯಾವದು ತೋರುತ್ತಿರುವದೋ ಅದೆಲ್ಲವನ್ನೂ ಅಲ್ಲಗಳೆಯಲಾಗುತ್ತದೆ. ಇದು ಎಂಬುದಲ್ಲದ ತತ್ತ್ವವು ವಾಚ್ಯವಲ್ಲ, ಜ್ಞೇಯವಲ್ಲ; ಏಕೆಂದರೆ (ಅದು) ಸ್ವಪ್ರಕಾಶವಾಗಿರುತ್ತದೆ.

1. 'ಜನಾಃ' ವಾ||

2. ಕಟ್ಟಿಗೆಯನ್ನು ಸುಡುವ ಬೆಂಕಿಯನ್ನು ಕಟ್ಟಿಗೆಯಿಂದ ಸುಡುವದು ಹೇಗೆ ಆಗದೋ ಹಾಗೆ ಪ್ರಮಾಣಗಳನ್ನೂ ಬೆಳಗುವ ಆತ್ಮನನ್ನು ಅವುಗಳಿಂದ ಅರಿಯುವದೂ ಆಗಲಾರದು - ಎಂದು ಅಭಿಪ್ರಾಯ.

3. 'ಅವಾಚ್ಯಂ' ಎಂಬ ಅಜ್ಞಾನಪಾಠವನ್ನು 'ಅವಾಚ್ಯಂ' ಎಂದು ತಿಳಿದುಕೊಂಡಿದೆ.

ಸತ್ಯಂ ಜ್ಞಾನಮನಂತಂ ಚ ಬ್ರಹ್ಮಲಕ್ಷಣಮುಚ್ಯತೇ |

ಸತ್ಯತ್ವಾಜ್ಞಾನರೂಪತ್ವಾದನಂತತ್ವಾತ್ಸಮೇವ ಹಿ

||೧೮||

೧೮. ಸತ್ಯವು ಜ್ಞಾನವು ಮತ್ತು ಅನಂತವು¹ ಎಂದು ಬ್ರಹ್ಮಲಕ್ಷಣವನ್ನು (ಶ್ರುತಿಯಲ್ಲಿ) ಹೇಳಿರುತ್ತದೆ. ಸತ್ಯವಾಗಿರುವದರಿಂದಲೂ ಜ್ಞಾನಸ್ವರೂಪವಾಗಿರುವದರಿಂದಲೂ ಅನಂತವಾಗಿರುವದರಿಂದಲೂ ನೀನೇ (ಆ ಬ್ರಹ್ಮವು).

ಸತಿ ದೇಹಾದ್ಯುಪಾಧೌ ಸ್ಯಾಜ್ಞೇವಸ್ತಸ್ಯ ನಿಯಾಮಕಃ |

ಈಶ್ವರಃ ಶಕ್ತ್ಯುಪಾಧಿತ್ವಾದ್ವಯೋರ್ಬಾರ್ಥೇ ಸ್ವಯಂಪ್ರಭಃ

||೧೯||

೧೯. ದೇಹವೇ ಮುಂತಾದ ಉಪಾಧಿಯಿದ್ದರೆ ಜೀವನಿದ್ದಾನು, ಅವನನ್ನು ನಿಯಮಿಸುವವನು ಶಕ್ತಿ ಎಂಬ ಉಪಾಧಿಯಿಂದ ಈಶ್ವರನಾಗುವನು, ಆ ಎರಡು ಉಪಾಧಿಗಳೂ ಬಾಧಿತವಾದರೆ ಸ್ವಯಂಪ್ರಕಾಶನಾದ (ಪರಮಾತ್ಮನೇ).

ವಾಕ್ಯಾರ್ಥವಿಚಾರಕ್ಕೆ ಅವತರಣಿಕೆ

ಅಪೇಕ್ಷ್ಯತೇಽಖಿಲೈರ್ಮಾರ್ಗೈಃ ಯನ್ಮಾನಮಪೇಕ್ಷತೇ |

ವೇದವಾಕ್ಯಂ ಪ್ರಮಾಣಂ ತದ್ಬ್ರಹ್ಮಾತ್ಮಾವಗತೌ ಮತಮ್

||೨೦||

೨೦. ಮಿಕ್ಕ ಎಲ್ಲಾ ಪ್ರಮಾಣಗಳೂ ಯಾವದನ್ನು ಅಪೇಕ್ಷಿಸುವವೋ,² (ಆದರೆ) ಯಾವದು (ಮತ್ತೊಂದು) ಪ್ರಮಾಣವನ್ನು ಅಪೇಕ್ಷಿಸುವದಿಲ್ಲವೋ, ಆ ವೇದವಾಕ್ಯವು ಬ್ರಹ್ಮಾತ್ಮಜ್ಞಾನಕ್ಕೆ ಪ್ರಮಾಣವೆಂದು (ಬ್ರಹ್ಮಜ್ಞಾನಿಗಳ) ಮತವು.

ಅತೋ ಹಿ ತತ್ತ್ವಮಸ್ಯಾದಿವೇದವಾಕ್ಯಂ ಪ್ರಮಾಣತಃ |

ಬ್ರಹ್ಮಣೋಽಸ್ಮಿ ಯಯಾ ಯುಕ್ತ್ಯಾ ಸಾಸ್ಮಾಭಿಃ ಸಂಪ್ರಕೀರ್ತ್ಯತೇ

||೨೧||

೨೧. ಆದ್ದರಿಂದ 'ತತ್ತ್ವಮಸಿ' ಮುಂತಾದ ವೇದವಾಕ್ಯವು ಯಾವ ಯುಕ್ತಿಯಿಂದ ಬ್ರಹ್ಮಕ್ಕೆ ಪ್ರಮಾಣವಾಗಿರುತ್ತದೆಯೋ ಆ (ಯುಕ್ತಿಯನ್ನು) ನಾವು ಹೇಳುವೆವು.

ಶೋಧಿತೇ ತ್ವಂಪದಾರ್ಥೇ ಹಿ ತತ್ತ್ವಮಸ್ಯಾದಿಚಿಂತಮ್ |

ಸಂಭವೇನ್ನಾನ್ಯಥಾ ತಸ್ಮಾಚ್ಛೋಧನಂ ಕೃತಮಾದಿತಃ

||೨೨||

1. ತೈತ್ತಿರೀಯಶ್ರುತಿಯಲ್ಲಿ ಹೇಳಿರುವ ಬ್ರಹ್ಮಸ್ವರೂಪವು ಸಾಕ್ಷಿರೂಪನಾದ ಆತ್ಮನಿಗೇ ಹೊಂದುತ್ತದೆ ಎಂದಭಿಪ್ರಾಯ.
2. 'ಮಿಕ್ಕ ಪ್ರಮಾಣಗಳು ವೇದಪ್ರಮಾಣವನ್ನು ಬಯಸುತ್ತವೆ' ಎಂಬ ವಾಕ್ಯಕ್ಕೆ ಏನು ಅರ್ಥವೆಂಬುದು ಸರಿಯಾಗಿ ಗೊತ್ತಾಗುವದಿಲ್ಲ ವೇದವಾಕ್ಯವು ಹೇಳುವ ಅನುಭವವು ಎಲ್ಲಾ ಪ್ರಮಾಣಗಳಿಗೂ ಆಧಾರವಾಗಿರುತ್ತದೆ ಎಂದು ಭಾವಿಸಬಹುದು.

೨೨. ತ್ವಂಪದಾರ್ಥವನ್ನು ಶೋಧನೆಮಾಡಿದಮೇಲೆಯೇ ತತ್ತ್ವಮಸ್ಯಾದಿ ವಾಕ್ಯದ ಚಿಂತನೆಯು ಸಂಭವಿಸುತ್ತದೆ, ಇಲ್ಲದಿದ್ದರೆ ಇಲ್ಲ. ಆದ್ದರಿಂದ (ಅದರ) ಶೋಧನೆಯನ್ನು ಮೊದಲು ಮಾಡಿದ್ದಾಯಿತು.

ತತ್ತ್ವಂಪದಗಳ ಅರ್ಥ

ದೇಹೇಂದ್ರಿಯಾದಿಧರ್ಮಾನ್ಯಃ ಸ್ವಾತ್ಮನ್ಯಾರೋಪಯನ್ಮುಷಾ |

ಕರ್ತೃತ್ವಾದ್ಯಭಿಮಾನೀ ಚ ವಾಚ್ಯಾರ್ಥಸ್ತ್ವಂಪದಸ್ಯ ಸಃ

||೨೩||

೨೩. ದೇಹ, ಇಂದ್ರಿಯಗಳು - ಮುಂತಾದವುಗಳ ಧರ್ಮಗಳನ್ನು ಸುಳ್ಳು ಸುಳ್ಳಾಗಿಯೇ ಯಾವನು ತನ್ನಲ್ಲಿ ಆರೋಪಣೆಮಾಡಿಕೊಂಡಿರುವನೋ, ಮತ್ತು ಕರ್ತೃತ್ವವೇ ಮುಂತಾದ ಅಭಿಮಾನವುಳ್ಳವನಾಗಿರುವನೋ ಅವನು ತ್ವಂಪದಕ್ಕೆ ವಾಚ್ಯಾರ್ಥವು.

ದೇಹೇಂದ್ರಿಯಾದಿಸಾಕ್ಷೀ ಯಸ್ತೇಭ್ಯೋ ಭಾತಿ ವಿಲಕ್ಷಣಃ |

ಸ್ವಯಂಭೋಧಸ್ವರೂಪತ್ವಾಲ್ಪಕ್ಷಾರ್ಥಸ್ತ್ವಂಪದಸ್ಯ ಸಃ

||೨೪||

೨೪. ಯಾವನು ದೇಹೇಂದ್ರಿಯಾದಿಗಳಿಗೆ ಸಾಕ್ಷಿಯೋ, (ಯಾವನು) ಸ್ವಯಂಪ್ರಕಾಶಸ್ವರೂಪನಾಗಿರುವದರಿಂದ ಅವುಗಳಿಗಿಂತ ವಿಲಕ್ಷಣನಾಗಿ ತೋರುತ್ತಿರುವನೋ, ಅವನು ತ್ವಂಪದಕ್ಕೆ ಲಕ್ಷಾರ್ಥವು.

ವೇದಾನ್ತವಾಕ್ಯಸಂವೇದ್ಯವಿಶ್ವಾತೀತಾಕ್ಷರಾದ್ವಯಮ್ |

ವಿಶುದ್ಧಂ ಯತ್ಸ್ವಸಂವೇದ್ಯಂ ಲಕ್ಷಾರ್ಥಸ್ತತ್ಪದಸ್ಯ ಸಃ

||೨೫||¹

೨೫. ವೇದಾಂತವಾಕ್ಯಗಳಿಂದ ತಿಳಿಯಬರುವ, ಪ್ರಪಂಚಾತೀತವಾದ, ನಾಶರಹಿತವಾದ ಅದ್ವಯವಾದ ತನ್ನಿಂದ ತಾನೇ ಅರಿಯಲ್ಪಡುವ ವಿಶುದ್ಧತತ್ತ್ವವು ಯಾವದಿರುವದೋ ಅದು ತತ್ತ್ವದಕ್ಕೆ ಲಕ್ಷಾರ್ಥವು.

ಸಾಮಾನಾಧಿಕರಣ್ಯಾದಿಗಳು

ಸಾಮಾನಾಧಿಕರಣ್ಯಂ ಹಿ ಪದಯೋಸ್ತತ್ತ್ವಮೋರ್ಧ್ವಯೋಃ |

ಸಂಬಂಧಸ್ತೇನ ವೇದಾನ್ವಿಬ್ರಹ್ಮೈಕ್ಯಂ ಪ್ರತಿಪಾದ್ಯತೇ

||೨೬||

೨೬. ತತ್, ತ್ವಮ್ - ಎಂಬ ಎರಡು ಪದಗಳಿಗೆ ಸಾಮಾನಾಧಿಕರಣ್ಯವೇ ಸಂಬಂಧವು. ಅದರಿಂದ ವೇದಾಂತಗಳು² ಬ್ರಹ್ಮೈಕ್ಯವನ್ನು ತಿಳಿಸಿಕೊಡುತ್ತವೆ.

1. ಈ ಶ್ಲೋಕಕ್ಕಿಂತ ಮುಂಚೆ ತತ್ತ್ವದಾರ್ಥದ ವಾಚ್ಯಾರ್ಥವನ್ನು ಹೇಳುವ ಶ್ಲೋಕವೊಂದು ಬಿಟ್ಟುಹೋಗಿರುವಂತೆ ತೋರುತ್ತದೆ. 2. ಉಪನಿಷತ್ತುಗಳು.

ಭಿನ್ನಪ್ರವೃತ್ತಿಹೇತುತ್ವೇ ಪದಯೋರೇಕವಸ್ತುನಿ |

ವೃತ್ತಿತ್ವಂ ಯತ್ತದೈವೈಕ¹ ವಿಭಕ್ತ್ಯನ್ತಕಯೋಸ್ತಯೋಃ

||೨೭||

ಸಾಮಾನಾಧಿಕರಣ್ಯಂ ತತ್ಸಂಪ್ರದಾಯಿಭಿರೀರಿತಮ್ |

೨೭. ಪ್ರವೃತ್ತಿಮಿತ್ತಗಳು² ಬೇರೆಬೇರೆಯಾಗಿರುವ ಪದಗಳೆರಡು ಒಂದೇ ವಸ್ತುವಿನಲ್ಲಿ ವೃತ್ತಿಯುಳ್ಳವುಗಳಾದರೆ, ಸಮಾನವಿಭಕ್ಯಂತವಾದ ಆ ಎರಡು ಪದಗಳಿಗೆ 'ಸಾಮಾನಾಧಿಕರಣ್ಯ'ವಿದೆ ಎಂದು ಸಂಪ್ರದಾಯವನ್ನು ಬಲ್ಲವರು ಹೇಳುತ್ತಾರೆ.

ತಥಾ ಪದಾರ್ಥಯೋರೇವ ವಿಶೇಷಣವಿಶೇಷ್ಯತಾ |

ಅಯಂ ಸ ಸೋಽಯಮಿತಿವತ್ಸಂಬನ್ಧೋ ಭವತಿ ದ್ವಯೋಃ

||೨೮||

೨೮. ಇದರಂತೆ ಎರಡೂ ಪದಾರ್ಥಗಳಿಗೆ 'ಇವನೇ ಅವನು, ಅವನೇ ಇವನು' - ಎಂಬಂತೆ ಸಂಬಂಧವಿರುವದೇ ವಿಶೇಷಣವಿಶೇಷ್ಯತೆ ಎಂಬ ಸಂಬಂಧ ವಾಗಿರುತ್ತದೆ.

ಪ್ರತ್ಯಕ್ಷತ್ವಂ ಸದ್ವಿಶೇಷಯತ್ವಂ ಪರೋಕ್ಷತ್ವಂ ಚ ಪೂರ್ಣತಾ |

ಪರಸ್ಪರವಿರುದ್ಧಂ ಸ್ಯಾತ್ತತೋ ಭವತಿ ಲಕ್ಷಣಾ ||

ಲಕ್ಷ್ಯಲಕ್ಷಣಸಂಬಂಧಃ ಪದಾರ್ಥಪ್ರತ್ಯಗಾತ್ಮನೋಃ

||೩೦||³

೩೦. ಒಳಗಿದ್ದು (ಪ್ರತ್ಯಕ್ಷವಾಗಿರುವದು), ಎರಡನೆಯದುಳ್ಳದ್ದಾಗಿರು ವದು ಮತ್ತು ಪರೋಕ್ಷತ್ವವೂ ಪೂರ್ಣತ್ವವೂ - ಒಂದಕ್ಕೊಂದು ವಿರುದ್ಧ ವಾಗುತ್ತದೆ.⁴ ಆದ್ದರಿಂದ ಲಕ್ಷಣೆಯು ಬೇಕಾಗುತ್ತದೆ. ಪದಾರ್ಥಗಳಿಗೂ ಪ್ರತ್ಯಗಾತ್ಮನಿಗೂ ಲಕ್ಷ್ಯಲಕ್ಷಣಸಂಬಂಧವು.⁵

1. 'ವೈಕೃಂ' ಎಂಬ ಅಚ್ಚಿನ ಪಾಠವನ್ನು ಹೀಗೆ ತಿದ್ದಿಕೊಂಡಿದೆ. ಈ ಶ್ಲೋಕಾರ್ಥದ ವಾಕ್ಯದಲ್ಲಿ ಏನೋ ತಪ್ಪಿದೆ. 2. ಜಾತಿ, ದ್ರವ್ಯ, ಗುಣ, ಕ್ರಿಯೆ, ಸಂಬಂಧ - ಇವುಗಳು ಶಬ್ದ ಪ್ರವೃತ್ತಿಗೆ ನಿಮಿತ್ತಗಳು.
3. ಶ್ಲೋಕಗಳನ್ನು ಎರಡೆರಡು ಸಾಲಿಗೆ ಒಂದರಂತೆ ಅಚ್ಚಿನ ಪುಸ್ತಕದಲ್ಲಿ ಹಿಡಿದಿದೆ. ನಾವು ಅರ್ಥಾನುಸಾರವಾಗಿ ಶ್ಲೋಕಗಳನ್ನು ಬರೆದುಕೊಂಡು ಸಂಖ್ಯೆಹಾಕಿರುತ್ತೇವೆ.
4. ಜೀವನು ಅಪರೋಕ್ಷ, ಈಶ್ವರನು ಪರೋಕ್ಷ ; ಜೀವನು ಸದ್ವಿಶೇಷಯನು, ಈಶ್ವರನು ಪೂರ್ಣನು (ಅದ್ವಿಶೇಷಯನು) - ಹೀಗೆ ಇಬ್ಬರೂ ಒಂದೆಂದರೆ ವಿರೋಧವಾಗುವದು. ಆದ್ದ ರಿಂದ ಇಲ್ಲಿ ತತ್ ತ್ವಂ ಪದಗಳಿಗೆ ವಾಚ್ಯಾರ್ಥವನ್ನು ಕೈಬಿಡಬೇಕಾಗಿದೆ.
5. ಪದಗಳೆರಡಕ್ಕೂ ಸಾಮಾನಾಧಿಕರಣ್ಯ, ಪದಾರ್ಥಗಳೆರಡಕ್ಕೂ ವಿಶೇಷ್ಯವಿಶೇಷಣ ಭಾವ, ಪದಾರ್ಥಗಳಿಗೂ ಆತ್ಮಮಾತ್ರಕ್ಕೂ ಲಕ್ಷ್ಯಲಕ್ಷಣಭಾವ - ಹೀಗೆ ಮೂರು ಸಂಬಂಧಗಳೆಂದು ಭಾವ. ಇದನ್ನು ಸದಾನಂದವಿರಚಿತ ವೇದಾಂತಸಾರದಲ್ಲಿ ವಿವರಿಸಿರುವ ಕ್ರಮವನ್ನು ನೋಡಿರಿ.

ಲಕ್ಷಣಾಭೇದಗಳಲ್ಲಿ ಯಾವದು ವಾಕ್ಯಕ್ಕೆ ಹೊಂದುತ್ತದೆ ?

ಮಾನಾನ್ತರೋಪರೋಧಾಚ್ಚ ಮುಖ್ಯಾರ್ಥಸ್ಯಾಪರಿಗ್ರಹೇ |

ಮುಖ್ಯಾರ್ಥಸ್ಯಾವಿನಾಭೂತೇ ಪ್ರವೃತ್ತಿರ್ಲಕ್ಷಣೋಚ್ಛತೇ ||೩೧||

೩೧. ಮತ್ತೊಂದು ಪ್ರಮಾಣಕ್ಕೆ ವಿರುದ್ಧವಾಗಿ ಮುಖ್ಯಾರ್ಥವನ್ನು ಕೈಬಿಡುವುದಾದರೆ, ಮುಖ್ಯಾರ್ಥಕ್ಕೆ ಅವಿನಾಭೂತವಾದದ್ದರಲ್ಲಿ (ಪದದ) ಪ್ರವೃತ್ತಿಯಾಗುವದೇ ಲಕ್ಷಣೆಯೆನಿಸುವದು.

ತ್ರಿವಿಧಾ ಲಕ್ಷಣಾ ಜ್ಞೇಯಾ ಜಹತ್ಯಜಹತೀ ತಥಾ |

ಅನ್ಯೋಭಯಾತ್ರಿಕಾ ಜ್ಞೇಯಾ ತತ್ರಾಽಽದ್ಯಾ ನೈವ ಸಂಭವೇತ್ ||೩೨||

ವಾಚ್ಯಾರ್ಥಮಖಿಲಂ ತ್ಯಕ್ತ್ವಾ ವೃತ್ತಿಃ ಸ್ಯಾದ್ಯಾ ತದನ್ವಿತೇ |

ಗಜ್ಜಾಯಾಂ ಘೋಷ ಇತಿವಜ್ಜಹತೀ ಲಕ್ಷಣಾ ಹಿ ಸಾ ||೩೩||

ವಾಚ್ಯಾರ್ಥಸ್ಯೈಕದೇಶಸ್ಯ ಪ್ರಕೃತೇ ತ್ಯಾಗ ಇಷ್ಯತೇ |

ಜಹತೀ ಸಂಭವೇನ್ಯೈವ ಸಂಪ್ರದಾಯವಿರೋಧತಃ ||೩೪||

೩೨-೩೪. ಜಹಲ್ಪಕ್ಷಣೆ, ಅಜಹಲ್ಪಕ್ಷಣೆ, ಎರಡೂ ವಿಧವಾದ (ಜಹದಜಹಲ್ಪಕ್ಷಣೆ)- ಎಂದು ಲಕ್ಷಣೆ ಮೂರು ಬಗೆ. ಇವುಗಳೊಳಗೆ ಮೊದಲನೆಯದು ಸಂಭವಿಸುವದೇ ಇಲ್ಲ. ವಾಚ್ಯಾರ್ಥವೆಲ್ಲವನ್ನೂ ಬಿಟ್ಟು ಅದಕ್ಕೆ ಸಂಬಂಧಪಟ್ಟ ಮತ್ತೊಂದರಲ್ಲಿ 'ಗಂಗೆಯಲ್ಲಿ ಹಳ್ಳಿ' ಎಂಬಂತೆ - ವೃತ್ತಿಯಾದರೆ ಅದಲ್ಲವೆ, ಜಹಲ್ಪಕ್ಷಣೆ ?¹ (ಆದರೆ) ಪ್ರಕೃತದಲ್ಲಿ ವಾಚ್ಯಾರ್ಥದಲ್ಲಿ ಒಂದು ಭಾಗವನ್ನು ಮಾತ್ರ ತ್ಯಾಗಮಾಡಬೇಕಾಗಿದೆ² ; ಆದ್ದರಿಂದ ಸಂಪ್ರದಾಯಕ್ಕೆ ವಿರುದ್ಧವಾಗುವದರಿಂದ (ಇಲ್ಲಿ) ಜಹಲ್ಪಕ್ಷಣೆ ಸಂಭವಿಸುವದಿಲ್ಲ.

ವಾಚ್ಯಾರ್ಥಮಪರಿತ್ಯಜ್ಯ ವೃತ್ತಿರನ್ಯಾರ್ಥಕೇ ತು ಯಾ |

ಕಥಿತೋಽಯಮಜಹತೀ ಶೋಣೋಽಯಂ ಧಾವತೀತಿವತ್ ||೩೫||

ನ ಸಂಭವತಿ ಸಾಪ್ಯತ್ರ ವಾಚ್ಯಾರ್ಥೇಽತಿವಿರೋಧತಃ |

ವಿರೋಧಾಂಶಪರಿತ್ಯಾಗೋ ದೃಶ್ಯತೇ ಪ್ರಕೃತೇ ಯತಃ ||೩೬||

1. ಗಂಗೆಯೆಂದರೆ ನದಿ ಎಂಬರ್ಥವನ್ನು ಪೂರ ಬಿಟ್ಟು 'ಗಂಗಾತೀರದಲ್ಲಿ ಹಳ್ಳಿ' ಎಂಬರ್ಥವನ್ನು ಜಹಲ್ಪಕ್ಷಣೆಯಿಂದ ತೆಗೆದುಕೊಳ್ಳುವಂತೆ ಇಲ್ಲಿ ತತ್ತ್ವೋಪದೇಶಗಳ ಅರ್ಥವನ್ನೆಲ್ಲ ಬಿಡುವದಕ್ಕೆ ಆಗುವದಿಲ್ಲ; ಏಕೆಂದರೆ ಆಗ ವಾಕ್ಯಕ್ಕೆ ಅರ್ಥವೇ ಆಗುವದಿಲ್ಲ.

2. ತ್ವಂಶಬ್ದಕ್ಕೆ ವಾಚ್ಯವಾದ ಜೀವನನ್ನೂ ಪೂರ ಬಿಟ್ಟರೆ ಆಗ ಯಾರಿಗೆ ಈಶ್ವರಭಾವವನ್ನು ಹೇಳುವದು ? ಹೀಗೆಯೇ 'ತತ್' ಎಂಬ ಶಬ್ದಕ್ಕೆ ವಾಚ್ಯಾರ್ಥವನ್ನು ಬಿಟ್ಟರೂ ಅರ್ಥವು ಕೆಡುತ್ತದೆ.

೩೫-೩೬. ವಾಚ್ಯಾರ್ಥವನ್ನು ಬಿಡದೆ ಮತ್ತೊಂದರಲ್ಲಿ (ಪದದ) ವೃತ್ತಿಯಾಗುವದೇ ಅಜಹಲ್ವಕ್ಷಣೆಯೆನಿಸುತ್ತದೆ. 'ಶೋಣವು ಧಾವಿಸುತ್ತಿದೆ' (ಕೆಂಪು ಓಡುತ್ತಿದೆ) ಎಂಬುದು ಇದಕ್ಕೆ ಉದಾಹರಣೆ.¹ ಅದೂ ಇಲ್ಲಿ ಸಂಭವಿಸುವದಿಲ್ಲ. ಏಕೆಂದರೆ ವಾಚ್ಯಾರ್ಥವನ್ನು (ಒಪ್ಪಿ)ದಲ್ಲಿ ಅತಿವಿರೋಧವಾಗುತ್ತದೆ ; ವಿರುದ್ಧಾಂಶವನ್ನು ಬಿಡುವದೇ ಇಲ್ಲಿ ಕಂಡುಬರುತ್ತದೆ.²

ವಾಚ್ಯಾರ್ಥಸ್ಯೈಕದೇಶಂ ಚ ಪರಿತ್ಯಜ್ಯೈಕದೇಶಕಮ್ |
ಯಾ ಬೋಧಯತಿ ಸಾ ಜ್ಞೇಯಾ ತೃತೀಯಾ ಭಾಗಲಕ್ಷಣಾ ||೩೭||

ಸೋಽಯಂ ವಿಪ್ರ ಇದಂ ವಾಕ್ಯಂ ಬೋಧಯತ್ಯಾದಿತಸ್ತಥಾ |
ತತ್ಕಾಲತ್ವವಿಶಿಷ್ಟಂ ಚ ತಥೈತತ್ಕಾಲಸಂಯುತಮ್ ||೩೮||

ಅತಸ್ತಯೋರ್ವಿರುದ್ಧಂ ತತ್ತತ್ಕಾಲತ್ವಾದಿಧರ್ಮಕಮ್ |
ತ್ಯಕ್ತ್ವಾ ವಾಕ್ಯಂ ಯಥಾ ವಿಪ್ರಪಿಣ್ಡಂ ಬೋಧಯತೀರಿತಮ್ ||೩೯||

ತಥೈವ ಪ್ರಕೃತೇ ತತ್ತ್ವಮಸೀತ್ಯತ್ರ ಶ್ರುತೌ ಶೃಣು |
ಪ್ರತ್ಯಕ್ತ್ವಾದೀನ್ ಪರಿತ್ಯಜ್ಯ ಜೀವಧರ್ಮಾಸ್ತ್ವಮಃ ಪದಾತ್ ||೪೦||

ಸರ್ವಜ್ಞತ್ವಪರೋಕ್ತಾದೀನ್ ಪರಿತ್ಯಜ್ಯ ತತಃ ಪದಾತ್ |
ಶುದ್ಧಂ ಕೂಟಸ್ಥಮದ್ವೈತಂ ಬೋಧಯತ್ಯಾದರಾತ್ ಪರಮ್ ||೪೧||

ತತ್ತ್ವಮೋಃ ಪದಯೋರೈಕೈಕಮೇವ ತತ್ತ್ವಮಸೀತ್ಯಯಮ್³ ||೪೧^೧/೨||

೩೭-೪೧^೧/೨. ವಾಚ್ಯಾರ್ಥದ ಒಂದಂಶವನ್ನು ಬಿಟ್ಟು ಒಂದಂಶವನ್ನು ಯಾವುದು ತಿಳಿಸುತ್ತದೆಯೋ ಅದೇ ಮೂರನೆಯದಾದ ಭಾಗತ್ಯಾಗಲಕ್ಷಣೆ ಎಂದು ಅರಿಯಬೇಕು. 'ಅವನೇ ಈ ವಿಪ್ರನು' ಎಂಬೀ ವಾಕ್ಯವು ಮೊದಲು ಆ ಕಾಲದಿಂದ ಕೂಡಿರುವದನ್ನೂ⁴ ಮತ್ತು ಈ ಕಾಲದಿಂದ ಕೂಡಿರುವದನ್ನೂ

1. ದೃಷ್ಟಾಂತದಲ್ಲಿ ಕೆಂಪೆಂಬ ಗುಣವು ಓಡಲಾರದಾದ್ದರಿಂದ ಕೆಂಪೆಂಬರ್ಥವನ್ನೂ ಇಟ್ಟುಕೊಂಡು 'ಕುದುರೆ' ಎಂಬ ಮತ್ತೊಂದು ಅರ್ಥವನ್ನು ಅಜಹಲ್ವಕ್ಷಣೆಯಿಂದ ಅಂಗೀಕರಿಸಬಹುದು. ಇಲ್ಲಿ ತತ್ತ್ವಂಪದಗಳ ವಾಚ್ಯಾರ್ಥವನ್ನೆಲ್ಲ ಒಪ್ಪಿದರೆ ಸಂಸಾರಿಗೂ ಈಶ್ವರನಿಗೂ ಐಕ್ಯವನ್ನು ಹೇಳಿದ ಮತ್ತು ಪ್ರತ್ಯಕ್ಷಪರೋಕ್ಷಗಳಿಗೆ ಐಕ್ಯವನ್ನು ಹೇಳುವ ವಿರೋಧವು ಗಂಟುಬೀಳುತ್ತದೆ.
2. ವಿರುದ್ಧವಾದ ಸಂಸಾರಿತ್ವ, ಪರೋಕ್ಷತ್ವ - ಮುಂತಾದವುಗಳನ್ನು ಇಲ್ಲಿ ಬಿಡಲೇ ಬೇಕಾಗಿದೆ.
3. 'ಅಲಮ್' ಎಂಬ ಮುದ್ರಿತಪಾಠವನ್ನು ಹೀಗೆ ತಿದ್ದಿಕೊಂಡಿದೆ.
4. 'ಅವನು' ಎಂಬುದರ ವಾಚ್ಯಾರ್ಥದಲ್ಲಿ ಆ ಕಾಲದಿಂದ ಕೂಡಿರುವ ಆ ಬ್ರಾಹ್ಮಣನು ಎಂಬರ್ಥವಿರುತ್ತದೆ ; 'ಈ ವಿಪ್ರನು' ಎಂಬುದರ ವಾಚ್ಯಾರ್ಥದಲ್ಲಿ ಈ ಕಾಲದಿಂದ ಕೂಡಿರುವ ಬ್ರಾಹ್ಮಣನು ಎಂಬರ್ಥವಿರುತ್ತದೆ.

ಹಾಗೆಯೇ¹ ತಿಳಿಸುತ್ತದೆ. ಆದ್ದರಿಂದ ಅವುಗಳಲ್ಲಿ ವಿರುದ್ಧವಾಗಿರುವ ಆ ತತ್ಕಾಲತ್ವವೇ² ಮುಂತಾದ ಧರ್ಮವನ್ನು ಬಿಟ್ಟರೆ (ಈ) ಹೇಳಿದ ವಾಕ್ಯವು (ಬರಿಯ) ವಿಪ್ರನ ಶರೀರವನ್ನು ಮಾತ್ರವೇ ಹೇಗೆ ಹೇಳುತ್ತದೆಯೋ ಹಾಗೆಯೇ ಪ್ರಕೃತದಲ್ಲಿಯೂ 'ತತ್ತ್ವಮಸಿ' ಎಂಬ ಶ್ರುತಿಯಲ್ಲಿ ಹೇಗೆಂದರೆ ಕೇಳು : ಪ್ರತ್ಯಕ್ಷವಾಗಿರುವದೇ³ ಮುಂತಾದ ಜೀವಧರ್ಮಗಳನ್ನು 'ತ್ವಮ್'ಪದದಿಂದ ಬಿಟ್ಟು, 'ತತ್'ಪದದಿಂದ ಸರ್ವಜ್ಞತ್ವ, ಪರೋಕ್ಷತ್ವ - ಮುಂತಾದವುಗಳನ್ನೂ ಬಿಟ್ಟು ಈ ತತ್ತ್ವಮಸಿ ಎಂಬ ವಾಕ್ಯವು ಶುದ್ಧವಾಗಿರುವ ಕೂಟಸ್ಥವಾದ, ಎಲ್ಲಕ್ಕೂ ವಿಲಕ್ಷಣವಾದ ಅದ್ವೈತವನ್ನು, ತತ್, ತ್ವಮ್ ಎಂಬ ಪದಗಳೆರಡಕ್ಕೂ⁴ ಪರಮೈಕ್ಯವನ್ನೇ ಆದರದಿಂದ ತಿಳಿಸುತ್ತದೆ.

ವಾಕ್ಯಜ್ಞಾನದ ಫಲ

ಇತ್ಥಮೈಕ್ಯಾವಬೋಧೇನ ಸಮ್ಯಗ್ಜ್ಞಾನಂ ದೃಢಂ ನಯೈಃ |
 ಅಹಂ ಬ್ರಹ್ಮೇತಿ ವಿಜ್ಞಾನಂ ಯಸ್ಯ ಶೋಕಂ ತರತ್ಯಸೌ⁵ ||೪೨||

೪೨. ಹೀಗೆ ಐಕ್ಯವನ್ನು ಅರಿತುಕೊಂಡದ್ದರಿಂದ ಯುಕ್ತಿಗಳಿಂದ ಸಮ್ಯಗ್ಜ್ಞಾನವು⁶ ಗಟ್ಟಿಯಾಗಿ ಯಾವನಿಗೆ ನಾನು ಬ್ರಹ್ಮವು ಎಂಬ ಅರಿವು ಉಂಟಾಗುವದೋ ಅವನು ಶೋಕವನ್ನು ದಾಟುತ್ತಾನೆ.

ಗುರುವಿನ ಆವಶ್ಯಕತೆ

ಆತ್ಮಾ ಪ್ರಕಾಶಮಾನೋಽಪಿ ಮಹಾವಾಕ್ಯೈಸ್ಸದ್ಭೃತತಾ |
 ತತ್ತ್ವಮೋರ್ಬೋದ್ಯತೇಽಥಾಪಿ ಪೌರ್ವಾಪರ್ಯಾನುಸಾರತಃ ||೪೩||

ತಥಾಪಿ ಶಕ್ಯತೇ ನೈವ ಶ್ರೀಗುರೋಃ ಕರುಣಾಂ ವಿನಾ |
 ಆಪರೋಕ್ಷಯಿತುಂ ಲೋಕೇ ಮೂಢೈಃ ಪಣ್ಣಿತಮಾನಿಭಿಃ ||೪೪||

1. ಈ ಮಾತು ಏಕೆ ಬಂದಿದೆ ಎಂಬುದು ತಿಳಿಯಲಿಲ್ಲ.
2. ವಾಚ್ಯಾರ್ಥದಲ್ಲಿ ವಿರುದ್ಧವಾಗಿರುವದನ್ನೆಲ್ಲ 'ತತ್ಕಾಲತ್ವ' ಎಂಬ ಮಾತು ಉಪಲಕ್ಷಣೆಯಿಂದ ತಿಳಿಸುತ್ತದೆ - ಎಂದು ಭಾವ.
3. ಪ್ರತ್ಯಕ್ಷವೆಂಬುದಕ್ಕೆ ಪ್ರತ್ಯಕ್ಷತ್ವವೆಂದು ಅರ್ಥ ಮಾಡಿದೆ.
4. ಇಲ್ಲಿ ಪದಗಳಿಗೆ ಎಂದರೆ ಪದಾರ್ಥಗಳಿಗೆ.
5. ಹಿಂದಿನ ಅರ್ಥಶೋಕವನ್ನು ಹಾಗೆಯೇ ಬಿಟ್ಟರೆ ಮುಂದಕ್ಕೆ ಶೋಕಗಳು ಅಲ್ಲಲ್ಲಿಗೇ ಪೂರ್ಣವಾಗುವವು. ಆದ್ದರಿಂದ ಅಜ್ಞಾನ ಪುಸ್ತಕದಲ್ಲಿರುವ ಸಂಖ್ಯೆಗಳನ್ನು ಬಿಟ್ಟು ಇಲ್ಲಿಂದ ಸ್ವತಂತ್ರವಾಗಿಯೇ ಶೋಕಸಂಖ್ಯೆಗಳನ್ನು ಹಾಕಿದೆ.
6. ವಾಕ್ಯವು ತತ್ತ್ವವನ್ನು ತಿಳಿಸುತ್ತದೆ, ಯುಕ್ತಿಗಳು ಆ ಜ್ಞಾನವನ್ನು ಗಟ್ಟಿಗೊಳಿಸುತ್ತವೆ - ಎಂದು ಇಲ್ಲಿ ಅಭಿಪ್ರಾಯವೆಂದು ತೋರುತ್ತದೆ.

ಅನ್ಯಕರಣಸಂಶುದ್ಧೌ ಸ್ವಯಂ ಜ್ಞಾನಂ ಪ್ರಕಾಶತೇ |

ವೇದವಾಕ್ಯೈರತಃ ಕಿಂ ಸ್ಯಾದ್ಗುರುಣೇತಿ ನ ಸಾಂಪ್ರತಮ್

||೪೫||

ಆಚಾರ್ಯವಾನ್ ಪುರುಷೋ¹ ವೇದೇತ್ಯೇವಂ ಶ್ರುತಿರ್ಜಗೌ |

ಅನಾದಾವಿಹ ಸಂಸಾರೇ ಬೋಧಕೋ ಗುರುರೇವ ಹಿ

||೪೬||

೪೩-೪೬. ಆತ್ಮನು ಸ್ವಯಂಪ್ರಕಾಶನೇ ಆಗಿರುತ್ತಾನಾದರೂ, ಮತ್ತು ತತ್ ಮತ್ತು ತ್ವಂಪದಾರ್ಥಗಳ ಐಕ್ಯವೂ ಹಿಂದುಮುಂದಿನ ಸಂದರ್ಭವನ್ನು ನೋಡಿದರೆ ಮಹಾವಾಕ್ಯಗಳಿಂದ ಬೋಧಿತವೇ ಆಗುತ್ತದೆಯಾದರೂ ಲೋಕದಲ್ಲಿ ಶ್ರೀಗುರುವಿನ ಕರುಣೆಯಿದ್ದ ಹೊರತು ತಾವೇ ಪಂಡಿತರೆಂದು ತಿಳಿದುಕೊಂಡ ಮೂಢರು ಅವನನ್ನು ಅಪರೋಕ್ಷವಾಗಿ ಮಾಡಿಕೊಳ್ಳಲಾರರು. ಅಂತಃಕರಣವು ಶುದ್ಧವಾದರೆ ಜ್ಞಾನವು ವೇದವಾಕ್ಯಗಳಿಂದ ತಾನೇ ಬೆಳಗುತ್ತದೆ. ಆದ್ದರಿಂದ ಗುರುವಿನಿಂದ ಏನಾದೀತು ?- ಎಂಬುದು ಯುಕ್ತವಲ್ಲ (ಸರಿಯಾದ) ಆಚಾರ್ಯನ (ಉಪದೇಶ)ವುಳ್ಳವನೇ ಅರಿತುಕೊಳ್ಳುತ್ತಾನೆ (ಛಾಂ.೬-೧೪-೨)- ಎಂದು ಶ್ರುತಿಯು ಹೇಳಿರುತ್ತದೆ. ಅನಾದಿಯಾದ ಈ ಸಂಸಾರದಲ್ಲಿ (ತತ್ತ್ವವನ್ನು) ಬೋಧಿಸುವವನು ಗುರುವೇ.

ಅದ್ವೈತಬ್ರಹ್ಮನಿಷ್ಠೆಯನ್ನು ಸಂಪಾದಿಸಬೇಕು

ಅತೋ ಬ್ರಹ್ಮಾತ್ಮವಸ್ತೈಕ್ಯಂ ಜ್ಞಾತ್ವಾ ದೃಶ್ಯಮಸತ್ತಯಾ |

ಅದ್ವೈತೇ ಬ್ರಹ್ಮಣಿ ಸ್ಥೇಯಂ ಪ್ರತ್ಯಗ್ಬ್ರಹ್ಮಾತ್ಮನಾ ಸದಾ

||೪೭||

೪೭. ಆದ್ದರಿಂದ ಬ್ರಹ್ಮ ಆತ್ಮ - ಎಂಬ ವಸ್ತು ಒಂದೇ ಎಂಬುದನ್ನು ಅರಿತುಕೊಂಡು, ದೃಶ್ಯವನ್ನು ಮಿಥ್ಯೆಯೆಂದೂ (ಅರಿತುಕೊಂಡು) ಯಾವಾಗಲೂ ಪ್ರತ್ಯಗಾತ್ಮಾಭಿನ್ನವಾದ ಬ್ರಹ್ಮರೂಪದಿಂದ ಅದ್ವೈತಬ್ರಹ್ಮದಲ್ಲಿ ನಿಲ್ಲಬೇಕು.

ಅದ್ವೈತಬ್ರಹ್ಮವೇ ವೇದಾಂತಪ್ರತಿಪಾದ್ಯ

ತತ್ಪ್ರತ್ಯಕ್ಷಾತ್ ಪರಿಜ್ಞಾತಮದ್ವೈತಬ್ರಹ್ಮ ಚಿದ್ವನಮ್ |

ಪ್ರತಿಪಾದ್ಯಂ ತದೇವಾತ್ರ ವೇದಾನ್ವರ್ತ ದ್ವಯಂ ಜಡಮ್

||೪೮||

೪೮. ಪ್ರತ್ಯಕ್ಷದಿಂದ ತಿಳಿದುಬರುವ² ಅದು ಚಿದ್ವನವಾದ ಅದ್ವೈತಬ್ರಹ್ಮವೇ. ಅದೇ ಇಲ್ಲಿ ವೇದಾಂತಗಳಿಂದ ಪ್ರತಿಪಾದಿಸಲ್ಪಡುತ್ತಿದೆಯೇ ಹೊರತು ಜಡವಾದ ದ್ವೈತವಲ್ಲ.

1. ಇಲ್ಲಿ 'ಹಿ' ಎಂದು ಅಚ್ಚಿನ ಪುಸ್ತಕದಲ್ಲಿ ಹೆಚ್ಚಾಗಿದೆ.

2. ಪ್ರತ್ಯಕ್ಷದಿಂದ ಜಗತ್ತು

ತೋರಿಬರುತ್ತಿದ್ದರೂ ನಿಜವಾಗಿ ಅದು ಬ್ರಹ್ಮವೇ ಎಂದು ಅರ್ಥವಿರಬಹುದು.

ಅದ್ವೈತವು ಸತ್ಯವು, ದ್ವೈತವು ಅನಿರ್ವಾಚ್ಯ

ಸುಖರೂಪಂ ಚಿದದ್ವೈತಂ ದುಃಖರೂಪಮಸಜ್ಜಡಮ್ |
 ವೇದಾನ್ಯಸ್ತದ್ವಯಂ ಸಮ್ಯಜ್ಞೀರ್ಣೀತಂ ವಸ್ತುತೋ ನಯಾತ್ ||೪೯||
 ಅದ್ವೈತಮೇವ ಸತ್ಯಂ ತ್ವಂ ವಿದ್ಧಿ ದ್ವೈತಮಸತ್ಸದಾ |
 ಶುದ್ಧೇ ಕಥಮಶುದ್ಧಃ ಸ್ಯಾದ್ವೈಶ್ಯಂ ಮಾಯಾಮಯಂ ತತಃ ||೫೦||
 ಶುಕ್ಲೌ ರೂಪ್ಯಂ ಮೃಷಾ ಯದ್ವತ್ಪಥಾ ವಿಶ್ವಂ ಪರಾತ್ಮನಿ |
 ವಿದ್ಯತೇ ನ ಸ್ವತಃ ಸತ್ತನ್ನಾಸತಃ ಸತ್ತ್ವಮಸ್ತಿ ವೈ¹ ||೫೧||
 ಬಾಧ್ಯತ್ವಾನ್ನೈವ ಸದ್ವೈತಂ ನಾಸತ್ ಪ್ರತ್ಯಕ್ಷಭಾನತಃ |
 ಸದಸನ್ನ ವಿರುದ್ಧತ್ವಾದತೋಽನಿರ್ವಾಚ್ಯಮೇವ ತತ್ ||೫೨||

೪೯-೫೨. ಚಿದ್ರೂಪವಾದ ಅದ್ವೈತವು ಆನಂದರೂಪವಾಗಿರುತ್ತದೆ ; ಜಡವು ಅಸತ್ತಾಗಿ ದುಃಖರೂಪವಾಗಿರುತ್ತದೆ. ಉಪನಿಷತ್ತುಗಳಲ್ಲಿ ಈ ಎರಡನ್ನೂ ಇದ್ದದ್ದು ಇದ್ದಹಾಗೆ ಯುಕ್ತಿಯಿಂದ ಚೆನ್ನಾಗಿ ನಿರ್ಣಯಿಸಲಾಗಿದೆ. ಅದ್ವೈತವೇ ಸತ್ಯವೆಂದೂ ದ್ವೈತವು ಯಾವಾಗಲೂ ಹುಸಿಯೆಂದೂ ತಿಳಿ. ಶುದ್ಧವಾದದ್ದರಲ್ಲಿ ಅಶುದ್ಧವಾದದ್ದು ಹೇಗೆ ಇದ್ದೀತು ? ಆದ್ದರಿಂದ ದೃಶ್ಯವು ಮಾಯಾಮಯವೇ. ಕಪ್ಪೆಯಚಿಪ್ಪಿನಲ್ಲಿ ತೋರುವ ಬೆಳ್ಳಿಯು ಹೇಗೆ ಹುಸಿಯೋ ಪ್ರಪಂಚವು ಪರಾತ್ಮನಲ್ಲಿ (ಹುಸಿಯಾಗಿ) ಇರುತ್ತದೆ. ಅದು ತಾನೇ ಸತ್ತಲ್ಲ; ಅಸತ್ತಿಗೆ ಇರುವ ಇಲ್ಲವಷ್ಟೆ? ದ್ವೈತವು ಬಾಧ್ಯವಾದ್ದರಿಂದ ಸತ್ತಲ್ಲ ಪ್ರತ್ಯಕ್ಷವಾಗಿ ತೋರುವದರಿಂದ ಅಸತ್ತಲ್ಲ ; ಅದು ಸದಸತ್ತೂ ಅಲ್ಲ ಏಕೆಂದರೆ (ಸದಸತ್ತುಗಳಿಗೆ) ವಿರೋಧವಿರುತ್ತದೆ ; ಆದ್ದರಿಂದ ಅದು ಅನಿರ್ವಾಚ್ಯವೇ.²

ಬ್ರಹ್ಮಾತ್ಮಭಾವೋಪದೇಶ

ಯಃ ಪೂರ್ವಮೇಕ ಏವಾಸೀತ್ ಸೃಷ್ಟ್ವಾ ಪಶ್ಚಾದಿದಂ ಜಗತ್ |
 ಪ್ರವಿಷ್ಟೋ ಜೀವರೂಪೇಣ ಸ ಏವಾಽಽತ್ಮಾ ಭವಾನ್ ಪರಃ ||೫೩||
 ಸಚ್ಚಿದಾನಂದ ಏವ ತ್ವಂ ವಿಸ್ಮೃತ್ಯಾಽಽತ್ಮತಯಾ ಪರಮ್ |
 ಜೀವಭಾವಮನುಪ್ರಾಪ್ತಃ ಸ ಏವಾಽಽತ್ಮಾಸಿ ಬೋಧತಃ ||೫೪||

1. 'ಸತ್ತ್ವಂ ನಾಸತ್ತ್ವಂ ಸತ್ತ್ವಮಸ್ತಿ ವಾ' ಎಂಬ ಅಚ್ಚಿನ ಪುಸ್ತಕದ ವಾಕ್ಯವನ್ನು ಹೀಗೆ ತಿದ್ದಿಕೊಂಡಿದೆ.
2. ಕಪ್ಪೆಯಚಿಪ್ಪಿನ ಬೆಳ್ಳಿಯು ಅನಿರ್ವಾಚ್ಯವಾಗಿರುವಂತೆ ಜಗತ್ತು ಅನಿರ್ವಾಚ್ಯವಾಗಿರುತ್ತದೆ. ಆದ್ದರಿಂದಲೇ ಅದನ್ನು ಮಾಯಾಮಯವೆಂದಿದೆ ಎಂದು ಅಭಿಪ್ರಾಯ.

ಅದ್ವಯಾನಂದಚಿನ್ಮಾತ್ರಃ ಶುದ್ಧಃ ಸಾಮ್ರಾಜ್ಯಮಾಗತಃ¹

||೫೫||

೫೩-೫೫. ಯಾವನು ಮೊದಲು ಒಬ್ಬನೇ ಇದ್ದನೋ, ಆ ಬಳಿಕ ಈ ಜಗತ್ತನ್ನು ಸೃಷ್ಟಿಸಿ ಜೀವರೂಪದಿಂದ ಇದರೊಳಗೆ ಹೊಕ್ಕನೋ² ಆ ಪರಮಾತ್ಮನೇ ನೀನು, ಸಚ್ಚಿದಾನಂದನೇ ನೀನು. ಪರಮಾತ್ಮನು ನನ್ನ ಆತ್ಮನೆಂಬುದನ್ನು ಮರೆತು ಜೀವಭಾವವನ್ನು ಪಡೆದುಕೊಂಡಿದ್ದೀಯೆ. ಜ್ಞಾನದಿಂದ ಸಾಮ್ರಾಜ್ಯವನ್ನು ಹೊಂದಿ ಅದ್ವಯಾನಂದಚಿನ್ಮಾತ್ರನಾದ ಶುದ್ಧನಾದ ಅದೇ ಆತ್ಮನೇ ಆಗಿರುತ್ತೀಯೆ.

ಬಂಧಕ್ಕೆ ದೃಷ್ಟಾನ್ತ

ಕರ್ತೃತ್ವಾದೀನಿ ಯಾನ್ಯಾಸಂಸ್ವಯಿ ಬ್ರಹ್ಮಾದ್ವಯೇ³ ಪರೇ |

ತಾನೀದಾನೀಂ ವಿಚಾರ್ಯಾಣಿ⁴ ಕಿಂಸ್ವರೂಪಾಣಿ ವಸ್ತುತಃ

||೫೬||

ಅತ್ಯವ ಶೃಣು ವೃತ್ತಾನ್ತಮಪೂರ್ವಂ ಶ್ರುತಿಭಾಷಿತಮ್ |

ಕಶ್ಚಿದ್ಗಾನ್ಧಾರದೇಶೀಯೋ ಮಹಾರತ್ನವಿಭೂಷಿತಃ

||೫೭||

ಸ್ವಗೃಹೇ ಸ್ವಾಜ್ಞೇ ಸುಪ್ತಃ ಪ್ರಮತ್ತಃ ಸನ್ ಕದಾಚನ |

ರಾತ್ರೌ ಚೋರೈಃ⁵ ಸಮಾಗತ್ಯ ಭೂಷಣಾನಾಂ ಪ್ರಲೋಭತಃ⁶

||೫೮||

ಬದ್ಧಾ ದೇಶಾನ್ತರಂ ಚೋರೈರ್ನೀತಃ ಸನ್ ಗಹನೇ ವನೇ |

ಭೂಷಣಾನ್ಯಪಹೃತ್ಯಾಪಿ ಬದ್ಧಾಕ್ಷಕರಪಾದಕಃ

||೫೯||

ನಿಕ್ಷಿಪ್ತೋ ವಿಪಿನೇಽತೀವ ಕುಶಕಣ್ವಕವೃಶ್ಚಿಕೈಃ |

ವ್ಯಾಲವ್ಯಾಘ್ರಾದಿಭಿಶ್ಚೈವ ಸಂಕುಲೇ ತರುಸಂಕಟೇ

||೬೦||

ವ್ಯಾಲಾದಿದುಷ್ಟಸತ್ತ್ವೇಭ್ಯೋ ಮಹಾರಣ್ಯೇ ಭಯಾತುರಃ

ಶಿಲಾಕಣ್ವಕದರ್ಭಾದ್ಯೈರ್ಧೇಹಸ್ಯ ಪ್ರತಿಕೂಲಕೈಃ

||೬೧||

ಕ್ರಿಯಮಾಣೇ ವಿಲುಡನೇ ವಿಶೀರ್ಣಾಙ್ಗೋಽಸಮರ್ಥಕಃ |

ಕ್ಷುತ್ಪಡಾತಪವಾಯ್ಸುಗ್ನ್ಯಾದಿಭಿಸ್ತಪ್ತೋಽತಿತಾಪಕೈಃ

||೬೨||

1. ಹಿಂದಿನ (೪೧) ಶ್ಲೋಕಾರ್ಥವನ್ನೂ ಈ ಶ್ಲೋಕಾರ್ಥವನ್ನೂ ಸೇರಿಸಿ ಒಂದೆಂದು ಲೆಕ್ಕಮಾಡಿಕೊಂಡಿದೆ. 2. ಛಾಂದೋಗ್ಯದ (೬-೨-೩)ರ ಅಭಿಪ್ರಾಯ.

3. 'ಅದ್ವಯಬ್ರಹ್ಮಣಿ' ಎಂಬರ್ಥದಲ್ಲಿ ಇದನ್ನು ಪ್ರಯೋಗಿಸಿದೆ.

4. 'ವಿಚಾರ್ಯ ತ್ವಂ' ಎಂಬ ಅಚ್ಚಿನ ಪಾಠವನ್ನು ಹೀಗೆ ತಿದ್ದಿಕೊಂಡಿದೆ.

5. 'ಚೋರಃ' ಎಂಬ ಅಚ್ಚಿನ ಪಾಠವನ್ನು ಹೀಗೆ ತಿದ್ದಿಕೊಂಡಿದೆ.

6. 'ಪ್ರಲೋಭತಃ' ಎಂದು ಅಚ್ಚಿನ ಪಾಠ.

ಬನ್ಧಮುಕ್ತೌ ತಥಾ ದೇಶಪ್ರಾಪ್ತಾವೇವ ಸುದುಃಖಧೀಃ |

ದದ್ಯಶೇ ಕಂಚಿದಾಕ್ರೋಶನ್ಮೈವಂ ತತ್ತ್ವೈವ ತಸ್ಥಿವಾನ್

||೬೩||

೫೬-೬೩. ಅದ್ವಯಬ್ರಹ್ಮವೂ ಪರಮಾತ್ಮನೂ ಆದ ನಿನ್ನಲ್ಲಿ ಕರ್ತೃತ್ವಾದಿ ಗಳು ಇದ್ದವಲ್ಲ ಅವುಗಳು ನಿಜವಾಗಿ ಯಾವ ರೂಪದವು ಎಂಬುದನ್ನು ಈಗ ವಿಚಾರಿಸಬೇಕು. ಈ ವಿಷಯದಲ್ಲಿಯೇ ಶ್ರುತಿಯಲ್ಲಿ ಹೇಳಿರುವ ಅಪೂರ್ವವಾದ ಒಂದು ಹಿಂದಿನ ಸುದ್ದಿಯನ್ನು ಕೇಳು¹ : ಗಂಧಾರದೇಶದವನೊಬ್ಬನು ಮಹಾ ರತ್ನಗಳನ್ನು ಮೈಮೇಲೆ ಹಾಕಿಕೊಂಡು ಒಮ್ಮೆ ತನ್ನ ಮನೆಯಲ್ಲಿ ಅಂಗಳದಲ್ಲಿಯೇ ಮೈಮೇಲೆ ಎಚ್ಚರವಿಲ್ಲದೆ ನಿದ್ರೆಮಾಡುತ್ತಿದ್ದನು. ರಾತ್ರೆಯಲ್ಲಿ ಕಳ್ಳರು ಒಡವೆಗಳ ಆಸೆಯಿಂದ ಬಂದು, ಅವನನ್ನು ಕಟ್ಟಿಹಾಕಿ, ದೇಶಾಂತರಕ್ಕೆ ಒಯ್ದು ಗಹನವಾದ ಕಾಡಿನಲ್ಲಿ - ಒಡವೆಗಳನ್ನು ಕಸಿದುಕೊಂಡಮೇಲೂ ಕಣ್ಣು ಕೈ, ಕಾಲುಗಳನ್ನು ಕಟ್ಟಿ, ಬಹಳವಾಗಿ ದರ್ಭೆ, ಮುಳ್ಳು, ಚೀಳು, ಹಾವು, ಹುಲಿ - ಮುಂತಾದವು ಗಳಿಂದ ತುಂಬಿರುವ ದಟ್ಟವಾಗಿ ಮರಗಳು ಬೆಳೆದಿದ್ದ ಕಾಡಿನಲ್ಲಿ - ಬಿಸುಟರು. (ಅವನು) ಹಾವು ಮುಂತಾದ ದುಷ್ಟಪ್ರಾಣಿಗಳಿಗೆ ಹೆದರಿ ಆ ದೊಡ್ಡ ಕಾಡಿನಲ್ಲಿ ಹೊರಳಾಡಿದಾಗ ಕಲ್ಲು, ಮುಳ್ಳು, ದರ್ಭೆ - ಮುಂತಾದವುಗಳಿಂದ ನೊಂದು ಮೈಯೆಲ್ಲ ಗಾಯವಾಗಿ ಏನೂ ಮಾಡಲಾರದೆ, ಹಸಿವುಬಾಯಾರಿಕೆಗಳಿಂದಲೂ ಬಹಳವಾಗಿ ಪೀಡಿಸುವ ಬಿಸಿಲುಗಾಳಿಬೆಂಕಿಗಳಿಂದಲೂ ಬಹುಸಂಕಟಪಡುತ್ತಾ ತನಗೆ ಆಗಿದ್ದ ಬಂಧವನ್ನು ಬಿಡಿಸಿಕೊಳ್ಳುವದರಲ್ಲಿ ಮತ್ತು ತನ್ನ ದೇಶವನ್ನು ಸೇರುವದರಲ್ಲಿ - ಇವುಗಳಲ್ಲಿಯೇ ದುಃಖದಿಂದ ನೆಟ್ಟಮನಸ್ಸುಳ್ಳವನಾಗಿ ಕೂಗುತ್ತಾ ಯಾರೊಬ್ಬರನ್ನೂ ಕಾಣದೆ ಇದ್ದನು, ಅಲ್ಲಿಯೇ ಇದ್ದುಕೊಂಡಿದ್ದನು.

ದಾಷ್ಟಾಂತಿಕವಾದ ಸಂಸಾರಬಂಧ

ತಥಾ ರಾಗಾದಿಭಿರ್ವರ್ಗೈಃ ಶತ್ರುಭಿರ್ದುಃಖದಾಯಿಭಿಃ |

ಚೋರೈರ್ದೇಹಾಭಿಮಾನಾದ್ಯೈಃ ಸ್ನಾನನ್ನಧನಹಾರಿಭಿಃ

||೬೪||

ಬ್ರಹ್ಮಾನಂದೇ ಪ್ರಮತ್ತಃ ಸ್ವಾಜ್ಞಾನನಿದ್ರಾವಶೀಕೃತಃ

ಬದ್ಧಸ್ತ್ವಂ ಬನ್ಧನೈರ್ಭೋಗತೃಷ್ಣಾವೇಗಾದಿ'ಭಿದ್ಯುಢಮ್

||೬೫||

ಅದ್ವಯಾನಂದರೂಪಾತ್ ತ್ವಾಂ ಪ್ರಚ್ಯಾವ್ಯಾತೀವ ಧೂರ್ತಕೈಃ |

ದೂರನೀತೋಽಸಿ ದೇಹೇಷು ಸಂಸಾರಾರಣ್ಯಭೂಮಿಷು

||೬೬||

1. ಇದು ಛಾಂದೋಗ್ಯ ೬-೧೪-೧, ೨ ರಲ್ಲಿರುವ ಕಥೆಯ ವಿವರ.
2. 'ತೃಷ್ಣಾಜ್ಞರಾದಿ' ಎಂಬ ಅಚ್ಚಿನ ಪಾಠವು ಭಂದಸ್ಥಿಗೆ ಹೊಂದುವದಿಲ್ಲ.

ಸರ್ವದುಃಖನಿದಾನೇಷು ಶರೀರಾದಿತ್ರಯೇಷು¹ ಚ |

ನಾನಾಯೋನಿಷು ಕರ್ಮಾನ್ಲವಾಸನಾನಿರ್ಮಿತಾಸು ಚ

||೬೭||

ಪ್ರವೇಶಿತೋಽಸಿ ಸೃಷ್ಟೋಽಸಿ ಬದ್ಧಃ ಸ್ವಾನಂದ್ಯಷ್ಟಿತಃ |

ಅನಾದಿಕಾಲಮಾರಭ್ಯ ದುಃಖಂ ಚಾನುಭವನ್ ಸದಾ

||೬೮||

ಜನ್ಮಮೃತ್ಯುಜರಾದೋಷನರಕಾದಿಪರಮ್ಪರಾಮ್ |

ನಿರಂತರಂ ವಿಷಣ್ಣೋಽನುಭವನ್ಸತ್ಯಂತಶೋಕವಾನ್

||೬೯||

ಅವಿದ್ಯಾಭೂತಬನ್ಧಸ್ಯ ನಿವೃತ್ತೌ ದುಃಖದಸ್ಯ ಚ |

ಸ್ವರೂಪಾನಂದಸಂಪ್ರಾಪ್ತೌ ಸತ್ತ್ವೋಪಾಯಂ ನ ಲಬ್ಧವಾನ್

||೭೦||

೬೪-೭೦. ಇದರಂತೆ ರಾಗಾದಿಶತ್ರುವರ್ಗಗಳಿಂದೊಡಗೂಡಿದ ದುಃಖ ದಾತೃಗಳಾದ ದೇಹಾಭಿಮಾನವೇ ಮುಂತಾದ ಕಳ್ಳರು ನಿನ್ನ ಆನಂದವನ್ನು ಕಳವು ಮಾಡುವ ಸ್ವಭಾವದವರಾದ್ದರಿಂದ, ಬ್ರಹ್ಮಾನಂದದಲ್ಲಿ ಎಚ್ಚರಿಕೆಯಿಂದಿರದೆ ಆತ್ಮಾ-ಚ್ಛಾನವೆಂಬ ನಿದ್ರೆಗೆ ವಶನಾಗಿರುವ ನಿನ್ನನ್ನು ಭೋಗತೃಷ್ಣೆಯ ವೇಗವೇ ಮುಂತಾದವುಗಳಿಂದ ಕಟ್ಟಿಹಾಕಿ, ಅದ್ವಯಾನಂದಸ್ವರೂಪದಿಂದ ನಿನ್ನನ್ನು ಚಾರಿಸಿ ಆ ಮಹಾಧೂರ್ತರು ನಿನ್ನನ್ನು ಸಂಸಾರವೆಂಬ ಕಾಡಿಗೆ ಆಶ್ರಯವಾಗಿರುವ ದೇಹಗಳ ಬಳಿಗೆ ಕರೆತಂದಿರುತ್ತಾರೆ. ಸರ್ವದುಃಖಗಳಿಗೂ ಕಾರಣವಾಗಿರುವ ಶರೀರ ತ್ರಯವೇ ಮುಂತಾದವುಗಳುಳ್ಳ ಕರ್ಮದಿಂದ ಕಂಗಾಣದ ವಾಸನೆಗಳಿಂದ ನಿರ್ಮಿತವಾಗಿರುವ ಬಗೆಬಗೆಯ ಯೋನಿಗಳಲ್ಲಿ ಹೊಗಿಸಿರುತ್ತಾರೆ. ಸೃಷ್ಟನಾಗಿ ದ್ವೀಯೆ, ನಿನ್ನದೇ ಆಗಿರುವ ಆನಂದದೃಷ್ಟಿಯಿಂದ ತಪ್ಪಿ ಬದ್ಧನಾಗಿರುತ್ತೀಯೆ,² ಅನಾದಿಕಾಲದಿಂದ ಮೊದಲಾಗಿ ಯಾವಾಗಲೂ ದುಃಖವನ್ನು ಅನುಭವಿಸುತ್ತಾ ಹುಟ್ಟು, ಸಾವು, ಮುಪ್ಪು - ಎಂಬ ದೋಷಗಳಿಂದ ಕೂಡಿದ ನರಕವೇ ಮುಂತಾದವುಗಳ ಪರಂಪರೆಯನ್ನು ಎಡೆಬಿಡದೆ ವಿಷಾದದಿಂದ ಅನುಭವಿಸುತ್ತಾ ಕೊನೆಯಿಲ್ಲದ ಶೋಕವನ್ನು ಅನುಭವಿಸುತ್ತಾ ದುಃಖವನ್ನು ಕೊಡುತ್ತಿರುವ ಅವಿದ್ಯಾ ಕಲ್ಪಿತಭೂತಗಳ ಬಂಧವನ್ನು ತೊಲಗಿಸಿಕೊಳ್ಳುವದಕ್ಕೂ ಸ್ವರೂಪವಾದ ಆನಂದವನ್ನು ಪಡೆದುಕೊಳ್ಳುವದಕ್ಕೂ ಸತ್ಯವಾದ ಉಪಾಯವನ್ನು ಕಾಣದೆ ಇರುತ್ತೀಯೆ.

ಮುಕ್ತಿಗೆ ದೃಷ್ಟಾಂತ

ಯಥಾ ಗಾನ್ಧಾರದೇಶೀಯಶ್ಚಿರಂ ದೈವಾದ್ವಯಾಲುಭಿಃ |

ಕೈಶ್ಚಿತ್ ಪಾನ್ಥೈಃ ಪರಿಪ್ರಾಪ್ತೈರ್ಮುಕ್ತದೃಷ್ಟಾ ದಿಬನ್ಧನಃ

||೭೧||

1. 'ಶರೀರತ್ರಯಾದೌ' ಎಂಬರ್ಥದಲ್ಲಿ ಪ್ರಯೋಗಿಸಿದೆ.

2. 'ಸೃಷ್ಟೋಽಸಿ ಬದ್ಧಃ ಸ್ವಾನಂದ್ಯಷ್ಟಿತಃ' ಎಂಬ ವಾಕ್ಯಕ್ಕೆ ಅರ್ಥವು ಸರಿಯಾಗಿ ತಿಳಿಯುವಂತಿಲ್ಲ; ಇದ್ದದ್ದನ್ನು ಇದ್ದಹಾಗೆ ಕನ್ನಡಿಸಿದೆವೆ.

ಸ ಚ ತ್ಯೈರುಪದಿಷ್ಟಶ್ಚ ಪಣ್ಣಿತೋ ನಿಶ್ಚಿತಾತ್ಮಕಃ |

ಗ್ರಾಮಾದ್ಗ್ರಾಮಾಂತರಂ ಗಚ್ಛೇನ್ಮೇಧಾವೀ ಮಾರ್ಗತತ್ಪರಃ ||೨೨||

ಗತ್ವಾ ಗಾನ್ಧಾರದೇಶಂ ಸ ಸ್ವಗೃಹಂ ಪ್ರಾಪ್ಯ ಪೂರ್ವವತ್ |

ಬಾನ್ಧವೈಃ ಸಂಪರಿಷ್ಕೃತಃ ಸುಖೀ ಭೂತ್ವಾ ಸ್ಥಿತೋಽಭವತ್ ||೨೩||

೨೧-೨೩. ಹೇಗೆ ಆ ಗಾಂಧಾರದೇಶದವನು ಬಹುಕಾಲದಮೇಲೆ ಅದೃಷ್ಟವಶದಿಂದ ದಯಾಲುಗಳಾದ ಯಾರೋ ಹಾದಿಹೋಕರು ಅಲ್ಲಿಗೆ ಬಂದು ಕಣ್ಣು- ಮುಂತಾದದ್ದಕ್ಕೆ ಹಾಕಿದ್ದ ಕಟ್ಟನ್ನು ಬಿಚ್ಚಿದಮೇಲೆ ಅವರ ಉಪದೇಶವನ್ನು ಹೊಂದಿ ವಿವೇಕದಿಂದ ಅಂತಃಕರಣದಲ್ಲಿ ನಿಶ್ಚಯಿಸಿಕೊಂಡು ಒಂದೂರಿನಿಂದ ಇನ್ನೊಂದೂರಿಗೆ ನೆನಪಿನಿಂದ ದಾರಿಯನ್ನು ತಿಳಿಯುವದರಲ್ಲಿಯೇ ತತ್ಪರನಾಗಿದ್ದು ಕೊಂಡು ಗಾಂಧಾರದೇಶಕ್ಕೆ ಹೋಗಿ ತನ್ನ ಮನೆಯನ್ನು ಸೇರಿ ಮುನ್ನಿನಂತೆಯೇ ಬಾಂಧವರಿಂದ ಆಲಿಂಗಿತನಾಗಿ ಸುಖಿಯಾಗಿ ಇದ್ದವನಾದನೋ-

ದಾಷ್ಟಾರ್ಪಣಿಕವಾದ ಮುಕ್ತಿ

ತ್ವಮಪ್ಯೇವಮನೇಕೇಷು ದುಃಖದಾಯಿಷು ಜನ್ಮಸು |

ಭ್ರಾನ್ತೋ ದೈವಾಚ್ಛುಭೇ ಮಾರ್ಗೇ ಚಾತಶ್ರದ್ಧಃ ಸುಕರ್ಮಕೃತ್ ||೨೪||

ವರ್ಣಾಶ್ರಮಾಚಾರಪರೋಽವಾಪ್ತಪುಣ್ಯಮಹೋದಯಃ |

ಈಶ್ವರಾನುಗ್ರಹಾಲ್ಪಬ್ಧಿಬ್ರಹ್ಮವಿದ್ಗುರುಸತ್ತಮಃ ||೨೫||

ವಿಧಿವತ್ಯತಸಂನ್ಯಾಸೋ ವಿವೇಕಾದಿಯುತಃ ಸುಧೀಃ |

ಪ್ರಾಪ್ತೋ ಬ್ರಹ್ಮೋಪದೇಶೋಽದ್ಯ ವೈರಾಗ್ಯಾಭ್ಯಾಸತಃ ಪರಮ್ ||೨೬||

ಪಣ್ಣಿತಸ್ತತ್ರ ಮೇಧಾವೀ ಯುಕ್ತ್ಯಾ ವಸ್ತು ವಿಚಾರಯನ್ |

ನಿದಿಧ್ಯಾಸನಸಂಪನ್ನಃ ಪ್ರಾಪ್ತೋ ಹಿ ತ್ವಂ ಪರಂ ಪದಮ್ ||೨೭||

೨೪-೨೭. ನೀನೂ ಹೀಗೆಯೇ ದುಃಖಪ್ರದಗಳಾದ ಅನೇಕಜನ್ಮಗಳಲ್ಲಿ ತೊಳಲಿ ಅದೃಷ್ಟವಶದಿಂದ ಒಳ್ಳೆಯ ಮಾರ್ಗದಲ್ಲಿ ಶ್ರದ್ಧೆಯುಂಟಾದವನಾಗಿ ಸತ್ಕರ್ಮವನ್ನು ಮಾಡಿ, ವರ್ಣಾಶ್ರಮಾಚಾರದಲ್ಲಿಯೇ ತತ್ಪರನಾಗಿ ಮಹಾ ಪುಣ್ಯದ ಉದಯವನ್ನು ಪಡೆದುಕೊಂಡೆ. ಈಶ್ವರಾನುಗ್ರಹದಿಂದ ಬ್ರಹ್ಮವಿದನಾದ ಸದ್ಗುರುವನ್ನು ಪಡೆದುಕೊಂಡೆ. ವಿಧಿವತ್ತಾಗಿ ಸಂನ್ಯಾಸವನ್ನು ಮಾಡಿ

1. 'ಸ್ವಸ್ಥೈಃ' ಎಂಬ ಅಚ್ಚಿನ ಮೂಲವನ್ನು ಹೀಗೆ ತಿದ್ದಿಕೊಂಡಿದೆ. ದಾರಿಹೋಕರು ಯಾವಾಗಲೂ ಸ್ವಸ್ಥರೇ ಆಗಿದ್ದದ್ದರಿಂದ ಮೂಲದಲ್ಲಿರುವ ವಿಶೇಷಣವು ಅವರಿಗೆ ಹೊಂದುವದಿಲ್ಲ.

2. 'ಲಬ್ಧೋ ಬ್ರಹ್ಮವಿದ್ಗುರುಸತ್ತಮಃ' ಎಂಬ ಅಚ್ಚಿನ ಪಾಠವನ್ನು ಹೀಗೆ ತಿದ್ದಿಕೊಂಡಿದೆ.

ವಿವೇಕವೇ ಮುಂತಾದ ಸಾಧನಗಳನ್ನು ಪಡೆದು ಜಾಣನಾದ. ಹೆಚ್ಚಿನ ವೈರಾಗ್ಯವನ್ನು ಮಾಡಿದಮೇಲೆ ಇಂದು ಬ್ರಹ್ಮೋಪದೇಶವು ದೊರಕಿತು. ಅದನ್ನು ಗ್ರಹಿಸುವ ಪಂಡಿತನಾಗಿ ಮೇಧಾವಿಯಾಗಿ ಯುಕ್ತಿಯಿಂದ ತತ್ತ್ವವನ್ನು ವಿಚಾರಮಾಡು ವವನಾಗಿ ನಿರಿದ್ಧಾಸನವನ್ನು ಮಾಡಿಕೊಂಡು¹ ನೀನು ಪರಮ ಪದವನ್ನೇ ಪಡೆದುಕೊಂಡಿದೀಯೆ.

ಜ್ಞಾನವಾದಮೇಲೆ ಕೃತಕೃತ್ಯನು

ಆತೋ ಬ್ರಹ್ಮಾತ್ಮವಿಜ್ಞಾನಮುಪದಿಷ್ಟಂ ಯಥಾವಿಧಿ |

ಮಯಾಽಽಚಾರ್ಯೇಣ ತೇ ಧೀರ ಸಮ್ಯಕ್ತ್ರ ಪ್ರಯತ್ನವಾನ್ ||೨೮||

ಭೂತ್ವಾ ವಿಮುಕ್ತಬನ್ಧಸ್ತ್ವಂ ಛಿನ್ನದ್ವೈತಾತ್ಮಸಂಶಯಃ² |

ನಿರ್ದ್ವಂದ್ವೋ ನಿಃಸ್ಪೃಹೋ ಭೂತ್ವಾ ವಿಚರಸ್ವ ಯಥಾಸುಖಮ್ ||೨೯||

೨೮-೨೯. ಆದ್ದರಿಂದ ಎಲೈ ವಿವೇಕಿಯೆ, ಆಚಾರ್ಯನಾದ ನಾನು ಬ್ರಹ್ಮಾತ್ಮವಿಜ್ಞಾನವನ್ನು ನಿನಗೆ ಯಥಾವಿಧಿಯಾಗಿ ಚೆನ್ನಾಗಿ ಉಪದೇಶ ಮಾಡಿರುತ್ತೇನೆ. ಅದರಲ್ಲಿ ಪ್ರಯತ್ನವುಳ್ಳವನಾಗಿ ಬಂಧದಿಂದ ಬಿಡುಗಡೆಯನ್ನು ಹೊಂದಿ ದ್ವೈತವನ್ನೂ ಆತ್ಮವಿಷಯದಲ್ಲಿರುವ ಸಂಶಯವನ್ನೂ ಕತ್ತರಿಸಿಕೊಂಡು ದ್ವಂದ್ವಾತೀತನಾಗಿ, ಯಾವ ಆಶೆಯೂ ಇಲ್ಲದ, ಸುಖವಾಗಿ ಸಂಚರಿಸುತ್ತಿರು.

ಬಂಧಮೋಕ್ಷಗಳು ಪರಮಾರ್ಥವಲ್ಲ

ವಸ್ತುತೋ ನಿಷ್ಪ್ರಪ್ನೋಽಸಿ ನಿತ್ಯಮುಕ್ತಃ ಸ್ವಭಾವತಃ |

ನ ತೇ ಬನ್ಧವಿಮೋಕ್ಷೌ ಸ್ತಃ ಕಲ್ಪಿತೌ ತೌ ಯತಸ್ತ್ವಯಿ ||೩೦||

ನ ನಿರೋಧೋ ನ ಚೋತ್ಪತ್ತಿರ್ನ ಬದ್ಧೋ ನ ಚ ಸಾಧಕಃ |

ನ ಮುಮುಕ್ಷುರ್ನ ವೈ ಮುಕ್ತ ಇತ್ಯೇಷಾ ಪರಮಾರ್ಥತಾ ||೩೧||³

೩೦-೩೧. ನಿಜವಾಗಿ ನೀನು ನಿಷ್ಪ್ರಪಂಚನೇ ಆಗಿರುವೆ, ಸ್ವಭಾವದಿಂದ ನಿತ್ಯಮುಕ್ತನೇ ಆಗಿರುವೆ. ನಿನಗೆ ಬಂಧಮೋಕ್ಷಗಳು ಇರುವದಿಲ್ಲ ; ಏಕೆಂದರೆ

1. ಶ್ರವಣಮಾಡಿದ್ದನ್ನು ಮನನಮಾಡಿ, ಅನುಭವಕ್ಕೆ ತಂದುಕೊಂಡು - ಎಂದರ್ಥ.
2. 'ಸಂಭ್ರಮಮ್' ಎಂದು ವಾ|| ಪಾಠ. ಇಲ್ಲಿರುವದು ಅ|| ಪಾಠ.
3. ಈ ಶ್ಲೋಕವು ಗೌಡಪಾದರವರ ಮಾಂಡೂಕ್ಯಕಾರಿಕೆಯಿಂದ (೨-೩೨) ಆರಿಸಿಕೊಂಡದ್ದು.

ಅವು ನಿನ್ನಲ್ಲಿ ಕಲ್ಪಿತವಾಗಿರುತ್ತದೆ. ಪ್ರಲಯವಿಲ್ಲ ಉತ್ಪತ್ತಿಯಿಲ್ಲ ಬದ್ಧನಿಲ್ಲ ಸಾಧಕನೂ ಇಲ್ಲ ಮುಮುಕ್ಷುವಿಲ್ಲ ಮುಕ್ತನೂ ಇಲ್ಲ - ಹೀಗೆಂಬುದೇ ಪರಮಾರ್ಥವು.

ಅದ್ವೈತಸಾಕ್ಷಾತ್ಕಾರದಿಂದ ಜೀವನ್ಮುಕ್ತಿ

ಶ್ರುತಿಸಿದ್ಧಾಂತಸಾರೋಽಯಂ ತಥೈವ ತ್ವಂ ಸ್ವಯಾ ಧಿಯಾ |
 ಸಂವಿಚಾರ್ಯ ನಿಧಿಧ್ಯಾಸ್ಯ ನಿಜಾನನ್ದಾತ್ಮಕಂ ಪರಮ್ ||೮೨||
 ಸಾಕ್ಷಾತ್ಪ್ರತ್ಯಾಪರಿಚ್ಛಿನ್ನಾದ್ವೈತಬ್ರಹ್ಮಾಕ್ಷರಂ ಸ್ವಯಮ್ |
 ಜೀವನ್ಮೇವ ವಿನಿರ್ಮುಕ್ತೋ ವಿಶ್ರಾಂತಃ ಶಾನ್ತಿಮಾಶ್ರಯ ||೮೩||

೮೨-೮೩. ಇದು ಶ್ರುತಿಸಿದ್ಧಾಂತದ ಸಾರವು. ನೀನು ಇದರಂತೆಯೇ ನಿನ್ನ ಬುದ್ಧಿಯಿಂದ ಚೆನ್ನಾಗಿ ವಿಚಾರಮಾಡಿ, ನಿಧಿಧ್ಯಾಸನಮಾಡಿ, ನಿನ್ನ ಹೆಚ್ಚಿನ ಆನಂದ ಸ್ವರೂಪವಾದ ಪರಿಚ್ಛೇದರಹಿತವಾದ ಅದ್ವೈತಬ್ರಹ್ಮವೆಂಬ ಅಕ್ಷರವನ್ನು ನೀನೇ ಸಾಕ್ಷಾತ್ಕಾರಮಾಡಿಕೊಂಡು ಬದುಕಿರುವಾಗಲೇ ಮುಕ್ತನಾಗಿ ವಿಶ್ರಾಂತನಾಗಿ ಶಾಂತಿಯನ್ನು ಹೊಂದು.

ಉಪಸಂಹಾರ

ವಿಚಾರಣೇಯಾ ವೇದಾಂತಾ ವನ್ನನೀಯೋ ಗುರುಃ ಸದಾ |
 ಗುರೂಣಾಂ ವಚನಂ ಪಥ್ಯಂ ದರ್ಶನಂ ಸೇವನಂ ನೃಣಾಮ್ ||೮೪||
 ಗುರುರ್ಬ್ರಹ್ಮ ಸ್ವಯಂ ಸಾಕ್ಷಾತ್ಸೇವ್ಮೋ ವನ್ಮೋ ಮುಮುಕ್ಷುಭಿಃ |
 ನೋದ್ವೇಜನೀಯ ಏವಾಯಂ ಕೃತಜ್ಞೇನ ವಿವೇಕಿನಾ ||೮೫||
 ಯಾವದಾಯುಸ್ತ್ವಯಾ ವನ್ಮೋ ವೇದಾನ್ಮೋ ಗುರುರೀಶ್ವರಃ |
 ಮನಸಾ ಕರ್ಮಣಾ ವಾಚಾ ಶ್ರುತಿರೇವೈಷ ನಿಶ್ಚಯಃ ||೮೬||
 ಭಾವಾದ್ವೈತಂ ಸದಾ ಕುರ್ಯಾತ್ ಕ್ರಿಯಾದ್ವೈತಂ ನ ಕರ್ಹಿಚಿತ್ |
 ಅದ್ವೈತಂ ತ್ರಿಷು ಲೋಕೇಷು ನಾದ್ವೈತಂ ಗುರುಣಾ ಸಹ ||೮೭||

೮೪-೮೭. ಉಪನಿಷತ್ತುಗಳನ್ನು ವಿಚಾರಮಾಡಬೇಕು. ಗುರುವನ್ನು ಯಾವಾಗಲೂ ವಂದಿಸುತ್ತಿರಬೇಕು. ಗುರುಗಳ ವಚನವನ್ನು ಕೇಳುವುದೂ, ಅವರನ್ನು ದರ್ಶನಮಾಡುವುದೂ, ಸೇವನೆಮಾಡುವುದೂ ಜನರಿಗೆ ಪಥ್ಯವಾಗಿರುತ್ತದೆ. ಗುರುವು ತಾನೇ ಸಾಕ್ಷಾತ್ಪ್ರಾಪ್ತವಾಗಿರುತ್ತಾನೆ; (ಆದ್ದರಿಂದ) ಮುಮುಕ್ಷುಗಳು ಅವನನ್ನು ವಂದಿಸಬೇಕು. ಕೃತಜ್ಞನಾದ ವಿವೇಕಿಯು ಆ (ಗುರು)ವನ್ನು ಎಂದಿಗೂ ವ್ಯಥೆಗೊಳಿಸಬಾರದು. ನಿನ್ನ ಆಯುಸ್ಸು ಇರುವವರೆಗೂ ವೇದಾಂತ,

ಗುರು, ಈಶ್ವರ-ಇವರನ್ನು ಮನಸ್ಸಿನಿಂದಲೂ ಕರ್ಮದಿಂದಲೂ ವಾಕ್ಯಿನಿಂದಲೂ ವಂದಿಸುತ್ತಿರಬೇಕು. ಇದು ಶ್ರುತಿಯೇ ಎಂಬುದು ನಿಶ್ಚಯ.¹ ಭಾವಾದ್ವೈತವನ್ನು ಯಾವಾಗಲೂ ಮಾಡುತ್ತಿರಬೇಕು. ಕ್ರಿಯಾದ್ವೈತವನ್ನು ಎಂದಿಗೂ ಮಾಡಬಾರದು. ಅದ್ವೈತವನ್ನು ಮೂರು ಲೋಕಗಳಲ್ಲಿಯೂ ಮಾಡತಕ್ಕದ್ದು ಆದರೆ ಗುರುವಿನೊಡನೆ ಅದ್ವೈತವನ್ನು ಮಾಡಬಾರದು.²

ಇತಿ ತತ್ಪೋಪದೇಶಃ

ಪ್ರೌಢಾನುಭೂತಿ

ಪ್ರೌಢಪ್ರೌಢನಿಜಾನುಭೂತಿಗಲಿತದ್ವೈತೇನ್ವಜಾಲೋ ಗುರುಗೂಢಂ
ಗೂಢಮಘೌಘದುಷ್ಟಕುಧಿಯಾಂ ಸ್ಪಷ್ಟಂ ಸುಧೀಶಾಲಿನಾಮ್ ||

ಸ್ವಾನ್ತೇ ಸಮ್ಯಗಿಹಾನುಭೂತಮಪಿ ಸಚ್ಚಿಷ್ಣಾವಬೋಧಾಯ ತತ್ |
ಸತ್ಯಂ ಸಂಸ್ಕೃತವಾನ್ ಸಮಸ್ತಜಗತಾಂ ನೈಜಂ ನಿಜಾಲೋಕನಾತ್ ||೧||

೧. ಅತ್ಯಂತಪ್ರೌಢವಾದ ಆತ್ಮಾನುಭವದಿಂದ ದ್ವೈತವೆಂಬ ಇಂದ್ರಜಾಲವನ್ನೆಲ್ಲ ತೊಲಗಿಸಿಕೊಂಡಿದ್ದ ಗುರುವು ಪಾಪಸಮೂಹದಿಂದ ದೂಷಿತವಾದ ಕುಶ್ಚಿತಬುದ್ಧಿಯ ಜನರಿಗೆ ಅತ್ಯಂತರಹಸ್ಯವಾಗಿಯೂ ಸದ್ಬುದ್ಧಿಯುಳ್ಳವರಿಗೆ ಸ್ಪಷ್ಟವೇ ಆಗಿರುವ, ಆ ಸತ್ಯವನ್ನು ಹೃದಯದಲ್ಲಿ ಚೆನ್ನಾಗಿ ಇಲ್ಲಿಯೇ ಅನುಭವದಲ್ಲಿದ್ದರೂ ಸಚ್ಚಿಷ್ಣರ ತಿಳಿವಳಿಕೆಗಾಗಿ ಸಮಸ್ತಜಗತ್ತುಗಳಿಗೂ ಆತ್ಮನಾಗಿರುವ ಸ್ವರೂಪವನ್ನು ಕಂಡುಕೊಂಡು (ಹೀಗೆಂದು) ಸಂಸ್ಕರಣೆಮಾಡಿದನು.

ದ್ವೈತಂ ಮಯ್ಯಖಿಲಂ ಸಮುತ್ತಿತ್ತಮಿದಂ ಮಿಥ್ಯಾ ಮನಃಕಲ್ಪಿತಂ
ತೋಯಂ ತೋಯವಿವರ್ಜಿತೇ ಮರುತಲೇ ಭ್ರಾನ್ತ್ಯೈವ ಸಿದ್ಧಂ ನ ಹಿ |

ಯದ್ಯೇವಂ ಖಲು ದೃಶ್ಯಮೇತದಖಿಲಂ ನಾಽಹಂ ನ ವಾ ತನ್ಮಮ
ಪ್ರೌಢಾನಂದಚಿದೇಕಸನ್ಮಯವಪುಃ ಶುದ್ಧೋಽಸ್ಮ್ಯಖಣ್ಣೋಽಸ್ಮ್ಯಹಮ್ ||೨||

1. ಇದು ಶ್ವೇತಾಶ್ವತರೋಪನಿಷತ್ತಿನ ೬-೨೩ನೆಯ ಮಂತ್ರದ ಸೂಚನೆಯಿರಬಹುದು.

2. ಈ ಶ್ಲೋಕದ ಅರ್ಥದ ವಿಷಯಕ್ಕೆ ಪೀಠಿಕೆಯನ್ನು ನೋಡಿರಿ.

೨. ಈ ದ್ವೈತವೆಲ್ಲವೂ ಸುಳ್ಳುಸುಳ್ಳಾಗಿಯೇ ಮನಸ್ಸಿನಿಂದ ಕಲ್ಪಿತವಾಗಿ ನನ್ನಲ್ಲಿ ಎದ್ದುಕೊಂಡಿದೆ. ನೀರಿಲ್ಲದ ಮರುಭೂಮಿಯಲ್ಲಿ ನೀರು ಭ್ರಾಂತಿಯಿಂದಲೇ ಕಲ್ಪಿತವಾಗಿರುತ್ತದೆ, (ನಿಜವಾಗಿ) ಇರುವದೇ ಇಲ್ಲ. ಹೀಗಾದಮೇಲೆ ಈ ದೃಶ್ಯವೆಲ್ಲವೂ ನಾನಲ್ಲ, ಅದು ನನ್ನದೂ ಅಲ್ಲವಷ್ಟೆ ? ನಾನು ಪ್ರೌಢಾನಂದ ಚಿದ್ರೂಪವೇ ಆಗಿರುವ ಸತ್ಸ್ವರೂಪನೂ ಶುದ್ಧನೂ ಆಗಿರುವೆನು, ಅಖಂಡನೂ ಆಗಿರುವೆನು.

ದೇಹೋ ನಾಹಮಚೇತನೋಽಯಮನಿಶಂ ಕುಡ್ಯಾದಿವನ್ನಿಶ್ಚಿತೋ
 ನಾಹಂ ಪ್ರಾಣಮಯೋಽಪಿ ವಾ ದೃತಿಧೃತೋ ವಾಯುರ್ಯಥಾ ನಿಶ್ಚಿತಃ |
 ಸೋಽಹಂ ನಾಪಿ ಮನೋಮಯಃ ಕಪಿಚಲಃ ಕಾರ್ಪಣ್ಯದುಷ್ಪೋ ನ ವಾ
 ಬುದ್ಧಿಬುಧ್ಧಕುಪೃತ್ತಿಕೇವ ಕುಹನಾ ನಾಜ್ಞಾನಮನ್ದಂತಮಃ ||೩||

೩. ಗೋಡೆಯೇ ಮುಂತಾದವುಗಳಂತೆ ಅಚೇತನವೆಂದು ಯಾವಾಗಲೂ ನಿಶ್ಚಿತವಾಗಿರುವ ಈ ದೇಹವು ನಾನಲ್ಲ. ತಿದಿಯೊಳಗಿರುವ ಗಾಳಿಯಂತೆ ಎಂದು ನಿಶ್ಚಿತವಾಗಿರುವ ಪ್ರಾಣಮಯನೂ ನಾನಲ್ಲ. ಕಪಿಯಂತೆ ಚಂಚಲವಾಗಿ ಅಲ್ಲತ್ಪದಿಂದ ದೂಷಿತವಾಗಿರುವ ಮನೋಮಯನೂ ಈ ನಾನಲ್ಲ. ಬೌದ್ಧ ಕಲ್ಪಿತವಾದ ಕ್ಷಣಿಕವಾದ ವೃತ್ತಿಯಾಗಿರುವ (?) ಬುದ್ಧಿಯೂ ಅಲ್ಲ. ಮಾಯಾ ರೂಪವಾದ ಅಂಧಂತಮಸ್ಸಾಗಿರುವ ಅಜ್ಞಾನವೂ ನಾನಲ್ಲ.

ನಾಹಂ ಖಾದಿರಪಿ ಸ್ಪುಟಂ ಮರುತಲಭ್ರಾಜತ್ಪಯಃಸಾಮ್ಯತ-
 ಸ್ತೇಭ್ಯೋ ನಿತ್ಯವಿಲಕ್ಷಣೋಽಖಿಲದೃಶಿಃ ಸೌರಪ್ರಕಾಶೋ ಯಥಾ |
 ದೃಶ್ಯೈಃ ಸಜ್ಜಿವಿವರ್ಜಿತೋ ಗಗನವತ್ಸಂಪೂರ್ಣರೂಪೋಽಸ್ಮ್ಯಹಂ
 ವಸ್ತುಸ್ಥಿತ್ಯನುರೋಧತಸ್ತ್ವಹಮಿದಂ ವೀಚ್ಯಾದಿಸಿನ್ಧುರ್ಯಥಾ ||೪||

೪. ನಾನು ಆಕಾಶಾದಿಗಳೂ ಅಲ್ಲವೆಂಬುದು ಸ್ಪುಟವಾಗಿದೆ. ಏಕೆಂದರೆ ಇವು ಮರುಭೂಮಿಯಲ್ಲಿ ತೋರುವ ನೀರಿಗೆ ಸಮಾನವಾಗಿರುತ್ತವೆ. ನಾನು ಅವಕ್ಕಿಂತ ನಿತ್ಯವಿಲಕ್ಷಣನೂ ಎಲ್ಲವನ್ನೂ ಸೂರ್ಯಪ್ರಕಾಶದಂತೆ ನೋಡಿ ಬೆಳಗುವವನೂ, ದೃಶ್ಯವಸ್ತುಗಳ ಸಂಗವಿಲ್ಲದವನೂ, ಆಕಾಶದಂತೆ ಸರ್ವಗತಸ್ವರೂಪನೂ ಆಗಿರುವೆನು. ವಸ್ತುಸ್ಥಿತಿಯನ್ನು ಅನುಸರಿಸಿ ನೋಡಿದರೋ, ಸಮುದ್ರವೇ ಅಲೆ ಮುಂತಾದವುಗಳಾಗಿರುವಂತೆ ನಾನೇ ಈ (ಎಲ್ಲವೂ ಆಗಿರುತ್ತೇನೆ.)

ನಿದ್ವೈತೋಽಸ್ಮ್ಯಹಮಸ್ಮಿ ನಿರ್ಮಲಚಿದಾಕಾಶೋಽಸ್ಮಿ ಪೂರ್ಣೋಽ
 ಸ್ಮ್ಯಹಂ | ನಿರ್ದೇಹೋಽಸ್ಮಿ ನಿರಿನ್ದ್ರಿಯೋಽಸ್ಮಿ ನಿತರಾಂ ನಿಷ್ಪ್ರಾಣ
 ವರ್ಗೋಽಸ್ಮ್ಯಹಮ್ || ನಿರ್ಮುಕ್ತಾಶುಭಮಾನಸೋಽಸ್ಮಿ ವಿಗಲದ್ವಿ-
 ಜ್ಞಾನಕೋಶೋಽಸ್ಮ್ಯಹಂ | ನಿರ್ಮಾಯೋಽಸ್ಮಿ ನಿರನ್ತರೋಽಸ್ಮಿ
 ವಿಪುಲಪ್ರೌಢಪ್ರಕಾಶೋಽಸ್ಮ್ಯಹಮ್ ||೫||

೫. ದ್ವೈತವಿಲ್ಲದವನಾಗಿದೇನೆ, ನಾನು (ಎಂದೇ ಅರಿಯುವದಕ್ಕೆ ಬರುವವ)ನಾಗಿದ್ದೇನೆ. ನಿರ್ಮಲವಾದ¹ ಚೈತನ್ಯರೂಪವಾದ ಆಕಾಶವಾಗಿರುವೆನು,² ನಾನು ಪೂರ್ಣನಾಗಿರುವೆನು,³ ಅಶರೀರನಾಗಿರುತ್ತೇನೆ, ಇಂದ್ರಿಯರಹಿತನಾಗಿರುತ್ತೇನೆ, ಸಂಪೂರ್ಣವಾಗಿಯೂ ಪ್ರಾಣವರ್ಗವಿಲ್ಲದವನಾಗಿರುತ್ತೇನೆ, ಪಾಪದ ಸಂಬಂಧವೇ ಇಲ್ಲದ ಮನಸ್ಸಿನವನಾಗಿರುತ್ತೇನೆ, ವಿಜ್ಞಾನಕೋಶವನ್ನು ಕಳಚಿಕೊಂಡವನಾಗಿರುತ್ತೇನೆ, ಮಾಯಾರಹಿತನಾಗಿರುತ್ತೇನೆ, ಕಡಿವಡೆಯದೆ ಎಲ್ಲೆಲ್ಲಿಯೂ ಇರುವವನಾಗಿದೇನೆ, ನಾನು ವಿಸ್ತಾರವಾದ ಹೆಚ್ಚಿನ ಚೈತನ್ಯ ಪ್ರಕಾಶರೂಪವಾಗಿರುತ್ತೇನೆ.

ಮತ್ತೋಽನ್ಯನ್ನ ಹಿ ಕಿಂಚಿದಸ್ತಿ ಯದಿ ಚಿದ್ಭಾಸ್ಯಂ ತತಸ್ಸನ್ಮೃಷಾ |
 ಗುಣ್ಣಾವಹಿವದೇವ ಸರ್ವಕಲನಾಧಿಷ್ಠಾನಭೂತೋಽಸ್ಮ್ಯಹಮ್ ||
 ಸರ್ವಸ್ಯಾಪಿ ದೃಗಸ್ಮ್ಯಹಂ ಸಮರಸಃ ಶಾನ್ತೋಽಸ್ಮ್ಯಪಾಪೋಽಸ್ಮ್ಯಹಂ |
 ಪೂರ್ಣೋಽಸ್ಮಿ ದ್ವಯವರ್ಚಿತೋಽಸ್ಮಿ ವಿಪುಲಾಕಾಶೋಽಸ್ಮಿ
 ನಿತ್ಯೋಽಸ್ಮ್ಯಹಮ್ ||೬||

೬. ನನಗಿಂತ ಬೇರೆಯಾದದ್ದು ಯಾವದೊಂದೂ ಇಲ್ಲವೇಇಲ್ಲ ; ಚಿತ್ತಿನಿಂದ ಬೆಳಗುವದು ಯಾವದಾದರೂ ಇದ್ದರೆ ಅದು ಗುಲುಗಂಜಿಯ ಬೆಂಕಿಯಂತೆ⁴ ಮಿಥ್ಯೆಯೇ. ಎಲ್ಲಾ ಕಲ್ಪನೆಗಳಿಗೂ ಅಧಿಷ್ಠಾನವಾಗಿರುವವನು ನಾನಾಗಿರುವೆ. ನಾನು ಎಲ್ಲಕ್ಕೂ ದೃಕ್ಕಾಗಿರುವೆ. ಸಮರಸನೂ ಶಾಂತನೂ ಆಗಿರುವೆನು, ಪಾಪರಹಿತನಾಗಿರುವೆನು, ಪೂರ್ಣನಾಗಿರುವೆನು, ದ್ವೈತರಹಿತನಾಗಿರುವೆನು, ವಿಸ್ತೃತವಾದ (ಚಿದಾ)ಕಾಶವಾಗಿರುವೆನು, ನಾನು ನಿತ್ಯನಾಗಿರುವೆನು.

ಮಯ್ಯಸ್ಮಿನ್ ಪರಮಾರ್ಥಕೇ ಶ್ರುತಿಶಿರೋವೇದ್ಯೋ ಸ್ವತೋ ಭಾಸನೇ
 ಕಾ ವಾ ವಿಪ್ರತಿಪತ್ತಿರೇತದಖಿಲಂ ಭಾತ್ಯೇವ ಯತ್ಸಂನಿಧೇಃ |
 ಸೌರಾಲೋಕವಶಾತ್ಪ್ರತೀತಮಖಿಲಂ ಪಶ್ಯನ್ನ ತಸ್ಮಿನ್ನಃ
 ಸಂದಿಗ್ಧೋಽಸ್ಮ್ಯತ ಏವ ಕೇವಲಶಿವಃ ಕೋಽಪಿ ಪ್ರಕಾಶೋಽಸ್ಮ್ಯಹಮ್ ||೭||

1. ಅನಾತ್ಮಸಂಬಂಧವಾದ ದೋಷಗಳಿಲ್ಲದ, ಅಸಂಗನಾದ.
2. ಆಕಾಶವು ಸರ್ವಗತವಾಗಿರುವಂತೆ ಆಕಾಶಾದಿಗಳೆಲ್ಲವನ್ನೂ ವ್ಯಾಪಿಸಿಕೊಂಡಿರುವ ಚೈತನ್ಯರೂಪನು.
3. ಅದ್ವೈತನು.
4. ಗುಲಗಂಜಿಯ ರಾಶಿಯನ್ನು ಬೆಂಕಿಯೆಂದು ಕಲ್ಪಿಸಿಕೊಂಡರೆ ಅಲ್ಲಿ ನಿಜವಾಗಿ ಬೆಂಕಿಯೇನೂ ಇರುವದಿಲ್ಲ.
5. ಧರ್ಮಾಧರ್ಮಗಳ ಸೋಂಕಿಲ್ಲದವನು.

೨. ಈ ಪರಮಾರ್ಥವಾದ, ವೇದಾಂತವೇದ್ಯವಾದ, ಸ್ವಯಂಭಾನವುಳ್ಳ ನನ್ನಲ್ಲಿ ವಿರುದ್ಧಜ್ಞಾನವಾದರೂ ಯಾವದು ಇದ್ದೀತು ? ಇದೆಲ್ಲವೂ ನನ್ನ ಸಂನಿಧಿಯಿಂದಲೇ ತೋರುತ್ತಿರುತ್ತದೆ. ಸೂರ್ಯನ ಬೆಳಕಿನ ಬಲದಿಂದ ಎಲ್ಲವೂ ಕಾಣುತ್ತಿರುವದೆಂದು ಕಂಡುಕೊಂಡ ಮನುಷ್ಯನು ಆ (ಬೆಳಕಿನ ವಿಷಯಕ್ಕೆ) ಸಂದೇಹವುಳ್ಳವನಾಗಿರುವದಿಲ್ಲ. ಆದ್ದರಿಂದಲೇ ನಾನು ಕೇವಲ ಶಿವವಾದ ಒಂದಾನೊಂದು ಬೆಳಕಾಗಿರುತ್ತೇನೆ.

ನಿತ್ಯಸ್ಫೂರ್ತಿಮಯೋಽಸ್ಮಿ ನಿರ್ಮಲಸದಾಕಾಶೋಽಸ್ಮಿ ಶಾನ್ತೋಽ-
 ಸ್ಮ್ಯಹಂ | ನಿತ್ಯಾನಂದಮಯೋಽಸ್ಮಿ ನಿರ್ಗತಮಹಾಮೋಹಾನ್ಮ
 ಕಾರೋಽಸ್ಮ್ಯಹಮ್ || ವಿಜ್ಞಾತಂ ಪರಮಾರ್ಥತತ್ತ್ವಮಖಿಲಂ
 ನೈಜಂ ನಿರಸ್ತಾಶುಭಂ | ಮುಕ್ತಪ್ರಾಪ್ಯಮಪಾಸ್ತಭೇದಕಲನಾ-
 ಕೈವಲ್ಯಸಂಜ್ಞೋಽಸ್ಮ್ಯಹಮ್

||೮||

೮. ನಿತ್ಯಪ್ರಕಾಶರೂಪನಾಗಿರುವೆನು, ನಿರ್ಮಲವಾದ ಸದ್ರೂಪವಾದ ಆಕಾಶವಾಗಿರುವೆನು, ನಾನು ಶಾಂತನಾಗಿರುವೆನು, ನಿತ್ಯಾನಂದಸ್ವರೂಪನಾಗಿರುವೆನು, ನಾನು ಮಹಾಮೋಹವೆಂಬ ಕತ್ತಲು ಇಲ್ಲದವನಾಗಿರುವೆನು. ನನ್ನ ದಾಗಿರುವ ಅಶುಭರಹಿತವಾದ ಪರಮಾರ್ಥತತ್ತ್ವವೆಲ್ಲವನ್ನೂ ಅರಿತುಕೊಂಡದ್ದಾಗಿದೆ. ಮುಕ್ತರಿಗೆ ದೊರಕುವದಾಗಿರುವ ಭೇದಕಲ್ಪನೆ ಯಾವದೂ ಇಲ್ಲದ ಕೈವಲ್ಯವೆಂಬ ಹೆಸರಿನವನೇ ನಾನಾಗಿರುವೆನು.

ಸ್ವಾಪ್ನದ್ವೈತವದೇವ ಜಾಗ್ರತಮಪಿ (?) ದ್ವೈತಂ ಮನೋಮಾತ್ರಕಂ
 ಮಿಥ್ಯೇತ್ಯೇವ ವಿಹಾಯ ಸಚ್ಚಿದಮಲಸ್ವಾನೈಕರೂಪೋಽಸ್ಮ್ಯಹಮ್ |
 ಯದ್ವಾ ವೇದ್ಯಮಶೇಷಮೇತದನಿಶಂ ಮದ್ರೂಪಮೇವೇತ್ಯಪಿ
 ಜ್ಞಾತ್ವಾತ್ಯಕ್ತಮರುನ್ಮಹೋದಧಿರಿವ ಪ್ರೌಢೋ ಗಭೀರೋಽಸ್ಮ್ಯಹಮ್ ||೯||

೯. 'ಕನಸಿನ ದ್ವೈತದಂತೆಯೇ ಎಚ್ಚರದ ದ್ವೈತವೂ ಮನೋಮಾತ್ರವಾಗಿರುತ್ತದೆ ; ಮಿಥ್ಯೆಯಾಗಿದೆ' - ಎಂದೇ ಕೈಬಿಟ್ಟು, ಸಚ್ಚಿತ್ತಿನ ನಿರ್ಮಲಹೃದಯವಾದ ಏಕರೂಪನಾಗಿರುವೆನು, ನಾನು. ಅಥವಾ ಈ ಜ್ಞೇಯವೆಲ್ಲವೂ ಯಾವಾಗಲೂ ನನ್ನ ಸ್ವರೂಪವೇ ಆಗಿರುತ್ತದೆ - ಎಂದೂ ತಿಳಿದುಕೊಂಡು, ಬಿರುಗಾಳಿಯಿಲ್ಲದ ಮಹಾಸಮುದ್ರದಂತೆ ಪ್ರೌಢನೂ ಗಂಭೀರನೂ ಆಗಿರುವೆನು, ನಾನು.

ಗನ್ತವ್ಯಂ ಕಿಮಿಹಾಸ್ತಿ ಸರ್ವಪರಿಪೂರ್ಣಸ್ಯಾಪ್ಯಖಣ್ಡಾಕೃತೇಃ
 ಕರ್ತವ್ಯಂ ಕಿಮಿಹಾಸ್ತಿ ನಿಷ್ಪ್ರಿಯತನೋಮೋಕ್ಷೈಕರೂಪಸ್ಯ ಮೇ |
 ನಿರ್ದ್ವೈತಸ್ಯ ನ ಹೇಯಮನ್ಯದಪಿ ವಾ ನೋ ವಾಪ್ಯುಪೇಯಾನ್ತರಂ
 ಶಾನ್ತೋಽದ್ಯಾಸ್ತಿ ವಿಮುಕ್ತತೋಯವಿಮಲೋ ಮೇಘೋ ಯಥಾ

ನಿರ್ಮಲಃ ||೧೦||

೧೦. ಎಲ್ಲೆಲ್ಲಿಯೂ ತುಂಬಿಕೊಂಡು ಅಖಂಡಾಕಾರನಾಗಿರುವ ನನಗೆ ಹೋಗಿ ಸೇರತಕ್ಕದ್ದೆಂಬುದು ಇಲ್ಲಿ ಯಾವದಿದೆ ? ಯಾವ ಕ್ರಿಯೆಯೂ ಇಲ್ಲದ ಸ್ವರೂಪದವನೂ ನಿತ್ಯಮುಕ್ತಸ್ವರೂಪನೂ ಆಗಿರುವ ನನಗೆ ಇಲ್ಲಿ ಕರ್ತವ್ಯವಾದದ್ದು ಯಾವದಿದೆ ? ಯಾವ ದ್ವೈತವೂ ಇಲ್ಲದ ನನಗೆ ಬಿಡತಕ್ಕದ್ದು ಮತ್ತೊಂದಿರುವದಿಲ್ಲ. ತೆಗೆದುಕೊಳ್ಳತಕ್ಕದ್ದೂ ಮತ್ತೊಂದು ಇರುವದಿಲ್ಲ. ನೀರನ್ನು ಮಳೆಗರೆದು ನಿರ್ಮಲವಾದ ಮೋಡದಂತೆ ಈಗ ಶಾಂತನಾಗಿರುತ್ತೇನೆ.

ಕಿಂ ನ¹ ಪ್ರಾಪ್ತಮಿತಃ ಪುರಾ ಕಿಮಧುನಾ ಲಬ್ಧಂ ವಿಚಾರಾದಿನಾ |
ಯಸ್ಯಾತ್ಮತ್ಸುಖರೂಪಮೇವ ಸತತಂ ಜಾಜ್ವಲ್ಯಮಾನೋಽಸ್ಮ್ಯಹಮ್ ||
ಕಿಂ ವಾಪೇಕ್ಷ್ಯಮಿಹಾಪಿ ಮಯ್ಯತಿಶರಾಂ ಮಿಥ್ಯಾವಿಚಾರಾದಿಕಂ
ದ್ವೈತಾದ್ವೈತವಿವರ್ಜಿತೇ ಸಮರಸೇ ಮೌನಂ ಪರಂ ಸಂಮತಮ್ ||೧೧||

೧೧. ಇದಕ್ಕಿಂತ ಮುಂಚೆ ಏನು ದೊರಕಿರಲಿಲ್ಲ ? ವಿಚಾರವೇ ಮುಂತಾದದ್ದರಿಂದ ಈಗ ಲಭಿಸಿದ್ದೇನು ? ಎಂದೆಂದಿಗೂ ಹೊಳೆಹೊಳೆಯುತ್ತಲೇ ಇರುವ ಆ ಆನಂದಸ್ವರೂಪವೇ ನಾನಾಗಿರುವೆನಲ್ಲವೆ ? ಅತ್ಯಂತವಾಗಿ ದ್ವೈತಾ ದ್ವೈತಗಳಿಲ್ಲದವನೂ ಸಮರಸನೂ ಆಗಿರುವ ನನ್ನ ಈ ಸ್ವರೂಪದಲ್ಲಿಯೂ ಮಿಥ್ಯಾವಿಚಾರವೇ ಮುಂತಾದ ಯಾವದರ ಅಪೇಕ್ಷೆ ಇದೆ ?² ಹೆಚ್ಚಿನ ಮೌನವೇ ಸಂಮತವು.

ಶ್ರೋತವ್ಯಂ ಚ ಕಿಮಸ್ತಿ ಪೂರ್ಣಸದೃಶೋ ಮಿಥ್ಯಾಪರೋಕ್ಷಸ್ಯ ಮೇ
ಮನ್ತವ್ಯಂ ಚ ನ ಮೇಽಸ್ತಿ ಕಿಂಚಿದಪಿ ವಾ ನೀಸಂಶಯಚ್ಯೋತಿಷಃ |
ಧ್ಯಾತ್ಯದ್ಯೇಯವಿಭೇದಹಾನಿವಪುಷೋ ನ ಧ್ಯೇಯಮಸ್ಯೇವ ಮೇ
ಸರ್ವಾತ್ಮೈಕಮಹಾರಸಸ್ಯ ಸತತಂ ನೋ ವಾ ಸಮಾಧಿರ್ಮಮ ||೧೨||

೧೨. ಸರ್ವವ್ಯಾಪಕವಾದ ಚೈತನ್ಯದೃಜ್ಞಾತ್ರನಾಗಿದ್ದು ಸುಳ್ಳುಸುಳ್ಳಾಗಿಯೇ ಪರೋಕ್ಷನೆನಿಸಿರುವ³ ನನಗೆ ಶ್ರವಣಮಾಡತಕ್ಕದ್ದು ಏನಿದೆ ? ಯಾವ ಸಂಶಯಕ್ಕೂ ಎಡೆಯಿಲ್ಲದ ಚೈತನ್ಯಪ್ರಕಾಶನಾಗಿರುವ ನನಗೆ ಸ್ವಲ್ಪವೂ ಮನನಮಾಡತಕ್ಕದ್ದು ಇರುವದಿಲ್ಲ. ಧ್ಯಾನಮಾಡುವವನು, ಧ್ಯಾನಮಾಡಲ್ಪಡತಕ್ಕದ್ದು— ಎಂಬ ಭೇದವೇ ಇಲ್ಲದ ಸ್ವರೂಪದ ನನಗೆ ಧ್ಯಾನಮಾಡತಕ್ಕದ್ದೇ ಇರುವದಿಲ್ಲ.

1. 'ನಃ ಪ್ರಾಪ್ತಮ್' ಎಂಬುದನ್ನು ಹೀಗೆ ತಿದ್ದಿಕೊಂಡಿದೆ.
2. ವಿಚಾರಮಾಡಿ ದ್ವೈತವು ನಿಜವೋ, ಅದ್ವೈತವು ನಿಜವೋ - ಎಂಬುದನ್ನು ನಿರ್ಣಯಿಸಬೇಕಾದದ್ದು ಯಾವದೂ ಇಲ್ಲ ; ಏಕೆಂದರೆ ದ್ವೈತ, ಅದ್ವೈತ - ಎಂಬಿವೂ ಕಲ್ಪನೆಯಿಂದ ಆತ್ಮಸ್ವರೂಪದಲ್ಲಿ ತೋರುತ್ತವೆ ಎಂದು ಭಾವ.
3. ನಿತ್ಯವೂ ಅಪರೋಕ್ಷನೇ ಆಗಿರುವ ಎಂದರ್ಥ ; ಪರೋಕ್ಷವಸ್ತುವನ್ನು ಮಾತ್ರ ಶ್ರವಣದಿಂದ ತಿಳಿದುಕೊಳ್ಳಬೇಕಾಗಿರುತ್ತದೆ. 'ನಿತ್ಯಾಪರೋಕ್ಷಸ್ಯ' ಎಂದೇ ಪಾಠವಿದ್ದಿದ್ದರೂ ಇರಬಹುದು.

ಯಾವಾಗಲೂ ಎಲ್ಲರಿಗೂ ಆತ್ಮನಾಗಿರುವ ಏಕರಸನಾಗಿರುವ ನನಗೆ ಸಮಾಧಿಯೂ¹ ಇರುವದಿಲ್ಲ.

ಆತ್ಮಾನಾತ್ಮವಿವೇಚನಾಪಿ ಮಮ ನೋಽವಿದ್ವತ್ಪ್ರತಾ ರೋಚತೇ
ನಾತ್ಮಾ ನಾಸ್ತಿ ಯದಸ್ತಿ ಗೋಚರವಪುಃ ಕೋ ವಾ ವಿವೇಕ್ತುಂ ಕ್ಷಮಃ |
ಮಿಥ್ಯಾವಾದವಿಚಾರಚಿಂತನಮಹೋ ಕುರ್ವನ್ಯದೃಷ್ಟಾತ್ಮಕಾ
ಭ್ರಾನ್ತಾ ಏವ ನ ಪಾರಗಾ ದೃಢಧಿಯಸ್ತುಷ್ಟೀಂ ಶಿಲಾವಸ್ಥಿ ತಾಃ ||೧೩||

೧೩. ತಿಳಿಯದವರು ಮಾಡುತ್ತಿರುವ ಆತ್ಮಾನಾತ್ಮವಿವೇಚನೆಯೂ ನನಗೆ ರುಚಿಸುವದಿಲ್ಲ. ಆತ್ಮನು ಇಲ್ಲವೆಂಬುದೇ ಇಲ್ಲ; ವಿಷಯರೂಪವಾಗಿ ಯಾವದು ಇದ್ದುಕೊಂಡಿರುವದೋ ಅದನ್ನು ಯಾವನುತಾನೆ ವಿವೇಚನೆಮಾಡುವದಕ್ಕೆ ಸಮರ್ಥನು ?² ಎಂದೆಂದಿಗೂ ಆತ್ಮನನ್ನು ಕಾಣದೆ ಇರುವವರು ವ್ಯರ್ಥವಾಗಿ ವಾದವನ್ನೂ ವಿಚಾರವನ್ನೂ ಚಿಂತನವನ್ನೂ³ ಮಾಡುತ್ತಿರುವರಲ್ಲ ! ಅವರು ಭ್ರಾಂತರೇ ಹೊರತು, ದಡವನ್ನು ಕಂಡವರಲ್ಲ. ದೃಢಜ್ಞಾನವುಳ್ಳವರು ಕಲ್ಪಿನಂತೆ⁴ ಸುಮ್ಮನೆ ಇರುತ್ತಾರೆ.

ವಸ್ತುಸ್ಥಿತ್ಯನುರೋಧತಸ್ತ್ವಹಮಹೋ ಕಶ್ಚಿತ್ಪದಾರ್ಥೋ ನ ಚಾ
ಪ್ಯೇವಂ ಕೋಽಪಿ ವಿಭಾಮಿ ಸಂತತದೃಶಿರ್ವಾಚ್ಛಾನ್ತಸಾಗೋಚರಃ |
ನಿಷ್ಪಾಪೋಽಸ್ಯ ಭಯೋಽಸ್ಯ ಹಂ ವಿಗತದುಃಖಜ್ಯೋತಿಸ್ತೋಽಸ್ಯ ಹಂ
ಸಂಶಾನ್ತಾನುಪಮಾನಶೀತಲಮಹಃಪ್ರೌಢಪ್ರಕಾಶೋಽಸ್ಯ ಹಮ್ ||೧೪||

೧೪. ವಸ್ತುಸ್ಥಿತಿಯನ್ನು ಅನುಸರಿಸಿ ನೋಡಿದರೆ, ಆಹಾ ! ನಾನು ಯಾವ ಪದಾರ್ಥವೂ ಅಲ್ಲ. ಹಾಗಿದ್ದರೂ ಸಂತತದೃಶ್ಯಾತ್ಮನಾದ, ವಾಕ್ಯಿಗೂ ಮನಸ್ಸಿಗೂ ಗೋಚರನಲ್ಲದ ಯಾವನೋ ಒಬ್ಬನಾಗಿ ತೋರುತ್ತಿರುವೆನು. ಪಾಪರಹಿತ

1. ಸಾಧಕರಿಗೆ ಶ್ರವಣ, ಮನನ, ನಿದಿಧ್ಯಾಸನ - ಇವುಗಳಾದಮೇಲೆ ಸಮಾಧಿಯು ಅವಶ್ಯವೆಂಬ ಸೂಚನೆ ಇಲ್ಲಿದೆ.
2. ಆತ್ಮನು ನಿಃಸಂಶಯವಾಗಿ ಇರುತ್ತಾನೆ ; ಆನಾತ್ಮವೆಂಬುದು ಪರಮಾರ್ಥವಾಗಿ ಇಲ್ಲವೇ ಇಲ್ಲ. ಅದರ ಪ್ರತೀತಿಯು ಅನಿರ್ವಚನೀಯವಾಗಿರುವದರಿಂದ ಅದನ್ನು ಬೇರ್ಪಡಿಸಿಕೊಂಡು ವಿವೇಕಮಾಡುವದೂ ಸಾಧ್ಯವಿಲ್ಲ ಎಂಬುದು ಅಭಿಪ್ರಾಯವಿರಬಹುದು. 'ಆನಾತ್ಮಾ ನಾಸ್ತಿ' ಎಂಬ ಪಾಠಕ್ಕಿಂತ 'ನಾತ್ಮಾ ನಾಸ್ತಿ' ಎಂಬ ಪಾಠವೇ ಉತ್ತಮವೆಂದು ಹಿಡಿದಿದೆ.
3. ಮನನಧ್ಯಾನಗಳನ್ನು ಎಂದು ಅರ್ಥ ; ಅಥವಾ ಮಿಥ್ಯಾವಾದದ ವಿಚಾರವನ್ನು ಎಂದೂ ಅರ್ಥವನ್ನು ಮಾಡಿಕೊಳ್ಳಬಹುದು.
4. ಯಾವ ಸಂಶಯಕ್ಕೂ ಈಡಾಗದೆ ಎಂಬರ್ಥವಿರಬಹುದು.

ನಾಗಿರುವೆನು, ನಾನು ಭಯರಹಿತನಾಗಿರುವೆನು, ನಾನು ಕೆಟ್ಟಶಂಕೆಗಳ ಕಲಂಕವಿಲ್ಲದವನಾಗಿರುವೆನು. ನಾನು ಅತ್ಯಂತಶಾಂತವಾದ ಹೋಲಿಕೆಯಿಲ್ಲದ ಶೀತಲವಾದ ತೇಜಸ್ಸುಳ್ಳ ಹಗಲಿನ ಪ್ರೌಢಪ್ರಕಾಶವಾಗಿರುವೆನು.

ಯೋಽಹಂ ಪೂರ್ವಮಿತಃ ಪ್ರಶಾಂತಕಲನಃ¹ ಶುದ್ಧೋಽಸ್ಮಿ
ಬುದ್ಧೋಽಸ್ಮ್ಯಹಂ | ಯಸ್ಮಾನ್ನತ್ ಇದಂ ಸಮುತ್ಥಿತಮಭೂ-
ದೇತನ್ಮಯಾ ಧಾರ್ಯತೇ || ಮಯ್ಯೇವ ಪ್ರಲಯಂ ಪ್ರಯಾತಿ
ನಿರಧಿಷ್ಠಾನಾಯ ತಸ್ಮೈ ಸದಾ | ಸತ್ಯಾನಂದಚಿದಾತ್ಮಕಾಯ
ವಿಪುಲಪ್ರಜ್ಞಾಯ ಮಹ್ಯಂ ನಮಃ

||೧೫||

೧೫. ಈ ನಾನುಂಟಲ್ಲ ಇದಕ್ಕಿಂತ ಮೊದಲೂ ಕಲ್ಪನೆಗಳು ಯಾವವೂ ಇಲ್ಲದವನಾದ² ನಾನು ಶುದ್ಧನಾಗಿ ಜ್ಞಾನಸ್ವರೂಪನಾಗಿ ಇರುವೆನು. ಏಕೆಂದರೆ ಈ ಜಗತ್ತು ನನ್ನಿಂದ ಎದ್ದುಕೊಂಡಿರುತ್ತದೆ. ಇದು ನನ್ನಿಂದಲೇ ಧೃತವಾಗಿರುತ್ತದೆ, ನನ್ನಲ್ಲಿಯೇ ಪ್ರಲಯವನ್ನು ಹೊಂದುತ್ತದೆ. ಯಾವ ಆಧಾರವೂ ಇಲ್ಲದ ಸತ್ಯ ಜ್ಞಾನಾನಂದಸ್ವರೂಪನಾದ ಮಹಾಚೈತನ್ಯಸ್ವರೂಪನಾದ ಆ ನನಗೆ ನಮಸ್ಕಾರ !

ಸತ್ಯಾಚಿತ್ಸುಖರೂಪಮಸ್ಮಿ ಸತತಂ ನಾಹಂ ಚ ನ ತ್ವಂ ಮೃಷಾ
ನೇದಂ ವಾಪಿ ಜಗತ್ಪದ್ಯಷ್ಟಮಖಿಲಂ ನಾಸ್ತೀತಿ ಜಾನೀಹಿ ಭೋಃ |
ಯತ್ಪೋಕ್ತಂ ಕರುಣಾವಶಾತ್ತ್ವಯಿ ಮಯಾ ತತ್ಸತ್ಯಮೇತತ್ಸುಫುಟಂ
ಶ್ರದ್ಧತ್ಸಾನ್ವನಘ್ ಶುದ್ಧಬುದ್ಧಿರಸಿ ಚೇನ್ವಾತ್ರಾಸ್ತು ತೇ ಸಂಶಯಃ

||೧೬||

೧೬. ಸಚ್ಚಿದಾನಂದಸ್ವರೂಪವಾದದ್ದು ಯಾವಾಗಲೂ ಇದ್ದುಕೊಂಡಿದೆ. ನಾನಿಲ್ಲ ನೀನಿಲ್ಲ ಸುಳ್ಳಾದ ಈ ಜಗತ್ತು ಇಲ್ಲ ಕಾಣುವದು ಯಾವದೂ ಇಲ್ಲ ವೆಂದು ತಿಳಿಯಯ್ಯೆ ! ನಿನ್ನಲ್ಲಿ ಕರುಣಾವಶನಾಗಿ ನಾನು ಯಾವದನ್ನು ಹೇಳಿರುವೆನೋ ಇದು ಸತ್ಯವೆಂಬುದು ಸ್ಫುಟವು. ಎಲೈ ನಿಷ್ಪಾಪನೆ, ಶುದ್ಧಬುದ್ಧಿಯುಳ್ಳವನಾದರೆ ಶ್ರದ್ಧೆಯಿಡು, ಸ್ವೀಕರಿಸು ; ಇದರಲ್ಲಿ ನಿನಗೆ ಸಂಶಯವುಂಟಾಗದಿರಲಿ !

1. 'ಕಲನಾ' ಎಂಬ ಪಾಠವನ್ನು ಹೀಗೆ ತಿದ್ದಿಕೊಂಡಿದೆ.

2. ಎಂದೆಂದಿಗೂ ವಿಕಲ್ಪಶೂನ್ಯನು - ಎಂದರ್ಥ.

ಸ್ವಾರಸ್ಯೈಕಸುಬೋಧಚಾರುಮನಸೇ ಪ್ರೌಢಾನುಭೂತಿಸ್ವಿಯಂ
 ದಾತವ್ಯಾ ನ ತು ಮೋಹದಗ್ಧಕುಧಿಯೇ ದುಷ್ಟಾಂತರಜ್ಞಾಯ ಚ |
 ಯೇಯಂ ರಮ್ಯವಿದರ್ಪಿತೋತ್ತಮಶಿರಃಪ್ರಾಪ್ತಾ ಚಕಾಸ್ತಿ ಸ್ವಯಂ
 ಸಾ ಚೇನ್ತರ್ಕಟಹಸ್ತದೇಶಪತಿತಾ ಕಿಂ ರಾಜತೇ ಕೇತಕೇ

||೧೭||

೧೭. ಈ ಪ್ರೌಢಾನುಭೂತಿಯನ್ನಾದರೆ ಸ್ವರಸವಾದದೊಂದನ್ನೇ ಚೆನ್ನಾಗಿ ಅರಿಯುವ ಸುಂದರವಾದ ಮನಸ್ಸುಳ್ಳವನಿಗೆ ಕೊಡಬೇಕೇ ಹೊರತು ಮೋಹದಗ್ಧವಾದ ಕುಶ್ಚಿತಬುದ್ಧಿಯುಳ್ಳವನಿಗೂ ದೋಷಯುಕ್ತವಾದ ಅಂತಃಕರಣವುಳ್ಳವನಿಗೂ ಕೊಡಬಾರದು. ಸೌಂದರ್ಯವನ್ನು ಬಲ್ಲಾತನಿಗೆ ಕೊಟ್ಟು ತಲೆಯ ಮೇಲೆ ಕುಳಿತು ತಾನೇ ಶೋಭಿಸುತ್ತಿರುವದಲ್ಲ, ಆ ಕೇದಗೆಯ ಹೂವನ್ನು ಕಪಿಯ ಕೈಗೆ ಕೊಟ್ಟರೆ ಒಪ್ಪಾಗುವದೇನು ?

ಇತಿ ಪ್ರೌಢಾನುಭೂತಿಃ

ಉಪದೇಶಪಂಚಕ¹

ವೇದೋ ನಿತ್ಯಮಧೀಯತಾಂ ತದುದಿತಂ ಕರ್ಮ ಸ್ವನುಷ್ಠೀಯತಾಂ
 ತೇನೇಶಸ್ಯ ವಿಧೀಯತಾಮಪಚಿತಿಃ ಕಾಮ್ಯೇ ಮತಿಸ್ತಜ್ಯತಾಮ್ |
 ಪಾಪೌಘಃ ಪರಿಧೂಯತಾಂ ಭವಸುಖೇ ದೋಷೋಽನುಸಂಧಿಯತಾ-
 ಮಾತ್ಮೇಚ್ಛಾ ವ್ಯವಸೀಯತಾಂ ನಿಜಗೃಹಾತ್ಪೂರ್ಣಂ ವಿನಿರ್ಗಮ್ಯತಾಮ್ ||೧||

೧. ವೇದವನ್ನು ನಿತ್ಯವೂ ಅಧ್ಯಯನಮಾಡಬೇಕು. ಅದರಲ್ಲಿ ಹೇಳಿರುವ ಕರ್ಮವನ್ನು ಚೆನ್ನಾಗಿ ಮಾಡಬೇಕು. ಆ (ಕರ್ಮಾನುಷ್ಠಾನ)ದಿಂದ ಈಶ್ವರನನ್ನು ಅರ್ಚನೆಮಾಡಬೇಕು, ಕಾಮ್ಯ(ಕರ್ಮ)ದಲ್ಲಿ ಮನಸ್ಸಿಡುವದನ್ನು ಬಿಡಬೇಕು. ಪಾಪರಾಶಿಯನ್ನು ತೊಳೆದುಹಾಕಬೇಕು.² ಸಂಸಾರಸುಖದಲ್ಲಿರುವ ದೋಷ

1. ಇದನ್ನು “ಸಾಧನಸೋಪಾನಪಂಚಕ”ವೆಂದೂ ಕರೆಯುತ್ತಾರೆ. ಸಾಧನಗಳನ್ನು ಇಲ್ಲಿ ಮೆಟ್ಟಿಲುಮೆಟ್ಟಿಲಾಗಿ ಮೇಲುಮೇಲಕ್ಕೇರುವ ರೀತಿಯಲ್ಲಿ ಉಪದೇಶಿಸಿದೆ.
2. ಕಾಮ್ಯಕರ್ಮದಿಂದ ಶುಭಫಲವೂ ಪಾಪಕರ್ಮದಿಂದ ಕೆಟ್ಟಫಲವೂ ಆಗುತ್ತವೆ ; ಅವೆರಡನ್ನೂ ಬಿಟ್ಟು ನಿತ್ಯಕರ್ಮವನ್ನು ಪರಮೇಶ್ವರಾರ್ಪಣಬುದ್ಧಿಯಿಂದ ಫಲಾಸಕ್ತಿಯಿಲ್ಲದೆ ಮಾಡಬೇಕು.

ವನ್ನು¹ ಮನಸ್ಸಿನಲ್ಲಿ ಹೊರಳಾಡಿಸುತ್ತಿರಬೇಕು. ಪರಮಾತ್ಮಪ್ರಾಪ್ತಿಯನ್ನು ನಿಶ್ಚಯ ಪೂರ್ವಕವಾಗಿ ಬಯಸಬೇಕು. ತನ್ನ ಮನೆಯಿಂದ ಬೇಗನೆ ಹೊರಹೊರಡ ಬೇಕು.

ಸಜ್ಜೆ; ಸತ್ತು ವಿಧೀಯತಾಂ ಭಗವತೋ ಭಕ್ತಿದೃಢಾಽಧೀಯತಾಂ
ಶಾನ್ತ್ಯಾದಿಃ ಪರಿಚೀಯತಾಂ ದೃಢತರಂ ಕರ್ಮಾಽಽಶು ಸಂತ್ಯಜ್ಯತಾಮ್ |
ಸದ್ವಿದ್ವಾನುಸಪ್ಸಪ್ಯತಾಂ ಪ್ರತಿದಿನಂ ತತ್ಪಾದುಕಾ ಸೇವ್ಯತಾಂ
ಬ್ರಹ್ಮೈಕಾಕ್ಷರಮರ್ಥ್ಯತಾಂ ಶ್ರುತಿಶಿರೋವಾಕ್ಯಂ ಸಮಾಕರ್ಣ್ಯತಾಮ್ ||೨||

೨. ಸತ್ತರುಷರಲ್ಲಿ ಸಂಗವನ್ನು ಮಾಡಬೇಕು. ಭಗವಂತನಲ್ಲಿ ಗಟ್ಟಿ ಯಾದ ಭಕ್ತಿಯನ್ನು ಇಡಬೇಕು. ಶಾಂತಿ ಮುಂತಾದ ಸಾಧನಗಳ² ಪರಿಚಯ ವನ್ನು ಗಟ್ಟಿಯಾಗಿಮಾಡಿಕೊಳ್ಳಬೇಕು. ಕರ್ಮವನ್ನು ಬೇಗನೆ ಬಿಟ್ಟುಬಿಡಬೇಕು.³ ಸದ್ಬ್ರಹ್ಮವನ್ನರಿತುಕೊಂಡಿರುವಾತನನ್ನು⁴ ಬಳಸಾರಬೇಕು. ಪ್ರತಿದಿನವೂ ಆತನ ಪಾದವನ್ನು ಸೇವಿಸಬೇಕು, ಓಂಕಾರವೆಂಬ ಬ್ರಹ್ಮಾಕ್ಷರವನ್ನೇ ತಿಳಿದುಕೊಳ್ಳುವದಕ್ಕೆ ಬಯಸಬೇಕು. ವೇದಾಂತವಾಕ್ಯವನ್ನು ಚೆನ್ನಾಗಿ ಶ್ರವಣಮಾಡಬೇಕು.

ವಾಕ್ಯಾರ್ಥಶ್ಚ ವಿಚಾರ್ಯತಾಂ ಶ್ರುತಿಶಿರಃಪಕ್ವಃ ಸಮಾಶ್ರೀಯತಾಂ
ದುಸ್ಕರ್ತಾಽನುಪಿರಮ್ಯತಾಂ ಶ್ರುತಿಮತಸ್ತರ್ಕೋಽನುಸಂಧೀಯತಾಮ್ |
ಬ್ರಹ್ಮಾಸ್ತೀತಿ ವಿಭಾವ್ಯತಾಮಹರಹರ್ಗರ್ವಃ ಪರಿತ್ಯಜ್ಯತಾಂ
ದೇಹೇಽಹಂಮತಿರುಜ್ಜ್ವತಾಂ ಬುಧಜನ್ಯೆರ್ವಾದಃ ಪರಿತ್ಯಜ್ಯತಾಮ್ ||೩||

೩. ವಾಕ್ಯಾರ್ಥವನ್ನು ವಿಚಾರಮಾಡಬೇಕು.⁵ ವೇದಾಂತಪಕ್ವವನ್ನು ಆಶ್ರಯಿಸಬೇಕು. ಕುತರ್ಕವನ್ನು ಬಿಟ್ಟುಬಿಡಬೇಕು ; ಶ್ರುತಿಮತವಾದ ತರ್ಕ ವನ್ನು⁶ ಮನಸ್ಸಿನಲ್ಲಿ ಹೊರಳಾಡಿಸಬೇಕು. ಬ್ರಹ್ಮವೇ ಆಗಿರುವೆನು ಎಂದು

1. ಸಾಧನದಿಂದ ಆಯಾಸಪಟ್ಟು ಪಡೆದುಕೊಳ್ಳಬೇಕು. ಆದು ಅನಿತ್ಯ, ದುಃಖದಲ್ಲಿ ಪರ್ಯವಸಾನವಾಗುತ್ತದೆ ಎಂಬುದು ಆದರಲ್ಲಿರುವ ದೋಷ.
2. ಶಾಂತಿ, ದಾಂತಿ, ಉಪರತಿ, ತಿಶಿಕ್ಷೆ, ಶ್ರದ್ಧೆ, ಸಮಾಧಾನ - ಎಂಬುವುಗಳ.
3. ಸಂನ್ಯಾಸಮಾಡಬೇಕು. 4. ಬ್ರಹ್ಮನಿಷ್ಠನನ್ನು.
5. ವಾಕ್ಯಾರ್ಥವನ್ನು ವಿಚಾರಿಸುವದೆಂದರೆ ಅದರ ಪದಗಳಿಗೆ ಅರ್ಥವೇನೆಂಬುದನ್ನು ನಿರ್ಣಯಿಸುವದಕ್ಕೆ ಪ್ರಯತ್ನಿಸುವದು. ಉದಾಹರಣೆಗೆ 'ತತ್ತ್ವಮಸಿ' ಎಂಬ ವಾಕ್ಯದಲ್ಲಿ ತತ್ತ್ವದಕ್ಕೆ ಭಾವವಿಕಾರಗಳಿಲ್ಲದ ದ್ರವ್ಯಧರ್ಮಗಳಿಲ್ಲದ ಚೈತನ್ಯರೂಪವೆಂಬುದು ಅರ್ಥ ; ತ್ವಂಪದಕ್ಕೆ ದೇಹಾದಿಸಾಕ್ಷಿಯಾದ ಚೈತನ್ಯವೆಂದು ಅರ್ಥ - ಎಂದು ವಿವೇಚಿಸಿಕೊಳ್ಳುವದು.
6. ಅನುಭವಾನುಸಾರಿಯಾದ ತರ್ಕ.

ದಿನದಿನವೂ ಚಿಂತಿಸುತ್ತಿರಬೇಕು. ಗರ್ವವನ್ನು ಬಿಡಬೇಕು, ದೇಹದಲ್ಲಿ ನಾನೆಂಬ ಬುದ್ಧಿಯನ್ನು ಬಿಡಬೇಕು. ವಿದ್ವಾಂಸರೊಡನೆ ವಾದವನ್ನು ಮಾಡದೆ ಇರಬೇಕು.

ಕ್ಷುದ್ಧಾನ್ಯಧಿಶ್ಚ ಚಿಕಿತ್ಸ್ಯತಾಂ ಪ್ರತಿದಿನಂ ಭಿಕ್ಷೌಷಧಂ ಭುಜ್ಯತಾಂ
ಸ್ವಾದ್ವನ್ನಂ ನ ತು ಯಾಚ್ಯತಾಂ ವಿಧಿವಶಾತ್ಪ್ರಾಪ್ತೇನ ಸಂತುಷ್ಟತಾಮ್ |
ಶೀತೋಷ್ಣಾದಿ ವಿಷಹೃತಾಂ ನ ತು ವೃಥಾವಾಕ್ಯಂ ಸಮುಚ್ಚಾರ್ಯತಾ-
ಮೌದಾಸೀನ್ಯಮಭೀಪ್ಸ್ಯತಾಂ ಜನಕೃಪಾನ್ಯೇಷ್ಮಯ್ಯಮುತ್ಸ್ಯಜ್ಯತಾಮ್ ||೪||

೪. ಹಸಿವೆಂಬ ರೋಗಕ್ಕೆ ಚಿಕಿತ್ಸಮಾಡಬೇಕು ; ಪ್ರತಿದಿನವೂ ಭಿಕ್ಷೆ ಎಂಬ ಔಷಧವನ್ನು ಭೋಜನಮಾಡಬೇಕು. ರುಚಿಯಾದ ಅನ್ನವನ್ನು ಬಯಸಬಾರದು, ದೈವವಶದಿಂದ ಪ್ರಾಪ್ತವಾದದ್ದರಿಂದ ತೃಪ್ತಿಯನ್ನು ಹೊಂದಬೇಕು. ಚಳಿ, ಸೆ-
ಮುಂತಾದದ್ದನ್ನು ಸಹಿಸಿಕೊಳ್ಳಬೇಕು. ವೃಥವಾದ ಮಾತನ್ನು ಆಡಬಾರದು. ಔದಾಸೀನ್ಯವನ್ನೇ ಬಯಸಬೇಕು. ಜನರಲ್ಲಿ ಕೃಪೆ, ನಿಷ್ಕರತೆ - ಇವನ್ನು ಬಿಡಬೇಕು.

ಏಕಾನ್ತೇ ಸುಖಮಾಸ್ಥ್ಯತಾಂ ಪರತರೇ ಚೇತಃ ಸಮಾಧೀಯತಾಂ
ಪೂರ್ಣಾತ್ಮಾ ಸುಸಮೀಕ್ಷ್ಯತಾಂ ಜಗದಿದಂ ತದ್ಬ್ರಾಧಿತಂ ದೃಶ್ಯತಾಮ್ |
ಪ್ರಾಕೃರ್ಮಪ್ರವಿಲಾಪ್ಯತಾಂ ಚಿತಿಬಲಾನ್ನಾಪ್ನುತ್ಯರೈಃ ಶ್ಲಿಷ್ಯತಾಂ
ಪ್ರಾರಬ್ಧಂ ತ್ವಿಹ ಭುಜ್ಯತಾಮಥ ಪರಬ್ರಹ್ಮಾತ್ಮನಾ ಸ್ಥೀಯತಾಮ್ ||೫||

೫. ಏಕಾಂತದಲ್ಲಿ ಸುಖದಿಂದ ಕುಳಿತುಕೊಳ್ಳಬೇಕು. ಎಲ್ಲಕ್ಕೂ ಹೆಚ್ಚಿನ ಪರಮಾತ್ಮನಲ್ಲಿ ಚಿತ್ತವನ್ನು ನೆಲೆನಿಲ್ಲಿಸಿಕೊಳ್ಳಬೇಕು. ಪೂರ್ಣಾತ್ಮನನ್ನು¹ ಕಂಡು ಕೊಳ್ಳಬೇಕು ; ಈ ಜಗತ್ತನ್ನು ಅದರಿಂದ ಬಾಧಿತವಾದದ್ದನ್ನು ಕಾಣಬೇಕು. ಹಿಂದಿನ ಸಂಚಿತಕರ್ಮಗಳನ್ನು ನಾಶಗೊಳಿಸಿಕೊಳ್ಳಬೇಕು, ಜ್ಞಾನಬಲದಿಂದ ಆಗಾಮಿ ಕರ್ಮಗಳ ಅಂಟನ್ನು ನಿವಾರಿಸಿಕೊಳ್ಳಬೇಕು ; ಪ್ರಾರಬ್ಧಕರ್ಮದ ಫಲವನ್ನಾದರೆ ಈ ಜನ್ಮದಲ್ಲಿಯೇ ಭೋಗಿಸಿ ಮುಗಿಸಬೇಕು. ಆಮೇಲೆ ಪರಬ್ರಹ್ಮನಾಗಿಯೇ ನಿಲ್ಲಬೇಕು.

ಯಃ ಶ್ಲೋಕಪಞ್ಚಕಮಿದಂ ಪಠತೇ (?) ಮನುಷ್ಯಃ

ಸಂಚಿನ್ತಯತ್ಯನುದಿನಂ ಸ್ಥಿರತಾಮುಪೇತ್ಯ |

ತಸ್ಯಾಶು ಸಂಸೃತಿದವಾನಲತೀವ್ರಘೋರ-

ತಾಪಃ ಪ್ರಶಾನ್ತಿಮುಪಯಾತಿ ಚಿತಿಪ್ರಸಾದಾತ್

||೬||

1. ಅದ್ವೈತಾತ್ಮನನ್ನು ಎಂದರ್ಥ. ಆತ್ಮನು ಯಾವಾಗಲೂ ಪೂರ್ಣನೇ ಅದ್ವಿತೀಯನೇ ಆಗಿದ್ದರೂ ಅಜ್ಞಾನಕಲ್ಪಿತವಾದ ದ್ವೈತದಿಂದ ಪರಿಚ್ಛಿನ್ನನಾಗಿರುವಂತೆ ತೋರುತ್ತಿರುತ್ತಾನೆ.

೬. ಯಾವ ಮನುಷ್ಯನು ಈ ಐದು ಶ್ಲೋಕಗಳನ್ನು ಪಠಿಸುತ್ತಿರುವನೋ, ಮತ್ತು ಸ್ಥೈರ್ಯವನ್ನು ಹೊಂದಿ ಇದರ ಅಭಿಪ್ರಾಯವನ್ನು ದಿನದಿನವೂ ಮನನ ಮಾಡುತ್ತಿರುವನೋ ಅವನಿಗೆ ಸಂಸಾರವೆಂಬ ದಾವಾಗ್ನಿಯ ಬಲವಾದ ಘೋರ ತಾಪವು ಚೈತನ್ಯರೂಪನಾದ ಪರಮೇಶ್ವರನ ಪ್ರಸಾದದಿಂದ ಶಾಂತವಾಗುವದು.

ಇತಿ ಉಪದೇಶಪ್ಲಾಕಮ್

ಸ್ವರೂಪಾನುಸಂಧಾನ

ತಪೋಯಜ್ಞದಾನಾದಿಭಿಃ ಶುದ್ಧಬುದ್ಧಿ—

ವಿರಕ್ತೋ ನೃಪಾದೇಃ ಪದೇ ತುಚ್ಛಬುದ್ಧ್ಯಾಃ |

ಪರಿತ್ಯಜ್ಯ ಸರ್ವಂ ಯದಾಪ್ನೋತಿ ತತ್ತ್ವಂ

ಪರಂ ಬ್ರಹ್ಮ ನಿತ್ಯಂ ತದೇವಾಹಮಸ್ಮಿ

||೧||

೧. ತಪಸ್ಸು, ಯಜ್ಞ, ದಾನ— ಮುಂತಾದವುಗಳಿಂದ¹ ಚಿತ್ತಶುದ್ಧಿಯನ್ನು ಹೊಂದಿ ರಾಜಪದವಿಯೇ ಮುಂತಾದದ್ದರಲ್ಲಿಯೂ ಅದು ತುಚ್ಛವೆಂಬ ಬುದ್ಧಿಯಿಂದ ವಿರಕ್ತನಾಗಿ ಎಲ್ಲವನ್ನೂ ಬಿಟ್ಟು ಯಾವ ತತ್ತ್ವವನ್ನು ಪಡೆದು ಕೊಳ್ಳುತ್ತಾರೋ ಆ ನಿತ್ಯವಾದ ಪರಬ್ರಹ್ಮವೇ ನಾನಾಗಿರುತ್ತೇನೆ.

ದಯಾಲುಂ ಗುರುಂ ಬ್ರಹ್ಮನಿಷ್ಠಂ ಪ್ರಶಾಂತಂ

ಸಮಾರಾಧ್ಯ ಮತ್ಯಾ ವಿಚಾರ್ಯ ಸ್ವರೂಪಮ್ |

ಯದಾಪ್ನೋತಿ ತತ್ತ್ವಂ ನಿದಿಧ್ಯಾಸ್ಯ ವಿದ್ವಾನ್

ಪರಂ ಬ್ರಹ್ಮ ನಿತ್ಯಂ ತದೇವಾಹಮಸ್ಮಿ

||೨||

೨. ಕರುಣಾಶಾಲಿಯಾದ ಬ್ರಹ್ಮನಿಷ್ಠನೂ ಅತ್ಯಂತಶಾಂತನೂ ಆಗಿರುವ ಗುರುವನ್ನು ಚೆನ್ನಾಗಿ ಸೇವನೆಮಾಡಿ (ಅವನ ವಾಕ್ಯವನ್ನು ಶ್ರವಣಮಾಡಿ)² ಮನನದಿಂದ (ಆತ್ಮರೂಪವನ್ನು ವಿಚಾರಮಾಡಿ, ನಿದಿಧ್ಯಾಸನಮಾಡಿ³ ಅರಿತು

1. ಮುಂತಾದವು ಎಂದರೆ ವೇದಾಧ್ಯಯನ. ಈ ಸಾಧನಗಳಿಂದ ಆತ್ಮಜ್ಞಾನದಲ್ಲಿ ಇಚ್ಛೆಯುಂಟಾಗುವದೆಂದು ಬೃಹದಾರಣ್ಯಕ (೪-೪-೨೨)ರಲ್ಲಿದೆ.
2. ಶ್ರವಣವನ್ನು ಹೇಳುವ ವಾಕ್ಯವು ಮೂಲದಲ್ಲಿಲ್ಲದಿದ್ದರೂ ಸೇರಿಸಿಕೊಳ್ಳಬೇಕು.
3. ಆತ್ಮನಲ್ಲಿಯೇ ಮನಸ್ಸನ್ನು ಐಕ್ಯಾಗ್ರಗೊಳಿಸಿ ನೋಡಿ.

ಕೊಂಡವನು ಯಾವ ತತ್ತ್ವವನ್ನು ಪಡೆದುಕೊಳ್ಳುತ್ತಾನೋ ಆ ನಿತ್ಯವಾದ ಪರಬ್ರಹ್ಮವೇ ನಾನಾಗಿರುತ್ತೇನೆ.

ಯದಾನಂದ್ವರೂಪಂ ಪ್ರಕಾಶಸ್ವರೂಪಂ

ನಿರಸಪ್ರಪಂಚಂ ಪರಿಚ್ಛೇದಹೀನಮ್ |

ಅಹಂಬ್ರಹ್ಮವೈತ್ಯೈಕಗಮ್ಯಂ ತುರೀಯಂ

ಪರಂ ಬ್ರಹ್ಮ ನಿತ್ಯಂ ತದೇವಾಹಮಸ್ಮಿ

||೩||

೩. ಯಾವದು ಆನಂದಸ್ವರೂಪವೇ ಆಗಿದೆಯೋ, ಚೈತನ್ಯಪ್ರಕಾಶರೂಪವಾಗಿದೆಯೋ, ಯಾವ ಪ್ರಪಂಚವೂ¹ ಇಲ್ಲದ್ದಾಗಿರುವದೋ, ಯಾವ ಪರಿಚ್ಛೇದವೂ ಇಲ್ಲದ್ದಾಗಿರುವದೋ² ನಾನು ಬ್ರಹ್ಮವು - ಎಂಬ ವೃತ್ತಿಯೊಂದರಿಂದಲೇ ತಿಳಿಯತಕ್ಕದ್ದೋ³ ನಾಲ್ಕನೆಯದೋ⁴, ಆ ನಿತ್ಯವಾದ ಪರಬ್ರಹ್ಮವೇ ನಾನಾಗಿರುತ್ತೇನೆ.

ಯದಜ್ಞಾನತೋ ಭಾತಿ ವಿಶ್ವಂ ಸಮಸ್ತಂ

ವಿನಷ್ಟಂ ಚ ಸದ್ಯೋ ಯದಾತ್ಮಪ್ರಬೋಧೇ |

ಮನೋವಾಗತೀತಂ ವಿಶುದ್ಧಂ ವಿಮುಕ್ತಂ

ಪರಂ ಬ್ರಹ್ಮ ನಿತ್ಯಂ ತದೇವಾಹಮಸ್ಮಿ

||೪||

೪. ಯಾವದನ್ನು ಅರಿತುಕೊಳ್ಳದ್ದರಿಂದ ಸಮಸ್ತಜಗತ್ತೂ ಕಾಣುತ್ತಿರುವದೋ⁵ ಯಾವದೇ ತನ್ನ ಆತ್ಮನೆಂದು ಅರಿತುಕೊಂಡರೆ ಕೂಡಲೆ ಕಾಣದೆ ಹೋಗುವದೋ⁶ ಮನೋವಾಕ್ಯಗಳನ್ನು ಮೀರಿರುವ⁷ ವಿಶುದ್ಧವಾಗಿರುವ⁸, ವಿಮುಕ್ತವಾಗಿರುವ⁹, ಆ ನಿತ್ಯವಾದ ಪರಬ್ರಹ್ಮವೇ ನಾನಾಗಿರುತ್ತೇನೆ.

1. ನಾನಾತ್ಮವು, ಜೀವಜಡಗಳೆಂಬ ವಿಭಾಗವು.

2. ದೇಶ, ಕಾಲ, ವಸ್ತು - ಇವುಗಳಿಂದಾಗಿರುವ ಎಲ್ಲೆ ಕಟ್ಟಿಲ್ಲದ್ದೋ.

3. ನಾನು ಬ್ರಹ್ಮವು ಎಂಬ ಅನುಭವದಿಂದಾಗಿರುವ ವೃತ್ತಿಯಿಂದಲೇ ತಿಳಿಯತಕ್ಕದ್ದೋ, ಯಾವದೊಂದು ವೃತ್ತಿಗೂ ವಿಷಯವಾಗುವದಿಲ್ಲವೋ ಎಂದರ್ಥ.

4. ಜಾಗೃತ್ವಾಪ್ತಸುಷುಪ್ತಿಗಳ ಸಂಬಂಧವಿಲ್ಲದ ಆತ್ಮನೋ.

5. ಬ್ರಹ್ಮಜ್ಞಾನವಿಲ್ಲದ್ದರಿಂದಲೇ ಅದನ್ನು ಜಗತ್ತೆಂದು ತಪ್ಪಾಗಿ ತಿಳಿದಿರುತ್ತಾವು.

6. ಅದು ಬ್ರಹ್ಮದಲ್ಲಿಯೇ ಅಡಕವಾದದ್ದೆಂಬ ಅರಿವಾಗುವದೋ.

7. ಮನೋವಾಕ್ಯಗಳನ್ನು ನೋಡುವ ಸಾಕ್ಷಿಯಾದ್ದರಿಂದ ಅವಕ್ಕೆ ವಿಷಯವಲ್ಲದ.

8. ದ್ವೈತದ ಅಂಟಿಲ್ಲದ. 9. ಯಾವ ಕರ್ಮದ ಬಂಧವೂ ಇಲ್ಲದ.

ನಿಷೇಧೇ ಕೃತೇ ನೇತಿನೇತೀತಿ ವಾಕ್ಯೈಃ
 ಸಮಾಧಿಸ್ಥಿತಾನಾಂ ಯದಾಭಾತಿ ಪೂರ್ಣಮ್ |
 ಅವಸ್ಥಾತ್ರಯಾತೀತಮದ್ವೈತಮೇಕಂ
 ಪರಂ ಬ್ರಹ್ಮ ನಿತ್ಯಂ ತದೇವಾಹಮಸ್ಮಿ

||೫||

೫. ನೇತಿ, ನೇತಿ (ಹೀಗಲ್ಲ, ಹಾಗಲ್ಲ) ಎಂಬ ವಾಕ್ಯಗಳಿಂದ ಅಲ್ಲಗಳೆಯಲಾಗಿ,¹ ಸಮಾಧಿಯಲ್ಲಿರುವವರಿಗೆ² ಯಾವ ಪೂರ್ಣವು ತೋರುವದೋ ಯಾವದು ಮೂರವಸ್ಥೆಗಳನ್ನೂ ಮೀರಿದ ತನಗೆರಡನೆಯದಿಲ್ಲದ ಒಂದೇ ಆಗಿರುವದೋ³ ಆ ನಿತ್ಯವಾದ ಪರಬ್ರಹ್ಮವೇ ನಾನಾಗಿರುತ್ತೇನೆ.

ಯದಾನಂದಲೇಶೈಃ ಸಮಾನಂದಿ ವಿಶ್ವಂ
 ಯದಾಭಾನಸತ್ತ್ವೇ⁴ ತದಾಭಾತಿ ಸರ್ವಮ್ |
 ಯದಾಲೋಕನೇ ರೂಪಮನ್ಯತ್ಸಮಸ್ತಂ
 ಪರಂ ಬ್ರಹ್ಮ ನಿತ್ಯಂ ತದೇವಾಹಮಸ್ಮಿ

||೬||

೬. ಯಾವದರ ಆನಂದದ ಲೇಶಗಳಿಂದ ಎಲ್ಲವೂ ಆನಂದವುಳ್ಳದ್ದಾಗಿರುವದೋ, ಯಾವದರ ಬೆಳಕು⁵ ಇರುವದರಿಂದಲೇ ಎಲ್ಲವೂ ತೋರುತ್ತಿರುವದೋ, ಯಾವದರ ನೋಟಕ್ಕೆ ಮಿಕ್ಕದ್ದೆಲ್ಲವೂ ರೂಪವಾಗಿರುವದೋ⁷ ಆ ನಿತ್ಯವಾದ ಪರಬ್ರಹ್ಮವೇ ನಾನಾಗಿರುತ್ತೇನೆ.

ಅನಂತಂ ಮಹನ್ನಿರ್ವಿಕಲ್ಪಂ ನಿರೀಹಂ
 ಶಿವಂ ಸಜ್ಜಹೀನಂ ಯದೋಜ್ಜಾರಗಮ್ಯಮ್ |
 ನಿರಾಕಾರಮತ್ಯುಜ್ಜ್ವಲಂ ವೃತ್ಯುಹೀನಂ
 ಪರಂ ಬ್ರಹ್ಮ ನಿತ್ಯಂ ತದೇವಾಹಮಸ್ಮಿ

||೭||

1. ಬ್ರಹ್ಮವಸ್ತುವಿನಲ್ಲಿ ಯಾವ ವಿಶೇಷಗಳೂ ಇಲ್ಲದ್ದರಿಂದ ಹೀಗಲ್ಲ, ಹಾಗಲ್ಲ - ಎಂದೇ ಶ್ರುತಿ ಅದನ್ನು ತಿಳಿಸುತ್ತಿದೆ.
2. ಅದರಲ್ಲಿಯೇ ನೆಲೆನಿಂತ ಮನಸ್ಸುಳ್ಳವರಿಗೆ.
3. ಬ್ರಹ್ಮವು ಒಂದು, ಎರಡು - ಎಂಬ ಸಂಖ್ಯೆಗೆ ತಕ್ಕದ್ದಲ್ಲ, ಏಕೆಂದರೆ ಅದು ದೇಶಕಾಲಗಳಲ್ಲಿಲ್ಲ.
4. 'ಯದಾಭಾತಿ ಸತ್ತ್ವೇ' ಎಂಬ ಅಚ್ಚಿನ ಪಾಠವನ್ನು ಹೀಗೆ ತಿದ್ದಿಕೊಂಡಿದೆ.
5. ಹೀಗೆಂದು ಬೃಹದಾರಣ್ಯಕ (೪-೩-೬)ರಲ್ಲಿದೆ.
6. ಚೈತನ್ಯವು. 7. ವಿಷಯವಾಗಿರುವದೋ.
8. 'ಎಭುಂ' ಎಂಬ ಅಚ್ಚಿನ ಪಾಠವು ಸರಿಯಲ್ಲ; ಅದನ್ನು ಹೀಗೆ ತಿದ್ದಿಕೊಂಡಿದೆ.

೨. ಕೊನೆಗಾಣದ, ಮಹತ್ತಾಗಿ (ಎಲ್ಲವನ್ನೂ ವ್ಯಾಪಿಸಿಕೊಂಡಿ)ರುವ, ಅಂಥದ್ದಿಂಥದ್ದೆಂಬ ವಿಕಲ್ಪವಿಲ್ಲದ, ನಿಷ್ಪ್ರಿಯವಾದ, ಮಂಗಲಕರವಾದ, ಮತ್ತೊಂದರ ಅಂಟಿಲ್ಲದ, ಓಂಕಾರದಿಂದಲೇ ತಿಳಿಯಬರುವ, ಯಾವ ಆಕಾರವೂ ಇಲ್ಲದ, ಅತಿಪ್ರಕಾಶವಾದ, ನಾಶವಿಲ್ಲದ, ಆ ನಿತ್ಯವಾದ ಪರಬ್ರಹ್ಮವೇ ನಾನಾಗಿರುವೆನು.

ಯದಾನಂದಸಿನ್ಧೌ ನಿಮಗ್ನಃ ಪುಮಾನ್ ಸ್ಯಾ-

ದವಿದ್ಯಾವಿಲಾಸಃ ಸಮಸ್ತಃ ಪ್ರಪಂಚಃ |

ತದಾ ನಸ್ಪುರತ್ಯದ್ಭುತಂ ಯನ್ನಿನಿಮಿತ್ತಂ

ಪರಂ ಬ್ರಹ್ಮ ನಿತ್ಯಂ ತದೇವಾಹಮಸ್ಮಿ

||೮||

೮. ಯಾವ ಆನಂದಸಾಗರದಲ್ಲಿ ಮುಳುಗಿದವನೇ ಪುರುಷನಾಗುವನೋ, ಅವಿದ್ಯಾಕಾರ್ಯವಾದ ಅದ್ಭುತವಾದ ಸಮಸ್ತಪ್ರಪಂಚವೂ ಆಗ ಯಾವ ನಿಮಿತ್ತದಿಂದ ತೋರದೆ ಹೋಗುವದೋ, ಆ ನಿತ್ಯವಾದ ಪರಬ್ರಹ್ಮವೇ ನಾನಾಗಿರುತ್ತೇನೆ.

ಸ್ವರೂಪಾನುಸಂಧಾನರೂಪಾಂ ಸ್ತುತಿಂ ಯಃ

ಪಠೇದಾದರಾಧ್ಯಕ್ರಿಯಾವೋ ಮನುಷ್ಯಃ |

ಶೃಣೋತೀಹ ವಾ ನಿತ್ಯಮುದ್ಯುಕ್ತಚಿತ್ತೋ

ಭವೇದ್ವಿಷ್ಣುರತ್ಯೈವ ವೇದಪ್ರಮಾಣಾತ್

||೯||

೯. ಸ್ವರೂಪದ ಅನುಸಂಧಾನದ ರೂಪವಾಗಿರುವ ಈ ಸ್ತೋತ್ರವನ್ನು ಈ ಲೋಕದಲ್ಲಿ ಭಕ್ತಿಯಿಂದ ದೊಡ್ಡದೊಡ್ಡ ಯಾವ ಮನುಷ್ಯನು ಆದರದಿಂದ ಹೇಳುವನೋ ಅಥವಾ ನಿತ್ಯವೂ ತಾತ್ಪರ್ಯವುಳ್ಳ ಚಿತ್ತದಿಂದ ಕೇಳುವನೋ, ಅವನು ಇಲ್ಲಿಯೇ ವಿಷ್ಣುವಾಗುವನು. ಏಕೆಂದರೆ ಹಾಗೆಂದು ವೇದಪ್ರಮಾಣವಿದೆ.

ಇತಿ ಸ್ವರೂಪಾನುಸಂಧಾನಮ್

ಶ್ಲೋಕಾನುಕ್ರಮಣಿಕೆ

ಯತಿಪಂಚಕ

ಪ್ರತೀಕ	ಶ್ಲೋಕ	ಪ್ರತೀಕ	ಶ್ಲೋಕ
ದೇಹಾದಿಭಾವಂ	೩	ವೇದಾನ್ತವಾಕ್ಯೇಷು	೧
ಪೞ್ಣಾಕ್ಷರಂ	೫	ಸ್ವಾನನ್ದಭಾವೇ	೪
ಮೂಲಂ ತರೋಃ ಕೇವಲಮ್	೨		

ಮಾಯಾಪಂಚಕ

ಪ್ರತೀಕ	ಶ್ಲೋಕ	ಪ್ರತೀಕ	ಶ್ಲೋಕ
ಅಪಗತಗುಣಗರ್ವಜಾತಿ	೪	ಶ್ರುತಿಶತನಿಗಮಾನ್ತ ಶೋಧಕಾನಪಿ	೨
ನಿರುಪಮನಿತ್ಯನಿರಂಶಕೇ	೧	ಸುಖಚಿದಖಣ್ಡಬೋಧಮದ್ವಿತೀಯಮ್	೩
ವಿಧಿಹರಿಹರವಿಭೇದಮ್	೫		

ನಿರ್ವಾಣಮಂಜರಿ

ಪ್ರತೀಕ	ಶ್ಲೋಕ	ಪ್ರತೀಕ	ಶ್ಲೋಕ
ಅಹಂ ನಾಮರೋ ನೈವ	೧	ಯತಃ ಕಾಲಮೃತ್ಯುರ್ಬಿಭೇತಿ	೧೧
ಅಹಂ ನೈವ ಬಾಲೋ	೨	ಯತೋಽಹಂ ನ ಬುದ್ಧಿಃ	೭
ಅಹಂ ನೈವ ಮನ್ತಾ	೪	ಯದನ್ತರ್ಬಹಿರ್ವ್ಯಾಪಕಮ್	೯
ಅಹಂ ನೈವ ಮೇಯಃ	೩	ಯದರ್ಕೇನ್ಮವಿದ್ಯುತ್ಪ್ರಭಾಜಾಲ-	೦
ನ ಮೇ ಲೋಕಯಾತ್ರಾ	೫	ಯದಾಕಾಶವತ್ಪರ್ವಗಮ್	೧೨
ನಿದಾನಂ ಯದಜ್ಞಾನಕಾರ್ಯಸ್ಯ	೬	ಯದಾಸೀದ್ವಿಲಾಸಾದ್ವಿಕಾರೋ	೮

ಬ್ರಹ್ಮಜ್ಞಾನಾವಳಿಮಾಲೆ

ಪ್ರತೀಕ	ಶ್ಲೋಕ	ಪ್ರತೀಕ	ಶ್ಲೋಕ
ಅನ್ತಜ್ಯೋತಿರ್ಬಹಿರ್ಜ್ಯೋತಿಃ	೧೭	ನಿತ್ಯಶುದ್ಧವಿಮುಕ್ತೋಽಹಮ್	೩
ಅನ್ತರ್ಯಾಮಿಸ್ವರೂಪೋಽಹಮ್	೧೧	ನಿತ್ಯೋಽಹಂ ನಿರವದ್ಯೋಽಹಮ್	೪
ಅಸಂಸ್ಥೋಽಹಮಸಂಸ್ಥೋಽಹಮ್	೨	ನಿರಾಧಾರಸ್ವರೂಪೋಽಹಮ್	೧೫
ಗುಣತ್ರಯವ್ಯತೀತೋಽಹಮ್	೧೦	ನಿಷ್ಕಲೋಽಹಮ್ ನಿಷ್ಪ್ರಿಯೋಽಹಮ್	೧೨
ತತ್ತ್ವಾತೀತಃ ಪರಾತ್ಪಾಹಮ್	೭	ಪ್ರತ್ಯಕ್ಷೈತನ್ಯರೂಪೋಽಹಮ್	೬
ತಾಪತ್ರಯವಿನಿರ್ಮುಕ್ತಃ	೧೬	ಪ್ರಜ್ಞಾನಘನ ಏವಾಹಮ್	೧೪
ದ್ವನ್ದ್ವಾದಿಸಾಕ್ಷಿರೂಪೋಽಹಮ್	೧೩	ಮಾಯಾ ತತ್ಕಾರ್ಯದೇಹಾದಿ	೯
ನಾನಾರೂಪವ್ಯತೀತೋಽಹಮ್	೮	ಶುದ್ಧಚೈತನ್ಯರೂಪೋಽಹಮ್	೫
		ಸಕೃಚ್ಛ್ರವಣಮಾತ್ರೇಣ	೧

ಅನಾತ್ಮಶ್ರೀವಿಗರ್ಹಣಾ

ಪ್ರತೀಕ	ಶ್ಲೋಕ	ಪ್ರತೀಕ	ಶ್ಲೋಕ
ಅನ್ವೈವಿಪ್ರಾಸ್ಪರ್ಶತಾಃ	೬	ಧಾತುರೋಽಕಃ ಸಾಧಿತೋ ವಾ	೧೬
ಅಬ್ಧಿಃ ಪದ್ಭ್ಯಾಂ ಲಬ್ಧಿತೋ ವಾ	೯	ಬದ್ಧಾಃ ಸಮ್ಯಕ್ಪವಕಾದ್ಯಾಃ	೧೧
ಅನ್ಯೇ ತು ಮಾಯಿಕಜಗತ್	೧೮	ಭೂವೇನ್ದತ್ತಂ ಪ್ರಾಪ್ತಮುವ್ಯಾಮ್	೧೨
ಕಾಮಾತಜ್ಜಃ ಖಿಂಢಿತೋ ವಾ	೧೪	ಮನ್ವೈಃ ಸರ್ವಃ ಸ್ತುಭಿತೋ ವಾ	೧೩
ಕಾಯಃ ಕ್ಷಿಪ್ತಶ್ಲೋಪವಾಸ್ಯಃ	೭	ಮೋಹಧ್ಯಾನ್ತಃ ಪೇಷಿತೋ ವಾ	೧೫
ಕೇಯೂರಾದ್ಯೈ ಭೂಷಿತೋ ವಾ	೨	ಯಸ್ಯೇದಂ ಹೃದಯೇ ಸಮ್ಯಕ್	೧೭
ಕ್ಷೇಲಃ ಪೀತೋ ದುಗ್ಧವದ್ಭಾ	೧೦	ಯುದ್ಧೇ ಶತ್ರುನಿರ್ಜಿತೋ ವಾ	೭
ಗೋತ್ರಂ ಸಮ್ಯಕ್ ಭೂಷಿತಂ ವಾ	೫	ಲಬ್ಧ್ವಾ ವಿದ್ಯಾ ರಾಜಮಾನ್ಯಾ	೧
ದೃಷ್ಟಾ ನಾನಾ ಚಾರುದೇಶಾಃ	೩	ಸ್ವಾತಂ ತೀರ್ಥೇ ಜಹ್ನುಜಾದೌ	೪

ತತ್ತ್ವೋಪದೇಶ

ಪ್ರತೀಕ	ಶ್ಲೋಕ	ಪ್ರತೀಕ	ಶ್ಲೋಕ
ಆತ್ಮಸೂಯೋರ್ವಿರುದ್ಧಂ ತತ್	೩೯	ಗತ್ವಾ ಗಾನ್ಧಾರದೇಶಂ ಸಃ	೭೩
ಆತೋ ಬ್ರಹ್ಮಾತ್ಮವಸ್ತುಕೈಮ್	೪೭	ಗುರುಬ್ರಹ್ಮ ಸ್ವಯಂ ಸಾಕ್ಷಾತ್	೮೫
ಆತೋ ಬ್ರಹ್ಮಾತ್ಮವಿಜ್ಞಾನಮ್	೭೮	ಜನ್ಮಮೃತ್ಯುಜರಾದೋಷ	೬೯
ಆತೋ ಹಿ ತತ್ಸ್ವಮಸ್ಯಾದಿ	೨೧	ತತ್ಸಮೋಃ ಪದಯೋರೈಕೈಮ್	೪೧/೨
ಆತ್ಮೈವ ಶ್ವೇಣ ವೃತ್ತಾನ್ತಮ್	೫೭	ತತ್ಸಂಪದಾರ್ಥಶುದ್ಧೈರ್ಥಮ್	೧
ಆದೃಶ್ಯೋ ರೂಪಹೀನಸ್ತ್ವಂ	೩	ತತ್ಪ್ರಕೃತ್ವಾಪರಿಜ್ಞಾತಮ್	೪೮
ಅದ್ವಯಾನನ್ದಚಿನ್ಮಾತ್ರಃ	೫೫	ತಥಾ ಪದಾರ್ಥಯೋರೇವ	೨೮
ಅದ್ವಯಾನನ್ದರೂಪಾತ್ ತ್ವಾಮ್	೬೬	ತಥಾಪಿ ಶಕ್ಯತೇ ನೈವ	೪೪
ಅದ್ವೈತಮೇವ ಸತ್ಯಂ ತ್ವಮ್	೫೦	ತಥಾ ರಾಗಾದಿಭಿರ್ವರ್ಗೈಃ	೬೪
ಅನ್ಯಕರಣಸಂಶುದ್ಧಿ	೪೫	ತಥೈವ ಪ್ರಕೃತೇ ತತ್ತ್ವ(ಮಸೀ)	೪೦
ಅಪೇಕ್ಷ್ಯತೇಽಖಿಲೈರ್ಮಾನೈಃ	೨೦	ತ್ರಿವಿಧಾ ಲಕ್ಷಣಾ ಚ್ಛೇಯಾ	೩೨
ಅವಿದ್ಯಾಭೂತಬನ್ಧಸ್ಯ	೭೦	ತ್ವಮಪ್ಯೇವಮನೇಕೇಷು	೭೪
ಆಚಾರ್ಯವಾನ್ ಪುರುಷೋ ವೇದ	೪೬	ದೇಹೇನ್ದ್ರಿಯಾದಿಧರ್ಮಾನ್ಯಃ	೨೩
ಆತ್ಮಾ ಪ್ರಕಾಶಮಾನೋಽಪಿ	೪೩	ದೇಹೇನ್ದ್ರಿಯಾದಿಸಾಕ್ಷೀ ಯಃ	೨೪
ಇತ್ಥಮೈಕ್ಯಾವಬೋಧೇನ	೪೨	ನ ತೇಷಾಂ ಸಮುದಾಯೋಽಸಿ	೬
ಇದಂತ್ಯೇನೈವ ಯದ್ಯಾತಿ	೧೭	ನ ತ್ವಂ ದೇಹೋಽಸಿ	೨
ಈದೃಶಂ ತಾದೃಶಂ ನೈತತ್	೧೬	ನ ಭವಾನಿನ್ದ್ರಿಯಾಣ್ಯೇಷಾಂ	೪
ಕರ್ತೃತ್ವಾದೀನಿ ಯಾನ್ಯಾಸನ್	೫೬	ನ ನಿರೋಧೋ ನ ಚೋತ್ಪತ್ತಿಃ	೮೧
ಕ್ರಿಯಮಾಣೇ ವಿಲುಡನೇ	೬೨	ನ ಮನಸ್ತ್ವಂ ನ ವಾ ಪ್ರಾಣೋ	೯
ಕ್ಷುತ್ಪಥ್ಯಾಂ ಪೀಡಿತಃ ಪ್ರಾಣೋ	೧೦		

ಪ್ರತೀಕ	ಶೋಕ	ಪ್ರತೀಕ	ಶೋಕ
ನ ಸಂಭವತಿ ಸಾಪ್ಯತ್ರ	೩೬	ವಾಚ್ಯಾರ್ಥಮಪರಿತ್ಯಜ್ಯ	೩೫
ನಾನಾರೂಪವತೀ ಶೋಧೇ	೧೨	ವಾಚ್ಯಾರ್ಥಸ್ಯೈಕದೇಶಂ ಚ	೩೭
ನಾನಾತ್ಯಾಭಿಮತಂ ನೈವ	೮	ವಾಚ್ಯಾರ್ಥಸ್ಯೈಕದೇಶಸ್ಯ	೩೪
ನಾನೈತಾನ್ಯೇಕರೂಪಸ್ವಮ್	೫	ವಿಚಾರಣೇಯಾ ವೇದಾನ್ತಾಃ	೮೪
ನಿಕ್ಷಿಪ್ತೋ ವಿಪಿನೇಽತೀವ	೬೦	ವಿಧಿವತ್ಪ್ರತಸಂನ್ಯಾಸೋ	೭೬
ಪಣ್ಣಿತಸುತ್ರ ಮೇಧಾವೀ	೭೭	ವಿಶ್ವಮಾತ್ಮಾನುಭವತಿ	೧೫
ಪ್ರತ್ಯಕ್ಷಂ ಸದ್ವಿತೀಯತ್ವಮ್	೩೦	ವೇದಾನ್ತವಾಕ್ಯಸಂವೇದ್ಯ-	೨೫
ಪ್ರತ್ಯೇಕಮಪಿ ತಾನ್ಯಾತ್ಮಾ	೭	ವ್ಯಾಲಾದಿದುಷ್ಟಸತ್ತ್ವೇಭ್ಯೋ	೬೧
ಪ್ರಮಾಣಂ ಬೋಧಯನ್ತಂ ತಮ್	೧೪	ಶೋಧಿತೇ ತ್ವಂ ಪದಾರ್ಥೇ ಹಿ	೨೨
ಪ್ರವೇಶಿತೋಽಸಿ ಸ್ಯಷ್ಟೋಽಸಿ	೬೮	ಶುಕ್ಲರೂಪ್ಯಂ ಮೃಷಾ ಯದ್ವತ್	೫೧
ಬದ್ಧಾ ದೇಶಾನ್ತರಂ ಚೋರೈಃ	೫೯	ಶ್ರುತಿಸಿದ್ಧಾನ್ತಸಾರೋಽಯಂ	೮೨
ಬನ್ಧಮುಕ್ತೌ ತಥಾ ದೇಶ-	೬೩	ಸ ಚ ತೈರುಪದಿಷ್ಟಶ್ಚ	೭೨
ಬಾಧ್ಯತ್ಯಾನ್ವೈವ ಸದ್ವೈತಮ್	೫೨	ಸಚ್ಚಿದಾನಂದ ಏವ ತ್ವಮ್	೫೪
ಬ್ರಹ್ಮಾನಂದೇ ಪ್ರಮತ್ಯಃ	೬೫	ಸತಿ ದೇಹಾದ್ಯುಪಾಧೌ ಸ್ಯಾತ್	೧೯
ಭಾವಾದ್ವೈತಂ ಸದಾ ಕುರ್ಯಾತ್	೮೭	ಸತ್ಯಂ ಜ್ಞಾನಮನನ್ತಂ ಚ	೧೮
ಭಿನ್ನಪ್ರವೃತ್ತಿಹೇತುತ್ವೇ	೨೭	ಸರ್ವಜ್ಞತ್ವಪರೋಕ್ತಾದೀನ್	೪೧
ಭೂತ್ಯಾ ವಿಮುಕ್ತಭನ್ತಸ್ವಮ್	೭೯	ಸರ್ವದುಃಖನಿದಾನೇಷು	೬೭
ಮಾನಾನ್ತರೋಪರೋಧಾಚ್ಚ	೩೧	ಸಾಕ್ಷಾತ್ಪ್ರತ್ಯಾಸಪರಿಚ್ಛಿನ್ನಾ-	೮೩
ಯಃ ಪೂರ್ವಮೇಕ ಏವಾಸೀತ್	೫೩	ಸಾಮಾನಾಧಿಕರಣ್ಯಾಂ ಹಿ	೨೬
ಯಥಾ ಗಾನ್ಧಾರದೇಶೀಯಃ	೭೧	ಸುಖರೂಪಂ ಚಿದದ್ವೈತಮ್	೪೯
ಯಾವದಾಯುಸ್ತ್ವಯಾ ವನ್ನೋ	೮೬	ಸುಪ್ತೌ ದೇಹಾದ್ಯಭಾವೇಽಪಿ	೧೩
ವರ್ಣಾಶ್ರಮಾಚಾರಪರೋ	೭೫	ಸುಪ್ತೌ ಲೀನಾಸ್ತಿಯಾ ಬೋಧೇ	೧೧
ವಸ್ತುತೋ ನಿಷ್ಪಪ್ನೋಽಸಿ	೮೦	ಸೋಽಯಂ ವಿಪ್ರಃಇದಂ ವಾಕ್ಯಮ್	೩೮
ವಾಚ್ಯಾರ್ಥಮಖಿಲಂ ತ್ಯಕ್ತ್ವಾ	೩೩	ಸ್ವಗೃಹೇ ಸ್ವಾಙ್ಗಣೇ ಸುಪ್ತಃ	೫೮

ಪ್ರೌಢಾನುಭೂತಿ

ಪ್ರತೀಕ	ಶೋಕ	ಪ್ರತೀಕ	ಶೋಕ
ಆತ್ಮಾನಾತ್ಮವಿವೇಚನಾಪಿ	೧೩	ಮತ್ತೋನ್ಯನ್ನ ಹಿ ಕಿಂಚಿದ್ವಿಸ್ತಿ	೬
ಕಿಂ ನ ಪ್ರಾಪ್ತಮಿತಃ ಪುರಾ	೧೧	ಮಯ್ಯಸ್ಮಿನ್ ಪರಮಾರ್ಥಕೇ	೭
ಗನಪ್ತಂ ಕಿಮಿಹಾಸ್ತಿ ಸರ್ವ	೧೦	ಯೋಽಹಂ ಪೂರ್ವಮಿತಃ ಪ್ರಶಾನ್ತ	೧೫
ದೇಹೋ ನಾಹಮಚೇತನೋಽಯಮ್	೩	ವಸ್ತುತ್ವನುರೋಧತಃ	೧೪
ದ್ವೈತಂ ಮಯ್ಯಖಿಲಂ ಸಮುಕ್ತಿತಮ್	೨	ಶ್ರೋತವ್ಯಂ ಚ ಕಿಮಸ್ತಿ ಪೂರ್ಣ	೧೨
ನಾಹಂ ಖಾದಿರಪಿ ಸ್ಫುಟಮ್	೪	ಸತ್ತ್ವಾಚಿತ್ಸುಖರೂಪಮಸ್ತಿ	೧೬
ನಿತ್ಯಸುಖೋಮಯೋಽಸ್ಮಿ ನಿರ್ಮಲ...	೮	ಸ್ವಾರಸ್ಯೈಕಸುಬೋಧಚಾರುಮನಸೇ	೧೭
ನಿದ್ವೈತೋಽಸ್ಮ್ಯಹಮಸ್ತಿ	೫	ಸ್ವಾಪ್ನದ್ವೈತವದೇವ ಜಾಗ್ರತಮಪಿ	೯
ಪ್ರೌಢಪ್ರೌಢನಿಜಾನುಭೂತಿ	೧		

ಉಪದೇಶಪಂಚಕ			
ಪ್ರತೀಕ	ಶ್ಲೋಕ	ಪ್ರತೀಕ	ಶ್ಲೋಕ
ಏಕಾನ್ತೇ ಸುಖಮಾಸ್ಯತಾಮ್	೫	ವಾಕ್ಯಾರ್ಥಶ್ಚ ವಿಚಾರ್ಯತಾಮ್	೩
ಕ್ಷುದ್ವಾನ್ಯಧಿಶ್ಚ ಚಿಕಿತ್ಸ್ಯತಾಮ್	೪	ವೇದೋ ನಿತ್ಯಮಧೀಯತಾಮ್	೧
ಯಃ ಶ್ಲೋಕಪಙ್ಚಕಮಿದಮ್	೬	ಸಂಗಃ ಸತ್ಸು ವಿಧೀಯತಾಮ್	೨
ಸ್ವರೂಪಾನುಸಂಧಾನ			
ಪ್ರತೀಕ	ಶ್ಲೋಕ	ಪ್ರತೀಕ	ಶ್ಲೋಕ
ಆನಂದಂ ಮಹನ್ನಿರ್ವಿಕಲ್ಪಂ	೭	ಯದಾನಂದರೂಪಂ ಪ್ರಕಾಶ...	೩
ತಪೋಯಜ್ಞದಾನಾದಿಭಿಃ	೧	ಯದಾನಂದಲೇಶೈಃ ಸಮಾನಂದಿ	೬
ದಯಾಲುಂ ಗುರುಂ ಬ್ರಹ್ಮನಿಷ್ಯಮ್	೨	ಯದಾನಂದಸಿನೌ ನಿಮಗ್ನಃ	೮
ನಿಷೇಧೇ ಕೃತೇ ನೇತಿ ನೇತೀತಿ	೫	ಸ್ವರೂಪಾನುಸಂಧಾನರೂಪಮ್	೯
ಯದಜ್ಞಾನತೋ ಭಾತಿ	೪		

ಶಬ್ದಾನುಕ್ರಮಣಿಕೆ

ಹೀಗೆ ಗುರುತುಮಾಡಿರುವ ಶಬ್ದಗಳು ಹೊರತು ಉಳಿದ ಶಬ್ದಗಳಾವುವೂ ಭಾಷ್ಯಗ್ರಂಥಗಳಲ್ಲಿ ಪ್ರಯೋಗಿಸಲ್ಪಟ್ಟಿರುವುದಿಲ್ಲ. ಇಲ್ಲಿ ಕೊಟ್ಟಿರುವ ಸಂಖ್ಯೆಗಳು ಆಯಾ ಶ್ಲೋಕಗಳ ಸಂಖ್ಯೆಗಳನ್ನು ಸೂಚಿಸುವವು.

ಮಾಯಾಪಞ್ಚಕ

<p>ಅಖಣ್ಡಃ- ಪರಿಚ್ಛೇದವಿಲ್ಲದ, ೧.</p> <p>ಅಖಣ್ಡಬೋಧಃ- ಪರಿಚ್ಛಿನ್ನವಿಲ್ಲದ ಜ್ಞಾನ, ೩.</p> <p>ಶ್ರುತಿಶತನಿಗಮಾನ್ತ- ನೂರುಗಟ್ಟಲೆಯ ವೇದಾಂತರತ್ನಗಳು, ೨.</p>	<p>ಸುಖಚಿತ್- ಆನಂದಜ್ಞಾನರೂಪನಾದ ಆತ್ಮ, ೩.</p> <p>ಹರಿಹರಭೇದಭಾವಾಃ- ವಿಷ್ಣುಶಿವರಿಗೆ ಭೇದವನ್ನು ಕಲ್ಪಿಸುವವರು, ೫.</p>
------------------------------------------------------------------------------------------------------------------------------------------------------------------------	-----------------------------------------------------------------------------------------------------------------------------

ನಿರ್ವಾಣಮಞ್ಚರಿ

<p>ಆದ್ಯನ್ತಮಧ್ಯಾನ್ತರಾಲಾನ್ತರಾಲ- ಪ್ರಕಾಶಾತ್ಮಕಮ್- ಮೊದಲು, ಕೊನೆ, ನಡುವೆ, ನಡುವೆಯ ನಡುವೆ -ಇವುಗಳನ್ನು ಬೆಳಗುವ, ೬.</p> <p>ಗತಾಬ್ಜತ್ರಯಾರ್ತಿಃ- ಮೂರು ಶರೀರಗಳ ಸಂಕಟವಿಲ್ಲದ, ೭.</p> <p>ಲಿಬ್ಜಭಬ್ಜಃ- ಸೂಕ್ಷ್ಮ ಶರೀರದ ನಾಶ, ೭.</p> <p>ಲೋಕಯಾತ್ರಾಪ್ರವಾಹಪ್ರವೃತ್ತಿಃ- ಲೋಕವ್ಯವಹಾರಸಂತತಿಯಲ್ಲಿ ತೊಡಗುವುದು, ೫.</p> <p>ಸಂನ್ಯಸ್ತಧರ್ಮಾ- ಕರ್ಮವನ್ನು ಸಂನ್ಯಾಸಮಾಡಿದವನು, ೨.</p>	<p>ಸಮಾಶ್ಲಿಷ್ಯಕಾರ್ಯತ್ರಯಃ- ಸೂಲಸೂಕ್ಷ್ಮಕಾರಣವೆಂಬ ಮೂರು ಶರೀರಗಳುಳ್ಳವವ, ೩.</p> <p>ಸರ್ವವೃತ್ತಿಪ್ರದೀಪಃ- ವೃತ್ತಿಗಳನ್ನೆಲ್ಲವನ್ನೂ ಬೆಳಗುವ, ೪.</p> <p>ಸಚ್ಚಿದಾನಂದನಂದಮ್- ಸಚ್ಚಿದಾನಂದಗಳ ಮೂಲ ಅಥವಾ ಸಚ್ಚಿದಾನಂದರೂಪವಾದ ಮೂಲ, ೯.</p> <p>ಸ್ವಭೇದಾದಿಶೂನ್ಯಮ್- ಸ್ವಗತಭೇದವೇ ಮುಂತಾದದ್ದಿಲ್ಲದ್ದು, ೧೦.</p> <p>ಹರಿಬ್ರಹ್ಮರುದ್ರೇನ್ನಚಿನ್ಮಾದಿ- ನಾಮಪ್ರಕಾಶಃ- ವಿಷ್ಣು ಬ್ರಹ್ಮ ರುದ್ರ, ಇಂದ್ರ, ಚಂದ್ರ-ಮುಂತಾದ ಹೆಸರುಗಳ ರೂಪದಿಂದ ತೋರಿಕೊಳ್ಳುವ, ೧೧.</p>
-----------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------	--------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------

ಬ್ರಹ್ಮಜ್ಞಾನಾವಳಿಮಾಲೆ

<p>ಅಖಣ್ಡಾನಂದರೂಪ:- ಪರಿಚ್ಛೇದವಿಲ್ಲದ ಆನಂದಸ್ವರೂಪನು, ೫.</p> <p>ಅವಸ್ಥಾತ್ರಯಸಾಕ್ಷೀ- ಎಚ್ಚರವೇ ಮುಂತಾದ ಮೂರು ಅವಸ್ಥೆ ಗಳಿಗೂ ಸಾಕ್ಷಿ, ೧೬</p> <p>*ಕೂಟಸ್ಥ:- ವಿಕಾರರಹಿತವಾದ, ೧೧.</p> <p>ಗುಣತ್ರಯವ್ಯತಿರೇತ:- ಸತ್ತ್ವರಜಸ್ತಮೋಗುಣಗಳನ್ನು ಮಾರಿದ, ೧೦.</p>	<p>ತಾಪತ್ರಯವಿನಿರ್ಮುಕ್ತ:- ಆಧ್ಯಾತ್ಮಿಕವೇ ಮುಂತಾದ ಮೂರು ತಾಪ ಗಳಿಲ್ಲದ, ೧೬.</p> <p>ದೇಹತ್ರಯವಿಲಕ್ಷಣ:- ಸ್ಥೂಲಸೂಕ್ಷ್ಮ ತಾರಣಗಳೆಂಬ ಮೂರು ದೇಹಗಳಿಗಿಂತ ವಿಲಕ್ಷಣನಾದ, ೧೬.</p> <p>ದ್ವಂದ್ವಾದ್ವಿದಿಸಾಕ್ಷಿರೂಪ:- ದ್ವಂದ್ವಗಳೇ ಮುಂತಾದವುಗಳಿಗೆ ಸಾಕ್ಷಿ, ೧೩.</p> <p>ನಿತ್ಯಶುದ್ಧವಿಮುಕ್ತ:- ಯಾವಾಗಲೂ ಶುದ್ಧನೂ ವಿಮುಕ್ತನೂ ಆದ, ೩.</p>
--------------------------------------------------------------------------------------------------------------------------------------------------------------------------------------------------------------------------------------------------------------------------	------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------

ಅನಾತ್ಮಶ್ರೀವಿಗರ್ಹಣ

<p>ಆತ್ಮಸಾಕ್ಷಾತ್ಕಾರ:- ಆತ್ಮನನ್ನು ನೇರಾಗಿ ನೋಡುವುದು, ೧೭.</p> <p>ಭ್ರಮಾತ್ಮಾಭಿತಂ- ವಿಭೂತಿಯನ್ನು ಬಳಿದ (ದೇಹ), ೫</p>	<p>ಮುಣ್ಣೇಂದ್ರತ್ವಮ್- ಸಂನ್ಯಾಸಿಶ್ರೇಷ್ಠನಾಗಿರುವಿಕೆ, ೧೨.</p> <p>ಸಾಕ್ಷಾತ್ಪ್ರತ- ಸಾಕ್ಷಾತ್ಕಾರಮಾಡಿಕೊಂಡ, ೧೮.</p>
-------------------------------------------------------------------------------------------------------------------------------	----------------------------------------------------------------------------------------------------------------------------

ತತ್ತ್ವೋಪದೇಶ

<p>ಅನಿರ್ವಾಚ್ಯ- ಸತ್ತಲ್ಲದ, ಅಸತ್ತಲ್ಲದ, ಸದಸತ್ತಲ್ಲದ (ದ್ವೈತ), ೫೨.</p> <p>ಚಿಚ್ಛಾಯಾ- ಚೈತನ್ಯದ ಪ್ರತಿಬಿಂಬ, ೧೦.</p> <p>ಜಡ- ಅಚೇತನವಾದ, ೯.</p> <p>ತ್ರಿವಿಧಾ ಲಕ್ಷಣಾ- ಜಹಲ್ಲಕ್ಷಣೆಯೇ ಮುಂತಾದ ಮೂರು ಬಗೆಯ ಲಕ್ಷಣೆ, ೩೨.</p> <p>ಪ್ರತ್ಯಕ್ಷತ್ವಮ್- ಪ್ರತ್ಯಕ್ಷ, ೪೦.</p> <p>ಭಾಗಲಕ್ಷಣಾ- ವಾಚ್ಯದಲ್ಲಿ ಒಂದಂಶವನ್ನು ಬಿಟ್ಟು ಉಳಿದ ಅಂಶವನ್ನು ಚೋಧಿಸುವುದು, ೩೭.</p>	<p>ಮಹಾವಾಕ್ಯಾನಿ- ತತ್ತ್ವಮಸಿ ಮುಂತಾದ ಬೇವೇಶ್ವರೈಕ್ಯ ವನ್ನು ತಿಳಿಸುವ ವಾಕ್ಯಗಳು, ೪೩.</p> <p>ಶಕ್ತುಪಾಧಿತ್ವಮ್- ಶಕ್ತಿಯೆಂಬ ಉಪಾಧಿಯಿಂದೊಡಗೂಡಿರುವ ವಿಕೆ, ೧೯.</p> <p>ಶರೀರಾದಿತ್ರಯ- ಮೂರು ಶರೀರಗಳು, ೬೭.</p> <p>*ಸಾಮಾನಾಧಿಕರಣ್ಯ- ಒಂದೇ ವಸ್ತುವಿನಲ್ಲಿ ವರ್ತಿಸುವಿಕೆ, ೨೬.</p> <p>ಸ್ವಯಂಬೋಧರೂಪ- ತಾನೇ ಆರಿವಿನ ಸ್ವರೂಪವಾಗಿರುವ, ೨೪.</p>
----------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------	---------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------

ಉಪದೇಶಪಂಚಕ

ಪೂರ್ಣಾತ್ಮಾ-
ಅದ್ವೈತಾತ್ಮ ಜ.

*ಪ್ರಾಕೃರ್ಮ-
ಸಂಚಿತಕರ್ಮ, ಜ.

ಸ್ವರೂಪಾನುಸಂಧಾನ

ಅವಸ್ಥಾತ್ರಯಾತೀತ-
ಬಾಗ್ಯದಾದ್ಯವಸ್ಥೆಗಳನ್ನು ಮೀರಿದ, ಜ.

ನಿರ್ವಿಕಲ್ಪ-
ನಾಮಜಾತ್ಯಾದಿವಿಕಲ್ಪಗಳಿಲ್ಲದ, ೭.

ಅವಿದ್ಯಾವಿಲಾಸಃ-
ಅವಿದ್ಯೆಯ ಕಾರ್ಯ, ಲ.

ಸಮಾಧಿಸ್ಥಿತಾಃ-
ಸಮಾಧಿಯಲ್ಲಿ (ದ್ವ) ಪೂರ್ಣಾತ್ಮನನ್ನು
ನೋಡಿದವರು, ಜ.

ಅಹಂಬ್ರಹ್ಮವ್ಯತ್ಯೈಕಗಮ್ಯ-
ನಾನು ಬ್ರಹ್ಮವು ಎಂಬ ವ್ಯತ್ತಿಯೊಂದರಿಂದಲೇ
ತಿಳಿಯಬರುವ, ಖ.

ಪ್ರೌಢಾನುಭೂತಿ

ಅಖಣ್ಡಃ-
ಅಪರಿಚ್ಛಿನ್ನವಾದ, ೨.

ಮರ್ಕಟಹಸ್ತದೇಶಪತಿತ-
ಮಂಗನ ಕೈಗೆ ಬಿದ್ದ (ಕೇದಗೆಯ ಹೂ), ೧೭.

ದ್ವೈತಾದ್ವೈತವಿವರ್ಜಿತ-
ದ್ವೈತಾದ್ವೈತಗಳಿಲ್ಲದ, ೧೧.

ಮಿಥ್ಯಾಪರೋಕ್ಷ-
ಸುಳ್ಳಾಗಿಯೇ ಪರೋಕ್ಷನೆನಿಸಿರುವ, ೧೨.

ನಿರಧಿಷ್ಠಾನ-
ತನಗೆ ಯಾವ ಆಧಾರವೂ ಇಲ್ಲದ, ೧೫.

ಶಿಲಾವತ್-
ಕಲ್ಲಿನಂತೆ (ನಿಶ್ಚಲವಾಗಿ), ೧೩.

ಮಹಾವಾಕ್ಯದರ್ಪಣ

ದರ್ಶನಂ ಶ್ರವಣಂ ಜ್ಞಾನಂ ಯತ್ರ ನಾನ್ಯಸ್ಯ ವಿದ್ಯತೇ |

ಅಖಂಡೈಕರಸಂ ಶಾನ್ತಂ ಬ್ರಹ್ಮ ತತ್ಸಮುಪಾಸ್ಮಹೇ

||೧||

೧. ಎಲ್ಲಿ ಮತ್ತೊಂದನ್ನು ಕಾಣುವದಾಗಲಿ, ಕೇಳುವದಾಗಲಿ, ಅರಿಯುವದಾಗಲಿ ಇರುವದಿಲ್ಲವೋ¹, ಆ ಅಖಂಡೈಕರಸವಾದ² ಶಾಂತವಾದ ಬ್ರಹ್ಮವನ್ನು ಉಪಾಸನೆಮಾಡುತ್ತೇವೆ.

ಆತ್ಮಜ್ಞಾನವಿಲ್ಲದವರ ಮೌಢ್ಯ

³ಮಿಥ್ಯೇತಿ ಮನ್ಯತೇ ಸ್ವಪ್ನಂ ಜಾಗರಂ ಸತ್ಯಮೀಕ್ಷತೇ |

ಬುದ್ಧೇರ್ವಿಲಾಸವೈಚಿತ್ರ್ಯಮಹೋ ಅಜ್ಞಜನಾಜ್ಞತಾ

||೨||

೨. ಬುದ್ಧಿಯ ವಿಲಾಸದ ವಿಚಿತ್ರತೆಯಾದ ಸ್ವಪ್ನವನ್ನು ಹುಸಿಯೆಂದು ತಿಳಿಯುತ್ತಾನೆ ; (ಆದರೆ ಅದೇ ಬಗೆಯ) ಎಚ್ಚರವನ್ನು ಸತ್ಯವೆಂದು ಕಾಣುತ್ತಾನೆ. ಆಹಾ ! ಮೂಢಜನರ ಮೂರ್ಖತನಕ್ಕೇನೆನ್ನೋಣ !⁴

ಶುದ್ಧಿಮಿಚ್ಛನ್ಯಶುದ್ಧಸ್ಯ ನಿತ್ಯದುಃಖಾತ್ಮನಃ ಸುಖಮ್ |

ಅನಿತ್ಯಸ್ಯೈವ ನಿತ್ಯತ್ವಮಹೋ ಅಜ್ಞಜನಾಜ್ಞತಾ

||೩||

೩. ಶುಚಿಯಾಗಿಲ್ಲದ್ದನ್ನು ಶುಚಿಯಾಗಿರುವದೆಂದು ಬಗೆಯುತ್ತಾರೆ, ಯಾವಾಗಲೂ ದುಃಖಸ್ವರೂಪವಾಗಿರುವದನ್ನು ಸುಖವೆಂದು (ಬಗೆಯುತ್ತಾರೆ), ಅನಿತ್ಯವಾಗಿರುವದನ್ನೇ ನಿತ್ಯವೆಂದು (ಬಗೆಯುತ್ತಾರೆ).⁵ ಆಹ! ಮೂಢಜನರ ಮೂರ್ಖತನಕ್ಕೇನೆನ್ನೋಣ !

ಆತ್ಮನ್ಯನಾತ್ಮತಾಂ ಕೃತ್ವಾನ್ಯಪ್ಯನಾತ್ಮನ್ಯಾತ್ಮತಾಂ ಪುನಃ |

ಮೃಗ್ಯತೇ ಪುಸ್ತಕೇಷ್ವಾತ್ಮಾ ಅಹೋ ಅಜ್ಞಜನಾಜ್ಞತಾ

||೪||

1. ಛಾಂ. ೭-೨೪-೧ ; ವಿ. ೩೮೯.

2. ವಿ. ೨೪೫ ; ತೇ. ಬಿಂ. ೨ನೆಯ ಅಧ್ಯಾಯದಲ್ಲಿ ಈ ಶಬ್ದವು ಮತ್ತೆ ಮತ್ತೆ ಬಂದಿದೆ.

3. ಈ ಶ್ಲೋಕದ ಆದಿಯಲ್ಲಿ 'ಶ್ರೀಗುರುಃ' ಎಂಬ ಮಾತು ವಾ|| ಪ್ರತಿಯಲ್ಲಿ ಹೆಚ್ಚಾಗಿದೆ.

4. ಕನಸನ್ನು ಹುಸಿಯೆಂದು ಬಗೆಯುತ್ತಾನೆ, ಎಚ್ಚರವನ್ನು ಸತ್ಯವೆಂದು ಕಾಣುತ್ತಾನೆ ; ಬುದ್ಧಿಯ ವಿಲಾಸದ ವೈಚಿತ್ರ್ಯವಿದು ! ಆಹ ! ಮೂಢಜನರ ಮೂರ್ಖತನಕ್ಕೇನೆನ್ನೋಣ !... ಎಂದು ಕನ್ನಡಿಸುವದು ಉತ್ತಮವೆಂತ ತೋರುತ್ತದೆ. ೧೧ನೆಯ ಶ್ಲೋಕವನ್ನು ನೋಡಿರಿ.

5. ಯೋ.ಸೂ.೨-೫

೪. ಆತ್ಮನಲ್ಲಿ ಅನಾತ್ಮತ್ವವನ್ನೂ ಅನಾತ್ಮನಲ್ಲಿ ಆತ್ಮತ್ವವನ್ನೂ ಮಾಡಿಕೊಂಡು¹ ಮತ್ತೆಮತ್ತೆ ಪುಸ್ತಕಗಳಲ್ಲಿ ಆತ್ಮನನ್ನು ಹುಡುಕುವರಲ್ಲ ! ಆಹ ! ಮೂಢಜನರ ಮೂರ್ಖತನಕ್ಕೇನೆನ್ನೋಣ !

ಹಿತ್ವಾತ್ಮಾನಂ ಸದಾನಂದಮಾತ್ಮನಃ ಸುಖಕಾಮ್ಯಯಾ |

ಯಜಸ್ತಿ ದೇವಾನ್ ಯಜ್ಞಾದ್ಯೈರಹೋ ಅಜ್ಞಜನಾಜ್ಞತಾ

||೫||

೫. ನಿತ್ಯಾನಂದರೂಪನಾದ ಆತ್ಮನನ್ನು ಬಿಟ್ಟು ತಮಗೆ ಸುಖವಾಗಬೇಕೆಂಬ ಆಸೆಯಿಂದ ದೇವತೆಗಳನ್ನು ಯಜ್ಞಾದಿಗಳಿಂದ ಪೂಜಿಸುತ್ತಿರುವರಲ್ಲ ! ಆಹ ! ಮೂಢಜನರ ಮೂರ್ಖತನಕ್ಕೇನೆನ್ನೋಣ !

ಸ್ವಮೇವಾಕೃತ್ರಿಮಂ ದೇವಮಜ್ಞಾತ್ವಾ ಪ್ರತಿಮಾಂ ಜಡಾಃ |

ಭಜಸ್ತಿ ದೇವತಾಬುದ್ಧ್ಯಾ ಅಹೋ ಅಜ್ಞಜನಾಜ್ಞತಾ

||೬||

೬. ತಮ್ಮ ಆತ್ಮನೇ ಅಕೃತ್ರಿಮವಾದ ದೇವನೆಂಬುದನ್ನರಿಯದೆ ಬುದ್ಧಿಹೀನ ರಾದ (ಇವರು) ದೇವತಾಬುದ್ಧಿಯಿಂದ ಪ್ರತಿಮೆಯನ್ನು³ ಸೇವಿಸುತ್ತಿರುವರಲ್ಲ ! ಆಹ ! ಮೂಢಜನರ ಮೂರ್ಖತನಕ್ಕೇನೆನ್ನೋಣ !

ಅಜ್ಞಾತ್ವಾ ಮುಕ್ತಮಾತ್ಮಾನಮಾತ್ಮನೋ ಮುಕ್ತಸಿದ್ಧಯೇ |

ಪುಣ್ಯಕ್ಷೇತ್ರೇಷು ನಿವಸಂತ್ಯಹೋ ಅಜ್ಞಜನಾಜ್ಞತಾ

||೭||

೭. ತಾವು ಮುಕ್ತನಾಗಿರುವ ಆತ್ಮನೆಂಬುದನ್ನರಿಯದೆ ಮುಕ್ತಿಯು ಸಿದ್ಧಿಸಲೆಂದು ಪುಣ್ಯಕ್ಷೇತ್ರಗಳಲ್ಲಿ ವಾಸಮಾಡುತ್ತಿರುವರಲ್ಲ ! ಆಹ ! ಮೂಢಜನರ ಮೂರ್ಖತನಕ್ಕೇನೆನ್ನೋಣ !

ಸರ್ವಜ್ಞಾತಾರಮಾತ್ಮಾನಂ ವಿಸ್ಮೃತ್ಯ ಜ್ಞಾತುಮಿಚ್ಛಯಾ |

ಅಭ್ಯಸ್ಯಸ್ತಿ ಮಹಾಶಾಸ್ತ್ರಾಣ್ಯಹೋ ಅಜ್ಞಜನಾಜ್ಞತಾ

||೮||

೮. ಆತ್ಮನು ಸರ್ವವನ್ನೂ ಅರಿಯುವವನೆಂಬುದನ್ನು⁴ ಮರೆತು, (ತತ್ತ್ವವನ್ನು) ತಿಳಿದುಕೊಳ್ಳಬೇಕೆಂಬ ಇಚ್ಛೆಯಿಂದ ಮಹಾಶಾಸ್ತ್ರಗಳನ್ನು ಅಭ್ಯಾಸ ಮಾಡುತ್ತಿರುವರಲ್ಲ ! ಆಹ ! ಮೂಢಜನರ ಮೂರ್ಖತನಕ್ಕೇನೆನ್ನೋಣ !

1. ಇದೇ ಆತ್ಮಾತ್ಮಗಳ ಅನ್ಯೋನ್ಯಾಧ್ಯಾಸರೂಪವಾದ ಅವಿದ್ಯೆ.
2. "ತ್ವಾಮಾತ್ಮಾನಂ ಪರಂ ಮತ್ತು ಪರಮಾತ್ಮಾನಮೇವ ಚ | ಆತ್ಮಾ ಪುನರ್ಬಹಿರ್ಮೃಗ್ಯ ಅಹೋಽಜ್ಞ ಜನತಾಜ್ಞತಾ" (ಭಾಗ. ೧೦-೧೪-೨೭) ಈ ಶ್ಲೋಕವು ಶಂ.ಗೀ. ೭-೨೪ರಲ್ಲಿ ಉದ್ಧೃತವಾಗಿದೆ.
3. ಭಾಗ. 'ಕುರತೇಽರ್ಚಾವಿಡಮ್ನನಮ್' 'ಆರ್ಚಾಂ ಭಜತೇ ಮೌಢ್ಯಾತ್' (೩-೨೯-೨೧, ೨೨) ಇವುಗಳ ಪರಾಮರ್ಶವಿರಬಹುದು.
4. ಬೃ.೨-೪-೧೪

ಆತ್ಮನಃ ಸ್ಥೂಲಭಿನ್ನತ್ವಂ ಸ್ವಪ್ನೇ ದೃಷ್ಟ್ವಾಪಿ ಮೋಹಿತಾಃ |
 ಸ್ಥೂಲೇಷ್ಯಹನ್ತಾಂ¹ ನೋ ಮುಚ್ಚಾನ್ಯಹೋ ಅಜ್ಞಜನಾಜ್ಞತಾ ||೯||

೯. ಕನಸಿನಲ್ಲಿ ತಾನು ಸ್ಥೂಲದೇಹಕ್ಕಿಂತ ಭಿನ್ನನಾಗಿರುವುದನ್ನು ಕಂಡೂ ಕಂಡೂ ಸ್ಥೂಲದೇಹದಲ್ಲಿಯೂ ತಾವೆಂಬ ಬುದ್ಧಿಯನ್ನು ಬಿಡದಿರುವರಲ್ಲ! ಆಹ! ಮೂಢಜನರ ಮೂರ್ಖತನಕ್ಕೇನೆನ್ನೋಣ!

ಮಲಮಾಂಸಮಯಂ ದೇಹಂ ಸ್ವಂ ಮತ್ಪ್ವಾಶುಚಿಮಸ್ಯ ತು |
 ಶುದ್ಧಿಂ ಕುರ್ವನ್ತಿ ತೋಯಾದ್ಯೈರಹೋ ಅಜ್ಞಜನಾಜ್ಞತಾ ||೧೦||

೧೦. ತಮ್ಮ ಮಲಮಾಂಸಮಯವಾದ ದೇಹವು ಅಶುಚಿಯೆಂದು ತಿಳಿದಿದ್ದರೂ ಅದನ್ನು ನೀರು ಮುಂತಾದವುಗಳಿಂದ ಶುಚಿಗೊಳಿಸಲಿಚ್ಛಿಸುತ್ತಾರಲ್ಲ! ಆಹ! ಮೂಢಜನರ ಮೂರ್ಖತನಕ್ಕೇನೆನ್ನೋಣ!

ದ್ವಯೋರನ್ನಸ್ಯ ಕಾರ್ಯತ್ವೇಹನ್ತಾಂ ವಪುಷಿ ಕುರ್ವತೇ |
 ನ ಮಲೇ ಬುದ್ಧಿವೈಚಿತ್ರ್ಯಮಹೋ ಅಜ್ಞಜನಾಜ್ಞತಾ ||೧೧||

೧೧. ಎರಡೂ ಅನ್ನದ ಕಾರ್ಯವಾಗಿದ್ದರೂ ದೇಹದಲ್ಲಿ ನಾನೆಂಬ ಬುದ್ಧಿಯನ್ನು ಮಾಡುತ್ತಾರೆ, ಮಲದಲ್ಲಿ ಮಾಡುವದಿಲ್ಲ; ಬುದ್ಧಿಯ ವೈಚಿತ್ರ್ಯವಿದು! ಆಹ! ಮೂಢಜನರ ಮೂರ್ಖತನಕ್ಕೇನೆನ್ನೋಣ!

ಜಗತ್ತನ್ನು ಮಿಥ್ಯೆಯೆಂದು ತಿಳಿಯಬೇಕು

ಅಸತ್ಕಲ್ಪಂ ಮೃಷಾಪ್ರಾಯಂ ಸ್ವಪ್ನತುಲ್ಯಂ ಭ್ರಮೋದಿತಮ್ |
 ಜಗತ್ಸರ್ವಮಿತಿ ಜ್ಞೇಯಂ ಪಣಿತ್ಯೈಸ್ತತ್ತ್ವದರ್ಶಿಭಿಃ ||೧೨||

೧೨. ಜಗತ್ತೆಲ್ಲವೂ ಅಸತ್ತಿನಂತಿರುವದು,² ಹುಸಿಯೇ ಆದಂತಿರುವ ಸ್ವಪ್ನಸಮಾನವಾಗಿರುವದು, ಭ್ರಾಂತಿಯಿಂದ ಉಂಟಾದದ್ದು - ಎಂದು ತತ್ತ್ವದರ್ಶಿಗಳಾದ ಪಂಡಿತರು ತಿಳಿಯಬೇಕು.

1. 'ಸ್ಥೂಲೇಷು' ಎಂಬ ಪಾಠಕ್ಕೆ ಸ್ಥೂಲವಸ್ತುಗಳಲ್ಲಿ ಎಂದು ಅರ್ಥವನ್ನು ಮಾಡಬೇಕಾಗುತ್ತದೆ; ಆದ್ದರಿಂದ ಸ್ಥೂಲೇಷು' (ಸ್ಥೂಲದೇಹದಲ್ಲಿಯೂ) ಎಂಬ ಪಾಠವನ್ನು ಕಲ್ಪಿಸಿಕೊಂಡಿದೆ.
 2. ಈ ಶ್ಲೋಕವು ತಟ್ಟನೆ ಇಲ್ಲಿ ಏತಕ್ಕೆ ಬಂದಿತೋ ತಿಳಿಯುವಂತಿಲ್ಲ. ಇದು ಪೂರ್ವಾಪರ ಸಂಬಂಧವಾಗಿರುವಂತಿಲ್ಲ.

ಅನೇಕಜನ್ಮಗಳ ಪುಣ್ಯದಿಂದ
ತತ್ತ್ವವನ್ನು ತಿಳಿಯುವ ಇಚ್ಛೆಯುಂಟಾಗುತ್ತದೆ

ಜನ್ಮಭಿಃ ಕೋಟಿಪರ್ಯಂತೈಃ ನಿರ್ವೃತ್ತೈಃ ಪುಣ್ಯಕರ್ಮಭಿಃ |

ಶುದ್ಧಾತ್ಮನಾಂ ಸತಾಮೇವ ಜಿಜ್ಞಾಸಾಽಽತ್ಮನಿ ಜಾಯತೇ

||೧೩||

೧೩. ಕೋಟಿಗಟ್ಟಲೆ ಜನ್ಮಗಳಿಂದ ಮಾಡಿಕೊಂಡುಬಂದಿರುವ ಪುಣ್ಯಕರ್ಮಗಳಿಂದ ಚಿತ್ತಶುದ್ಧಿಯನ್ನು ಪಡೆದುಕೊಂಡಿರುವವರಿಗೇ ಆತ್ಮನನ್ನರಿಯಬೇಕೆಂಬ ಇಚ್ಛೆಯುಂಟಾಗುತ್ತದೆ.

ಶ್ರುತಿಯಲ್ಲಿರುವ ಮಹಾವಾಕ್ಯ

ಛಾಂದೋಗ್ಯೋಪನಿಷದ್ಯೇತನ್ಮಹಾವಾಕ್ಯಮಿತೀರ್ಯತೇ

ಷಷ್ಠೇ ಪ್ರಪಾಲಕೇ ತತ್ತ್ವಮಸೀತಿ ಪ್ರಾಯಶೋಽಸ್ತಿ ಯತ್

||೧೪||

ತತ್ರತ್ಯಾನಾಂ ಪದಾನಾಂ ಯದ್ವಿಸ್ತೀಯಂ ತ್ವಂಪದಂ ಸ್ಥಿತಮ್ |

ತಸ್ಯಾರ್ಥಃ ಪ್ರತ್ಯಗಾತ್ಮೈಷ ಯೋಽಹಮಿತ್ಯನುಭೂಯತೇ

||೧೫||

ಸಹಜಂ ತು ಪರಂ ಬ್ರಹ್ಮ ಕೇವಲಾನಂದಲಕ್ಷಣಮ್ |

ತತ್ಪದಸ್ಯ ಭವೇದರ್ಥೋ ಯಃ ಪರಾತ್ಮೈತಿ ಗೀಯತೇ

||೧೬||

ಅಸೀತ್ಯೇಕತ್ವಮನಯೋರಖಣ್ಡತ್ವಂ ಮುಹುರ್ಮುಹುಃ |

ತಾತ್ಪರ್ಯೇಣ ಶ್ರುತಿರ್ವಕ್ತಿ ಸರ್ವಜ್ಞಾ ಸತ್ಯವಾದಿನೀ

||೧೭||

೧೪-೧೭. ಛಾಂದೋಗ್ಯೋಪನಿಷತ್ತಿನಲ್ಲಿ ಆರನೆಯ ಪ್ರಪಾಲಕದಲ್ಲಿ 'ತತ್ತ್ವಮಸಿ' ಎಂದು ಅನೇಕಸಲ ಬಂದಿದೆಯಲ್ಲ, ಇದನ್ನು ಮಹಾವಾಕ್ಯವೆನ್ನುತ್ತಾರೆ¹ ಅದರಲ್ಲಿರುವ ಪದಗಳೊಳಗೆ ಎರಡನೆಯ ಪದವಾದ 'ತ್ವಮ್' (ನೀನು) ಎಂಬ ಪದವಿದೆಯಲ್ಲ, ಅದಕ್ಕೆ ನಾನು ಎಂದು ಅನುಭವಕ್ಕೆ ಬರುತ್ತಿರುವ ಈ ಪ್ರತ್ಯಗಾತ್ಮನೇ ಅರ್ಥವಾಗಿರುತ್ತಾನೆ. ತತ್ (ಅದು ಎಂಬ) ಪದಕ್ಕಾದರೂ, ಸಹಜವಾಗಿರುವ ಕೇವಲಾನಂದಸ್ವರೂಪವಾದ ಪರಬ್ರಹ್ಮವು ಅರ್ಥವು; ಅದನ್ನು ಪರಮಾತ್ಮ ಎಂದು ಕರೆಯುತ್ತಾರೆ. (ಇನ್ನು) ಅಸಿ (ಇದ್ದೀಯೆ) ಎಂಬ ಪದವಿದೆಯಲ್ಲ, ಅದು ಈ ಎರಡಕ್ಕೂ ಏಕತ್ವವನ್ನು (ಹೇಳುತ್ತಿದೆ). ಸರ್ವಜ್ಞವಾಗಿ

1. ಎ ೨೩೯-೨೪೭ರವರೆಗಿನ ಗ್ರಂಥಭಾಗದಲ್ಲಿರುವ 'ತತ್ತ್ವಮಸಿಮಹಾವಾಕ್ಯಾರ್ಥ' ಎಚಾರವನ್ನು ಇದಕ್ಕೆ ಹೋಲಿಸಿ ನೋಡಿರಿ. ಮಹಾವಾಕ್ಯವೆಂಬ ಶಬ್ದವು ಪ್ರಸ್ಥಾನತ್ರಯ ಭಾಷ್ಯದಲ್ಲಿ ಎಲ್ಲಿಯೂ ಕಂಡುಬರುವದಿಲ್ಲ; ಎ. ೨೪೭ರಲ್ಲಿದೆ.

ಸತ್ಯವನ್ನೇ ಹೇಳುತ್ತಿರುವ ಶ್ರುತಿಯು ಅಖಂಡತ್ವವನ್ನು ಮತ್ತೆಮತ್ತೆ ತಾತ್ಪರ್ಯ ದಿಂದ ಹೇಳುತ್ತಿದೆ.¹

ಶ್ರುತ್ಯರ್ಥವು ಅಜ್ಞರಿಗೆ ಗೋಚರವಾಗುವದಿಲ್ಲ

ಶ್ರುತ್ಯಾ ಸಮಿರಿತಸ್ವರ್ಥೋ ಮೋಹಾನ್ನಾದ್ರಿಯತೇ ಜನಃ |

ಸಂಸಾರಾಬ್ಧೌ ಪತನ್ಯನ್ಥಾ ಇವ ತೇನೈವ ದೋಷತಃ

||೧೮||

೧೮. ಆದರೆ ಶ್ರುತಿಯು ಹೇಳಿದ ಅರ್ಥವನ್ನು ಜನರು ಅವಿದ್ಯೆಯ ಕಾರಣದಿಂದ ಆದರಿಸದೆ ಇರುತ್ತಾರೆ. ಕುರುಡರಂತೆ ಅದೇ (ಅವಿದ್ಯಾ)ದೋಷ ದಿಂದ ಸಂಸಾರಸಾಗರದಲ್ಲಿ ಬೀಳುತ್ತಿರುವರು.

ಅದ್ಯಾಷ್ಟಮಿತಿ ನವಮಿತಿ ಚತುರ್ದಶೀತಿ

ಚ್ಯೋತಿಷ್ಯವಾಚೋಪವಸಂತಿ ಭಕ್ತ್ಯಾ |

ಶ್ರುತೇಸ್ವಹೋ ತತ್ತ್ವಮಸೀತಿ ವಾಕ್ಯಂ

ನ ವಿಶ್ವಸನ್ಯದ್ಭುತಮೇತದೇವ

||೧೯||

೧೯. ಇಂದು ಅಷ್ಟಮಿ, ನವಮಿ, ಚತುರ್ದಶಿ - ಎನ್ನುವ ಚೋಯಿಸನ ಮಾತಿನಮೇಲೆ ಭಕ್ತಿಯಿಂದ ಉಪವಾಸಮಾಡುತ್ತಾರೆ ; ಶ್ರುತಿಯು (ಹೇಳುವ) ತತ್ತ್ವಮಸಿ (ಅದೇ ನೀನು) ಎಂಬ ವಾಕ್ಯದಲ್ಲಿ ವಿಶ್ವಾಸವಿಡುವದಿಲ್ಲವಲ್ಲ² ! ಇದೇ ಆಶ್ಚರ್ಯ.

ದುಷ್ಟಸ್ಯ ವೇದಪ್ರತಿಬೋಧಿತಾರ್ಥೋ

ವಿಜ್ಞಾಯತೇ ನೈವ ಯಥಾವದತ್ರ |

ಕಿಂ ತ್ವನ್ಯಥೈವ ಪ್ರತಿಭಾತಿ ತದ್ವ-

ತ್ಥಲಂ ಚ ತದ್ರೂಪಕಮೇವ ತಸ್ಯ

||೨೦||

೨೦. (ಚಿತ್ರ)ದೋಷವುಳ್ಳವನಿಗೆ ವೇದದಲ್ಲಿ ತಿಳಿಸಿರುವ ವಿಷಯವು ಇದ್ದದ್ದು ಇದ್ದಂತೆ ತಿಳಿಯುವದೇ ಇಲ್ಲ. ಅದಕ್ಕೆ ಬದಲು ಬೇರೆಯಾಗಿಯೇ ತೋರು ತ್ತದೆ. ಇದರಂತೆ ಅವನಿಗೆ (ಆಗುವ) ಫಲವೂ ಅದಕ್ಕನುಗುಣವಾಗಿಯೇ ಇರುತ್ತದೆ.

1. ವೇದದಲ್ಲಿರುವದನ್ನೇ ಸ್ತೃತ್ಯಾದಿಗಳು ತಿಳಿಸುತ್ತವೆ ಎಂಬುದನ್ನು ತಿಳಿಸುವದಕ್ಕೆ 'ಸರ್ವಜ್ಞ' ಎಂಬ ವಿಶೇಷಣವನ್ನೂ ಅದು ಅಪೌರುಷೇಯವಾದದ್ದರಿಂದ ಅಬಾಧಿತವನ್ನೇ ಹೇಳುತ್ತದೆ ಎಂಬುದನ್ನು ತಿಳಿಸುವದಕ್ಕೆ 'ಸತ್ಯವಾದಿನೀ' ಎಂಬ ವಿಶೇಷಣವನ್ನೂ ಉಪಯೋಗಿಸಿದೆ.
2. ಶಂ. ಗೀ. ೧೮-೫೦ರಲ್ಲಿ ಇಂದು ಏಕಾದಶಿ, ಶಿವರಾತ್ರಿ- ಎಂದು ಶಾಸ್ತ್ರದಲ್ಲಿ ಹೇಳಿರುವದನ್ನು ಒಪ್ಪಿ ಉಪವಾಸಮಾಡುವಂತೆ 'ಅಂತಃಪ್ರಜ್ಞನಲ್ಲ' ಎಂದು ಮುಂತಾಗಿ ಹೇಳುವ ಶಾಸ್ತ್ರದಲ್ಲಿರುವದನ್ನೂ ಒಪ್ಪಬೇಕು - ಎಂದಿದೆ. ಎವರಕ್ಕೆ ಶಂ.ಗೀ.ಪುಟ ೪೭೦ನ್ನು ನೋಡಿ.

ಈಶ್ವರಜೀವತ್ವವಿಭಾಗಕ್ಕೆ ಉಪಾಧಿಗಳು

ಪ್ರಸ್ತುತಂ ತೇ ಪ್ರವಕ್ಷ್ಯಾಮಿ ತೀವ್ರಮೋಕ್ಷೇಚ್ಛಯಾ ಶ್ರುಣು |

ಮೋಕ್ಷೇಚ್ಛಯಾ ಕೃತಂ ಸಮ್ಯಕ್ಫಲತಿ ಶ್ರವಣಾದಿಕಮ್

||೨೦||

೨೦. ಪ್ರಾರಂಭಮಾಡಿದ್ದನ್ನು ನಿನಗೆ ಹೇಳುವೆನು,¹ ತೀವ್ರವಾದ² ಮೋಕ್ಷೇಚ್ಛೆಯಿಂದ ಕೇಳು, ಮೋಕ್ಷೇಚ್ಛೆಯಿಂದ ಮಾಡುವ ಶ್ರವಣಾದಿಗಳು ಉತ್ತಮಫಲವನ್ನು ಕೊಡುವವು.

ಏಕಸ್ಯ ಬ್ರಹ್ಮಣಃ ಶುದ್ಧಸತ್ತ್ವೋಪಾಧಿಸಮನ್ವಯಾತ್

ಈಶತಾ ಜೀವತಾಪ್ಯಸ್ಯ ಮಲಿನೋಪಾಧಿಯೋಗತಃ

||೨೧||

೨೧. ಒಂದೇ ಆಗಿರುವ ಬ್ರಹ್ಮಕ್ಕೆ ಶುದ್ಧಸತ್ತ್ವದ ಉಪಾಧಿಯ ಸಂಬಂಧ ದಿಂದ ಈಶ್ವರತ್ವ(ವಾಗಿರುವದು) ; ಇದಕ್ಕೆ ಜೀವತ್ವವೂ ಮಲಿನವಾದ (ಸತ್ತ್ವದ)³ ಉಪಾಧಿಯ ಸಂಬಂಧದಿಂದ ಆಗಿರುವದು.⁴

ಉಪಾಧೇರೇವ ಮಾಹಾತ್ಮ್ಯಾಜ್ಞೇವಾಚ್ಛ್ರೇಷ್ಠತ್ವಮಿಶಿತುಃ |

ಯಥಾಸಾಮ್ರಾಜ್ಯಮಾಹಾತ್ಮ್ಯಾತ್ನೇವಕಾಚ್ಛಕ್ರವರ್ತಿನಃ

||೨೨||

೨೨. ಹೇಗೆ ಸಾಮ್ರಾಜ್ಯದ ಮಹಿಮೆಯಿಂದಲೇ ಚಕ್ರವರ್ತಿಗೆ ಸೇವಕ ನಿಗಿಂತ ಹೆಚ್ಚುಗಾರಿಕೆಯಿರುವದೋ ಹಾಗೆಯೇ ಉಪಾಧಿಯ ಮಹಿಮೆಯಿಂದಲೇ ಈಶ್ವರನಿಗೆ ಜೀವನಿಗಿಂತ ಹೆಚ್ಚುಗಾರಿಕೆಯಿರುತ್ತದೆ.⁵

ಸಂಸಾರಬಂಧವು ಜ್ಞಾನದಿಂದಲೇ ಹೋದೀತು, ಕರ್ಮದಿಂದಲ್ಲ

ಸಂಸಾರಬನ್ಧೋಽಯಮಬೋಧಮೂಲಃ

ಕರ್ಮಪ್ರವೃದ್ಧೋ ಬಹುದುಃಖಹೇತುಃ |

ನ ಕರ್ಮಕೋಟ್ಯಾಽಸ್ಯ ನಿವೃತ್ತಿರಿಷ್ಟತೇ

ತತ್ತ್ವಾವಬೋಧೇನ ವಿನಾ ಮುಮುಕ್ಷೋಃ

||೨೪||

1. ಪ್ರಕೃತವಾಗಿರುವ ಜೀವೇಶ್ವರೈಕ್ಯವನ್ನು.
2. ತೀವ್ರವಾದ ಮೋಕ್ಷೇಚ್ಛೆಯೇ ಫಲಕಾರಿ ಎಂಬುದಕ್ಕೆ ವಿ.೨೯ನ್ನು ನೋಡಿರಿ.
3. ಮೂಲದಲ್ಲಿ ಮಲಿನೋಪಾಧಿಯಿಂದಿಷ್ಟೇ ಇದೆ.
4. ವಿ. ೨೪೦ರಲ್ಲಿ ಈಶ್ವರನಿಗೆ ಮಾಯಾಮಹದಾದಿಕಾರಣೋಪಾಧಿ, ಜೀವನಿಗೆ ಪಂಚಕೋಶವೆಂಬ ಕಾರ್ಯೋಪಾಧಿ ಎಂದಿದೆ.
5. ವಿ. ೨೪೨ರಲ್ಲಿ ಹೇಳಿರುವ ರಾಜ್ಯಖೇಟಕಗಳ ದೃಷ್ಟಾಂತವನ್ನು ಇದಕ್ಕೆ ಹೋಲಿಸಿರಿ.

೨೪. ಈ ಸಂಸಾರಬಂಧವು ಅಜ್ಞಾನಹೇತುಕವಾಗಿರುತ್ತದೆ. ಇದು ಕರ್ಮದಿಂದ ಬೆಳೆಯುತ್ತದೆ, ಬಹಳ ದುಃಖಕ್ಕೆ ಕಾರಣವಾಗಿರುತ್ತದೆ. ಇದಕ್ಕೆ ಕೋಟಿ ಕರ್ಮಗಳಿಂದಲೂ ನಿವೃತ್ತಿಯಾದೀತೆಂದು ಒಪ್ಪಲಾಗುವದಿಲ್ಲ ; ಮುಮುಕ್ಷು ವಾದವನಿಗೆ ತತ್ತ್ವಜ್ಞಾನವೊಂದರ ಹೊರತು (ಮತ್ತೆ ಯಾವ ಕರ್ಮದಿಂದಲೂ ಅದು) ಆಗಲಾರದು.

ತತ್ತ್ವಾವಬೋಧಸ್ತು ವಿಚಾರ್ಯಮಾಣೇ

ಸಮ್ಯಕ್ ಪದಾರ್ಥೇ ಸಮುದೇಶಿ ಪುಂಸಃ |

ಶ್ರುತಿಸ್ಮೃತಿನ್ಯಾಯಬಲೇನ ಬುದ್ಧ್ಯಾ

ನ ಸ್ನಾನಮನ್ಮಾಚ್ಛನಕೀರ್ತನಾದ್ಯೈಃ

||೨೫||

೨೫. ತತ್ತ್ವಜ್ಞಾನವಾದರೋ, ಶ್ರುತಿಸ್ಮೃತಿಯುಕ್ತಿಗಳ ಬಲದಿಂದೂಡ ಗೂಡಿದ ಬುದ್ಧಿಯಿಂದ ಪದಾರ್ಥವನ್ನು ಚೆನ್ನಾಗಿ ವಿಚಾರಮಾಡಿದರೆ ಪುರುಷನಿಗೆ ಹುಟ್ಟುತ್ತದೆಯೇ ಹೊರತು ಸ್ನಾನ¹, ಮಂತ್ರ, ಪೂಜೆ, ಕೀರ್ತನೆ - ಇವೇ ಮುಂತಾದವುಗಳಿಂದ ಹುಟ್ಟಲಾರದು.

ನ ಹಿ ಸ್ನಾನಶತೇನಾಪಿ ರಜ್ಜುಸರ್ಪಭ್ರಮೋ ನೃಣಾಮ್ |

ಭಯಕಮ್ಪಪ್ರದೋ ಯಾತಿ ವಿನಾ ವಸ್ತ್ವವಮರ್ಶನಮ್

||೨೬||

೨೬. ನೂರು ಸ್ನಾನಗಳನ್ನು ಮಾಡಿದರೂ ಜನರಿಗೆ ಅಂಜಿಕೆ, ನಡುಕ - ಇವುಗಳನ್ನುಂಟುಮಾಡುವ ಹಗ್ಗವು ಹಾವೆಂಬ ಭ್ರಾಂತಿಯು- ವಸ್ತುವನ್ನು ವಿಚಾರ ಮಾಡದೆ - ಹೋಗಲಾರದಷ್ಟೆ ?

ಸಂಸಾರವರ್ಧಕಂ ಕರ್ಮ ತನ್ನಿವೃತ್ತ್ಯೈ ನ ಕಲ್ಪತೇ |

ನ ಹಿ ಪಜ್ಞಸ್ಯ ಪಜ್ಞೇನ ನಿವೃತ್ತಿರವಲೋಕ್ಯತೇ

||೨೭||

೨೭. ಸಂಸಾರವನ್ನು ಬೆಳೆಯಿಸುವ ಕರ್ಮವು, ಅದನ್ನು ತೊಲಗಿಸುವದಕ್ಕೆ ಶಕ್ತವಾಗಲಾರದು. ಕೆಸರು ಕೆಸರಿನಿಂದ ಹೋದದ್ದು ಕಂಡುಬರುವದಿಲ್ಲವಷ್ಟೆ ?

ಅಪಿ ಕೋಟ್ಯಾಽ²ಜಕಲ್ಪಾನಾಂ ಕರ್ಮಣಾ ಮುಕ್ತಿರಿಷ್ಟತೇ |

ನಾನ್ತರಾ ಬ್ರಹ್ಮವಿಜ್ಞಾನಂ ಪ್ರಸಾದಾದನ್ತರಾತ್ಮನಃ

||೨೮||

೨೮. ಒಂದು ಕೋಟಿ ಬ್ರಹ್ಮಕಲ್ಪಗಳವರೆಗೆ ಮಾಡಿದರೂ ಕರ್ಮದಿಂದ- ಅಂತರಾತ್ಮನ ಅನುಗ್ರಹದಿಂದಾಗುವ ಬ್ರಹ್ಮವಿಜ್ಞಾನವಿಲ್ಲದೆ- ಮುಕ್ತಿಯಾಗುವದೆಂದು ಒಪ್ಪಲಾಗುವದಿಲ್ಲ³

1. ವಿ. ೧೩

2. 'ಕೋಟ್ಯಜ' ಎಂಬ ಅಚ್ಚಿನ ಪಾಠವನ್ನು ಕೋಟ್ಯಾಽಜ' ಎಂದು ತಿದ್ದಿಕೊಂಡಿದೆ.

3. ಇಲ್ಲಿಯವರೆಗೆ ಕರ್ಮದ ನಿಂದೆಯನ್ನು ಮಾಡಿ ಜ್ಞಾನವೇ ಮೋಕ್ಷಕ್ಕೆ ಕಾರಣವೆಂದು ಹೇಳಿದೆ. ೩.೧೧-೧೩ ಈ ಶ್ಲೋಕಗಳನ್ನು ಈ ಭಾಗಕ್ಕೆ ಹೋಲಿಸಿ ನೋಡಿರಿ.

ವಿಚಾರದ ಅವಶ್ಯಕತೆ

ಅಬ್ರಹ್ಮತ್ವಬ್ರಮೋಚ್ಛೇದೀ ತ್ವಹಂ ಬ್ರಹ್ಮೇತಿ ನಿಶ್ಚಯಃ |

ಜಾಯತೇಽರ್ಥವಿಚಾರೇಣ ಪುರುಷಸ್ಯ ವಿಪಶ್ಚಿತಃ

||೨೯||

೨೯. (ನಾನು) ಬ್ರಹ್ಮವಲ್ಲ ಎಂಬ ಭ್ರಾಂತಿಯನ್ನು ಕಳೆಯುವ 'ನಾನು ಬ್ರಹ್ಮವು' ಎಂಬ ನಿಶ್ಚಯವು ವಿವೇಕಿಯಾದ ಪುರುಷನಿಗೆ ವಸ್ತುವಿಚಾರದಿಂದಲೇ ಉಂಟಾಗುತ್ತದೆ.

ಮಿಥ್ಯಾಜ್ಞಾನಸ್ಯ ವಿಚ್ಛಿತ್ತಿಃ ಸಮ್ಯಗ್ಜ್ಞಾನೇನ ಸಿದ್ಧತಿ |

ಸಮ್ಯಗ್ಜ್ಞಾನಂ ಪದಾರ್ಥಸ್ಯ ವಿಚಾರೇಣೈವ ನಾನ್ಯಥಾ

||೩೦||

೩೦. ತಪ್ಪುತಿಳಿವಳಿಕೆಯ ನಾಶವು ಸರಿಯಾದ ತಿಳಿವಳಿಕೆಯಿಂದ ಆಗುತ್ತದೆ. ಸರಿಯಾದ ತಿಳಿವಳಿಕೆಯು ಪದಾರ್ಥದ ವಿಚಾರದಿಂದಲೇ ಹೊರತು ಬೇರೆಯ ರೀತಿಯಿಂದ ಆಗುವದಿಲ್ಲ.

ಅತೋ ವಿಚಾರಃ ಕರ್ತವ್ಯಃ ಕರ್ಮ ಸಂನ್ಯಸ್ಯ ಧೀಮತಾ |

ಬ್ರಹ್ಮಾತ್ಮೈಕತ್ವಜ್ಞೋಧಾರ್ಥಂ ಸಂಸಾರೋ ಯೇನ ಶಾಮ್ಯತಿ

||೩೧||

೩೧. ಆದ್ದರಿಂದ ಬುದ್ಧಿವಂತನಾದವನು ಕರ್ಮವನ್ನು ಸಂನ್ಯಾಸಮಾಡಿ ಬ್ರಹ್ಮಾತ್ಮೈಕತ್ವಜ್ಞಾನಕ್ಕಾಗಿ ವಿಚಾರವನ್ನು ಮಾಡಬೇಕು.¹ ಅದರಿಂದ ಸಂಸಾರವು ನಾಶವಾಗುವದು.

ತತ್ತ್ವಂಪದಾರ್ಥಗಳ ವಿಚಾರದಿಂದ ಮೋಕ್ಷ

ತತ್ತ್ವಂಪದಾರ್ಥೌ ಸುವಿಚಾರಣೀಯೌ |

ಸಮ್ಯಜ್ಞಹಾವಾಕ್ಯಗತೌ ಮುಮುಕ್ಷುಣಾ |

ತಯೋರ್ವಿವೇಕೋದಬೋಧವಟ್ಠಿಃ

ಸಂಸಾರಬಂಧಂ ಪ್ರದಹತ್ಯಶೇಷಮ್

||೩೨||

೩೨. ಮಹಾವಾಕ್ಯದಲ್ಲಿರುವ ತತ್, ತ್ವಮ್ - ಎಂಬೀ ಪದಗಳ ಅರ್ಥಗಳನ್ನು ಮುಮುಕ್ಷುವಾದವನು ಚೆನ್ನಾಗಿ ವಿಚಾರಮಾಡಬೇಕು.² ಅವುಗಳ ವಿವೇಕದಿಂದ ಉಂಟಾದ ಜ್ಞಾನವೆಂಬ ಬೆಂಕಿಯು ಸಂಸಾರಬಂಧವನ್ನು ಸ್ವಲ್ಪವೂ ಉಳಿಯದಂತೆ ಸುಟ್ಟುಹಾಕುವದು.

1. ಎ. ೧೫.

2. ಎ. ೧೦

ಸ್ವಯಂ ತ್ವನಿತ್ಯಾ ಅಪಿ ನಿತ್ಯತಾಂ ಗತಾ
 ವ್ಯೋಮಾದಯೋಽಮಿಾ ಯದನುಗ್ರಹೇಣ |
 ಯದ್ಭಾನಮಾಶ್ರಿತ್ಯ ವಿಭಾನ್ತಿ ನಿತ್ಯಂ
 ಭಾನ್ವಾದಯಃ ಪ್ರತ್ಯಗಯಂ ಚಿದಾತ್ಮಾ

||೩.೬||

೩.೬. ತಾವುತಾವು ಅನಿತ್ಯವೇ ಆಗಿದ್ದರೂ ಈ ಆಕಾಶವೇ ಮುಂತಾದವು ಯಾವನ ಅನುಗ್ರಹದಿಂದ ನಿತ್ಯತ್ವವನ್ನು ಪಡೆದುಕೊಂಡಿರುವವೋ,¹ ಯಾವನ ತೋರುವಿಕೆಯನ್ನಾಶ್ರಯಿಸಿಕೊಂಡು ಸೂರ್ಯನೇ ಮೊದಲಾದವರು ಯಾವಾಗಲೂ ಹೊಳೆಯುತ್ತಿರುವರೋ² ಇವನೇ ಚಿದಾತ್ಮನಾದ ಪ್ರತ್ಯಗಾತ್ಮನು.

ಪ್ರಾಮಾಣ್ಯಂ ವೇದಶಾಸ್ತ್ರಾಣಾಂ ತ್ವಗ್ನ್ಯಾಣಶ್ರುತಿಚಕ್ಷುಷಾಮ್ |
 ಘಟತೇ ಯತ್ಪ್ರಸಾದೇನ ಸೋಽಯಂ ಪ್ರತ್ಯಗಶೇಷದ್ಯಕ್

||೩.೭||

೩.೭. ವೇದಶಾಸ್ತ್ರಗಳಿಗೂ ತ್ವಕ್ಕು, ಘ್ರಾಣ, ಶ್ರೋತ್ರ, ಚಕ್ಷುಸ್ಸು - ಎಂಬ ಇಂದ್ರಿಯಗಳಿಗೂ ಪ್ರಾಮಾಣ್ಯವನ್ನು ಯಾವನ ಪ್ರಸಾದದಿಂದ ಹೊಂದುವರೋ ಆ ಇವನೇ ಸರ್ವದ್ರಷ್ಟೃವಾದ ಪ್ರತ್ಯಗಾತ್ಮನು.³

ಯ ಇನ್ದ್ರಿಯಾರ್ಥೇನ್ದ್ರಿಯಸಂನಿಧಾನ-

ಸಂಜಾಯಮಾನಾಖಿಲಬುದ್ಧಿವೃತ್ತಿಃ |

ಸಾಕ್ಷಾತ್ಮನಾ ಪಶ್ಯತಿ ನಿರ್ವಿಕಾರಃ

ಸ ಪ್ರತ್ಯಗರ್ಥಃ ಸದಸದ್ವಿಭಿನ್ನಃ

||೩.೮||

೩.೮. ಯಾವನು ಇಂದ್ರಿಯಗಳ ವಿಷಯಗಳು, ಇಂದ್ರಿಯಗಳು - ಇವುಗಳ ಸಂನಿಧಿಯಿಂದ ಉಂಟಾಗುವ ಎಲ್ಲಾ ಬುದ್ಧಿವೃತ್ತಿಗಳನ್ನೂ ತನ್ನಲ್ಲಿ ಯಾವ ವಿಕಾರವೂ ಇಲ್ಲದೆ ಸಾಕ್ಷಿಯಾಗಿ ನೋಡುತ್ತಿರುವನೋ ಅವನೇ ಸದಸದ್ವಿಲಕ್ಷಣ ನಾದ⁴ ಪ್ರತ್ಯಗರ್ಥವಾದ ಆತ್ಮನು.

ಅಚೇತನಾಶ್ಚೇತನತಾಂ ಪ್ರಯಾನ್ತಿ

ಬುದ್ಧ್ಯಾದಯೋ ಯಸ್ಯ ಮಹಾಪ್ರಸಾದಾತ್

ಸರ್ವಾನ್ತರಃ ಸರ್ವವಿಲಕ್ಷಣೋ ಯ-

ಸ್ತಂ ಪ್ರತ್ಯಗಾತ್ಮಾನಮವೇಹಿ ವಿದ್ವನ್

||೩.೯||

1. ಕ. ೨-೨-೧೩ ; ಮುಂ. ೨-೨-೧೦ ; ಶ್ಲೋ. ೬-೧೪

2. ಎ. ೧೨೭. ಕ. ೨-೨-೧೫ ; ಮುಂ. ೨-೨-೧೦ ; ಶ್ಲೋ. ೬-೧೪

3. ಎ. ೨೯೧

4. ಎ. ೨೯೧, ೩೪೮

೩೯. ಅಚೇತನವಾದ ಬುದ್ಧ್ಯಾದಿಗಳೂ ಯಾವನ ಮಹಾನುಗ್ರಹದಿಂದ ಚೇತನತ್ವವನ್ನು ಪಡೆದುಕೊಳ್ಳುವವೋ, ಯಾವನು ಎಲ್ಲಕ್ಕಿಂತಲೂ ಒಳಗಿದ್ದು ಎಲ್ಲಕ್ಕಿಂತಲೂ ವಿಲಕ್ಷಣನಾಗಿರುವನೋ ಅವನನ್ನೇ, ಎಲೈ ವಿವೇಕಿಯೆ, ಪ್ರತ್ಯ ಗಾತ್ಮನೆಂದು ತಿಳಿದುಕೊ.

ಆವಿರ್ಭಾವತಿರೋಭಾವಸ್ಥಿತಯೋ ಯೇನ ಸರ್ವದಾ |

ಬುದ್ಧ್ಯಾದೇರಿಹ ಬುದ್ಧ್ಯನ್ತೇ ಸೋಽಯಮಾತ್ಮೇತಿ ಬುದ್ಧತಾಮ್ ||೪೦||

೪೦. ಬುದ್ಧಿಯೇ ಮುಂತಾದವುಗಳು ತೋರುವದು, ಮರೆಯಾಗುವದು, ಇದ್ದುಕೊಂಡಿರುವದು - ಇವು ಯಾವನಿಗೆ ಯಾವಾಗಲೂ ತಿಳಿಯಬರುತ್ತಿರುವವೋ, ಅವನೇ ಈ ಆತ್ಮನೆಂದು ತಿಳಿಯಬೇಕು.

ಚೇತನತ್ವಂ ಚ ಬೋದ್ಧೃತ್ವಂ ಸರ್ವಜ್ಞತ್ವಂ ಚ ನಿತ್ಯತಾಮ್ |

ಅಸದ್ರೂಪೋಽಪ್ಯಹಂಕಾರೋ ಯಸ್ಯ ಧರ್ಮಾನ್ ಸ್ವಯಂ ಭಜನ್ ||

ಕರೋತಿ ಪ್ರಾವೃತಂ ಯಂ ತಂ ಪ್ರತ್ಯಾಂ ವಿಧಿ ಕೇವಲಮ್ ||೪೧||

೪೧-೪೧/. ಅಹಂಕಾರವು ತಾನು ಮಿಥ್ಯಾರೂಪವುಳ್ಳದ್ದಾದರೂ ಯಾವನ ಧರ್ಮಗಳಾದ ಚೈತನ್ಯ, ಜ್ಞಾತೃತ್ವ, ಸರ್ವಜ್ಞತ್ವ, ನಿತ್ಯತ್ವ - ಇವುಗಳನ್ನು ತಾನೇ ಪಡೆದುಕೊಂಡು ಯಾವನನ್ನು ಮರೆಮಾಡುವದೋ ಅವನನ್ನೇ ಕೇವಲನಾದ ಪ್ರತ್ಯಗಾತ್ಮನೆಂದು ತಿಳಿ.

ಯೋಽಹಂಕಾರೇಣ ಪಿಹಿತೋ ಮೇಘೇನೇವ ದಿವಾಕರಃ |

ನ ಜ್ಞಾಯತೇ ಬುದ್ಧಿಶೂನ್ಯೈಃ ಸೋಽಯಮಾತ್ಮೇತಿ ಬುದ್ಧತಾಮ್ ||೪೨||

೪೨. ಮೋಡದಿಂದ ಸೂರ್ಯನು ಮರೆಯಾಗಿರುವಂತೆ ಯಾವನು ಅಹಂಕಾರದಿಂದ ಮರೆಯಾಗಿರುವನಾಗಿ ಬುದ್ಧಿಹೀನರಿಗೆ ತಿಳಿಯಬಾರದೆ ಇರುವನೋ ಆ ಇವನೇ ಆತ್ಮನೆಂದು ತಿಳಿ.

ಸ್ವಪ್ನಪ್ರಪಂಚೋ ರವಿಣಾ ನ ಭಾಸ್ಯತೇ

ನೈವಾನಲಾದ್ಯೈರ್ನ ಚ ಚಕ್ಷುರಾದಿಭಿಃ |

ಪ್ರತ್ಯಕ್ಷಕೃತೇನ ವಿಭಾತಿ ಸರ್ವಂ

ತಸ್ಮಾತ್ಸ್ವಯಂಜ್ಯೋತಿರಯಂ ಚಿದಾತ್ಮಾ

||೪೩||

1. 'ತತ್ತ್ವಮ್' ಎಂಬ ಅಚ್ಚಿನ ಪಾಠವನ್ನು ಹೀಗೆ ತಿದ್ದಿಕೊಂಡಿದೆ.

2. ಎ. ೧೪೧

೪೩. ಕನಸಿನ ಪ್ರಪಂಚವನ್ನು ಸೂರ್ಯನು ಬೆಳಗುವದಿಲ್ಲ, ಅಗ್ನಿಯೇ ಮುಂತಾದವೂ ಬೆಳಗುವದಿಲ್ಲ ; ಚಕ್ಷುರಾದೀಂದ್ರಿಯಗಳೂ ಬೆಳಗುವದಿಲ್ಲ, ಅದೆಲ್ಲವೂ ಪ್ರತ್ಯಗಾತ್ಮನ ಬೆಳಕಿನಿಂದಲೇ ತೋರುತ್ತಿರುವದು. ಆದ್ದರಿಂದ ಈ ಚಿದಾತ್ಮನು ಸ್ವಯಂಜ್ಯೋತಿಯು.¹

ಬುದ್ಧಿಮಾತ್ರೇಣ ತಿಷ್ಠನ್ ಸನ್ ಪ್ರತ್ಯಗೇಷ ಉಪಾಧಿನಾ |

ಸ್ವಪ್ನೇ ವಿಭಾತಿ ವಿಜ್ಞಾತುಂ ಶಕ್ಯಃ ಸದ್ವಿಮುಮುಕ್ಷುಭಿಃ

||೪೪||

೪೪. ಅಂತಃಕರಣವೆಂಬ ಉಪಾಧಿಯೊಡನೆ ಮಾತ್ರವೇ ಇದ್ದುಕೊಂಡು ಈ ಪ್ರತ್ಯಗಾತ್ಮನು ಸ್ವಪ್ನದಲ್ಲಿ ಬೆಳಗುತ್ತಿರುವನಾಗಿದ್ದಾನೆ. (ಆದ್ದರಿಂದ) ಸತ್ತುರುಷರಾದ ಮುಮುಕ್ಷುಗಳು (ಇವನನ್ನು) ಅರಿತುಕೊಳ್ಳುವದಕ್ಕೆ ಆಗುತ್ತದೆ.

ಬುದ್ಧ್ಯಂಶಂ ಭಾಸ್ಯಮುತ್ಸೃಜ್ಯ ಭಾನ²ಮಾತ್ರಪರಿಗ್ರಹಾತ್ |

ಆತ್ಮಾವಶಿಷ್ಯತೇ ಶುದ್ಧೋ ಬೋಧಮಾತ್ರಸ್ತು ಕೇವಲಃ

||೪೫||

೪೫. ಬೆಳಗಲ್ಪಡುವ ಬುದ್ಧಿಯ ಅಂಶವನ್ನು ಬಿಟ್ಟು ಬರಿಯ (ಇವನು) ಬೆಳಕನ್ನು ಮಾತ್ರ ಗ್ರಹಿಸುವದರಿಂದ ಶುದ್ಧನೂ ಕೇವಲಚಿನ್ಮಾತ್ರನೂ ಆದ ಆತ್ಮನು ಉಳಿದುಕೊಳ್ಳುವನು.³

ಭಕ್ತ್ಯಸ್ಥಂ ಯತ್ತು ಮಾಧುರ್ಯಂ ಕೇವಲಂ ಸೈವ ಶರ್ಕರಾ |

ಅವಶಿಷ್ಯಂ ತು ಯದ್ಧ್ರವ್ಯಂ ತಪ್ತಿಷ್ಯಂ ನ ತು ಶರ್ಕರಾ

||೪೬||

ತದ್ವದತ್ರ ತು ಯದ್ಭಾನಂ ಶುದ್ಧಂ ಸ ಪ್ರತ್ಯಗಿಷ್ಯತೇ |

ಯತ್ತು ಭಾಸ್ಯಂ ಸ ಬುದ್ಧ್ಯಂಶೋ ನ ತ್ವಾತ್ಮಾಯಂ ಸ್ವಯಂಪ್ರಭಃ

||೪೭||

೪೬-೪೭. ಭಕ್ತ್ಯದಲ್ಲಿರುವ ಸಿಹಿಯಿದೆಯಲ್ಲ, ಅದು ಮಾತ್ರವೇ ಸಕ್ಕರೆ ; ಇನ್ನುಳಿದ ವಸ್ತುವಿದೆಯಲ್ಲ, ಅದು ಹಿಟ್ಟೇ ಹೊರತು ಸಕ್ಕರೆಯಲ್ಲ. ಅದರಂತೆ ಇಲ್ಲಿ ಬರಿಯ ಚೈತನ್ಯದ ಬೆಳಕಿರುವದಲ್ಲ, ಅದೇ ಪ್ರತ್ಯಗಾತ್ಮನೆನ್ನುವರು. ಇನ್ನು ಯಾವದು ಅದಕ್ಕೆ ತೋರುವದೋ ಅದು ಬುದ್ಧಿಯ ಅಂಶವು, ಅದು ಈ ಸ್ವಯಂ ಪ್ರಕಾಶನಾದ ಆತ್ಮನಲ್ಲ.

1. ಬೃ.೪-೩-೯ರ ಸೂಚನೆ. ಅಲ್ಲಿ ಆತ್ಮನು ಬುದ್ಧಿಯಂಶವನ್ನು ಮಾತ್ರ ತೆಗೆದುಕೊಂಡು ಕನಸಿಗೆ ಹೋಗುವನೆಂದೂ, ತನ್ನ ಬೆಳಕಿನಿಂದಲೇ ಬೆಳಗುತ್ತಿರುವನೆಂದೂ ಹೇಳಿದೆ.
2. ಇಲ್ಲಿ ಆಚ್ಚಿನ ಪುಸ್ತಕದಲ್ಲಿ 'ಭಾಸ' ಎಂದೇ ಇದೆ ; ಅದರೆ ಮುಂದೆ 'ಭಾನ'ವೆಂದಿದೆ. ಇವೆರಡರಲ್ಲಿ ೪೭ನೆಯ ಶ್ಲೋಕದಲ್ಲಿ ಬಂದಿರುವದು ಯುಕ್ತವಾಗಿರುವದರಿಂದ ಈ ಶ್ಲೋಕದಂತೆ ಇಲ್ಲಿಯೂ ಭಾನಶಬ್ದವನ್ನೇ ಹಿಡಿಯಲಾಗಿದೆ.
3. ಕನಸಿನಲ್ಲಿ ಸ್ಥೂಲವಿಷಯಗಳೆಲ್ಲದರಿಂದ ಅಂತಃಕರಣವೇ ಅಲ್ಲಿ ವಿಷಯ ; ಅದನ್ನು ನೋಡುವ ವನೇ ಸ್ವಯಂಜ್ಯೋತಿಯಾದ ಆತ್ಮ - ಎಂದು ಸುಲಭವಾಗಿ ತಿಳಿದುಕೊಳ್ಳಬಹುದು.

ಉಪಾಧಿವಿರಮೇ ಸುಪೌ ಬೋಧಮಾತ್ರಾವಶೇಷತಃ |

ಸ್ವಯಮಾನಂದರೂಪೇಣ ಪ್ರತ್ಯಗೇಷ ಪ್ರಕಾಶತೇ

||೪೮||

೪೮. ತನಿನಿದ್ರೆಯಲ್ಲಿ ಉಪಾಧಿಯು ಹೋಗಲಾಗಿ ಚಿನ್ಮಾತ್ರಸ್ವರೂಪವೇ ಉಳಿದುಕೊಂಡಿರುವುದರಿಂದ ಈ ಪ್ರತ್ಯಗಾತ್ಮನು ತಾನೇ ಆನಂದರೂಪದಿಂದ¹ ತೋರಿಕೊಳ್ಳುತ್ತಿರುತ್ತಾನೆ.

ಸುಷುಪ್ತಿಸಾಕ್ಷಿಣಂ ಶುದ್ಧಂ ಚಿದೇಕರಸಮವ್ಯಯಮ್ |

ತಂ ನಿರ್ವಿಶೇಷಮಾತ್ಮಾನಂ ಸೋಽಹಮಿತ್ಯೇವ ನಿಶ್ಚಿನು

||೪೯||

೪೯. ಸುಷುಪ್ತಿಗೆ ಸಾಕ್ಷಿಯಾಗಿ ಶುದ್ಧನಾಗಿ ಚಿದೇಕರಸನಾಗಿರುವ ಅವ್ಯಯ ನಾಗಿರುವನಲ್ಲ ಆ ನಿರ್ವಿಶೇಷನಾದ ಆತ್ಮನೇ ನಾನು ಎಂದೇ ನಿಶ್ಚಯಿಸಿಕೊ.²

ಶರೀರವು ತಾನಲ್ಲವೆಂದು ತಿಳಿಯಬೇಕು

ಶರೀರಮೇವ ಸ್ವಾತ್ಮಾನಂ ಪಶ್ಯತೀತಿ ಪಶುರ್ಮತಃ |

ತದ್ವರ್ತೀ ಚೇತ್ಸಣ್ಣತೋಽಪಿ ತಸ್ಯಾಪ್ಯಸ್ಯ ಕಿಮನ್ತರಮ್

||೫೦||

೫೦. ಶರೀರವನ್ನೇ ತಾನೆಂದು ತಿಳಿಯುತ್ತದೆಯಾದ್ದರಿಂದ (ಪಶುವನ್ನು) ಪಶುವೆನ್ನುವರು. ಪಂಡಿತನೂ ಅದನ್ನೇ ತಾನೆಂದು ತಿಳಿಯುವನಾದರೆ ಅದಕ್ಕೂ ಇವನಿಗೂ ಹೆಚ್ಚು ಕಡಿಮೆಯೇನು ?

ಸ್ತೋತ್ರಸ್ಯಾಪಿ ಚ ನಿನ್ದಾಯಾಃ ಪಾತ್ರಂ ಮಲಮಯಂ ವಪುಃ |

ತಯೋರ್ನ ವಿಷಯಃ ಸ್ವಾತ್ಮಾ ನಿರ್ವಿಕಾರೋ ನಿರಾಕೃತಿಃ

||೫೧||

೫೧. ಹೊಗಳಿಕೆಗೂ ನಿಂದೆಗೂ ವಿಷಯವಾಗಿರುವುದು ಮಲಮಯವಾದ ಶರೀರವು. ನಿರ್ವಿಕಾರನೂ ನಿರಾಕಾರನೂ ಆಗಿರುವ ತನ್ನ ಆತ್ಮನು ಅವುಗಳೆರಡಕ್ಕೂ ವಿಷಯನಲ್ಲ.³

ಮಾಂಸಾಸ್ಥಿಮಜ್ಜಾಮಲಮೂತ್ರಪಾತ್ರೇ

ಗಾತ್ರೇ ಸಮಾತ್ಮತ್ವಮತಿಂ ಜಹೀಹಿ |

ವಿಲಕ್ಷಣಂ ಸ್ವಂ ವಿಮಲಂ ಪ್ರಶಾನ್ತಂ

ಚಿನ್ಮಾತ್ರಮಾನಂದ್ವಘನಂ ವಿದಿತ್ವಾ

||೫೨||

1. ಸುಷುಪ್ತಿಯಲ್ಲಿ ಆನಂದಮಯಕೋಶವು ಇದೆ ಎಂದು ಎ. ೨೦೬ರಲ್ಲಿ ಹೇಳಿರುವುದನ್ನು ನೋಡಿ.

2. ಎ. ೨೧೨-೨೧೩.

3. ಎ. ೯೧

೫೨. ಮಾಂಸ, ಎಲುಬು, ಮಜ್ಜೆ, ಮಲ, ಮೂತ್ರ - ಇವುಗಳ ಪಾತ್ರೆಯಾಗಿರುವ¹ ಶರೀರದಲ್ಲಿ ಸಮನಾದ² ಆತ್ಮನೆಂಬ ಬುದ್ಧಿಯನ್ನು ಬಿಟ್ಟುಬಿಡು. (ಆದಕೊಂತ) ವಿಲಕ್ಷಣನಾಗಿ ನಿರ್ಮಲನೂ, ಪ್ರಶಾಂತನೂ, ಚಿನ್ಮಾತ್ರನೂ, ಆನಂದಘನನೂ ಆಗಿರುವ ನಿನ್ನ ಆತ್ಮನನ್ನು ತಿಳಿದುಕೊಂಡು (ದೇಹಾತ್ಮಬುದ್ಧಿಯನ್ನು ಬಿಟ್ಟುಬಿಡು).

ಅಜ್ಞಾನದಿಂದ ಸಂಸಾರಿತ್ವಬುದ್ಧಿ

ಯದೇಕಸ್ಮಿನ್ನನೇಕತ್ವಕಲ್ಪನಾಕಾರಣಂ ಪರಮ್ |

ತದಜ್ಞಾನಂ ವಿಜಾನೀಹಿ ಕಾರಣಂ ವಪುರಾತ್ಮನಃ

||೫೩||

೫೩. ಒಬ್ಬನಾದ (ಆತ್ಮನಲ್ಲಿ ಅನೇಕರೆಂಬ ಕಲ್ಪನೆಗೆ ಯಾವದು ಕೇವಲ ಕಾರಣವಾಗಿರುವದೋ ಅದೇ ಅಜ್ಞಾನವೆಂದು ತಿಳಿ. (ಇದು) ಆತ್ಮನಿಗೆ ಕಾರಣ ಶರೀರವು.³

ಅನೇನ ವಪುಷಾ ಚ್ಛನ್ನಃ ಪ್ರತ್ಯಗಾತ್ಮಾ ಸ್ವಯಂಪ್ರಭಃ |

ಅಸಂಸಾರ್ಯಪಿ ಸಂಸಾರಿವದೇವಾಽಽಭಾತ್ಯವಿಕ್ರಿಯಃ

||೫೪||

೫೪. ಸ್ವಯಂಪ್ರಕಾಶನಾದ ಪ್ರತ್ಯಗಾತ್ಮನು ಈ ಶರೀರದಿಂದ⁴ ಮರೆ ಮಾಡಲ್ಪಟ್ಟವನಾಗಿ, ತಾನು ಅಸಂಸಾರಿಯಾಗಿದ್ದರೂ ಯಾವ ಮಾರ್ಪಾಡೂ ಇಲ್ಲದವನಾದರೂ ಸಂಸಾರಿಯಂತೆಯೇ ತೋರುತ್ತಿರುವನು.

ಕಾರ್ಯಕಾರಣಸಂಘಾತಕಾರ್ಯಂ⁵ ಕರ್ಮ ನ ಚಾತ್ಮನಃ |

ತದಜ್ಞಾತ್ವಾ ವಿಮೂಢಾತ್ಮಾ ಕರ್ತಾಽಹಮಿತಿ ಮನ್ಯತೇ

||೫೫||

೫೫. ಕರ್ಮವು ಕಾರ್ಯಕರಣಸಂಘಾತದ⁶ ಕಾರ್ಯವೇ ಹೊರತು, ಆತ್ಮನದಲ್ಲ. ಇದನ್ನರಿಯದೆ ಮೂಢವಾದ ಅಂತಃಕರಣವುಳ್ಳವನು ನಾನೇ ಕರ್ತೃವು ಎಂದು ಎಣಿಸಿಕೊಳ್ಳುತ್ತಾನೆ.

1. ವಿ. ೮೨. 2. 'ಸಮಾತ್ಮತ್ವಮತಿಂ' ಎಂಬ ಅಚ್ಚಿನ ಪಾಠದ ಕನ್ನಡವಿದು ; 'ತ್ವಮಾತ್ಮತ್ವಮತಿಂ' ಎಂದಿದ್ದರೆ 'ನೀನು ಆತ್ಮನೆಂಬ ಬುದ್ಧಿಯನ್ನು' ಎಂದು ಕನ್ನಡಿಸಿ ಕೊಳ್ಳಬೇಕಾಗುವದು. 3. ವಿ. ೧೧೯ರಲ್ಲಿ ಅವ್ಯಕ್ತವನ್ನು ಕಾರಣಶರೀರವೆಂದಿದೆ; ಅಜ್ಞಾನ, ಅವ್ಯಕ್ತ - ಎರಡೂ ಒಂದೇ ಎಂದು ಗ್ರಂಥಕರ್ತರ ಅಭಿಪ್ರಾಯವಿದ್ದರೂ ಇರಬಹುದು.
4. ಕಾರಣಶರೀರದಿಂದ, ಅಜ್ಞಾನದಿಂದ - ಎಂಬರ್ಥವಿರಬಹುದು.
5. 'ಕಾರ್ಯಕರ್ಮ' ಎಂಬ ಅಚ್ಚಿನ ಪಾಠವನ್ನು ಹೀಗೆಂದು ತಿದ್ದಿಕೊಂಡಿದೆ ; ವಾ|| ಪಾಠದಲ್ಲಿ ಹೀಗೆಯೇ ಇದೆ.
6. ದೇಹೇಂದ್ರಿಯಗಳ ಗುಂಪಿನಿಂದ ಎಂದರ್ಥ. 'ಕಾರ್ಯಕಾರಣ' ಎಂಬ ಮೂಲವು ಛಂದಸ್ಸಿಗಾಗಿ ಬರೆದದ್ದು; ಕಾರ್ಯಕರಣ ಎಂಬುದೇ ರೂಢಿಯಲ್ಲಿರುವ ಶಬ್ದ.

ಅನ್ಯನಿಷ್ಪಾದಿತೇ ಕರ್ಮಣ್ಯಯಂ ಮೂಢಮತಿರ್ಜನಃ |

ಕರ್ತೃತ್ವಾಭಿನಿವೇಶೇನ ಸಂಸಾರಾಬ್ಧಿ ನಿಘುಜ್ಜತಿ

||೫೬||

೫೬. ಮತ್ತೊಂದರಿಂದ¹ ಉಂಟಾದ ಕರ್ಮದಲ್ಲಿ ಮೂಢಬುದ್ಧಿಯುಳ್ಳ ಈ ಮನುಷ್ಯನು (ತಾನೇ) ಕರ್ತೃವೆಂಬ ಅಭಿನಿವೇಶದಿಂದ² ಸಂಸಾರಸಾಗರದಲ್ಲಿ ಮುಳುಗುತ್ತಾನೆ.

ಯೋ ವಾನ್‌ನಾತ್ಮಕೃತಂ ಕರ್ಮ ಪಶ್ಯತ್ಯಾತ್ಮನ್ಯವಿಕ್ರಿಯೇ |

ಸ ಏವಾಜ್ಞತಮೋ ಲೋಕೇ ನ ಗೋವೋ ನಾಪಿ ಬಾಲಕಃ

||೫೭||

೫೭. ಅನಾತ್ಮದಿಂದ ಆಗುತ್ತಿರುವ ಕರ್ಮವು ಅವಿಚಾರನಾದ ಆತ್ಮನಲ್ಲಿರುವ ದೆಂದು ಯಾವನು ಕಾಣುವನೋ ಅವನೇ ಲೋಕದಲ್ಲಿ ಆತ್ಮಂತಮೂಢನು, ದನಕಾಯುವವನೂ (ಮೂಢ)ನಲ್ಲ, ಹುಡುಗನೂ (ಮೂಢ)ನಲ್ಲ.

ದೇಹೇಂದ್ರಿಯಪ್ರಾಣಮನೋಽಹಮಾದಿಭಿ-

ಸ್ವನಾತ್ಮಕೈರಾತ್ಮನಿ ಕಲ್ಪಿತೈಃ ಕೃತಮ್ |

ಅವಿಕ್ರಿಯೇ ಸ್ವಾತ್ಮನಿ ಶುದ್ಧಬೋಧೇ

ತ್ವಾರೋಪ್ಯ ಯಃ ಶೋಚತಿ ಮೂಢ ಏಷಃ

||೫೮||

೫೮. ದೇಹ, ಇಂದ್ರಿಯಗಳು, ಪ್ರಾಣ, ಮನಸ್ಸು, ಅಹಂಕಾರ - ಮುಂತಾದ ಆತ್ಮನಲ್ಲಿ ಕಲ್ಪಿತವಾಗಿರುವ ಅನಾತ್ಮಗಳಿಂದ ಆಗುತ್ತಿರುವ ಕರ್ಮವನ್ನು ಶುದ್ಧಚೈತನ್ಯಸ್ವರೂಪನಾದ ನಿರ್ವಿಚಾರನಾದ ತನ್ನ ಆತ್ಮನಲ್ಲಿ ಆರೋಪಿಸಿಕೊಂಡು ಯಾವನು ಶೋಚಿಸುತ್ತಿರುವನೋ ಅವನೇ ಮೂಢನು.³

ಮನಸ್ಸೇ ಸಂಸಾರವನ್ನು ಕಲ್ಪಿಸುತ್ತದೆ

ಸ್ವಪ್ನೇ ಯಥಾ ನಿರ್ವಿಷಯೇಽಪಿ ಸಂಸ್ಕೃತಿಂ

ಸೂತೇ ಮನಃ ಸ್ವಸ್ಥಿತವಾಸನಾಬಲಾತ್ |

ತಥೈವ ಜಾಗ್ರತ್ಕೃಪಿ ಪೂರುಷಸ್ಯ

ಸರ್ವಂ ಮನಃ ಕಲ್ಪಯತೇ ಸ್ವಶಕ್ತ್ಯಾ

||೫೯||

೫೯. ಯಾವ ವಿಷಯವೂ ಇಲ್ಲದಿದ್ದರೂ ಸ್ವಪ್ನದಲ್ಲಿ ಹೇಗೆ ಮನಸ್ಸು ತನ್ನಲ್ಲಿರುವ ವಾಸನೆಯ ಬಲದಿಂದ⁴ ಸಂಸಾರವನ್ನು ಉಂಟುಮಾಡುವದೋ,

1. ಅನಾತ್ಮವಾದ ದೇಹೇಂದ್ರಿಯಗಳ ಗುಂಪಿನಿಂದ.

2. ತಪ್ಪುತಿಳಿವಳಿಕೆಯಿಂದಾದ ಅಭಿಮಾನದಿಂದ. 3. ವಿ. ೧೨೧.

4. ಬೃ.೪-೩-೯ ನೋಡಿ.

ಹಾಗೆಯೇ ಎಚ್ಚರದಲ್ಲಿಯೂ ಮನುಷ್ಯನಿಗೆ ಮನಸ್ಸೇ ತನ್ನ ಶಕ್ತಿಯಿಂದ ಎಲ್ಲವನ್ನೂ ಕಲ್ಪಿಸುತ್ತದೆ.¹

ಮನ ಏವಾಖಿಲಂ ವಿಶ್ವಂ ಸೃಜತ್ಯತ್ರ ತು ನೋ ವಿಧಿಃ |

ಸ್ವಪ್ನವನ್ನ ಹಿ ಸ್ವಪ್ನಾರ್ಥೋ ಬ್ರಹ್ಮಣಾ ಸೃಷ್ಟ್ಯ ಈಕ್ಷತೇ ||೬೦||

೬೦. ಮನಸ್ಸೇ ಪ್ರಪಂಚವನ್ನೆಲ್ಲ ಸೃಷ್ಟಿಸುತ್ತದೆಯೇ ಹೊರತು ಬ್ರಹ್ಮನಲ್ಲ ; ಸ್ವಪ್ನದಂತೆಯೇ (ಇದನ್ನು ತಿಳಿಯಬೇಕು). ಸ್ವಪ್ನದಲ್ಲಿ (ಕಾಣುವ) ವಸ್ತುವನ್ನು ಬ್ರಹ್ಮನು ಸೃಷ್ಟಿಸುವದು ಕಂಡುಬಂದಿಲ್ಲವಷ್ಟೆ ?²

ರೂಪಂ ನಾಮ ಚ ಜಾತಿಂ ಚ ಕಲ್ಪಯಿತ್ವಾ ಸ್ವಶಕ್ತಿಃ |

ಬ್ರಹ್ಮಜ್ಞಮಪಿ ವಾ ಚಿತ್ತಂ ಸಂಸಾರಯತಿ ಪೂರುಷಮ್ ||೬೧||

೬೧. ರೂಪ, ನಾಮ, ಜಾತಿ - ಇವುಗಳನ್ನು ತನ್ನ ಶಕ್ತಿಯಿಂದಲೇ ಕಲ್ಪಿಸಿ ಬ್ರಹ್ಮಜ್ಞಾನಿಯಾದ ಪುರುಷನನ್ನು ಕೂಡ³ ಚಿತ್ತವು ಸಂಸಾರದಲ್ಲಿ ತೊಳಲಿಸುವದು.

ಸಂಸಾರೋ ಮನಸಾ ಪುಂಸಃ ಕಲ್ಪಿತೋಽಸ್ತಿನ ವಸ್ತುತಃ |

ಮನಃಶೂನ್ಯೋ ಸುಷುಪ್ತ್ಯಾದೌ ಸಂಸಾರೋ ನೈವ ದೃಶ್ಯತೇ ||೬೨||

೬೨. ಮನುಷ್ಯನಿಗೆ ಸಂಸಾರವು ಮನಸ್ಸಿನಿಂದಲೇ ಕಲ್ಪಿತವಾಗಿರುತ್ತದೆಯೇ ಹೊರತು ನಿಜವಾಗಿರುವದಿಲ್ಲ. ಮನಸ್ಸಿಲ್ಲದ ಸುಷುಪ್ತ್ಯಾದಿಗಳಲ್ಲಿ⁴ ಸಂಸಾರವು ಕಾಣಿಸುವದೇ ಇಲ್ಲ.

ಯತ್ರ ಯತ್ರ ಮನಃಸ್ಫೂರ್ತಿಸ್ತತ್ರ ತತ್ರ ಜಗತ್ಪ್ರಯಮ್ |

ಯತ್ರ ಯತ್ರ ಮನೋ ನಾಸ್ತಿ ತತ್ರ ತತ್ರ ನ ಕಿಂಚನ ||೬೩||

೬೩. ಎಲ್ಲೆಲ್ಲಿ ಮನಸ್ಸು ತೋರುತ್ತಿರುವದೋ ಅಲ್ಲೆಲ್ಲಿ ಮೂರು ಲೋಕವೂ ಇರುವದು ; ಎಲ್ಲೆಲ್ಲಿ ಮನಸ್ಸಿಲ್ಲವೋ ಅಲ್ಲೆಲ್ಲಿ ಏನೊಂದೂ ಇರುವದೇ ಇಲ್ಲ⁵

1. ವಿ. ೧೬೯.

2. ಎಲ್ಲವನ್ನೂ ಈಶ್ವರನೇ ಸೃಷ್ಟಿಸುತ್ತಾನೆಂದು ಶಾಸ್ತ್ರದಲ್ಲಿ ಹೇಳಿರುವದು ನಿಜವಾದರೂ ಮನಸ್ಸಿರುವ ಜೀವರಿಗೆ ಮಾತ್ರ ಆ ಸಂಸಾರವು ತೋರುತ್ತದೆ ಎಂಬುದು ಅಭಿಪ್ರಾಯ. ಸೂ. ಭಾ. ೩-೨-೫.

3. ಪರೋಕ್ಷಜ್ಞಾನಿಯನ್ನು ಎಂದು ಅಭಿಪ್ರಾಯ ; ಏಕೆಂದರೆ ಅಪರೋಕ್ಷಬ್ರಹ್ಮಜ್ಞಾನಿಗೆ ಮತ್ತೆ ಸಂಸಾರವುಂಟಾಗುವ ಸಂಭವವೇ ಇಲ್ಲ.

4. ಸುಷುಪ್ತಿ, ಮದ, ಮೂರ್ಛೆ, ಸಮಾಧಿ - ಮುಂತಾದ ಅವಸ್ಥೆಗಳಲ್ಲಿ - ಎಂದರ್ಥ. ಬಂಧಮೋಕ್ಷಗಳಿಗೆ ಮನಸ್ಸೇ ಕಾರಣವೆಂಬುದಕ್ಕೆ ವಿ. ೧೭೧-೧೭೩ಯನ್ನು ನೋಡಿ.

5. ವಿ. ೧೬೮.

ಅಹೋ ಬ್ರಹ್ಮಮಯಾ ದೃಷ್ಟಿಃ ಪೀಯೂಷಾಮ್ಬುದವತ್ ಸದಾ |
ಆನಂದಮೇವ ಸರ್ವತ್ರ ಪ್ರವರ್ಷತಿ ನಿರನ್ತರಮ್

||೬೪||

೬೪. ಅಹ ! ಬ್ರಹ್ಮಮಯವಾದ ದೃಷ್ಟಿಯು ಅಮೃತದ ಮೋಡದಂತೆ
ಯಾವಾಗಲೂ ಆನಂದವನ್ನೇ ಎಡೆಬಿಡದೆ ಮಳೆಗರೆಯುತ್ತಿರುವುದು !

ಸರ್ವಾನರ್ಥನಿದಾನಂ ಮನ ಏವ ಭವತ್ಯಮುಷ್ಯ ಪುರುಷಸ್ಯ |
ತನ್ಮನಸೋ ನಿಗ್ರಹಣಂ ಕರ್ತವ್ಯಂ ಬನ್ದಮುಕ್ತಯೇ ಪುಂಸಾ

||೬೫||

೬೫. ಈ ಪುರುಷನಿಗೆ ಎಲ್ಲಾ ಆನರ್ಥಗಳಿಗೂ ಮನಸ್ಸೇ ಕಾರಣವಾಗಿರು
ವುದು. ಆದ್ದರಿಂದ ಮನುಷ್ಯನು ಬಂಧದಿಂದ ಬಿಡುಗಡೆಯಾಗುವದಕ್ಕಾಗಿ
ಮನಸ್ಸನ್ನು ನಿಗ್ರಹಮಾಡಿಕೊಳ್ಳಬೇಕು.¹

ಸಂಕಲ್ಪೋಽಪಿ ವಿಕಲ್ಪಃ ಕಾಮಃ ಕ್ರೋಧೋ ಭಯಂ ವಿಷಾದಶ್ಚ |
ಮನಸೋ ಹ್ಯೇತೇ ಧರ್ಮಾ ನೈವ ದ್ರಷ್ಟುಶ್ಚಿದಾತ್ಮನಃ ಕೋಽಪಿ

||೬೬||

೬. ಸಂಕಲ್ಪವೂ ವಿಕಲ್ಪವೂ ಕಾಮವೂ ಕ್ರೋಧವು ಭಯವೂ
ವಿಷಾದವೂ— ಇವು(ಗಳೆಲ್ಲವೂ) ಮನಸ್ಸಿನ ಧರ್ಮಗಳೇ ಹೊರತು ಚಿದಾತ್ಮನಿಗೆ
(ಈ) ಯಾವದೊಂದೂ (ಧರ್ಮ)ವಲ್ಲ.²

ಅಹಂಕಾರ ಅಥವಾ ವಿಜ್ಞಾನ

ಜ್ಞಾನಕ್ರಿಯಾಶಕ್ತಿಮದನ್ತರಜ್ಞಂ

ವಿಜ್ಞಾನಸಂಜ್ಞಂ ಪ್ರಥಮೋ ವಿಕಾರಃ³ |

ಅನಾದಿಸಾಂಸಾರಿಕವಾಸನಾಡ್ಯಂ

ಗುಣಪ್ರಸಾದಾಸ್ವದಮಾತ್ಮಲಿಜ್ಜಿಮ್

||೬೭||

೬೭. ಜ್ಞಾನಕ್ರಿಯಾಶಕ್ತಿಗಳುಳ್ಳದ್ದಾಗಿರುವ ಅಂತಃಕರಣಕ್ಕೆ ವಿಜ್ಞಾನವೆಂದು
ಹೆಸರು. ಇದೇ ಮೊದಲನೆಯ ವಿಕಾರವು.⁴ ಅನಾದಿಯಾದ ಸಂಸಾರದ
ವಾಸನೆಗಳುಳ್ಳದ್ದು ಗುಣದ ಪ್ರಸನ್ನತೆಗೆ ಆಶ್ರಯವಾದದ್ದು⁵ ಆತ್ಮನಿಗೆ
ಲಿಂಗವಾಗಿ (ಗುರುತಾಗಿ)ರುತ್ತದೆ.⁶

1. ೬೨ನೆಯ ಶ್ಲೋಕದ ೪ನೆಯ ಟಿಪ್ಪಣಿಯನ್ನು ನೋಡಿ.

2. ಬೃ.೧-೫-೩ರ ಸೂಚನೆ.

3. 'ಪ್ರಥಮಂ ವಿಕಾರಮ್' ಎಂಬ ಅಚ್ಚಿನ ಪಾಠವನ್ನು ಹೀಗೆ ತಿದ್ದಿಕೊಂಡಿದೆ.

4. ಎ. ೧೮೪, ೨೯೫.

5. 'ಗುಣಪ್ರಸಾದಾಸ್ವದಮ್' ಎಂಬ ಮಾತಿನ ಅನುವಾದವಿದು. ಇದರ ಅರ್ಥವೇನೆಂಬುದು
ಸರಿಯಾಗಿ ತಿಳಿಯಲಿಲ್ಲ ; ಮೂರು ಗುಣಗಳ ಅಭಿಮಾನಕ್ಕೆ ಕಾರಣವಾದದ್ದು
ಎಂದಿರಬಹುದು. ೨೧, ೨೨ನೆಯ ಶ್ಲೋಕಗಳನ್ನು ನೋಡಿ.

6. ಎ. ೯೯.

ಇದಂ ಚಿದಾತ್ಮಸ್ಫುರಣಾನುವೃತ್ತ್ಯಾ
ವಿಸ್ತೂರ್ತಿಮತ್ಯನ್ತಮುಪೈತಿ ಸಂನಿಧೌ |

ಚಿದಾತ್ಮನಸ್ತುಲ್ಯತಯಾ ವಿಭಾತಿ

ಸೂರ್ಯಸ್ಯ ದೀಪ್ತ್ಯಾ ಸ್ಫಟಿಕೋ ಯಥಾ ತಥಾ

||೬೮||

೬೮. ಇದು ಚಿದಾತ್ಮನ ಹೊಳಪನ್ನು ಅನುಸರಿಸುವದರಿಂದ (ಅವನ) ಸಂನಿಧಿಯಲ್ಲಿ ಅತ್ಯಂತವಾದ ಹೊಳಪನ್ನು ಪಡೆಯುತ್ತದೆ.¹ ಸೂರ್ಯನ ಪ್ರಕಾಶದಿಂದ ಸ್ಫಟಿಕವು ಹೇಗೋ ಹಾಗೆ ಚಿದಾತ್ಮನಿಗೆ ಸಮವಾಗಿಯೇ ಕಾಣುತ್ತದೆ.

ಅಯಂ ಮಹಾನಹಂಜ್ಯಾರೋ ವೃತ್ತಿಮಾನ್ ಕರ್ತೃಲಕ್ಷಣಃ |

ಸರ್ವಸಂಸಾರನಿವೋಢಾ ವಿಜ್ಞಾನಮಯಶಬ್ದಭಾಕ್

||೬೯||

೬೯. ಇದೇ ದೊಡ್ಡ (?)² ಅಹಂಕಾರವು, ವೃತ್ತಿಗಳೊಡಗೂಡಿ ಕರ್ತೃ ಸ್ವರೂಪವಾಗಿರತಕ್ಕದ್ದು ಸರ್ವಸಂಸಾರವನ್ನೂ ನಿರ್ವಹಿಸತಕ್ಕದ್ದು 'ವಿಜ್ಞಾನಮಯ'ನೆಂಬ ಹೆಸರುಳ್ಳದ್ದು.³

ಅಹಂ ಮಮೇಶ್ವೇಷ ಸದಾಭಿಮಾನಂ

ಕರೋತಿ ದೇಹೇ ಚ ತದೀಯಧರ್ಮೇ |

ಜೀವಾಭಿಧಾನಃ ಪುರುಷೋಽಯಮೇವ

ಕರ್ತಾ ಚ ಭೋಕ್ತಾ ಚ ಸುಖೀ ಚ ದುಃಖೀ

||೭೦||

೭೦. (ಈ ವಿಜ್ಞಾನಮಯವು) ನಾನು ನನ್ನದು ಎಂದು ಯಾವಾಗಲೂ ದೇಹದ ಮತ್ತು ಅದರ ಧರ್ಮದಲ್ಲಿ ಅಭಿಮಾನವನ್ನು ಮಾಡಿಕೊಳ್ಳುತ್ತಿರುವದು. ಇದೇ ಜೀವನೆಂಬ ಪುರುಷನು ; ಕರ್ತೃವೂ ಭೋಕ್ತೃವೂ ಸುಖಿಯೂ ದುಃಖಿಯೂ (ಆಗಿಬಿಡುತ್ತದೆ).⁴

ಪುಣ್ಯಂ ಚ ಪಾಪಂ ಚ ಕರೋತಿ ತತ್ಪಲಂ

ಭುಜ್ಞ್ತೇ ಸ್ವಯಂ ನನ್ನತಿ ಬಿದ್ಯತೇ ಚ |

ಸತ್ತ್ವಾದಿಧರ್ಮಸ್ಫುರಣೇನ ಜಾಗ್ರ-

ತ್ಸಪ್ನಾದ್ಯವಸ್ಥಾ ಅಯಮೇವ ಯಾತಿ

||೭೧||

1. ಇದೇ ಚಿದಾಭಾಸವೆಂಬುದು ಎ. ೧೮೭.

2. ಮಹಾನಹಂಕಾರವೆಂದರೇನೋ ತಿಳಿಯಲಿಲ್ಲ.

3. ಎ. ೧೮೭-೧೮೭^೧/_೨. ವಿವೇಕಚೂಡಾಮಣಿಯ ವಿಜ್ಞಾನಮಯಕೋಶದ ವಿವರದ ಶ್ಲೋಕಗಳ ಅಭಿಪ್ರಾಯವನ್ನೂ ಇಲ್ಲಿರುವ ವರ್ಣನೆಗಳನ್ನೂ ಹೋಲಿಸಿ ನೋಡಿರಿ.

4. ಎ. ೧೮೪.

೭೧. ಪುಣ್ಯವನ್ನೂ ಪಾಪವನ್ನೂ ಮಾಡುತ್ತದೆ, ಅದರ ಫಲವನ್ನು ಅನುಭವಿಸುತ್ತದೆ, ತಾನೇ ಹರ್ಷಪಡುತ್ತದೆ, ಖೇದಗೊಳ್ಳುತ್ತದೆ. ಸತ್ತಾದಿ ಗುಣಗಳ ಧರ್ಮಗಳು ಎದ್ದು ಬೆಳಗುವದರಿಂದ ಜಾಗ್ರತ್ಸ್ವಪ್ನಗಳೇ ಮುಂತಾದ ಅವಸ್ಥೆಗಳನ್ನು ಇದೇ ಹೊಂದುತ್ತದೆ.¹

ವಿಜ್ಞಾನಕೋಶೋಽಯಮತೀವ ಶುದ್ಧ-

ಸತ್ತ್ವಪ್ರಧಾನಶ್ಚಿತಿಸಂನಿಧಾನಾತ್ |

ಚೈತನ್ಯಮೇತ್ಯಾಽಽತ್ಮವದೇವ ಭಾತಿ

ಹ್ಯಯೋ ಯಥಾ ವಕ್ಷ್ಯಿವಾಗ್ನಿತಪ್ತಮ್

||೭೨||

೭೨. ಈ ವಿಜ್ಞಾನಕೋಶವು ಶುದ್ಧಸತ್ತ್ವಪ್ರಧಾನವಾಗಿ ಚೈತನ್ಯದ ಸಂನಿಧಿಯಿಂದ ಚೈತನ್ಯವನ್ನು ಹೊಂದಿ ಬಹಳವಾಗಿ ಆತ್ಮನಂತೆಯೇ ಬೆಳಗುತ್ತದೆ. ಬೆಂಕಿಯಿಂದ ಕಾದ ಕಬ್ಬಿಣವು ಹೇಗೋ ಹಾಗೆಯೇ (ಇದು).²

ಚಿದ್ವಿಪ್ರೋಽಯಮಹಜ್ಞಾರೋಽಪ್ಯಾಪಾದತಲಮಸ್ತಕಮ್ |

ದೇಹಂ ವ್ಯಾಪ್ನೋತಿ ತೇನೈವ ದೇಹೋ ಭವತಿ ಚೇತನಃ

||೭೩||

೭೩. ಚೈತನ್ಯದಿಂದ ದೀಪ್ತವಾಗಿರುವ ಈ ಅಹಂಕಾರವು ಕೂಡ ಅಂಗಾಲಿನಿಂದ ನಡುನೆತ್ತಿಯವರೆಗೂ ದೇಹವನ್ನು ವ್ಯಾಪಿಸಿಕೊಂಡಿರುತ್ತದೆ. ಅದರಿಂದ ಈ ದೇಹವೂ ಚೇತನವಾಗುತ್ತದೆ.

ಅತ ಏವಾಽಽತ್ಮಸಾದ್ಯಶ್ಯಾತ್ತ್ವೇಷಾ ಹ್ಯತ್ರಾಽಽತ್ಮತಾ ಮತಿಃ |³

ಅನಾತ್ಮನ್ಯಯಸಃ ಪಿಣ್ಡೇ ವಕ್ಷ್ಯ ಬುದ್ಧಿಯಥಾ ತಥಾ

||೭೪||

೭೪. ಆದ್ದರಿಂದಲೇ (ಹೀಗೆ) ಆತ್ಮನಂತಿರುವದರಿಂದ ಅನಾತ್ಮವಾದ ಇದರಲ್ಲಿ ಈ ತಾನೆಂಬ ಬುದ್ಧಿಯುಂಟಾಗುವದು.⁴ ಕಬ್ಬಿಣದ ಗಟ್ಟಿಯಲ್ಲಿ ಬೆಂಕಿಯೆಂಬ ಬುದ್ಧಿ ಹೇಗೋ ಅದರಂತೆಯೇ (ಈ ಬುದ್ಧಿಯು).⁵

ಅಹಂಕಾರವನ್ನು ಅರಿಯುತ್ತಿರುವವನು ಆತ್ಮನು

ಅಹಜ್ಞಾರಮಹಂ ಜಾನೇ ವಿಮುಕ್ತಿಪ್ರತಿಬನ್ಧಕಮ್ |

ಇತಿ ಜಾನಾತ್ಯಹಜ್ಞಾರಮಾತ್ಮಾಹಂಪದಲಕ್ಷಣಃ

||೭೫||

1. ಎ. ೧೮೬. 2. ಎ. ೧೯೦

3. 'ತೇಷಾಮತ್ರಾ' ಎಂಬುದನ್ನು ಹೀಗೆ ತಿದ್ದಿಕೊಂಡಿದೆ.

4. ಅಹಂಕಾರವು ಚಿದಾಭಾಸದಿಂದೊಡಗೂಡಿರುವದರಿಂದ ಇದೇ ಆತ್ಮನೆಂಬ ಭ್ರಾಂತಿಯಾಗುತ್ತದೆ ಎಂದರ್ಥ. 5. ಎ. ೧೯೦.

೭೫. ಅಹಂಪದಕ್ಕೆ ಲಕ್ಷಣಾರ್ಥವಾಗಿರುವ ಆತ್ಮನು, ಮುಕ್ತಿಗೆ ಅಡ್ಡಿಯಾಗಿರುವ ಈ ಅಹಂಕಾರವನ್ನು 'ನಾನು ಅರಿಯುತ್ತಿರುವೆನು' ಎಂದು ಅರಿಯುತ್ತಿರುತ್ತಾನೆ.

ತತೋ ಜ್ಞಾತಾ ಭವತ್ಯಾತ್ಮಾಹಂಪದಾರ್ಥೋ ವಿಲಕ್ಷಣಃ

ಜ್ಞೇಯೋ ಭವತ್ಯಾಹಜ್ಞಾರೋಽನ್ಯಸ್ಯ ವಿಜ್ಞಾತುರಾತ್ಮನಃ

||೭೬||

೭೬. ಆದ್ದರಿಂದ ಜ್ಞಾತೃವಾದ ಆತ್ಮನು ಅದಕ್ಕಿಂತ ವಿಲಕ್ಷಣವಾದ ಅಹಂಪದಾರ್ಥವಾಗಿರುತ್ತಾನೆ. ಅಹಂಕಾರವು ಅರಿಯುವವನಾದ ತನಗಿಂತ ಬೇರೆಯಾಗಿರುವ ಆತ್ಮನಿಗೆ ಜ್ಞೇಯವಾಗಿರುತ್ತದೆ.¹

ಜ್ಞೇಯೋ ಜ್ಞಾತಾ ನ ಭವತಿ ಯುಕ್ತೇನಾಂ ಶತಕೋಟಿಭಿಃ |

ಯತಸ್ತತೋಽಹಂಶಬ್ದಾರ್ಥ ಆತ್ಮೈವೇತ್ಯವಸೀಯತಾಮ್

||೭೭||

೭೭. ಜ್ಞೇಯವಾದದ್ದು ನೂರು ಕೋಟಿ ಯುಕ್ತಿಗಳಿಂದಲೂ ಜ್ಞಾತೃವಾಗಿ ಲಾರದು. ಅಲ್ಲವೆ ? ಆದ್ದರಿಂದ (ನಾನು ಎಂಬ) ಅಹಂಪದಕ್ಕೆ ಆತ್ಮನೇ ಅರ್ಥವು ಎಂದು ನಿಶ್ಚಯಿಸಬೇಕು.²

ಆಹಂಪದಾರ್ಥೋಽಯಮಖಣ್ಡಬೋಧೋ

ಜ್ಞಾತಾಹಮಾದೇರಖಿಲಸ್ಯ ವಸ್ತುನಃ |

ಸುಪ್ತ್ಯಾದವಸ್ಥಾತ್ರಿತಯಸ್ಯ ಸಾಕ್ಷೀ

ಚಾಕಾಶವತ್ಸರ್ವಗತಶ್ಚ ನಿತ್ಯಃ

||೭೮||

೭೮. ಅಹಂಪದಕ್ಕೆ (ಹೀಗೆ) ಅರ್ಥವಾಗಿರುವ ಅಖಂಡಬೋಧ ಸ್ವರೂಪವಾಗಿರುವ ಈ (ಆತ್ಮನು), ಅಹಂಕಾರವೇ ಮುಂತಾದ ಎಲ್ಲಾ ಪದಾರ್ಥಗಳನ್ನೂ ಅರಿಯುತ್ತಿರುವನು. ತನಿನಿದ್ರೆಯೇ ಮುಂತಾದ ಮೂರು ಅವಸ್ಥೆಗಳಿಗೂ ಸಾಕ್ಷಿಯು ;⁴ ಆಕಾಶದಂತೆ ಸರ್ವಗತನೂ ನಿತ್ಯನೂ ಆಗಿರುತ್ತಾನೆ.⁵

ಅಯಂ ಸದಾನ್ವರ್ಬಹಿರೇಕರೂಪ-

ಶ್ಚೈತನ್ಯಮಾತ್ರೋ ನಿಬಿಡೋ ನಿರಂಶಃ |

ಅನ್ವರ್ಬಹಿಃ ಸೈನ್ದವಖಿಲ್ಯ ಏಕ-

ರಸೋ ಯಥಾ ತದ್ವದಯಂ ಚಿದಾತ್ಮಾ

||೭೯||

-
1. ಅಹಂಕಾರವು ಅಹಂಪದಕ್ಕೆ ವಾಚ್ಯವಾಗಿದ್ದರೂ ಅದು ಆತ್ಮನಿಗೆ ವಿಷಯವಾಗಿರುತ್ತದೆ ಎಂದರ್ಥ. 2. ವಿ. ೨೯೧. 3. ವಿ. ೨೧೮, ೨೪೮, ೨೯೩, ೩೪೯.
 4. ಅಹಂಪದಾರ್ಥವು ಅಹಮಾದಿಗಳಿಗೆ ಸಾಕ್ಷಿ ಎಂಬುದಕ್ಕೆ ವಿ. ೨೯೧ ನೋಡಿ.
 5. ಈ ಶ್ರುತಿಯು ಯಾವದೆಂಬುದು ಗೊತ್ತಾಗಿಲ್ಲ.

೭೯. ಇವನು ಯಾವಾಗಲೂ ಒಳಗೂ ಹೊರಗೂ ಒಂದೇರೂಪವಾಗಿರುತ್ತಾನೆ, ಬರಿಯ ಚೈತನ್ಯಸ್ವರೂಪನಾಗಿರುತ್ತಾನೆ ; ಸಾಂದ್ರವಾಗಿ, ಯಾವ ಅಂಶವೂ ಇಲ್ಲದೆ ಇರುತ್ತಾನೆ. ಉಪ್ಪಿನಹರಳು¹ ಹೇಗೆ ಒಳಗೂ ಹೊರಗೂ ಒಂದೇ ಸವಿಯುಳ್ಳದ್ದಾಗಿರುತ್ತದೆಯೋ ಈ ಚಿದಾತ್ಮನೂ ಹಾಗೆಯೇ ಏಕರಸನಾಗಿರುತ್ತಾನೆ.²

ಶುದ್ಧಾತ್ಮನಿ ಚಿನ್ಮಾತ್ರೇ ಕೂಟಸ್ಥೇ ಪ್ರತ್ಯಗಾತ್ಮನಿ ಭ್ರಾನ್ತಾನ್ಯಾ |
ಕಲ್ಪಿತಮಿಹ ಜೀವತ್ವಂ ಸಂನಿಧಿದೋಷಾದಹಜ್ಯಾರಸ್ಯ³

||೮೦||

೮೦. ಚಿನ್ಮಾತ್ರನಾಗಿರುವ ಶುದ್ಧಾತ್ಮನಾದ ಕೂಟಸ್ಥನಾಗಿರುವ ಪ್ರತ್ಯಗಾತ್ಮನಲ್ಲಿ ಭ್ರಾಂತಿಯಿಂದ ಅಹಂಕಾರದ ಜೀವತ್ವವು ಸನ್ನಿಧಿದೋಷದಿಂದ ಕಲ್ಪಿತವಾಗಿರುತ್ತದೆ.⁴

ಜಪಾಕುಸುಮಸಾಂನಿಧ್ಯಾದ್ರಕ್ತತ್ವಂ ಸ್ಫಟಿಕೇ ಯಥಾ |

ತಥಾಹಜ್ಯಾರಸಾಂನಿಧ್ಯಾಜ್ಜೀವತ್ವಂ ಪ್ರತ್ಯಗಾತ್ಮನಿ

||೮೧||

೮೧. ದಾಸಿವಾಳದ ಹೂವು ಹತ್ತಿರವಿರುವದರಿಂದ ಸ್ಫಟಿಕದಲ್ಲಿ ಕೆಂಪು ಹೇಗೆ ಕಲ್ಪಿತವಾಗುತ್ತದೆಯೋ ಹಾಗೆ ಅಹಂಕಾರವು ಹತ್ತಿರವಿರುವದರಿಂದ ಪ್ರತ್ಯಗಾತ್ಮನಲ್ಲಿ ಜೀವತ್ವವು ಕಲ್ಪಿತವಾಗಿರುತ್ತದೆ.

ಅಜ್ಞಾನವೇ ಜೀವತ್ವಕಲ್ಪನೆಗೆ ಕಾರಣ

ಯದನ್ಯಥಾಭಾವಹೇತುರತಥಾಭೂತವಸ್ತುನಃ |

ತದಜ್ಞಾನಂ ತಮೋರೂಪಂ ಸಂಸಾರಾದಿಮಕಾರಣಮ್

||೮೨||

೮೨. ಹಾಗಿಲ್ಲದ ವಸ್ತುವಿನಲ್ಲಿ ಬೇರೆಯ ರೀತಿಯಿಂದ ತೋರುವದಕ್ಕೆ ಕಾರಣವಾಗಿರುತ್ತದೆಯಲ್ಲ, ಅದೇ ತಮೋರೂಪವಾದ ಅಜ್ಞಾನವು, ಸಂಸಾರಕ್ಕೆ ಮೊದಲನೆಯ ಕಾರಣವು.

1. 'ಸೈನ್ಯವಶಿಲ್ಕು' ಎಂಬ ದೃಷ್ಟಾಂತವು ಬೃ.೨-೪-೧೨ರಲ್ಲಿದೆ. ಉಪ್ಪಿನಹರಳಿನಲ್ಲಿ ಎಲ್ಲೆಲ್ಲಿಯೂ ಉಪ್ಪಿನ ರುಚಿಯೇ ಇರುವಂತೆ - ಎಂಬುದು ವಿವಕ್ಷಿತ ; ಉಪ್ಪಿನಹರಳಿನಂತೆ ಪರಿಚ್ಛಿನ್ನನಾಗಿರುತ್ತಾನೆ ಎಂಬುದೇನೂ ಇಲ್ಲಿ ವಿವಕ್ಷಿತವಲ್ಲ.
2. ಚಿದಾತ್ಮನಲ್ಲಿ ಅನಾತ್ಮದ ಬೆರಕೆಯು ಒಂದಿಷ್ಟೂ ಇರುವದಿಲ್ಲ.
3. 'ಅಹಂಜ್ಯಾರಃ' ಎಂದಿದ್ದರೆ ಓದಿಕೊಳ್ಳುವದಕ್ಕೆ ಸರಳವಾಗಿರುತ್ತದೆ ; ಆಗ ಅಹಂಕಾರರೂಪವಾದ ಜೀವತ್ವವನ್ನು ಎಂದು ಕನ್ನಡಿಸಿಕೊಳ್ಳಬೇಕಾಗುವದು.
4. ಆತ್ಮನು ಶುದ್ಧನು, ಚೈತನ್ಯಸ್ವರೂಪನು, ನಿರ್ವಿಕಾರಿಯು, ಎಲ್ಲಕ್ಕೂ ಒಳಗಿರುವನು ; ಅವನಲ್ಲಿ ಅಶುದ್ಧವಾದ, ಜಡವಾದ, ಪರಿಣಾಮಿಯಾದ, ಆತ್ಮನಿಗಿಂತ ಹೊರಗಿರುವ ಅಹಂಕಾರವು ಕಲ್ಪಿತವಾಗಿರುವದಕ್ಕೆ ಅಹಂಕಾರವು ಮಿಕ್ಕಿಲ್ಲದ್ದಕ್ಕಿಂತಲೂ ಒಳಗಿರುವದೇ ಕಾರಣ.
5. 'ಅತಸ್ತಿಸ್ತದ್ಭುಧ್ವಿಃ' ಎಂದು ವಿ|| ೧೩.೨ರಲ್ಲಿ ಹೇಳಿರುವದನ್ನು ನೋಡಿ.

ಅಜ್ಞಾನದೋಷೇಣ ತು ಯತ್ರ ಯತ್ರ
ಪ್ರಕಲ್ಪಿತಂ ತತ್ತು ಮೃಷ್ಯವ ದೃಷ್ಟಮ್ |
ರಜ್ಜ್ವಾದಿಕೇ ವಸ್ತುನಿ ಸರ್ಪತಾದಿ
ಯಥಾ ತಥೈವಾಽಽತ್ಮನಿ ಜೀವತಾ ಮೃಷಾ

||೮೩||

೮೩. ಅಜ್ಞಾನವೆಂಬ ದೋಷದಿಂದ (ಎಲ್ಲೆಲ್ಲಿ ಯಾವಯಾವದು) ಕಲ್ಪಿತವಾಗಿರುತ್ತದೆಯೋ ಅದಾದರೋ ಹುಸಿಯಾಗಿಯೇ ಇರುವುದು ಕಂಡಿರುತ್ತದೆ. ಹಗ್ಗವೇ ಮುಂತಾದ ವಸ್ತುವಿನಲ್ಲಿ (ಕಲ್ಪಿತವಾಗಿರುವ) ಹಾವೇ ಮುಂತಾದದ್ದು ಹೇಗೆ (ಹುಸಿಯಾಗಿರುವದೋ) ಹಾಗೆ ಆತ್ಮನಲ್ಲಿ (ಕಲ್ಪಿತವಾಗಿರುವ) ಜೀವತ್ವವು ಹುಸಿಯಾಗಿರುವುದು.

ನಿರಂಜನೇ ನಿರ್ವಿಕಾರೇ ನಿಷ್ಕ್ರಿಯೇಽಸಂಭವಸ್ತುನಿ |
ಸಾಕ್ಷಿಣ್ಯಾರೋಪಿತಂ ಸರ್ವಂ ಸ್ವಪ್ನವತ್ಸರ್ವದಾ ಮೃಷಾ

||೮೪||

೮೪. ನಿರಂಜನನೂ¹ ನಿರ್ವಿಕಾರನೂ ನಿಷ್ಕ್ರಿಯನೂ ಆಗಿರುವ ಅಸಂಗವಸ್ತುವಾದ ಸಾಕ್ಷಿಯಲ್ಲಿ ಕಲ್ಪಿತವಾಗಿರುವದೆಲ್ಲವೂ ಸ್ವಪ್ನದಂತೆ ಯಾವಾಗಲೂ ಹುಸಿ(ಯಾಗಿರುತ್ತದೆ).²

ನ ಹಿ ಸ್ವಾಪ್ನಿಕಸಂಸಾರಃ ಕರ್ತೃಭೋಕ್ತೃತ್ವಲಕ್ಷಣಃ |
ಸತ್ಯಃ ಸಮೀಕ್ಷ್ಯತೇ ತದ್ವಜ್ರಗ್ನತ್ಕಾಲೇಽಪಿ ಸಾಕ್ಷಿಣಃ

||೮೫||

೮೫. ಕನಸಿನಲ್ಲಿರುವ ಕರ್ತೃಭೋಕ್ತೃತ್ವರೂಪವಾದ ಸಂಸಾರವು ಸತ್ಯವಾಗಿರುವುದು ಕಂಡಿಲ್ಲವಷ್ಟೆ ? ಅದರಂತೆ ಎಚ್ಚರದ ಕಾಲದಲ್ಲಿಯೂ ಸಾಕ್ಷಿಗೆ (ಸಂಸಾರವು ಸತ್ಯವಲ್ಲ).³

ತಸ್ಮಾದವಿದ್ಯಾತತ್ಕಾರ್ಯಸಂಬಂಧರಹಿತಃ ಸದಾ |
ಶುದ್ಧ ಏವ ಭವತ್ಯಾತ್ಮಾ ನಿಷ್ಯಲೋ ನಿಷ್ಕ್ರಿಯಃ ಸ್ವಯಮ್

||೮೬||

೮೬. ಆದ್ದರಿಂದ ಅವಿದ್ಯೆ, ಅದರ ಕಾರ್ಯ - ಇವುಗಳ ಸಂಬಂಧವಿಲ್ಲದೆ ಆತ್ಮನು ಶುದ್ಧನೇ ಆಗಿರುತ್ತಾನೆ, ಅವನು ಸ್ವರೂಪದಿಂದ ಅವಯವಗಳಿಲ್ಲದವನು, ಯಾವ ಕ್ರಿಯೆಯೂ ಇಲ್ಲದವನು.⁴

ತತ ಏವ ಶ್ರುತಿರ್ವಕ್ತಿ ಬ್ರಹ್ಮಾಭಿನ್ನತ್ವಮಾತ್ಮನಃ |
ಸಾಕ್ಷಾತ್ತ್ವತ್ವಮಸೀತ್ಯೇವ ಭೂಯೋ ಭೂಯಃ ಪುನಃಪುನಃ

||೮೭||

1. ಯಾವದರ ಲೇಪವೂ ಇಲ್ಲದವನೂ.
2. ಯಾವ ಅನಾತ್ಮದರ್ಮವೂ ಸೋಂಕದವನೂ.
3. ತೋರಿದಮಾತ್ರಕ್ಕೇ ಸತ್ಯವಾಗಿರಬೇಕಾದದ್ದಿಲ್ಲವೆಂದು ಭಾವ.
4. ಆತ್ಮನು ಅಮೂರ್ತನಾಗಿರುವದರಿಂದ ಮತ್ತೊಂದರ ಸೋಂಕಿಲ್ಲದವನು.

೮೭. ಆದ್ದರಿಂದಲೇ ಆತ್ಮನು ಬ್ರಹ್ಮಕ್ಕಿಂತ ಭಿನ್ನನಲ್ಲ¹ವೆಂದು 'ಅದೇ ನೀನು' ಎಂಬ ಶ್ರುತಿಯು ನೇರಾಗಿ ಮೇಲಿನಮೇಲೆ ಮತ್ತೆ ಮತ್ತೆ ಹೇಳುತ್ತಿದೆ.²

ಜಗತ್ತೂ ಬ್ರಹ್ಮವೇ, ಏಕೆಂದರೆ ಅದರ ವಿವರ್ತವಾಗಿದೆ

ಯತ್ಕಾರ್ಯಂ ಯತ್ತು ತನ್ಮಾತ್ರಮೇವ ವಿದ್ಧಿ ವಿಲೋಕಿತಮ್ |
ಮೃದ್ಭೂದೌ ತತಃ ಸರ್ವಂ ಬ್ರಹ್ಮಮಾತ್ರಮಿದಂ ಜಗತ್ ||೮೮||

೮೮. ಯಾವದು ಏತರ ಕಾರ್ಯವೋ ಅದು ಅದರ ಸ್ವರೂಪವೇ ಆಗಿರುತ್ತದೆ, ಎಂದು ಮಣ್ಣಿನ ಗಡಿಗೆಯೇ ಮುಂತಾದವುಗಳಲ್ಲಿ ಕಂಡುಬಂದಿರುತ್ತದೆ. ಆದ್ದರಿಂದ ಜಗತ್ತೆಲ್ಲವೂ ಬ್ರಹ್ಮಮಾತ್ರವೇ ಆಗಿರುತ್ತದೆ ಎಂದು ತಿಳಿ.³

ಜಗತೋ ಬ್ರಹ್ಮಮಾತ್ರತ್ವೇ ಪರಸ್ಯ ಬ್ರಹ್ಮಣಃ ಸದಾ |
ಅದ್ವಯತ್ವಂ ಸ್ವತಃಸಿದ್ಧಂ ದ್ವೈತಹೇತೋರಸಂಭವಾತ್ ||೮೯||

೮೯. (ಆಕ್ಷೇಪ) : ಜಗತ್ತು ಬ್ರಹ್ಮಮಾತ್ರವೇ ಆಗಿದ್ದರೆ ಪರಬ್ರಹ್ಮವು ಯಾವಾಗಲೂ ಅದ್ವಯವೆಂಬುದು ಸ್ವತಃಸಿದ್ಧವಾಗಿರುತ್ತದೆ ; ಏಕೆಂದರೆ ದ್ವೈತಕ್ಕೆ ಕಾರಣವೇ ಇರುವುದಿಲ್ಲ.⁴

ನೇದಂ ಚೋದ್ಯಂ ಮಯಾ ತತ್ತ್ವಂ ಕಥ್ಯತೇ ಶೃಣು ಸಾದರಮ್ |
ಬೀಜಾದಬ್ಜುರವತ್ತಾತಾದ್ ಪುತ್ರವದ್ ಬ್ರಹ್ಮಣೋ ಜಗತ್ ||೯೦||

ನೇದಂ ಜಾತಮಿತಿ ಬ್ರೂವೋ ವಯಮದ್ವೈತವಾದಿನಃ |
ಕಿಂ ತು ಬ್ರೂವೋ ಜಗತ್ಸರ್ವಂ ವಿವರ್ತಂ ಬ್ರಹ್ಮಣಸ್ತ್ವಿತಿ ||೯೧||

೯೦-೯೧. (ಸಮಾಧಾನ) : ಇದನ್ನು ಆಕ್ಷೇಪಿಸತಕ್ಕದ್ದಲ್ಲ. ನಾನು ನಿಜವನ್ನು ಹೇಳುತ್ತೇನೆ, ಆದರದಿಂದ ಕೇಳು. ಬೀಜದಿಂದ ಮೂಳಕೆಯು ಹುಟ್ಟುವಂತೆಯೂ ತಂದೆಯಿಂದ ಮಗನು ಹುಟ್ಟುವಂತೆಯೂ ಬ್ರಹ್ಮದಿಂದ ಜಗತ್ತು

1. ಬ್ರಹ್ಮಾಭಿನ್ನತ್ವಮ್ - ಎಂಬ ಪ್ರಯೋಗಕ್ಕೆ ವಿ. ೨೨೧ ನೋಡಿ.
2. ಈ ಶ್ರುತಿವಾಕ್ಯವು ಛಾಂದೋಗ್ಯದಲ್ಲಿ ಒಂಬತ್ತು ಸಲ ಬಂದಿದೆ. ಅವಿದ್ಯೆಯಿಂದ ಬ್ರಹ್ಮಕ್ಕಿಂತ ಬೇರೆಯೆಂದು ಕಂಡರೂ ನಿಜವಾಗಿ ಜೀವನು ಬ್ರಹ್ಮವೇ ಎಂಬುದು ಶ್ರುತಿಯ ಅಭಿಪ್ರಾಯ.
3. ವಿ. ೨೪೯. 'ಬ್ರಹ್ಮೈವೇದಂ ವಿಶ್ವಮ್' ಎಂಬ ಮುಂ. ೨-೨-೧೧ರ ಸೂಚನೆಯಿದು.
4. ಜಗತ್ತು ಹೇಗೆ ಉಂಟಾಯಿತು ? ಜಗತ್ತು ತೋರುತ್ತಿರುವದರಿಂದ ಅದು ಉಂಟಾಗಿಯೇ ಇಲ್ಲವೆನ್ನುವದಕ್ಕಿಲ್ಲವಷ್ಟೆ ? - ಎಂದು ಆಕ್ಷೇಪದ ಭಾವ.

ಹುಟ್ಟಿದೆಯೆಂದು ಅದ್ವೈತವಾದಿಗಳಾದ ನಾವು ಹೇಳುವದಿಲ್ಲ.¹ ಮತ್ತೇನೆಂದರೆ ಜಗತ್ತೆಲ್ಲವೂ ಬ್ರಹ್ಮದ ವಿವರ್ತವೇ ಎಂದು ಹೇಳುತ್ತೇವೆ.²

ಮರುರೇವಾಮ್ಬುರೂಪೇಣ ಯಥೈವಾಽಽಭಾತ್ಯವಿಕ್ರಿಯಃ |

ರಜ್ಜುರೇವಾಹಿರೂಪೇಣ ಯಥಾಽಽಭಾತ್ಯವಿಕಾರಿಣೀ |

ತಥೈವ ಜಗದಾಕೃತ್ಯಾ ಬ್ರಹ್ಮೈವಾಽಽಭಾತ್ಯವಿಕ್ರಿಯಮ್

||೯೨||

೯೨. ಮರುಭೂಮಿಯೇ ತನ್ನಲ್ಲಿ ಯಾವ ಮಾರ್ಪಾಡೂ ಆಗದೆಯೇ ಹೇಗೆ ನೀರಿನಂತೆ ತೋರುತ್ತದೆಯೋ, ಹಗ್ಗವೇ ಹೇಗೆ ತನ್ನಲ್ಲಿ ಯಾವ ವಿಕಾರವೂ ಇಲ್ಲದೆ ಹಾವಿನ ರೂಪದಿಂದ ತೋರುತ್ತದೆಯೋ, ಹಾಗೆಯೇ ಬ್ರಹ್ಮವೇ ತನ್ನಲ್ಲಿ ಯಾವ ವಿಕಾರವೂ ಇಲ್ಲದೆ ಜಗತ್ತಿನ ಆಕಾರದಿಂದ ತೋರುತ್ತದೆ.

ಅಧಿಷ್ಠಾನವಾದ ಬ್ರಹ್ಮವನ್ನು ಅರಿತರೆ
ಜಗತ್ತು ಸತ್ಯವಾಗಿ ತೋರದು

ಅಪಶ್ಯತಾಮಧಿಷ್ಠಾನಂ ವಿಶ್ವಂ ಭಾತಿ ಯಥಾರ್ಥವತ್ |

ಅದೃಷ್ಟಮರುದೇಶಾನಾಂ ಮರೀಚಿಸಲಿಲಂ ಯಥಾ

||೯೩||

೯೩. ಮರುಸ್ಥಲವನ್ನು ಕಂಡುಕೊಳ್ಳದೆ ಇರುವವರಿಗೆ ಹೇಗೆ ಬಿಸಿಲು ಕುದುರೆಯ ನೀರು (ನಿಜವಾಗಿರುವಂತೆ ಕಾಣಿಸುತ್ತಿರುವದೋ) ಹಾಗೆಯೇ ಅಧಿಷ್ಠಾನ(ವಾದ ಬ್ರಹ್ಮ)ವನ್ನು ಕಂಡುಕೊಳ್ಳದವರಿಗೆ ಜಗತ್ತು ನಿಜವಾಗಿರುವಂತೆ ತೋರುತ್ತಿರುತ್ತದೆ.

ವಿಜ್ಞಾತೇ ಸತ್ಯಧಿಷ್ಠಾನೇ ಪರೇ ಬ್ರಹ್ಮಣಿ ಕೇವಲೇ |

ಪ್ರತೀತಮಖಿಲಂ ವಿಶ್ವಂ ಬ್ರಹ್ಮಮಾತ್ರಂ ಭವೇತ್ಸ್ವಯಮ್

||೯೪||

೯೪. ಅಧಿಷ್ಠಾನವಾದ ಕೇವಲ ಪರಬ್ರಹ್ಮವನ್ನು ಅರಿತುಕೊಂಡರೆ ತೋರುತ್ತಿರುವ ಜಗತ್ತೆಲ್ಲವೂ ತಾನೇ ಬ್ರಹ್ಮಮಾತ್ರವಾದೀತು.³

1. ದೃಷ್ಟಾಂತಗಳನ್ನು ವ್ಯಾವಹಾರಿಕದೃಷ್ಟಿಯಿಂದ ಸರಿಯೆಂದು ಇಟ್ಟುಕೊಂಡು ಹೀಗೆಂದಿದೆ ; ನಿಜವಾಗಿ ಎಲ್ಲಿಯೂ ಕಾರ್ಯಕಾರಣವಾದವನ್ನು ಸಿದ್ಧಾಂತದಲ್ಲಿ ಒಪ್ಪುವದೇ ಇಲ್ಲ ಮಾಂ.ಕಾ.ಭಾ.೪-೨೨, ೪-೪೦.
2. ವಿವರ್ತವೆಂಬ ಮಾತು ಭಾಷ್ಯದಲ್ಲಿ ಎಲ್ಲಿಯೂ ಇರುವದಿಲ್ಲ. ಶಂ.ಗೀ. ೨-೧೬ರಲ್ಲಿ 'ವಿವರ್ತೋಪಾದಾನಂ ಬ್ರಹ್ಮೈತಿ ಬ್ರೂಮಃ' ಎಂದು ಬರೆದು ವಿವರ್ತಶಬ್ದವನ್ನು ವಿವರಿಸಿದೆ.
3. ಎ. ೨೨೯, ೨೩೩, ೪೦೩- ಈ ಶ್ಲೋಕಗಳನ್ನು ಇಲ್ಲಿನ ಅಧಿಷ್ಠಾನವಿಚಾರಕ್ಕೆ ಹೋಲಿಸಿ.

ಮರೌ ದೃಷ್ಟಸ್ಯ ತೋಯಸ್ಯ ಮರುಜ್ಞಾನೇ ಸಮುತ್ಥಿತೇ |
ಯಥಾ ಸ್ಯಾನ್ಮರುಮಾತ್ರತ್ವಂ ತಥೈವ ಜಗತೋಽಸ್ಯ ಚ |
ಬ್ರಹ್ಮಮಾತ್ರತ್ವಮೇವ ಸ್ಯಾತ್ ಜ್ಞಾತೇ ಬ್ರಹ್ಮಣಿ ಸ್ವಾಶ್ರಯೇ¹

||೯೫||

೯೫. ಮರಳುನೆಲವೆಂಬ ಜ್ಞಾನವು ಎದ್ದುಕೊಳ್ಳಲು ಮರಳುನೆಲದಲ್ಲಿ ತೋರಿದ ನೀರು ಹೇಗೆ ಮರಳುನೆಲವೇ ಆಗಿಬಿಡುವದೋ ಹಾಗೆಯೇ ಈ ಜಗತ್ತು ತನ್ನ ಆಶ್ರಯವಾದ ಬ್ರಹ್ಮವು ತಿಳಿದುಬಂದ ಮೇಲೆ ಬ್ರಹ್ಮಮಾತ್ರವೇ ಆಗಿಬಿಡುವದು.

ಆರೋಪಿತಸ್ಯಾಧಿಷ್ಠಾನಾಕಾರೇಣಾಽವಸ್ಥಿತಂ ವಿನಾ |

ವಿಲಯೋ ನಿರ್ಗಮೋ ವಾಽಪಿ ಸತಿ ಬಾಧೇ ನ ದೃಶ್ಯತೇ

||೯೬||

೯೬. ಕಲ್ಪಿತವಾದದ್ದು ಬಾಧಿತವಾದಮೇಲೆ (ತನ್ನ) ಅಧಿಷ್ಠಾನದ ಆಕಾರ ವನ್ನು ಪಡೆದು ನಿಲ್ಲುವದೇ ಹೊರತು (ಅದು ಮತ್ತೆಲ್ಲಿಯಾದರೂ) ಅಡಗುವ ದೆಂದಾಗಲಿ, (ಅಲ್ಲಿಂದ ಮತ್ತೆಲ್ಲಿಗಾದರೂ) ಹೋಗುವದೆಂದಾಗಲಿ ಕಂಡು ಬಂದಿರುವದಿಲ್ಲ.

ಅಧಿಷ್ಠಾನಾನ್ಯಥಾಭಾವಮಾತ್ರಮೇವ ಯತೋ ಜಗತ್ |

ತತೋಽಧಿಷ್ಠಾನಮಾತ್ರತ್ವಂ ಜಗತೋ ನ ವಿರುದ್ಧತೇ

||೯೭||

೯೭. ಜಗತ್ತು (ತನ್ನ) ಅಧಿಷ್ಠಾನವಾದ (ಬ್ರಹ್ಮದ) ಮತ್ತೊಂದು ರೂಪವು ಮಾತ್ರವೇ ಆಗಿರುವದರಿಂದ, ಜಗತ್ತು (ನಿಜವಾಗಿ) ಅಧಿಷ್ಠಾನಮಾತ್ರವೇ ಎಂಬುದು ವಿರುದ್ಧವಲ್ಲ.

ಜಗತ್ತು ಬ್ರಹ್ಮದಲ್ಲಿ ಆರೋಪಿತವಾದಮಾತ್ರದಿಂದ

ಬ್ರಹ್ಮಕ್ಕೆ ಯಾವ ದೋಷವೂ ಇಲ್ಲ

ನೈತಾವನ್ಮಾತ್ರತೋ ಬ್ರಹ್ಮ ಜಡಂ ಭವಿತುಮರ್ಹತಿ |

ನ ದೃಶ್ಯಂ ನಾಪ್ಯನಿತ್ಯಂ ಚ ನ ಚ ಸಾವಯವಂ ತಥಾ

||೯೮||

1. ೯೨ನೆಯ ಶ್ಲೋಕದಲ್ಲಿ ಹೆಚ್ಚಿಗೆಯಾಗಿರುವ ಅರ್ಥವನ್ನೂ ಇಲ್ಲಿ ಹೆಚ್ಚಾಗಿರುವ ಅರ್ಥವನ್ನೂ ಸೇರಿಸಿದರೆ ೯೬ ಶ್ಲೋಕವಾದಂತೆ ಆಯಿತು. ಆದ್ದರಿಂದ ಮುಂದಿನ ಶ್ಲೋಕವನ್ನು ೯೭ ಎಂದು ಲೆಕ್ಕಹಿಡಿದಿದೆ.

೯೯. ಇಷ್ಟುಮಾತ್ರದಿಂದ ಬ್ರಹ್ಮವು ಜಡವಾಗಲಾರದು, ದೃಶ್ಯವಾಗಲಾರದು, ಅನಿತ್ಯವಾಗಲಾರದು, ಸಾವಯವವೂ ಆಗಲಾರದು.¹

ಸ್ವಸ್ಥಿನ್ ಕಲ್ಪಿತತೋಯಸ್ಯ ಸ್ವಮಾತ್ರತ್ವೇ ತು ಕಿಂ ಮರೋಃ |

ಶೀತತಾ ದ್ರಾವತಾ ವಾಪಿ ಜಲಧರ್ಮೋ ವಿಲೋಕ್ಯತೇ

||೧೦೦||

೧೦೦. ತನ್ನಲ್ಲಿ ಕಲ್ಪಿತವಾದ ನೀರು ತನ್ನ ರೂಪವಾದಮಾತ್ರಕ್ಕೆ ಅದರಿಂದ ಮರುಭೂಮಿಗೆ ಶೈತ್ಯ, ಅಥವಾ ನೀರಾಗಿರುವಿಕೆ - ಎಂಬ ನೀರಿನ ಧರ್ಮವಿರುವದು ಕಂಡುಬರುತ್ತದೆಯೇನು ?

ಜಾತ್ಯಾದಿಧರ್ಮಕಂ ವಿಶ್ವಂ ಸ್ವರೂಪೇಣಾಸ್ತಿ ಚೇತ್ ತದಾ |

ತದ್ವೈಶಿಷ್ಟ್ಯೇ ತು ದೋಷಾಃ ಸ್ಫುರ್ಬ್ರಹ್ಮಣೋ ಜಡತಾದಯಃ

||೧೦೧||

೧೦೧. ಆದರೆ ಹುಟ್ಟುವದೇ ಮುಂತಾದ ಧರ್ಮವುಳ್ಳ ಪ್ರಪಂಚವು ತನ್ನ ರೂಪದಿಂದ (ನಿಜವಾಗಿ) ಇರುತ್ತದೆಯಾದರೆ ಆಗ, ಅದರಿಂದೊಡಗೂಡಿರುವದಾಗಿರುವಲ್ಲಿ ಬ್ರಹ್ಮದಲ್ಲಿ ಜಡತ್ವವೇ ಮುಂತಾದ ದೋಷಗಳು ಉಂಟಾಗಬಹುದು.

ಬರಿಯ ತೋರಿಕೆಗೆ ಸ್ವರೂಪವಿರುವದಿಲ್ಲ

ಆಭಾತಸ್ಯ ಕ್ವ ಸ್ವರೂಪಂ ಘಟತೇ ಮರುತೋಯವತ್ |

ನ ಹ್ಯತ್ರ ವೀಕ್ಷ್ಯತೇ ಲೋಕೇ ಸ್ವರೂಪಂ ಮರುವಾರಿಣಃ

||೧೦೨||

೧೦೨. ಬಿಸಿಲುಕುದುರೆಯ ನೀರಿನಂತೆ (ಕಲ್ಪಿತವಾಗಿ ಸುಮ್ಮನೆ) ತೋರುತ್ತಿರುವ (ಪದಾರ್ಥಕ್ಕೆ) ಎಲ್ಲಿತಾನೆ ಸ್ವರೂಪ(ವಿರುವದೆಂಬುದು) ಹೊಂದುತ್ತದೆ ? ಮರುಭೂಮಿಯಲ್ಲ ತೋರಿದ ನೀರಿಗೆ ತನ್ನ ರೂಪವು (ನಿಜವಾಗಿರುವದು) ಲೋಕದಲ್ಲಿ ಕಂಡುಬಂದಿಲ್ಲವಷ್ಟೆ ?

ಗ್ರಹೀತುರ್ಗ್ರಹದೋಷೇಣ ಬ್ರಹ್ಮೈವ ಜಗದಾತ್ಮನಾ |

ಆಭಾತಂ ಸರ್ಪವದ್ರಜ್ಜುರ್ಯಥಾ ತದ್ವದವಿಕ್ರಿಯಮ್

||೧೦೩||

೧೦೩. ಅರಿಯುವಾತನ (ತಪ್ಪಾಗಿ) ಅರಿಯುವ ದೋಷದಿಂದ ಬ್ರಹ್ಮವೊಂದೇ- ಹಗ್ಗವು ಹಾವಾಗಿ (ತೋರು)ವಂತೆ- ಜಗದ್ರೂಪದಿಂದ ತೋರುತ್ತಿರುವದು ; ಆ (ಹಗ್ಗ)ದಂತೆಯೇ (ತಪ್ಪುತಿಳಿವಳಿಕೆಯ ಕಾಲಕ್ಕೆ) ಯಾವ ವಿಕಾರವೂ ಇಲ್ಲದ್ದಾಗಿರುವದು.

1. 'ಯತ್ರ ಯದಧ್ಯಾಸಃ ತತ್ಕತೇನ ದೋಷೇಣ ಗುಣೇನ ವಾ ಅಣುಮಾತ್ರೇಣಾಪಿ ಸ ನ ಸಂಬದ್ಧತೇ', (ಯಾವದರಲ್ಲಿ ಏತರ ಅಧ್ಯಾಸವಾಗಿರುವದೋ ಅದರಿಂದಾದ ದೋಷವಾಗಲಿ ಗುಣವಾಗಲಿ ಒಂದಿಷ್ಟೂ ಅದಕ್ಕೆ ಸಂಬಂಧಿಸಿರುವದಿಲ್ಲ) ಎಂಬ ಅಧ್ಯಾಸಭಾಷ್ಯವಾಕ್ಯವನ್ನು ಇಲ್ಲಿ ನೆನಪಿಗೆ ತಂದುಕೊಳ್ಳಬೇಕು.

ಆಭಾತಸ್ಯ ತ್ವಧಿಷ್ಠಾನಾದನ್ಯತ್ವಂ ನೈವ ಸಿದ್ಧತಿ |

ಅಧಿಷ್ಠಾನಾತ್ ಪೃಥಕ್ಸತ್ತಾ ರಜ್ಜುಸರ್ಪೇ ನ ವೀಕ್ಷ್ಯತೇ ||೧೦೪||

೧೦೪. ಆದರೆ (ಸುಮ್ಮನೆ ತೋರುತ್ತಿರುವ ಪದಾರ್ಥಕ್ಕೆ ಅದರ) ಅಧಿಷ್ಠಾನಕ್ಕಿಂತ ಬೇರೆಯಾದ ಇರವು ಸಿದ್ಧಿಸುವದೇ ಇಲ್ಲ. ಹಗ್ಗದ ಹಾವಿಗೆ ತನ್ನ ಅಧಿಷ್ಠಾನವಾದ (ಹಗ್ಗ)ಕ್ಕಿಂತ ಬೇರೆಯಾದ ಇರವು ಕಂಡುಬರುವದೇ ಇಲ್ಲ.¹

ಪರಸ್ಯಾದ್ಬ್ರಹ್ಮಣೋ ವಿಶ್ವಂ ಕದಾಚಿನ್ನೈವ ಭಿದ್ಯತೇ |

ರಜ್ಜುಸರ್ಪೋ ಯಥಾ ರಜ್ಜೋಃ ಸ್ವರೂಪೇಣ ನ ಭಿದ್ಯತೇ ||೧೦೫||

೧೦೫. ಹಗ್ಗದ ಹಾವು ಹಗ್ಗಕ್ಕಿಂತ ಹೇಗೆ ಸ್ವರೂಪದಿಂದ ಬೇರೆಯಾಗಿರುವದಿಲ್ಲವೋ ಹಾಗೆಯೇ ಜಗತ್ತು ಪರಬ್ರಹ್ಮಕ್ಕಿಂತ ಎಂದಿಗೂ ಬೇರೆಯಾಗಿರುವದಿಲ್ಲ.

ನ ಭಿದ್ಯತೇ ಯಥಾ ದನ್ವೀ ಸ್ವಸ್ವರೂಪೇಣ ದಾರುಣಃ |

ಸ್ವರೂಪೇಣ ತಥಾ ವಿಶ್ವಂ ಬ್ರಹ್ಮಣೋ ನೈವ ಭಿದ್ಯತೇ ||೧೦೬||

೧೦೬. ಹೇಗೆ (ಮರದ) ಆನೆಯು ಮರದ (ಮುಟ್ಟಿಗಿಂತ) ಬೇರೆಯ ಸ್ವರೂಪವುಳ್ಳದ್ದಾಗಿರುವದಿಲ್ಲವೋ ಹಾಗೆಯೇ ಜಗತ್ತು ಬ್ರಹ್ಮಕ್ಕಿಂತ ಬೇರೆಯಾದ ಸ್ವರೂಪವುಳ್ಳದ್ದಾಗಿರುವದೇ ಇಲ್ಲ.²

ಜಗತ್ತೆಲ್ಲವೂ ಬ್ರಹ್ಮವೇ ಎಂಬುದಕ್ಕೆ ಶ್ರುತ್ಯಾದಿಗಳ ಆಧಾರ

ಯತ ಏವಂ ತತೋ ವಿಶ್ವಂ ಸರ್ವಂ ಬ್ರಹ್ಮೈವ ಕೇವಲಮ್ |

ವಿಚಾರ್ಯಮಾಣೇ ಸದ್ಯುಕ್ತಿಶ್ರುತಿಸ್ಮೃತ್ಯುಪಪತ್ತಿಭಿಃ ||೧೦೭||

೧೦೭. ಹೀಗಿರುವದರಿಂದ ವಿಶ್ವವೆಲ್ಲವೂ ಕೇವಲ ಬ್ರಹ್ಮವೇ ಎಂದು ಸದ್ಯುಕ್ತಿ, ಶ್ರುತಿ, ಸ್ಮೃತಿ, ಉಪಪತ್ತಿ³ - ಇವುಗಳಿಂದ ವಿಚಾರಿಸಿದಲ್ಲಿ (ಸಿದ್ಧವಾಗುತ್ತದೆ).

1. ಅಧಿಷ್ಠಾನವೇ ಭ್ರಾಂತಿಯಿಂದ ಅರೋಪಿತವಾಗಿ ಕಾಣುತ್ತದೆ, ಅಧಿಷ್ಠಾನಕ್ಕಿಂತ ಬೇರೆಯಾಗಿ ಅರೋಪಿತವು ಇರುವದೇ ಇಲ್ಲ - ಎಂಬುದಕ್ಕೆ ವಿ. ೨೨೯, ೨೩೩, ೪೦೩ - ಇವನ್ನು ನೋಡಿ.
2. ಇದು ಸದಾಶಿವಬ್ರಹ್ಮೇಂದ್ರರ "ಅದ್ವೈತತಾರಾವಳಿ"ಯ ೧೫ನೆಯ ಶ್ಲೋಕದ ಅಭಿಪ್ರಾಯ.
3. ಸದ್ಯುಕ್ತಿ, ಉಪಪತ್ತಿ - ಇವೆರಡಕ್ಕೂ ಏನು ಹೆಚ್ಚುಕಡಿಮೆಯೆಂಬುದು ತಿಳಿಯಲಿಲ್ಲ ; ಮೊದಲನೆಯದು ಶ್ರುತಿಯಲ್ಲಿ ಹೇಳಿರುವ ಯುಕ್ತಿ, ಎರಡನೆಯದು ಅದಕ್ಕೆ ಅನುಸಾರವಾದ ಲೌಕಿಕಯುಕ್ತಿ ಎಂದು ತಾರತಮ್ಯವನ್ನು ಕಲ್ಪಿಸಬಹುದೆಂದು ತೋರುತ್ತದೆ.

ವಿಶ್ವಂ ಬ್ರಹ್ಮಾಭಿನ್ನಮೇವ ಸ್ವಯಂ ಭವಿತುಮರ್ಹತಿ |

ಅಧಿಷ್ಠಾನಾನತಿರಿಕ್ತಸ್ವರೂಪತ್ವಾದ್ ಗುಣಾಹಿವತ್ ||೧೦೮||

೧೦೮. ಪ್ರಪಂಚವು ತಾನೇ ಬ್ರಹ್ಮಕ್ಕಿಂತ ಅಭಿನ್ನವಾಗಿರಬೇಕು ; ಏಕೆಂದರೆ ಅದು ಹಗ್ಗದ ಹಾವಿನಂತೆ (ತನ್ನ) ಅಧಿಷ್ಠಾನಕ್ಕಿಂತ ಬೇರೆಯಾಗಿರುವದಿಲ್ಲ.

ಇದಂ ಬ್ರಹ್ಮವಿವರ್ತತ್ವಾದ್ ಬ್ರಹ್ಮಾಭಿನ್ನಂ ಜಗತ್ಸದಾ |

ಮೃದ್ವಿವರ್ತಃ ಸ್ವಯಂ ಕುಷ್ಠೋ ಮೃದಭಿನ್ನೋ ಯಥಾ ತಥಾ ||೧೦೯||

೧೦೯. ಮಣ್ಣಿನ ವಿವರ್ತವಾದ ಗಡಿಗೆಯು ತಾನು ಮಣ್ಣಿಗಿಂತ ಹೇಗೆ ಭಿನ್ನವಲ್ಲವೋ ಹಾಗೆ ಈ ಜಗತ್ತು ಬ್ರಹ್ಮದ ವಿವರ್ತವಾಗಿರುವದರಿಂದ ಬ್ರಹ್ಮಕ್ಕಿಂತ ಭಿನ್ನವಾಗಿರುವದಿಲ್ಲ.

ಬ್ರಹ್ಮಾಭಿನ್ನಂ ಸ್ವತಸ್ಸತ್ತಾರಹಿತತ್ವಾದಿದಂ ಜಗತ್ |

ಶುಕ್ತಿರೂಪ್ಯವದಿತ್ಯಾದ್ಯಾ ಜಯನ್ತಿ ಬಹುಯುಕ್ತಯಃ ||೧೧೦||

೧೧೦. ಈ ಪ್ರಪಂಚವು ಸ್ವತಃಸತ್ತೆಯಿಲ್ಲದ್ದಾದ್ದರಿಂದ ಬ್ರಹ್ಮಕ್ಕಿಂತ ಬೇರೆಯಲ್ಲ ; ಇದಕ್ಕೆ ಕಪ್ಪೆಯಚಿಪ್ಪಿನ ಬೆಳ್ಳಿಯ ದೃಷ್ಟಾಂತವು- ಇವೇ ಮುಂತಾದ ಅನೇಕ ಯುಕ್ತಿಗಳು ಇರುತ್ತವೆ.¹

ವಿಶ್ವಸ್ಯ ಬ್ರಹ್ಮಾಭಿನ್ನತ್ವೇ ಶ್ರುತಯೋಽಪಿ ಚ ಜಾಗ್ರತಿ |

ಐತದಾತ್ಮ್ಯಮಿದಂ ಸರ್ವಂ ಸ ಇದಂ ಸರ್ವಮಿತ್ಯಪಿ ||೧೧೧||

ಚಿದ್ಧೀದಂ ಸರ್ವಮಿತ್ಯೇವ ಸರ್ವಂ ಖಲ್ವಿದಮಿತ್ಯಸೌ |

ಬ್ರಹ್ಮೈವೇದಂ ವಿಶ್ವಮಿದಮಿತ್ಯಾದ್ಯಾಸ್ತತ್ಪ್ರಯೋಜನಾಃ ||೧೧೨||

೧೧೧-೧೧೨. ಪ್ರಪಂಚವು ಬ್ರಹ್ಮವೆಂಬುದಕ್ಕೆ 'ಇದೆಲ್ಲವೂ ಈ (ಸದ-ದ್ವಿತೀಯಬ್ರಹ್ಮವನ್ನೇ) ಆತ್ಮವಾಗಿಯುಳ್ಳದ್ದು' (ಛಾಂ.೬-೮-೨), 'ಅವನು ಇದೆಲ್ಲವನ್ನೂ (ಸೃಷ್ಟಿಸಿದನು)' (ತೈ. ೨-೬),² 'ಇದೆಲ್ಲವೂ ಚಿತ್ತೇ' (ನ್ಯ.ಉ.೨), 'ಇದೆಲ್ಲವೂ ಬ್ರಹ್ಮವಷ್ಟೆ ?' (ಛಾಂ. ೩-೧೪-೧), 'ಈ ವಿಶ್ವವು ಬ್ರಹ್ಮವೇ' (ಮುಂ.೨-೨-೧೧)- ಇವೇ ಮುಂತಾದ ಆ ಅರ್ಥವುಳ್ಳ ಶ್ರುತಿಗಳೂ ಇರುತ್ತವೆ.

ವಾಸುದೇವಃ ಸರ್ವಮಿದಂ ಸರ್ವಂ ವಿಷ್ಣುಮಯಂ ಜಗತ್ |

ಬ್ರಹ್ಮಮಾತ್ರಮಿದಂ ಸರ್ವಂ ಬ್ರಹ್ಮೈವ ಸಕಲಂ ಜಗತ್ ||೧೧೩||

1. ಇದುವರೆಗೆ ಲೌಕಿಕಯುಕ್ತಿಗಳಿಂದ ಜಗತ್ತು ಬ್ರಹ್ಮಾಭಿನ್ನವೆಂದು ತೋರಿಸಿಕೊಟ್ಟದ್ದಾಯಿತು. ಶ್ರುತಿಸ್ತುತಿಗಳನ್ನು ಮುಂದೆ ಕೊಟ್ಟಿದೆ. ಜಗತ್ತಿಗೂ ಬ್ರಹ್ಮಕ್ಕೂ ಇರುವ ಸಂಬಂಧದ ವಿಷಯಕ್ಕೆ ಶಂ.ಗೀ. ೨-೧೬ನ್ನು ನೋಡಿರಿ.
2. ಇದೆಲ್ಲವೂ ಆತನೇ ಎಂದರ್ಥ.

ಭೂತಾನಿ ವಿಷ್ಣುರಿತ್ಯಾದ್ಯಾಃ ಶತಶೋಽಥ ಸಹಸ್ರಶಃ |

ವಿಶ್ವಸ್ಯ ಬ್ರಹ್ಮಾಭಿನ್ನತ್ವೇ ಜಯನ್ತಿ ಸ್ಮ್ಯತಯೋಽಪಿ ಚ

||೧೧೪||

೧೧೩-೧೧೪. 'ವಾಸುದೇವನೇ (ಈ) ಎಲ್ಲವೂ' (ಗೀ. ೭-೧೯), 'ಎಲ್ಲ ಜಗತ್ತೂ ವಿಷ್ಣುಮಯವು' (?)¹, 'ಇದೆಲ್ಲವೂ ಬ್ರಹ್ಮಮಾತ್ರವೇ', 'ಸಕಲ ಜಗತ್ತೂ ಬ್ರಹ್ಮವೇ', 'ಭೂತಗಳು ವಿಷ್ಣುವೇ'² (ವಿ.ಪು. ೨-೧೨-೩೮) - ಇವೇ ಮುಂತಾದ ನೂರಾರು, ಸಾವಿರಾರು, ಸ್ಮೃತಿಗಳೂ ಪ್ರಪಂಚವು ಬ್ರಹ್ಮಾಭಿನ್ನವೆಂಬ ವಿಷಯಕ್ಕೆ ಒಪ್ಪುತ್ತಿವೆ.

ಜ್ಞಾನಿಗೆ ಎಲ್ಲವೂ ಬ್ರಹ್ಮ, ಅಜ್ಞಾನಿಗೆ ಎಲ್ಲವೂ ಜಗತ್ತೇ

ಬ್ರಹ್ಮಾತ್ಮನಾ ಜಗದ್ಭಾತಿ ಶುದ್ಧಬುದ್ಧೇರ್ಮಹಾತ್ಮನಃ |

ಬ್ರಹ್ಮೈವ ಜಗದಾಕೃತ್ಯಾಽಽಭಾತ್ಯಶುದ್ಧಧಿಯೋಽಸತಃ

||೧೧೫||

೧೧೫. ಶುದ್ಧಬುದ್ಧಿಯುಳ್ಳ ಮಹಾತ್ಮನಿಗೆ ಜಗತ್ತು ಬ್ರಹ್ಮರೂಪದಿಂದ ಕಾಣುತ್ತದೆ ; ಅಶುದ್ಧಬುದ್ಧಿಯುಳ್ಳ ಅಸತ್ತುರುಷನಿಗೆ ಬ್ರಹ್ಮವೇ ಜಗತ್ತಿನ ಆಕಾರದಲ್ಲಿ ಕಾಣುತ್ತದೆ.

ಅನ್ತರ್ಯಷ್ಟೇಃ ಸ್ವಯಂ ಭಾತಿ ಹೇಮಾಕೃತ್ಯೇವ ಕುಣ್ಡಲಮ್ |

ಹೇಮೈವ ಕುಣ್ಡಲಾಕೃತ್ಯಾ ಬಹಿದ್ಯಷ್ಟೇಃ ಪ್ರತೀಯತೇ

||೧೧೬||

೧೧೬. ಒಳಗಣ್ಣುಳ್ಳವನಿಗೆ³ ಒಂಟಿಯು ಚಿನ್ನದ ಆಕಾರದಿಂದ ತಾನೇ ಕಾಣುತ್ತದೆ. ಹೊರಗಣ್ಣುಳ್ಳವನಿಗೂ, ಚಿನ್ನವೇ ಒಂಟಿಯ ಆಕಾರದಿಂದ ಕಾಣಿಸಿ ಕೊಳ್ಳುತ್ತದೆ.

ಅಹ್ಮನ್ಯದೃಷ್ಟೇಃ ಸರ್ವತ್ರ ತಮ ಏವ ಪ್ರತೀಯತೇ |

ಚಕ್ಷುಷ್ಮತಸ್ತೇಜ ಏವ ಯಥಾ ತದ್ವದಸನ್ಮತೇಃ

||೧೧೭||

ಬಹಿರನ್ತಶ್ಚ ಸರ್ವತ್ರ ವಿಶ್ವಮೇವ ಪ್ರತೀಯತೇ |

ಶುದ್ಧಾತ್ಮನೋ ಬ್ರಹ್ಮವಿದೋ ಬ್ರಹ್ಮೈವ ಸಮದರ್ಶಿನಃ

||೧೧೮||

೧೧೭-೧೧೮. ಹಗಲಲ್ಲಿ ಕುರುಡನ ಕಣ್ಣಿಗೆ ಎಲ್ಲೆಲ್ಲಿಯೂ ಕತ್ತಲೆಯೇ ತೋರುತ್ತಿರುವದು ; ಕಣ್ಣಿರುವವನಿಗೆ ಬೆಳಕೇ (ತೋರುತ್ತಿರುವದು. ಇದು)

1. ಇದರಿಂದ ಮುಂದಿನ ಎರಡು ವಾಕ್ಯಗಳ ಮೂಲವು ಯಾವದೆಂದು ತಿಳಿಯಲಿಲ್ಲ.
2. 'ಜ್ಯೋತೀಂಷು ವಿಷ್ಣುಃ' ಎಂದು ಮುದ್ರಿತಪುಸ್ತಕದ ಪಾಠ.
3. ಮೇಲೆಮೇಲೆ ನೋಡುವ ಆಕಾರದಲ್ಲಿಯೇ ನೆಟ್ಟಕಣ್ಣಿಲ್ಲದವನಿಗೆ ಎಂದರ್ಥ.

ಹೇಗೋ ಹಾಗೆಯೇ ತಪ್ಪುತಿಳಿವಳಿಕೆಯವನಿಗೆ ಒಳಗೂ ಹೊರಗೂ¹ ಪ್ರಪಂಚವೇ ತೋರುತ್ತಿರುವದು ; ಶುದ್ಧದೃಷ್ಟಿಯುಳ್ಳ ಸಮದೃಷ್ಟಿಯ ಬ್ರಹ್ಮಜ್ಞಾನಿಗೆ ಬ್ರಹ್ಮವೇ (ತೋರುತ್ತಿರುವದು).

ಸದೇವ ವಿಶ್ವಂ ವಿಪರೀತದೃಷ್ಟೇಃ

ಪರೀತದೃಷ್ಟೇರ್ಜಗದೇವ ಸತ್ಸ್ಯಾತ್ |

ಅತಜ್ಞಃ ದೃಷ್ಟ್ಯಾತ್ಮ ಮಣಿಃ ಶಿಲಾ ಸ್ಯಾತ್

ತಜ್ಞಸ್ಯ ದೃಷ್ಟ್ಯಾತ್ಮ ತು ಶಿಲಾ ಮಣಿಃ ಸ್ಯಾತ್

||೧೧೯||

೧೧೯. ತಪ್ಪುತಿಳಿವಳಿಕೆಯ ದೃಷ್ಟಿಯುಳ್ಳವನಿಗೆ ಸತ್ತೇ ಪ್ರಪಂಚವಾಗಿ ಕಾಣುತ್ತದೆ ; ಸರಿಯಾದ ದೃಷ್ಟಿಯುಳ್ಳವನಿಗೆ ಜಗತ್ತೇ ಸದ್ಬ್ರಹ್ಮವಾಗಿರುವದು. ನಿಜವನ್ನರಿಯದ ಕಣ್ಣಿನಿಂದ ನೋಡಿದಾಗ ಈ (ಲೋಕ)ದಲ್ಲಿ ರತ್ನವೂ ಕಲ್ಲಾಗಿರುವದು, ನಿಜವನ್ನು ಬಲ್ಲವನಿಗೂ, (ಅ) ಕಲ್ಲೇ ರತ್ನವಾಗಿರುವದು.

ಅಧಿಷ್ಠಾನಜ್ಞಾನವಾದಾಗ ಎಲ್ಲವೂ ಬ್ರಹ್ಮವೇ

ಅಧಿಷ್ಠಾನೇ ಪರಿಜ್ಞಾತೇ ಸಚ್ಚಿದಾನಂದಲಕ್ಷಣೇ |

ಬ್ರಹ್ಮೈವ ಸಕಲಂ ವಿಶ್ವಂ ಭೋಕ್ತೃಭೋಗ್ಯಾದಿಲಕ್ಷಣಮ್

||೧೨೦||

೧೨೦. ಸಚ್ಚಿದಾನಂದರೂಪವಾದ ಅಧಿಷ್ಠಾನವನ್ನು ಅರಿತುಕೊಂಡಾಗ ಭೋಕ್ತೃ, ಭೋಗ್ಯ - ಮುಂತಾದ ರೂಪದ ಪ್ರಪಂಚವೆಲ್ಲವೂ ಬ್ರಹ್ಮವೇ.

ಬ್ರಹ್ಮೈವ ಪಞ್ಚಭೂತಾನಿ ಬ್ರಹ್ಮೈವ ಭುವನತ್ರಯಮ್ |

ಬ್ರಹ್ಮೈವಾಹಂ ಬ್ರಹ್ಮ ಚ ತ್ವಂ ಬ್ರಹ್ಮಣೋಽನ್ಯನ್ನ ಕಿಂಚನ

||೧೨೧||

೧೨೧. ಪಂಚಭೂತಗಳೂ ಬ್ರಹ್ಮವೇ, ಮೂರು ಲೋಕಗಳೂ ಬ್ರಹ್ಮವೇ, ನಾನು ಬ್ರಹ್ಮವೇ, ಮತ್ತು ನೀನೂ ಬ್ರಹ್ಮವೇ. ಬ್ರಹ್ಮಕ್ಕಿಂತ ಬೇರೆಯಾದದ್ದು ಯಾವದೊಂದೂ ಇಲ್ಲ.

ಚಿದ್ವ್ಯೋಮಕೇವಲಮನನ್ತಮನಾದಿಮಧ್ಯಂ

ಬ್ರಹ್ಮೈವ ಭಾತಿ ನಿಜಚಿತ್ತವಶಾತ್ ಸ್ವಯಂಭೂಃ |

ಆಕಾರವಾನಿವ ಪುಮಾನಿವ ವಸ್ತುತಸ್ತು

ವನ್ಧ್ಯಾತನೂಜ ಇವ ತಸ್ಯ ತು ನಾಸ್ತಿ ದೇಹಃ

||೧೨೨||

೧೨೨. ಆದಿಮಧ್ಯಾಂತಗಳಿಲ್ಲದ ಕೇವಲ ಚಿದಾಕಾಶವಾಗಿರುವ ಸ್ವಯಂಭುವಾದ ಬ್ರಹ್ಮವೇ ತನ್ನ ಚಿತ್ತವಶದಿಂದ ಆಕಾರವುಳ್ಳದ್ದರಂತೆ,

ಪುರುಷನಂತೆ ತೋರುತ್ತಿದೆ. ಆದರೆ ನಿಜವಾಗಿ ನೋಡಿದರೆ ಆ (ಆಕಾರವು) ಬಂಜೆಯ ಮಗನಂತೆಯೇ ಅದಕ್ಕೆ ದೇಹವೇ ಇಲ್ಲ.

ಅದ್ವೈತಸಿದ್ಧಿ

ಮಯಾ ತತಮಿದಂ ಸರ್ವಂ ಜಗದವ್ಯಕ್ತಮೂರ್ತಿನಾ |

ಮತ್ಸಾನ್ನಿ ಸರ್ವಭೂತಾನಿ ನ ಚಾಹಂ ತೇಷ್ವವಸ್ಥಿತಃ ||೧೧೨೩||

ನ ಚ ಮತ್ಸಾನ್ನಿ ಭೂತಾನಿ ಪಶ್ಯ ಮೇ ಯೋಗಮೈಶ್ವರಮ್ |

ಇತಿ ವಿಶ್ವವ್ಯಾಪಕತ್ವಾಧಾರತ್ವೇ ಚಾಽಽತ್ಮನೋ ಹರಿಃ ||೧೧೨೪||

ಸೂಚಯಿತ್ವಾಽಪನುದತಿ ಭೂತೇಷು ಸ್ವಸ್ಯ ಸಂಸ್ಥಿತಮ್ |

ಭೂತಾನಾಮಪಿ ಸ್ವಸ್ಯಸ್ಯಂ ಸ್ವಸ್ಯಾದ್ವೈತತ್ವಸಿದ್ಧಯೇ ||೧೧೨೫||

೧೧೨೩-೧೧೨೪. “ಈ ಜಗತ್ತೆಲ್ಲವೂ ಅವ್ಯಕ್ತಮೂರ್ತಿಯಾದ ನನ್ನಿಂದ ವ್ಯಾಪ್ತವಾಗಿರುತ್ತದೆ ; ಎಲ್ಲಾ ಭೂತಗಳೂ ನನ್ನಲ್ಲಿವೆ, ಆದರೆ ನಾನು ಅವುಗಳಲ್ಲಿಲ್ಲ. ಇನ್ನು (ಆ) ಭೂತಗಳು ನನ್ನಲ್ಲಿಲ್ಲವೂ ಇಲ್ಲ ; ಈಶ್ವರನಾದ ನನ್ನ ಯೋಗವನ್ನು ನೋಡು !” (ಗೀ. ೯-೫) ಎಂದು ಹರಿಯು ತಾನು ವಿಶ್ವವ್ಯಾಪಕನೆಂದೂ ವಿಶ್ವಾಧಾರನೆಂದೂ ಸೂಚಿಸಿ, ತಾನು ಅದ್ವಿತೀಯನೆಂಬುದನ್ನು ಸಿದ್ಧಪಡಿಸಿಕೊಡುವದಕ್ಕಾಗಿ ಭೂತಗಳಲ್ಲಿ ತಾನು ಇದೇನೆಂಬುದನ್ನೂ ಭೂತಗಳು ತನ್ನಲ್ಲಿರುವವೆಂಬುದನ್ನೂ ಅಲ್ಲಗಳೆದಿರುತ್ತಾನೆ.¹

ಅದ್ವಯತ್ವಮತಃ ಸಿದ್ಧಂ ಪ್ರಮಾಣೈರಖಿಲೈರಪಿ |

ನೈವಾತ್ರ ಸಂಶಯಃ ಕಾರ್ಯೋ ಬ್ರಾಹ್ಮಣೈರ್ಬ್ರಹ್ಮವಾದಿಭಿಃ ||೧೧೨೬||

೧೧೨೬. ಆದ್ದರಿಂದ ಎಲ್ಲಾ ಪ್ರಮಾಣಗಳಿಂದಲೂ ಅದ್ವಯತ್ವವು ಸಿದ್ಧವಾಗಿರುತ್ತದೆ. ಈ ವಿಷಯದಲ್ಲಿ ಬ್ರಹ್ಮವಾದಿಗಳಾದ ಬ್ರಾಹ್ಮಣರು ಸಂಶಯವನ್ನು ಮಾಡಲೇಬಾರದು.

ಜಗತ್ತೆಲ್ಲವೂ ಬ್ರಹ್ಮವೇ

ವಿಚಾರ್ಯಮಾಣೇ ಸದ್ಬುದ್ಧ್ಯಾ ಶ್ರುತಿಸ್ಮೃತೃಪಪತ್ತಿಭಿಃ |

ಸದೇವೇದಂ ಜಗತ್ಸರ್ವಂ ಸದ್ವಿವರ್ತಂ ಯತಃ ಸ್ವಯಮ್ ||೧೧೨೭||

೧೧೨೭. ಸರಿಯಾದ ಬುದ್ಧಿಯಿಂದ ಶ್ರುತಿ, ಸ್ಮೃತಿ, ಯುಕ್ತಿ - ಇವುಗಳ ಮೂಲಕ ವಿಚಾರಮಾಡಿದರೆ, ಈ ಜಗತ್ತೆಲ್ಲವೂ ಸತ್ತೇ ಆಗಿರುತ್ತದೆ, ಏಕೆಂದರೆ ಅದು ತಾನು ಸತ್ತಿನ ವಿವರ್ತವೇ ಆಗಿರುತ್ತದೆ.²

ಹೇಮ್ನೋ ವಿವರ್ತಂ ಕಟಕಂ ಹೇಮೈವ ಭವತಿ ಸ್ವಯಮ್ |

ಶಿಲಾವಿವರ್ತಃ ಶ್ರೀವಿಷ್ಣುಃ ಶಿಲೈವ ಭವತಿ ಸ್ವಯಮ್

||೧೨೮||

೧೨೮. ಚಿನ್ನದ ವಿವರ್ತವಾದ ಕಡಗವು ತಾನೂ ಚಿನ್ನವೇ ಆಗಿರುತ್ತದೆ. ಕಲ್ಲಿನ ವಿವರ್ತವಾದ ಶ್ರೀವಿಷ್ಣು(ವಿಗ್ರಹ)ವು ತಾನೂ ಕಲ್ಲೇ ಆಗಿರುತ್ತದೆ.

ಯಥಾ ತಥೈವ ಸಕಲಂ ಸ್ವರೂಪೇಣ ಸ್ವಯಂ ಜಗತ್ |

ಬ್ರಹ್ಮೈವ ತಸ್ಯ ನಿತ್ಯತ್ವಾತ್ತದಭಾವೋ ನ ಸಿದ್ಧತಿ

||೧೨೯||

೧೨೯. (ಈ ದೃಷ್ಟಾಂತಗಳು) ಹೇಗೋ ಹಾಗೆಯೇ ಸಕಲ ಜಗತ್ತೂ ಸ್ವರೂಪದಿಂದ ಬ್ರಹ್ಮವೇ ಆಗಿರುತ್ತದೆ. ಅದು ನಿತ್ಯವಾಗಿರುವುದರಿಂದ ಅದರ ಅಭಾವವು ಸಿದ್ಧಿಸುವದಿಲ್ಲ¹

ವಾಜ್ರಾತ್ರಲಾಭಸ್ವತ್ಪಕ್ಷಸ್ಯ ಜ್ಯತಾಮತಿದೂರತಃ

||೧೨೯^೦/೨||

೧೨೯^೦/೨. ಈ ನಿನ್ನ ಪಕ್ಷವು ಬರಿಯ ಮಾತನ್ನು ಮಾತ್ರ ಪಡೆದುಕೊಂಡಂತಾಯಿತು. ಆದ್ದರಿಂದ (ಈ) ಪಕ್ಷವನ್ನು, ಬಹಳ ದೂರದಿಂದಲೇ ಬಿಟ್ಟುಬಿಡಬೇಕು.

ಲೋಕೇ ವಸ್ತುಸ್ಯ ಭಾವಾಖ್ಯಮಿತಿ ಯೇ ತು ವದಂತೀ |

ನ ಶ್ರೋತ್ರಿಯಾ ನ ಶಾಸ್ತ್ರಜ್ಞಾ ನ ತತ್ತ್ವಜ್ಞಾ ನ ಸಾಧವಃ

||೧೩೦||

೧೩೦. ಲೋಕದಲ್ಲಿ ಅಭಾವವೆಂಬ ವಸ್ತುವಿದೆ ಎಂದು ಯಾರು ಹೇಳುತ್ತಿರುವರೋ ಅವರು ಶ್ರೋತ್ರಿಯರಲ್ಲ, ಶಾಸ್ತ್ರಜ್ಞರಲ್ಲ, ತತ್ತ್ವಜ್ಞರಲ್ಲ, ಸಾಧು ಜನರೂ ಅಲ್ಲ.

ಅಭಾವೋಽಪಿ ಚ ಭಾವೋಽಪಿ ಸರ್ವಂ ಬ್ರಹ್ಮೈವ ತಚ್ಚಣು²

||೧೩೧||

೧೩೧. ಅಭಾವವೂ ಭಾವವೂ ಎಲ್ಲವೂ ಬ್ರಹ್ಮವೇ. ಅದು (ಹೇಗೆಂಬುದನ್ನು ಹೇಳುತ್ತೇನೆ) ಕೇಳು :

ಸಚ್ಚ ತ್ಯಚ್ಚೇತ್ಯುಪಕ್ರಮ್ಯ ಜಗದ್ಭೂತಿಂ ಸ್ವಯಂ ಶ್ರುತಿಃ |

ಸತ್ಯಂ ಚಾನೃತಂ ಚ ಸತ್ಯಮಿತ್ಯನ್ತಗ್ರನ್ಥತಃ ಸ್ಫುಟಮ್

||೧೩೨||

ಸದ್ಬ್ರಹ್ಮೈವಾಭವತ್ಸರ್ವಮಿತಿ ವಕ್ತಿ ಸ್ವಯಂ ಯತಃ |

ತತೋ ಭಾವಾಭಾವರೂಪಂ ಸಕಲಂ ಸತ್ಯಮೇವ ಹಿ

||೧೩೩||

1. ಬ್ರಹ್ಮವೇ ಜಗತ್ತಾಗಿ ತೋರುತ್ತಿದೆ ; ಜಗತ್ತಾಗಿ ತೋರುವಾಗಲೂ ಬ್ರಹ್ಮವೆಂದೇ ಇದೆ.

2. ಹಿಂದಿನ ಅರ್ಥಶೋಧಕವು ಸೇರಿದರೆ ಇದು ಒಂದು ಶೋಧಕವಾಗುವದು.

೧೩೨-೧೩೩. 'ಸತ್ಯೋತ್ಕೃಷ್ಟೋ (ಆಯಿತು)' ಎಂದು ಜಗತ್ತಿನ ಸೃಷ್ಟಿಯನ್ನು ಹೇಳುವದಕ್ಕೆ ಆರಂಭಿಸಿದ ಶ್ರುತಿಯು 'ಸತ್ಯವೂ ಅನ್ಯತವೂ ಸತ್ಯವೇ ಆಯಿತು'¹ (ತೈ.೨-೬) ಎಂಬವರೆಗಿನ ಗ್ರಂಥದಿಂದ ಸದ್ಬ್ರಹ್ಮವೂ ತಾನೇ ಎಲ್ಲವೂ ಆಯಿತು ಎಂದು ಹೇಳುತ್ತದೆಯಷ್ಟೆ ? ಆದ್ದರಿಂದ ಭಾವಾಭಾವವೆಲ್ಲವೂ² ಸತ್ಯವೇ (ಆಯಿ)ತಲ್ಲವೆ ?

ಗ್ರಹಿಸುವವನ ಬುದ್ಧಿದೋಷದಿಂದ ನಾನಾತ್ವವು ಕಾಣುತ್ತದೆ

ಬ್ರಹ್ಮೈವ ಸತ್ಯಶಬ್ದಾರ್ಥಃ ಸತ್ಯಂ ಜ್ಞಾನಮಿತಿ ಶ್ರುತೇಃ |

ಗ್ರಹೀತುರ್ಗ್ರಹದೋಷೇಣ ನಾನಾತ್ವಂ ನ ಚ ವಸ್ತುತಃ

||೧೩೪||

೧೩೪. (ಇಲ್ಲಿ) ಸತ್ಯವೆಂಬ ಶಬ್ದಕ್ಕೆ ಬ್ರಹ್ಮವೇ ಅರ್ಥ. ಏಕೆಂದರೆ ಸತ್ಯವೂ ಜ್ಞಾನವೂ (ಅನಂತವೂ ಆದದ್ದು ಬ್ರಹ್ಮವು) ಎಂದು (ತೈ. ೨-೧) ಶ್ರುತಿಯಿದೆ. ಗ್ರಹಿಸುವಾತನ ಅರಿಯುವದರಲ್ಲಿರುವ ದೋಷದಿಂದ ನಾನಾತ್ವವು (ತೋರುತ್ತದೆಯೇ) ಹೊರತು ನಿಜವಾಗಿರುವದಿಲ್ಲ.

ತದ್ವೃಷ್ಟಂ ಸ್ಥಾನುರಜ್ಞಾದೌ ಪಣ್ಣಿತ್ಯೈವಸ್ತುದರ್ಶಿಭಿಃ |

ಏಕ ಏವ ಸ್ವಯಂ ಸ್ಥಾನುರ್ನಿಜಲಕ್ಷಣಲಕ್ಷಿತಃ

||೧೩೫||

ಗ್ರಹೀತುರೇವ ಧೀದೋಷಾತ್ಪ್ರತ್ಯಯಸ್ಸಸ್ಯರಾತ್ಮನಾ |

ಉದೇತಿ ಸ್ತಪ್ಪುರೂಪೇಣ ಸ್ಥಾನುಸ್ತಿಷ್ಠತಿ ನಾನ್ಯಥಾ

||೧೩೬||

೧೩೫-೧೩೬. ಮೋಟುಮರ, ಹಗ್ಗ- ಮುಂತಾದವುಗಳ ವಿಷಯದಲ್ಲಿ ಇದು ವಸ್ತುದರ್ಶಿಗಳಾದ ಪಂಡಿತರಿಗೆ ಕಂಡಿರುತ್ತದೆ. ಮೋಟುಮರವು ತನ್ನ ಲಕ್ಷಣದಿಂದ ಕೂಡಿ ತಾನು ಒಂದೇ (ರೂಪ)ದಲ್ಲಿರುತ್ತದೆ. ಗ್ರಹಿಸುವವನ ಬುದ್ಧಿ ದೋಷದಿಂದಲೇ ಕಳ್ಳನೆಂಬ ರೂಪದಿಂದ ಪ್ರತ್ಯಯವು ಉಂಟಾಗುತ್ತದೆ. ಮೋಟುಮರವು ಕಂಬದ ರೂಪದಿಂದಲೇ³ ಇರುತ್ತದೆಯೇ ಹೊರತು ಮತ್ತೆ ಬೇರೆಯಿಲ್ಲ.

ತದ್ವದೇವ ಗ್ರಾಹಕಾಣಾಂ ಪ್ರತ್ಯಯೋ ಜಗದಾತ್ಮಕಃ |

ಜಾಯತೇ ಬುದ್ಧಿದೋಷೇಣ ಸ್ವಯಂ ಬ್ರಹ್ಮ ತ್ವವಿಕ್ರಿಯಮ್

||೧೩೭||

1. ವ್ಯವಹಾರದಲ್ಲಿ ಸತ್ಯವಾಗಿ ತೋರುವ ಕಪ್ಪೆಯಚಿಪ್ಪು, ಹುಸಿಯಾಗಿ ತೋರುವ ಶುಕ್ತರಜತ - ಈ ಎರಡೂ ನಿಜವಾಗಿ ಬ್ರಹ್ಮವೇ ಎಂದರ್ಥ.
2. 'ಯದಸ್ತಿ ಯನ್ಯಾಸ್ತಿ ಚ ವಿಪ್ರವರ್ಯ' (ವಿ.ಪು. ೩-೧೨-೩೮) ಎಂಬ ಪುರಾಣವಾಕ್ಯವನ್ನು ನೋಡಿರಿ.
3. ಕಳ್ಳನೆಂದು ತೋರುವಾಗಲೂ ಮರವು ನೆಟ್ಟಗೆ ನಿಂತಿರುವ ಮರವೇ ಆಗಿರುತ್ತದೆ.

೧೩೭. ಅದರಂತೆಯೇ ಗ್ರಹಿಸುವವರ ಬುದ್ಧಿದೋಷದಿಂದ ಜಗದ್ರೂಪವಾದ ಪ್ರತ್ಯಯವು ಉಂಟಾಗುತ್ತದೆ. ಬ್ರಹ್ಮವಾದರೋ ತಾನುತಾನು ಅವಿಕಾರವೇ ಆಗಿರುತ್ತದೆ.

ಅನಾದಿಕಾಲೀನದುರನ್ತ¹ ವಾಸನಾ-

ದೋಷೇಣ ದುಷ್ಟಾ ಪುರುಷಸ್ಯ ಬುದ್ಧಿಃ |

ನಾನಾವಿಧಂ ವಿಶ್ವಮಿಹ ಪ್ರಸೂತೇ

ಸ್ವಪ್ನಾದಿವದ್ಬ್ರಹ್ಮಣಿ ಕೇವಲೇಽದ್ವಯೇ

||೧೩೮||

೧೩೮. ಅನಂತಕಾಲದಿಂದ ಮುಗಿಯದೆ ಇರುವ ವಾಸನೆಯ ದೋಷದಿಂದ ಕೆಟ್ಟುಹೋಗಿರುವ ಮನುಷ್ಯನ ಬುದ್ಧಿಯು ಇಲ್ಲಿ-ಸ್ವಪ್ನಾದಿಗಳಲ್ಲಿ ಹೇಗೋ ಹಾಗೆ - ಕೇವಲವಾಗಿ ತನಗೇರಡನೆಯದಿಲ್ಲದ ಬ್ರಹ್ಮದಲ್ಲಿ ಬಗೆಬಗೆಯಾಗಿರುವ ಪ್ರಪಂಚವನ್ನು ಉಂಟುಮಾಡಿಸುತ್ತದೆ.

ಜಗತ್ತು ಮನಃಕಲ್ಪಿತವೇ

ನ ಬ್ರಹ್ಮಣಾ ನಾಽಪಿ ಶಿವೇನ ವಿಷ್ಣುನಾ

ಸ್ವಪ್ನಪ್ರಪಂಚೋ ಹಿ² ಕದಾಪಿ ಸೃಷ್ಟಃ |

ಸ್ವಯಂ ಧಿಯಾ ಕಲ್ಪಿತ ಏವ ಭಾತಿ

ತಥೈವ ಜಾಗ್ರತ್ಯಪಿ ಬುದ್ಧಿಕಲ್ಪಿತಃ

||೧೩೯||

೧೩೯. ಬ್ರಹ್ಮನಿಂದಲಾಗಲಿ ಶಿವನಿಂದಲಾಗಲಿ ವಿಷ್ಣುವಿನಿಂದಲಾಗಲಿ ಸ್ವಪ್ನ ಪ್ರಪಂಚವು ಸೃಷ್ಟವಾದದ್ದು ಯಾವಾಗಲೂ ಕಂಡದ್ದಿಲ್ಲ. ಬುದ್ಧಿಯಿಂದ ಕಲ್ಪಿತವಾಗಿ ತಾನೇ ತೋರುತ್ತಿರುತ್ತದೆ. ಅದರಂತೆಯೇ ಎಚ್ಚರದಲ್ಲಿಯೂ (ಪ್ರಪಂಚವು) ಬುದ್ಧಿಕಲ್ಪಿತವಾಗಿಯೇ ಇರುತ್ತದೆ.

ಧೀಕಲ್ಪಿತತ್ವೇನ ಹಿ ಜಾಗ್ರದೀಕ್ಷಿತಂ

ನ ಸ್ವಪ್ನಕಾಲೇ ಜಗದಸ್ತಿ ತದ್ವತ್ |

ಸ್ವಪ್ನೇಕ್ಷಿತಂ ನಾಸ್ತಿ ಚ ಜಾಗ್ರತೀಹ

ದ್ವಯೋಶ್ಚ ಸುಪ್ತಾವತಿಶೂನ್ಯತಾ ತತಃ

||೧೪೦||

೧೪೦. ಬುದ್ಧಿಕಲ್ಪಿತವಾಗಿರುವುದರಿಂದಲೇ ಅಲ್ಲವೆ, ಎಚ್ಚರದಲ್ಲಿ ಕಂಡ ಪ್ರಪಂಚವು ಸ್ವಪ್ನಕಾಲದಲ್ಲಿರುವದಿಲ್ಲ ? ಅದರಂತೆ ಸ್ವಪ್ನದಲ್ಲಿ ಕಂಡ ಪ್ರಪಂಚ

1. 'ನಿರನ್ತ' ಎಂಬ ಅಚ್ಚಿನ ಪಾಠವನ್ನು ಹೀಗೆಂದು ತಿದ್ದಿಕೊಂಡಿದೆ. ಎ||. ೨೭೧ ನೋಡಿ.

2. ಅಚ್ಚಿನ ಪುಸ್ತಕದಲ್ಲಿ 'ನ' ಎಂದು ತಪ್ಪಾಗಿರುವುದನ್ನು ಹೀಗೆ ತಿದ್ದಿಕೊಂಡಿದೆ.

ಎಚ್ಚರದಲ್ಲಿರುವುದೂ ಇಲ್ಲ. ಆದ್ದರಿಂದಲೇ ಇವೆರಡಕ್ಕೂ ಸುಷುಪ್ತಿಯಲ್ಲಿ ಅತ್ಯಂತವಾಗಿ ಶೂನ್ಯತ್ವವಿರುತ್ತದೆ.¹

ಯತ್ರ ಚಿತ್ತಂ ತತ್ರ ವಿಶ್ವಂ ಸ್ವಯಮೇವ ಪ್ರತೀಯತೇ |

ಯತ್ರ ಚಿತ್ತಂ ನಾಸ್ತಿ ತತ್ರ ನಾಸ್ತಿ ಕಿಂಚಿಜ್ಜಗತ್ಕಥಾ

||೧೪೧||

೧೪೧. ಎಲ್ಲಿ ಚಿತ್ತವಿರುತ್ತದೆಯೋ ಅಲ್ಲಿ ಜಗತ್ತು ತಾನೇ ತೋರುತ್ತಿರುತ್ತದೆ. ಎಲ್ಲಿ ಚಿತ್ತವಿರುವದಿಲ್ಲವೋ ಅಲ್ಲಿ ಒಂದಿಷ್ಟೂ ಜಗತ್ತಿನ ಮಾತು ಇರುವದಿಲ್ಲ.

ಸ್ವಪ್ನೇಽಪಿ ಜಾಗ್ರತ್ಯಪಿ ಚಿತ್ತಸತ್ತ್ವಾತ್ |

ಪ್ರತೀಯತೇ ವಿಶ್ವಮಶೇಷಮೇತತ್ |

ಚಿತ್ತಸ್ಯ ನಾಶೇ ಸತಿ ಸುಪ್ತಿಕಾಲೇ

ನಾಸ್ತ್ಯೇವ ವಿಶ್ವಂ ಸಕಲಪ್ರಸಿದ್ಧೇಃ

||೧೪೨||

೧೪೨. ಕನಸಿನಲ್ಲಿಯೂ ಎಚ್ಚರದಲ್ಲಿಯೂ ಚಿತ್ತವು ಇರುವದರಿಂದ ಈ ಜಗತ್ತೆಲ್ಲವೂ ತೋರುತ್ತಿರುವುದು. ತನಿದ್ರಿಯ ಕಾಲದಲ್ಲಿ ಚಿತ್ತವು ನಾಶವಾಗಲು ಪ್ರಪಂಚವು ಇಲ್ಲವೇ ಇಲ್ಲವೆಂಬುದು ಸರ್ವರಿಗೂ ಪ್ರಸಿದ್ಧವಾಗಿರುತ್ತದೆ.²

ಜಗತ್ತು ಬ್ರಹ್ಮಜ್ಞಾನಬಾಧ್ಯ

ಭ್ರಾಂತಿಮಾತ್ರಮಿದಂ ವಿದ್ವನ್ ವಿಶ್ವಂ ಬ್ರಹ್ಮಣಿ ಕಲ್ಪಿತಮ್ |

ವಿದ್ಧಿ ಯಸ್ಮಾತ್ಸ್ವಯಂ ವಿಶ್ವಂ ಬ್ರಹ್ಮಜ್ಞಾನೇನ ಬಾಧ್ಯತೇ

||೧೪೩||

೧೪೩. ಅಯ್ಯ ಜಾಣನೆ, ಈ ಪ್ರಪಂಚವು ಬ್ರಹ್ಮದಲ್ಲಿ ಕಲ್ಪಿತವಾಗಿರುವ ಭ್ರಾಂತಿಮಾತ್ರವೆಂದು ತಿಳಿ. ಏಕೆಂದರೆ ಈ ವಿಶ್ವವು ಬ್ರಹ್ಮಜ್ಞಾನದಿಂದ ತಾನೇ ಬಾಧಿತವಾಗುತ್ತದೆ.

ಶುಕ್ತಿಜ್ಞಾನಾದ್ಯಥಾ ರೂಪ್ಯಂ ರಜ್ಜುಜ್ಞಾನಾದ್ಯಥೋರಗಃ |

ತಥಾಧಿಷ್ಠಾನತದ್ಬ್ರಹ್ಮಜ್ಞಾನಾದ್ವಿಶ್ವಂ ನ ದೃಶ್ಯತೇ

||೧೪೪||

೧೪೪. ಕಪ್ಪೆಯಚಿಪ್ಪಿನ ಜ್ಞಾನದಿಂದ ಹೇಗೆ ಬೆಳ್ಳಿಯು ಕಾಣಿಸದಾಗುವದೋ, ಹಗ್ಗದ ಜ್ಞಾನದಿಂದ ಹೇಗೆ ಹಾವು (ಕಾಣಿಸದಾಗುವದೋ) ಅದರಂತೆ ಅಧಿಷ್ಠಾನವಾಗಿರುವ ಆ ಬ್ರಹ್ಮದ ಜ್ಞಾನದಿಂದ ಜಗತ್ತು ಕಾಣಿಸದಾಗುವದು.

ಅಧಿಷ್ಠಾನಾದರ್ಶನತ ಏವ ವಿಶ್ವಭ್ರಮಃ ಸತಾಮ್ |

ತಸ್ಮಿನ್ ದೃಷ್ಟೇ ಜಗದ್ಭ್ರಾಂತಿದೂರಾದೇವ ಪಲಾಯತೇ

||೧೪೫||

1. ಅವುಗಳ ತೋರಿಕೆಯು ಒಂದಿಷ್ಟೂ ಇರುವದಿಲ್ಲ ಎಂದರ್ಥ.

2. ಆದ್ದರಿಂದ ಜಗತ್ತು ಚಿತ್ತಮಾತ್ರವೇ, ಪರಮಾರ್ಥವಾಗಿಲ್ಲ. ಎ. ೧೬೮, ೧೬೯, ೧೭೦.

೧೪೫. ಅಧಿಷ್ಠಾನವನ್ನು ಕಾಣದ್ದರಿಂದಲೇ ಸಜ್ಜನರಿಗೆ ಪ್ರಪಂಚಭ್ರಮೆ ಯಾಗಿರುತ್ತದೆ. ಅದನ್ನು ಕಂಡರೆ ಜಗತ್ತಿನ ಭ್ರಾಂತಿಯೂ ದೂರದಿಂದಲೇ ಓಡಿಹೋಗುತ್ತದೆ.

ಯದಸತ್ಯಂ ಬಾಧ್ಯತೇ ತಚ್ಚುಕ್ತಕಾರಜತಂ ಯಥಾ |
ಯತ್ಸತ್ಯಂ ಬಾಧ್ಯತೇ ತನ್ನೋ ಶುಕ್ತಿಕಾಶಕಲಂ ಯಥಾ ||೧೪೬||

೧೪೬. ಯಾವದು ಅಸತ್ಯವೋ ಅದು ಕಪ್ಪೆಯಚಿಪ್ಪಿನ ಬೆಳ್ಳಿಯಂತೆ ಬಾಧಿತ ವಾಗುತ್ತದೆ. ಯಾವದು ಸತ್ಯವೋ ಅದು ಬಾಧಿತವಾಗುವದಿಲ್ಲ ; ಕಪ್ಪೆಯಚಿಪ್ಪೇ ಇದಕ್ಕೆ ಉದಾಹರಣೆ.

ವಿಶ್ವಸ್ಯ ಭ್ರಾನ್ತಿಕಾರ್ಯತ್ವಾದಸತ್ಯತ್ವಂ ಚ ಬಾಧನಮ್ |
ನ್ಯಾಯಯುಕ್ತಂ ತತೋ ವಿಶ್ವಂ ಬ್ರಹ್ಮಜ್ಞಾನೇನ ಬಾಧ್ಯತೇ ||೧೪೭||

೧೪೭. ಪ್ರಪಂಚವು ಭ್ರಾಂತಿಯ ಕಾರ್ಯವಾಗಿರುವದರಿಂದ ಅದು ಅಸತ್ಯವೆಂಬುದೂ ಬಾಧಿತವಾಗತಕ್ಕದ್ದೆಂಬುದೂ ಯುಕ್ತವು. ಆದ್ದರಿಂದ ಪ್ರಪಂಚವು ಬ್ರಹ್ಮಜ್ಞಾನದಿಂದ ಬಾಧಿತವಾಗುತ್ತದೆ.¹

ಜಾಗ್ರತ್ಸ್ವಪ್ನಸುಷುಪ್ತಾದೌ ವ್ಯಭಿಚಾರಪ್ರದರ್ಶನಾತ್ |
ಸ್ವತಃಸತ್ತಾದಿಶೂನ್ಯತ್ವಂ ಚಿತ್ತಸಂಭಾವಿತತ್ವತಃ ||೧೪೮||

೧೪೮. ಎಚ್ಚರ, ಕನಸು, ತನಿದ್ರೆ - ಇವೇ ಮುಂತಾದ ಅವಸ್ಥೆಗಳಲ್ಲಿ ಬೇರ್ಪಡುವದರಿಂದಲೂ ಚಿತ್ತದಿಂದ ಉಂಟಾಗಿರುವದರಿಂದಲೂ (ಅದಕ್ಕೆ) ಸ್ವತಃಸತ್ತೆಯೇ ಮುಂತಾದವು ಇರುವದಿಲ್ಲ.

ವಿಶ್ವಸ್ಯ ಭ್ರಾನ್ತಿಕಾರ್ಯತ್ವಮಭ್ಯುಪೇತಂ ಮಹರ್ಷಿಭಿಃ |
ನ ಹ್ಯಸ್ತಿ ಕಿಂಚಿತ್ಸತ್ಯತ್ವಂ ಭ್ರಾನ್ತ್ಯಾ ಕಲ್ಪಿತವಸ್ತುನಃ ||೧೪೯||

೧೪೯. ಪ್ರಪಂಚವು ಭ್ರಾಂತಿಯ ಕಾರ್ಯವೆಂಬುದನ್ನು ಮಹರ್ಷಿಗಳು ಒಪ್ಪಿರುತ್ತಾರೆ. ಭ್ರಾಂತಿಯಿಂದ ಕಲ್ಪಿತವಾಗಿರುವ ವಸ್ತುವಿಗೆ ಸ್ವಲ್ಪವೂ ಸತ್ಯತ್ವವು ಇರುವದಿಲ್ಲವಷ್ಟೆ ?

ರಜ್ಜ್ವಂ ಕಲ್ಪಿತಸರ್ಪಸ್ಯ ಸತ್ಯತ್ವಂ ಕೇನ ವೀಕ್ಷಿತಮ್ |
ಯತ್ರ ಯತ್ಕಲ್ಪಿತಂ ಭ್ರಾನ್ತ್ಯಾ ತತ್ತು ತಸ್ಮಾನ್ನ ಭಿದ್ಯತೇ ||೧೫೦||
ಶುಕ್ತಿಕಲ್ಪಿತರೂಪ್ಯಸ್ಯ ಶುಕ್ಯಭಿನ್ನತ್ವದರ್ಶನಾತ್ ||೧೫೦^೧/೨||

1. ತೋರಿಕೆಯ ರೂಪದಿಂದ ಅಸತ್ಯವೆಂದೂ ನಿಶ್ಚಿತವಾಗುತ್ತದೆ.

೧೫೦-೧೫೦^೧/_೨. ಹಗ್ಗದಲ್ಲಿ ಕಲ್ಪಿತವಾದ ಹಾವು ಸತ್ಯವೆಂಬುದನ್ನು ಯಾವನು ಕಂಡಿರುತ್ತಾನೆ ? ಯಾವದು ಯಾವದರಲ್ಲಿ ಭ್ರಾಂತಿಯಿಂದ ಕಲ್ಪಿತವಾಗಿರುತ್ತದೆಯೋ ಅದು ಅದಕ್ಕಿಂತ ಬೇರೆಯಾಗಿರುವದಿಲ್ಲ ; ಏಕೆಂದರೆ ಕಷ್ಟೆಯ ಚಿಪ್ಪಿನಲ್ಲಿ ಕಲ್ಪಿತವಾಗಿರುವ ಬೆಳ್ಳಿಯು ಕಷ್ಟೆಯಚಿಪ್ಪಿಗಿಂತ ಬೇರೆಯಿಲ್ಲವೆಂಬುದು ಕಂಡಿರುತ್ತದೆ.

ಪಾಷಾಣೇ ಪರಿಕಲ್ಪಿತೈರವಯವೈಃ ಪಾಣ್ಯಾದಿಭಿರ್ಭಾವಿತಃ
ಶ್ರೀವಿಷ್ಣುರ್ನಿಜರೂಪತೋ ನ ಹಿ ಶಿಲಾರೂಪಾತ್ಪೃಥಗ್ನಿದ್ಯತೇ |
ತದ್ವದ್ಭ್ರೂಣೈ ಕಲ್ಪಿತಸ್ಯ ಜಗತೋ ಬ್ರಹ್ಮಸ್ವರೂಪಾತ್ಪೃಥಗ್
ಭೇದೋ ನಾಸ್ತಿ ಯತಸ್ತತ್ಸದಬಿಲಂ ಬ್ರಹ್ಮೈವ ಸದ್ವಸ್ತುತಃ ||೧೫೧||

೧೫೧. ಕಲ್ಪಿನಲ್ಲಿ ಮಾಡಿರುವ ಕೈ ಮುಂತಾದ ಅವಯವಗಳಿಂದ ಉಂಟಾಗಿರುವ ಶ್ರೀವಿಷ್ಣು(ಪ್ರತಿಮೆಯು) ಕಲ್ಪಿನ ರೂಪಕ್ಕಿಂತ ತನ್ನ ರೂಪದಲ್ಲಿ ವಿಂಗಡವಾಗಿ ಬೇರೆಯಾಗಿರುವದಿಲ್ಲವಷ್ಟೆ ? ಅದರಂತೆ ಬ್ರಹ್ಮದಲ್ಲಿ ಕಲ್ಪಿತವಾದ ಜಗತ್ತಿಗೆ ಬ್ರಹ್ಮಸ್ವರೂಪಕ್ಕಿಂತ ವಿಂಗಡವಾಗಿ ಭೇದವು¹ ಇರುವದಿಲ್ಲವಲ್ಲವೆ ? ಆದ್ದರಿಂದ ಅದೆಲ್ಲವೂ ವಾಸ್ತವಿಕವಾಗಿ ಬ್ರಹ್ಮವೇ ಆಗಿರುತ್ತದೆ.

ಯತ್ಸರ್ವಂ ಖಲ್ವಿದಂ ಬ್ರಹ್ಮ ಸರ್ವಂ ಹ್ಯೇತದಿತಿ ಸ್ಫುಟಮ್ |
ಬ್ರಹ್ಮೈವೇದಂ ವಿಶ್ವಮಿತಿ ಪ್ರಬ್ರವೀತಿ ಸ್ವಯಂ ಶ್ರುತಿಃ ||೧೫೨||

ವಿಶ್ವಸ್ಯ ಬ್ರಹ್ಮಮಾತ್ರತ್ವಂ ತಾತ್ಪರ್ಯೇಣ ತತೋ ಜಗತ್ |
ಸರ್ವಂ ಬ್ರಹ್ಮೈವ ನಾಸ್ತ್ಯತ್ರ ಸಂಶಯೋ ಬ್ರಹ್ಮವಾದಿನಾಮ್ ||೧೫೩||

೧೫೨-೧೫೩. 'ಇದೆಲ್ಲವೂ ಬ್ರಹ್ಮವೇ' (ಛಾಂ.೩-೧೪-೧) 'ಇದೆಲ್ಲವೂ ಬ್ರಹ್ಮವಷ್ಟೆ' (ಮಾಂ.೨) 'ಈ ವಿಶ್ವವೂ ಬ್ರಹ್ಮವೇ' (ಮುಂ.೨-೨- ೧೧) ಎಂದು ಸ್ಫುಟವಾಗಿ ಶ್ರುತಿಯು ತಾನೇ ಎಲ್ಲವೂ ಬ್ರಹ್ಮಮಾತ್ರವಾಗಿದೆ ಎಂದು ತಾತ್ಪರ್ಯದಿಂದ ಹೇಳುತ್ತದೆಯಲ್ಲವೆ ? ಆದ್ದರಿಂದ ಜಗತ್ತೆಲ್ಲವೂ ಬ್ರಹ್ಮವೇ. ಈ ವಿಷಯದಲ್ಲಿ ಬ್ರಹ್ಮವಾದಿಗಳಿಗೆ ಸಂಶಯವಿಲ್ಲ.

ಜೀವೇಶ್ವರರಲ್ಲಿರುವ ಅಜ್ಞತ್ವಸರ್ವಜ್ಞತ್ವಾದಿಗಳು

ರೂಪೈಸ್ಯ ಶುಕ್ತಿಮಾತ್ರತ್ವಂ ಯಥಾಸ್ಯ ಜಗತಸಥಾ |
ಸಿದ್ಧೇ ತು ಬ್ರಹ್ಮಮಾತ್ರತ್ವೇ ಪರಸ್ಯ ಬ್ರಹ್ಮಣಃ ಸತಃ ||೧೫೪||

1. ೧೪೯ ರಿಂದ ೧೫೦ರವರೆಗಿನ ಶ್ಲೋಕಗಳ ಅರ್ಥಕ್ಕೆ ವಿ. ೩೮೪ನ್ನು ನೋಡಿ.
2. ವಿ. ೨೨೯

ಸಿದ್ಧಮೇವಾದ್ವಿತೀಯತ್ವಂ ಪ್ರಮಾಣೈರಖಿಲೈರಪಿ |

ಯತ ಏವಮತೋ ಹೀಶೇ ಸರ್ವಜ್ಞತ್ವಾದಯೋ ಮೃಷಾ ||೧೧೫||

ಸ್ವಾಜ್ಞಾನಕಲ್ಪಿತಾಃ ಸರ್ವೇ ಸ್ವಸ್ಮಿನ್ ಕಿಂಚಿಜ್ಜ್ಞತಾದಿವತ್ |

ಮಾಯಾಮಾತ್ರಮಿದಂ ದ್ವೈತಮಿತಿ ಶ್ರುತಿವಚೋಬಲಾತ್ ||೧೧೬||

ದ್ವೈತಸ್ಯ ಭ್ರಮಕಾರ್ಯತ್ವಾತ್ಪದನ್ತಃಪಾತಿನೋರಪಿ |

ದ್ವಯೋರ್ಜೀವೇಶ್ವರೋಪಾಧ್ಯೋಸ್ತಥೈವೋಭಯಗಾಮಿನಾಮ್ ||

ಸರ್ವಜ್ಞತ್ವಾದಿಧರ್ಮಾಣಾಂ ಮೃಷಾತ್ವೇ ಕೋಽತ್ರ ಸಂಶಯಃ ||೧೧೭||

೧೧೫-೧೧೭. ಬೆಳ್ಳಿಯು ಕಪ್ಪೆಯಚಿಪ್ಪು ಮಾತ್ರವೇ ಹೇಗೋ ಹಾಗೆ ಈ ಜಗತ್ತು ಬ್ರಹ್ಮಮಾತ್ರವೇ ಎಂದು ಸಿದ್ಧವಾಗಲಾಗಿ ಸದ್ರೂಪವಾದ ಪರಬ್ರಹ್ಮವು ಅದ್ವಿತೀಯವೇ ಎಂದು ಎಲ್ಲಾ ಪ್ರಮಾಣಗಳಿಂದಲೂ ಸಿದ್ಧವಾಯಿತು. ಹೀಗಿರುವದರಿಂದ ಈಶ್ವರನಲ್ಲಿರುವ ಸರ್ವಜ್ಞತ್ವಾದಿಧರ್ಮಗಳು, ತನ್ನಲ್ಲಿ ಕಿಂಚಿಜ್ಜ್ಞತ್ವವೇ ಮುಂತಾದವುಗಳಂತೆ ಹುಸಿಯೇ, ತನ್ನ ಅಜ್ಞಾನದಿಂದ ಕಲ್ಪಿತವಾದವುಗಳೇ 'ಮಾಯಾಮಾತ್ರಮಿದಂ ದ್ವೈತಮ್' (ಗೌ.ಕಾ.೧-೧೨) ಎಂಬ ಶ್ರುತಿವಾಕ್ಯದ¹ ಬಲದಿಂದ ದ್ವೈತವು ಭ್ರಾಂತಿಯ ಕಾರ್ಯವಾಗಿರುತ್ತದೆಯಾಗಿ ಅದರೊಳಗೆ ಸೇರಿರುವ ಜೀವೇಶ್ವರರಿಬ್ಬರ ಉಪಾಧಿಗಳೂ² ಮತ್ತು ಇಬ್ಬರಿಗೂ ಸೇರಿರುವ ಸರ್ವಜ್ಞತ್ವಾದಿಧರ್ಮಗಳೂ ಹುಸಿಯೆಂಬುದರಲ್ಲಿ ಸಂಶಯವೇನು ?

ಜೀವೇಶ್ವರೈಕ್ಯವು ಅವಿರುದ್ಧ

ಯತ ಏವಮತಃ ಶುದ್ಧಚಿನ್ಮಾತ್ರೈಕಸ್ವರೂಪಿಣೋಃ |

ಯುಕ್ತಂ ಬ್ರಹ್ಮಾತ್ಮನೋರೈಕ್ಯಂ ಶ್ರುತ್ಯುಕ್ತಂ ನ ವಿರುದ್ಧತೇ ೧೧೮||

೧೧೮. ಹೀಗಿರುವದರಿಂದ ಶುದ್ಧಚಿನ್ಮಾತ್ರವೆಂಬುದೊಂದೇ ಸ್ವರೂಪವಾಗಿರುವ ಬ್ರಹ್ಮಾತ್ಮರುಗಳಿಗೆ ಶ್ರುತಿಯಲ್ಲಿ ಹೇಳಿರುವ³ ಏಕ್ಯವು ಯುಕ್ತವಾಗಿರುತ್ತದೆ. ವಿರುದ್ಧವಲ್ಲ.

ಪಾಷಾಣಪ್ಲವನಂ ಚಾಪಿ ಸಿದ್ಧೇತ್ ಕಾಲವಿಪರ್ಯಯೇ |

ನ ಕ್ವಚಿಚ್ಛ್ರುತಿವಾಕ್ಯಾನಾಮಪ್ರಾಮಾಣ್ಯಂ ತು ವಿದ್ಯತೇ ||೧೧೯||

1. ಈ ಗೌಡಪಾದಕಾರಿಕೆಯನ್ನು ಗ್ರಂಥಕರ್ತರು ಶ್ರುತಿಯೆಂದೇ ಹಿಡಿದಿದ್ದಾರೆ. ವಿ. ೪೦೨ನ್ನು ನೋಡಿ.
2. ಉಪಾಧಿಗಳು ಮಿಥ್ಯೆಯೆಂಬುದಕ್ಕೆ ವಿ. ೨೪೧ನ್ನು ನೋಡಿ.
3. 'ತತ್ತ್ವಮಸಿ' ಮುಂತಾದ ಶ್ರುತಿಯಲ್ಲಿ ಹೇಳಿರುವ ಎಂದರ್ಥ.

೧೬೦. ಕಾಲವು ವ್ಯತ್ಯಸ್ತವಾದರೆ ಕಲ್ಲು ತೇಲುವದೆಂಬುದೂ ಸಿದ್ಧಿಸಬಹುದು, ಆದರೆ ಶ್ರುತಿವಾಕ್ಯಗಳಿಗೆ ಅಪ್ರಾಮಾಣ್ಯವು ಮಾತ್ರ ಎಂದಿಗೂ ಇರುವದಿಲ್ಲ.

ಭೇದಜ್ಞಾನದಿಂದ ಸಂಸಾರ

ತಾವದ್ಭ್ಯುಪಾಧಿಸಂಬನೋ ಯಾವತ್ಸ್ಯಾದ್ಭೇದದರ್ಶನಮ್ |

ನ ಭೇದದರ್ಶನೋ ಜನೋಃ ಸಂಸಾರೋ ವಿನಿವರ್ತತೇ

||೧೬೧||

೧೬೧. ಎಲ್ಲಿಯವರೆಗೆ ಭೇದವು ಕಾಣುತ್ತಿರುವದೋ ಅಲ್ಲಿಯವರೆಗೂ ಉಪಾಧಿಯ ಸಂಬಂಧವಿರುತ್ತದೆ. ಭೇದವನ್ನು ಕಾಣುತ್ತಿರುವ ಜೀವನಿಗೆ ಸಂಸಾರವು ತೊಲಗದು.

ಯದಾ ಹ್ಯೇವೈಷ ಏತಸ್ಮಿನ್ನಿತ್ಯೇವ ವದತಿ ಶ್ರುತಿಃ |

ಭೇದದೃಷ್ಟೇಸ್ತು ಸಂಸಾರಂ ದುರಂತಂ ಭಯಲಕ್ಷಣಮ್

||೧೬೨||

೧೬೨. “ಯಾವಾಗ ಈತನು ಇದರಲ್ಲಿ” (ಯದಾ ಹ್ಯೇವೈಷ ಏತಸ್ಮಿನ್) ಎಂಬ (ತೈ. ೨-೨) ಶ್ರುತಿಯು¹ ಭೇದದೃಷ್ಟಿಯುಳ್ಳಾತನಿಗೆ ಭಯರೂಪವಾದ ಸಂಸಾರವು ಕೊನೆಗಾಣದೆ ಇರುವದೆಂದೇ ಹೇಳುತ್ತದೆ.

ಸಂಸಾರನಾಶಕ್ಕೆ ಬ್ರಹ್ಮಾತ್ಮೈಕತ್ವಜ್ಞಾನವು ಬೇಕು

ತತೋ ನಿಶ್ಯೇಷಸಂಸಾರೋಚ್ಚಿತ್ಕೈ ನಿತ್ಯಸುಖಾಪ್ತಯೇ |

ಜ್ಞಾತವ್ಯಂ ವಿದುಷಾ ಸಮ್ಯಗ್ಬ್ರಹ್ಮಾಭಿನ್ನತ್ವಮಾತ್ಮನಃ

||೧೬೩||

೧೬೩. ಆದ್ದರಿಂದ ಸಂಸಾರವು ಸ್ವಲ್ಪವೂ ಉಳಿಯದಂತೆ ನಾಶವಾಗುವದಕ್ಕೂ ನಿತ್ಯಸುಖವು ದೊರಕುವದಕ್ಕೂ ವಿವೇಕಿಯಾದವನು ಆತ್ಮನು ಬ್ರಹ್ಮಾಭಿನ್ನನೆಂಬುದನ್ನು² ಚೆನ್ನಾಗಿ ಅರಿತುಕೊಳ್ಳಬೇಕು.

ತತಸ್ತಯೋರಖಣ್ಡತ್ವಮೇಕತ್ವಂ ಪ್ರತಿಪಾದ್ಯತೇ |

ತಾತ್ಪರ್ಯೇಣ ಮುಹುಃ ಶ್ರುತ್ಯಾ ತಾರಣಾರ್ಥಂ ಮುಮುಕ್ಷುತಾಮ್ ||೧೬೪||

೧೬೪. ಆದ್ದರಿಂದ ಆ (ಬ್ರಹ್ಮಾತ್ಮರುಗಳಿಗೆ) ಅಖಂಡತ್ವವೆಂಬ ಏಕತ್ವವನ್ನು³ ಶ್ರುತಿಯು ಮುಮುಕ್ಷುಗಳನ್ನು ದಾಟಿಸುವದಕ್ಕಾಗಿ ತಾತ್ಪರ್ಯದಿಂದ ಮತ್ತೆಮತ್ತೆ ಹೇಳುತ್ತಿರುವದು.

1. ಎ. ೩.೨೨. 2. ಬ್ರಹ್ಮಾಭಿನ್ನತ್ವಜ್ಞಾನವೇ ಮೋಕ್ಷಕ್ಕೆ ಕಾರಣವು. ಎ. ೨೨೧.

3. ಅಖಂಡಭಾವವೇ ಜೀವೇಶ್ವರೈಕ್ಯವೆಂಬುದಕ್ಕೆ ಎ. ೨೪೭ನ್ನು ನೋಡಿ. ಅಖಂಡ ಎಂಬ ಶಬ್ದವನ್ನುಪಯೋಗಿಸುವದು ಗ್ರಂಥಕರ್ತರಿಗೆ ಬಹಳ ಮೆಚ್ಚು. ಎ|| ಗ್ರಂಥದ ಶಬ್ದಾನುಕ್ರಮಣಿಕೆಯನ್ನು ನೋಡಿ.

ಯದ್ಯಸ್ಯ ಕಾರ್ಯಂ ಪರಿದೃಶ್ಯತೇ ತ-
ತ್ತನ್ಮಾತ್ರಮೇವಾವಧೃತಂ ಘಟಾದೌ |
ಸದ್ಬ್ರಹ್ಮಣಃ ಕಾರ್ಯಮಿದಂ ಚ ವಿಶ್ವಂ
ಸದದ್ವಯಂ ಸರ್ವಮಿದಂ ಸದೇವ

||೧೬೫||

೧೬೫. ಯಾವದು ಯಾವದರ ಕಾರ್ಯವೆಂದು ಕಾಣಬರುತ್ತದೆಯೋ ಅದು ಮಾತ್ರವೇ ಎಂದು ನಿಶ್ಚಯಿಸಿರುವುದು ಗಡಿಗೆ ಮುಂತಾದವುಗಳ ವಿಷಯದಲ್ಲಿ ಕಂಡುಬಂದಿದೆ. ಈ ಪ್ರಪಂಚವೆಲ್ಲ ಸದ್ಬ್ರಹ್ಮದ ಕಾರ್ಯವಾಗಿದೆ ; ಸತ್ತು ಅದ್ವಯವಾಗಿರುವದರಿಂದ ಇದೆಲ್ಲವೂ ಸತ್ತೇ (ಆಗಿರುತ್ತದೆ).¹

ನಿರ್ದಿಶ್ಯಮಾನೋಽಪಿ(?)² ವಿಕಾರ ಏಷ
ಭ್ರಾನ್ತರಸದ್ಬುದ್ಧಿಭಿ³ರಾತ್ಮದೋಷಾತ್ |
ಸತಃ ಪೃಥಗ್ರೂಪಯಿತುಂ ನ ಶಕ್ಯತೇ
ಮೃದಃ ಪೃಥಕ್ತ್ವೇನ ಘಟಾದಯೋ ಯಥಾ
ಯತಸ್ತತೋ ವಿಶ್ವಮಿದಂ ಸಮಸ್ತಂ
ಬ್ರಹ್ಮೈವ ಮೃತ್ನೈವ ಯಥಾ ಘಟಸ್ತಥಾ

||೧೬೬||

||೧೬೭||

೧೬೬-೧೬೭. ಭ್ರಾಂತರೂ ತಪ್ಪುತಿಳಿವಳಿಕೆಯುಳ್ಳವರೂ ಆದ ಜನರು ಅಂತಃಕರಣದೋಷದಿಂದ ಈ ಕಾರ್ಯಪ್ರಪಂಚವನ್ನು ತೋರಿಸುತ್ತಿದ್ದರೂ- ಮಣ್ಣಿಗಿಂತ ಬೇರೆಯಾಗಿ ಗಡಿಗೆಯೇ ಮುಂತಾದವುಗಳನ್ನು ಹೇಗೆ ತೋರಿಸುವದ ಕ್ಯಾಗುವದಿಲ್ಲವೋ ಹಾಗೆ - ಸದ್ಬ್ರಹ್ಮಕ್ಕಿಂತ ಬೇರೆಯೆಂದು ಗೊತ್ತುಪಡಿಸುವದಕ್ಕೆ ಆಗುವದಿಲ್ಲ. ಹೀಗಿರುವದರಿಂದ ಗಡಿಗೆಯು ಹೇಗೆ ಮಣ್ಣೇ ಆಗಿರುವದೋ⁴ ಹಾಗೆ ಈ ಪ್ರಪಂಚವೆಲ್ಲವೂ ಬ್ರಹ್ಮವೇ ಆಗಿರುತ್ತದೆ.

⁵ಮೂರ್ತಾಮೂರ್ತವಿಕಾರಜಾತಮುದಿತಂ ಸತ್ಯಾದಿಕಂ ಸರ್ವತಃ
ಸಚ್ಚೇತ್ಯಾಗಮಬೋಧಿತಂ ಬಹುವಿಧಂ ಯನ್ನಾಮರೂಪಾತ್ಮಕಮ್ |
ತತ್ಸರ್ವಂ ಸ್ವಯಮೇಕಮೇವ ಸದಭೂತಸ್ತಾತ್ಪರಂ ಬ್ರಹ್ಮಣಃ
ಕಿಂಚಿನ್ನಾಸ್ತಿ ವಿಚಾರಿತಂ ಸದಬಿಲಂ ಬ್ರಹ್ಮೈವ ಸದ್ವಸ್ತುತಃ

||೧೬೮||

1. ಎ. ೨೨೬ ರಿಂದ ೨೨೮.
2. 'ನಿರೀಕ್ಷ್ಯಮಾಣೋಽಪಿ' ಎಂದಿದ್ದರೆ ಚೆನ್ನಾಗಿತ್ತು. ಈ ಪಾಠಕ್ಕೆ 'ಕಾಣುತ್ತಿದ್ದರೂ' ಎಂದು ಅರ್ಥ.
3. 'ಅತದ್ಬುದ್ಧಿಭಿಃ' ಎಂಬುದನ್ನು ಹೀಗೆ ತಿದ್ದಿಕೊಂಡಿದೆ.
4. ಎ. ೨೨೬.
5. ೧೬೫, ೧೬೬, ೧೬೭ - ಈ ಶ್ಲೋಕಗಳು ಈ ಪ್ರಕರಣಕ್ಕಿಂತ ಶ್ಲೋ. ೧೨೭ರ ಪ್ರಕರಣಕ್ಕೆ ಹೆಚ್ಚು ಒಪ್ಪಾಗಿದೆ.
6. 'ಸ್ತಚ್ಚೇತ್ಯಾಗಮ' ಎಂಬ ಅಚ್ಚಿನ ಪುಸ್ತಕದ ಪಾಠವು ತಪ್ಪು.

೧೬೮. ಸತ್ಯವೇ ಮುಂತಾದ, ಸಚ್ಚ(ತ್ಯಚ್ಚಾಭವತ್ ತೈ.೨-೬) ಎಂಬ ಶ್ರುತಿಯಿಂದ ಬಹುವಿಧವಾಗಿ ಉಪದಿಷ್ಟವಾಗಿರುವ ನಾಮರೂಪಾತ್ಮಕವಾದ ಮೂರ್ತಾಮೂರ್ತವಿಕಾರಸಮೂಹವಿದೆಯಷ್ಟೆ¹, ಅದೆಲ್ಲವೂ ಸದ್ಬ್ರಹ್ಮವೊಂದೇ ಆಗಿರುತ್ತದೆ. ಆದ್ದರಿಂದ ಆ ಬ್ರಹ್ಮಕ್ಕಿಂತ ಹೆಚ್ಚಿನದು ಯಾವದೊಂದೂ ಇರುವ ದಿಲ್ಲ ವಿಚಾರಮಾಡಿದರೆ ಎಲ್ಲವೂ ಬ್ರಹ್ಮವೇ. ಬ್ರಹ್ಮವೊಂದೇ ವಾಸ್ತವಿಕವಾಗಿ ಇದ್ದುಕೊಂಡಿದೆ.

ಬ್ರಹ್ಮಾತ್ಮೈಕತ್ವ

ಪ್ರತ್ಯಗೇಷ ಪರಂ ಬ್ರಹ್ಮ ಬ್ರಹ್ಮೈವ ಪ್ರತ್ಯಗೇಷಕಃ |

ನೋಭಯೋರನ್ತರಂ ಕಿಂಚಿತ್ಸಹನೈ ಶ್ರುತಯಃ ಕ್ವಚಿತ್

||೧೬೯||

೧೬೯. ಪರಬ್ರಹ್ಮವು ಈ ಪ್ರತ್ಯಗಾತ್ಮನೇ, ಈ ಪ್ರತ್ಯಗಾತ್ಮನು ಬ್ರಹ್ಮವೇ.²

(ಈ) ಎರಡಕ್ಕೂ ಒಂದಿಷ್ಟು ಭೇದವನ್ನೂ³ ಶ್ರುತಿಗಳು ಎಲ್ಲಿಯೂ ಸಹಿಸುವದಿಲ್ಲ.

ಶ್ರುತೇಃ ಸ್ಮೃತೇಶ್ಚಾಪಿ ತತ್ತ್ವಂ ಪರ್ಯಾಲೋಚ್ಯ ಸ್ವಯುಕ್ತಿಭಿಃ |

ಬ್ರಹ್ಮಾತ್ಮನೋರ್ನೈವ ಭೇದಮಿಷತ್ಪಶ್ಯಂತಿ ಸೂರಯಃ

||೧೭೦||

೧೭೦. ಶ್ರುತಿಯಿಂದಲೂ ಸ್ಮೃತಿಯಿಂದಲೂ ತತ್ತ್ವವನ್ನು ತನ್ನ ಯುಕ್ತಿಗಳಿಂದಲೂ ಪರ್ಯಾಲೋಚನೆಮಾಡಿ ವಿವೇಕಿಗಳಾದವರು ಬ್ರಹ್ಮಾತ್ಮರುಗಳಿಗೆ ಒಂದಿಷ್ಟು ಭೇದವನ್ನು ಕಾಣದೆ ಇರುತ್ತಾರೆ.⁴

ವಿಭೇದಜನಕೇಽಜ್ಞಾನೇ ನಾಶಮಾತ್ಮನಿತ್ಯಂ ಗತೇ |

ಆತ್ಮನೋ ಬ್ರಹ್ಮಣೋ ಭೇದಮಸಂತಂ ಕಃ ಕರಿಷ್ಯತಿ

||೧೭೧||

1. ಸತ್, ತ್ಯತ್ (ಪ್ರತ್ಯಕ್ಷ ಪರೋಕ್ಷ) ; ನಿರುಕ್ತ, ಅನಿರುಕ್ತ (ಇಂಥದ್ದೆಂದು ಹೇಳಬಹುದಾದದ್ದು ಹಾಗೆ ಹೇಳಲಾಗದ್ದು) ; ನಿಲಯನ, ಅನಿಲಯನ (ಆಶ್ರಯ, ಆಶ್ರಯವಲ್ಲದ್ದು) - ಇವು ಮೂರ್ತಾಮೂರ್ತಗಳ ಧರ್ಮಗಳೇ. ಮೂರ್ತವೆಂದರೆ ಪೃಥಿವ್ಯಪ್ತೇಜಸ್ಸುಗಳು, ಅಮೂರ್ತವೆಂದರೆ ವಾಯ್ವಾಕಾಶಗಳು ; ತೈ.ಭಾ.೨-೬, ಬೃ.ಭಾ.೩-೩-೧,೨ - ಇವನ್ನು ನೋಡಿ.
2. ಆತ್ಮನು ಬ್ರಹ್ಮವೇ ಎಂಬುದರಿಂದ ಸಂಸಾರಿತ್ವನಿವೃತ್ತಿಯೂ ಬ್ರಹ್ಮವು ಆತ್ಮನೇ ಎಂಬುದರಿಂದ ಪರೋಕ್ಷತ್ವನಿವೃತ್ತಿಯೂ ಆಗುವದು. ನ್ಯ.ಉ.೯ರಲ್ಲಿ 'ಆತ್ಮಾ ಬ್ರಹ್ಮೈವ ಬ್ರಹ್ಮಾತ್ಮೈವ' ಎಂಬ ವಾಕ್ಯವಿದೆ.
3. 'ಉದರಮನ್ತರಂ ಕುರುತೇ' (ತೈ.೨-೨) ಎಂಬ ಶ್ರುತಿಯು ಸೂಚನೆ. ವಿ. ೩.೨೨.
4. ಶಂ.ಗೀ. ೧೩-೨ರ ವ್ಯಾಖ್ಯಾನದಲ್ಲಿ ಉದಾಹರಿಸಿರುವ ಶ್ರುತಿಸ್ಮೃತಿಯುಕ್ತಿಗಳನ್ನು ಇಲ್ಲಿ ಮನದಂದುಕೊಳ್ಳಬೇಕು.

೧೨೧. (ಆತ್ಮಬ್ರಹ್ಮರುಗಳಿಗೆ) ಭೇದವನ್ನುಂಟುಮಾಡುವ ಅಜ್ಞಾನವು ಅತ್ಯಂತವಾಗಿ ನಾಶವಾಗಲಾಗಿ ಆತ್ಮನಿಗೂ ಬ್ರಹ್ಮನಿಗೂ ನಿಜವಾಗಿಲ್ಲದ ಭೇದವನ್ನು ಯಾವನು ತಾನೆ ಮಾಡಿಯಾನು ?¹

ನಾಮರೂಪಾದಯೋ ಯತ್ರ ಕಲ್ಪಿತಾಶ್ಚಿತ್ತವಿಭ್ರಮಾತ್ |
ವ್ಯೋಮ್ನಿವ ನಗರಂ ಯತ್ತದ್ಭ್ರಹ್ಮ ತತ್ತ್ವಮಸಿ ಧ್ರುವಮ್ ||೧೨೧||

೧೨೨. ಆಕಾಶದಲ್ಲಿ (ಗಂಧರ್ವ)ನಗರವು ಕಲ್ಪಿತವಾಗುವಂತೆ ನಾಮ ರೂಪಗಳೇ ಮುಂತಾದವು ಯಾವದರಲ್ಲಿ ಮನಸ್ಸಿನ ಭ್ರಮೆಯಿಂದ ಕಲ್ಪಿತವಾಗಿರುತ್ತವೆಯೋ, ಆ ಬ್ರಹ್ಮವೇ ನೀನಾಗಿರುವೆ²; ನಿಶ್ಚಯ.

ದ್ರಷ್ಟೃದರ್ಶನದೃಶ್ಯಾನಾಮಭಾವೋ ಯತ್ರ ದೃಶ್ಯತೇ |
ಯದೇವ ಕೇವಲಂ ಶುದ್ಧಂ ಬ್ರಹ್ಮ ತತ್ತ್ವಮಸಿ ಧ್ರುವಮ್ ||೧೨೨||

೧೨೩. ನೋಡುವವನು, ನೋಟ, ನೋಡಲ್ಪಡತಕ್ಕದ್ದು - ಇವುಗಳ ಅಭಾವವು ಏತರಲ್ಲಿ ಕಾಣುತ್ತಿರುವದೋ³, ಯಾವದೊಂದೇ ಶುದ್ಧವಾದ ಬ್ರಹ್ಮವಾಗಿರುವದೋ ಆ ಬ್ರಹ್ಮವೇ ನೀನಾಗಿರುವೆ, ನಿಶ್ಚಯ.

ಅನ್ತಃಪೂರ್ಣಂ ಬಹಿಃಪೂರ್ಣಂ ಸ್ವಯಮದ್ವಯಮಕ್ರಿಯಮ್ |
ಯದನಂತಂ ಪರಂಜ್ಯೋತಿಬ್ರಹ್ಮ ತತ್ತ್ವಮಸಿ ಧ್ರುವಮ್ ||೧೨೩||

೧೨೪. ಯಾವದು ಒಳಗೆ ಪೂರ್ಣವಾಗಿ, ಹೊರಗೂ ಪೂರ್ಣವಾಗಿ, ತಾನು ಅದ್ವಯವಾಗಿ ನಿಷ್ಕ್ರಿಯವಾಗಿರುವದೋ, ಯಾವದು ಅನಂತವಾದ ಪರಂಜ್ಯೋತಿಯಾಗಿರುವದೋ ಆ ಬ್ರಹ್ಮವೇ ನೀನಾಗಿರುವೆ, ನಿಶ್ಚಯ.

ಯದ್ಗ್ರಾಹ್ಯಗ್ರಾಹಕಾದೀನಾಂ ಭಾಸಕಂ ತದ್ವಿಲಕ್ಷಣಮ್ |
ಭಾಮಾತ್ರಂ ಪರಿತಃ ಪೂರ್ಣಂ ಬ್ರಹ್ಮ ತತ್ತ್ವಮಸಿ ಧ್ರುವಮ್ ||೧೨೪||

೧೨೫. ಯಾವದು ಗ್ರಾಹ್ಯ, ಗ್ರಾಹಕ - ಮುಂತಾದವುಗಳನ್ನು ಬೆಳಗುವ ದಾಗಿ⁴ ಅವುಗಳಿಗಿಂತ ವಿಲಕ್ಷಣವಾಗಿರುವದೋ, ಕೇವಲಪ್ರಕಾಶಮಾತ್ರವಾಗ್ ಪೂರ್ಣವಾಗಿರುವದೋ ಆ ಬ್ರಹ್ಮವೇ ನೀನು, ನಿಶ್ಚಯ.

1. ವಿ.ಪು. ೬-೨-೬ರಲ್ಲಿ ಈ ಶ್ಲೋಕವಿದೆ; ಶಂ.ಗೀ.೧೩-೨ರಲ್ಲಿ ಉದಾಹರಿಸಿದೆ.
2. ಈ ಶ್ಲೋಕದಿಂದ ಮುಂದಕ್ಕೆ 'ಬ್ರಹ್ಮ ತತ್ತ್ವಮಸಿ ಧ್ರುವಮ್' ಎಂಬ ಪಲ್ಲವಿಯಿರುವ ಶ್ಲೋಕಗಳೇ ಇರುತ್ತವೆ. ವಿ.೨೫೧ ರಿಂದ ೨೬೦ರವರೆಗಿನ ಶ್ಲೋಕಗಳನ್ನು ಇದಕ್ಕೆ ಹೋಲಿಸಿರಿ.
3. ಯೋ.ವಾ.ಉತ್ತತ್ತಿ ೯-೨೫ನ್ನು ನೋಡಿ. ವಿ.೩೯೨. ಶಂ. ಗೀ. ೬-೪.
4. ಹೊರಗಿನ ವಸ್ತುಗಳು ಅವುಗಳನ್ನು ಬೆಳಗುವ ಸೂರ್ಯಚಂದ್ರಾದಿಗಳು, ಅವನ್ನು ಗ್ರಹಿಸುವ ಚಕ್ರಾದಿಗಳು - ಎಲ್ಲವನ್ನೂ ತಿಳಿಸುವ. ಮುಂದಿನ ಎರಡು ಶ್ಲೋಕಗಳಲ್ಲಿ ಇದನ್ನು ವಿವರಿಸಿದೆ. 5. ಸ್ವಯಂಜ್ಯೋತಿಯಾದ.

ಭಾನುನಾ ಭಾಸಿತಂ ರೂಪಂ ಯಥಾ ಚಕ್ಷುಸ್ತಥಾ ಮನಃ |

ಯೇನ ಭಾತಮಿದಂ ವೇತ್ತಿ ಬ್ರಹ್ಮ ತತ್ತ್ವಮಸಿ ಧ್ರುವಮ್

||೧೨೬||

೧೨೬. ಸೂರ್ಯನಿಂದ ಬೆಳಗಲ್ಪಟ್ಟ ರೂಪವನ್ನು ಹೇಗೆ ಚಕ್ಷುಸ್ಸು, ಮತ್ತು ಮನಸ್ಸು - ಇವುಗಳು ತಿಳಿದುಕೊಳ್ಳುವವೋ, ಹಾಗೆ ಯಾವದರಿಂದ ಬೆಳಗಲ್ಪಟ್ಟ ಈ (ಜಗತ್ತನ್ನು ಜನವು) ತಿಳಿಯುತ್ತಿರುವದೋ¹ ಆ ಬ್ರಹ್ಮವೇ ನೀನಾಗಿರುವೆ, ನಿಶ್ಚಯ

ಸಕೃದ್ವಿಭಾತಂ ಪುರತಃ ಸರ್ವಸ್ತಾತ್ಸವಿಭಾತಿ ಯತ್ |

ಯದ್ಭಾನಮನುಭಾತೀದಂ ಬ್ರಹ್ಮ ತತ್ತ್ವಮಸಿ ಧ್ರುವಮ್

||೧೨೭||

೧೨೭. ಎಂದೆಂದಿಗೂ ಬೆಳಗುತ್ತಾ² ಎಲ್ಲಕ್ಕಿಂತಲೂ ಮೊದಲೇ ಯಾವದು ಚೆನ್ನಾಗಿ ಬೆಳಗುತ್ತಿರುವದೋ,³ ಯಾವದು ಬೆಳಗುತ್ತಿರುವದನ್ನೇ ಅನುಸರಿಸಿ ಈ (ಎಲ್ಲವೂ) ಬೆಳಗುತ್ತಿರುವದೋ⁴ ಆ ಬ್ರಹ್ಮವೇ ನೀನಾಗಿರುವೆ, ನಿಶ್ಚಯ.

⁵ದರ್ಶನಂ ಶ್ರವಣಂ ಜ್ಞಾನಂ ಯತ್ರ ನಾನ್ಯಸ್ಯ ವಿದ್ಯತೇ |

ಸೂಕ್ಷ್ಮಮವ್ಯಪದೇಶ್ಯಂ ಯದ್ಬ್ರಹ್ಮ ತತ್ತ್ವಮಸಿ ಧ್ರುವಮ್

||೧೨೮||

೧೨೮. ಎಲ್ಲಿ ಮತ್ತೊಂದನ್ನು ಕಾಣುವದಾಗಲಿ, ಕೇಳುವದಾಗಲಿ, ಅರಿಯುವದಾಗಲಿ ಇರುವದಿಲ್ಲವೋ⁶, ಯಾವದು ಸೂಕ್ಷ್ಮವೂ ಹೀಗೆಂದು ಹೇಳುವದಕ್ಕೆ ಆಗದ್ದೋ⁷ ಆಗಿರುವದೋ ಆ ಬ್ರಹ್ಮವೇ ನೀನಾಗಿರುವೆ, ನಿಶ್ಚಯ.

ನಿಷ್ಕಲಂ ನಿಷ್ಕ್ರಿಯಂ ಶಾಂತಂ ನಿರವದ್ಯಂ ನಿರಾಜ್ಞನಮ್ |

ಶುದ್ಧಂ ವಿಜ್ಞಾನಮಾನಂದಂ ಬ್ರಹ್ಮ ತತ್ತ್ವಮಸಿ ಧ್ರುವಮ್

||೧೨೯||

೧೨೯. ಅವಯವಗಳಿಲ್ಲದ್ದು, ಕ್ರಿಯೆಯಿಲ್ಲದ್ದು, ಶಾಂತವೂ, ನಿರ್ದುಷ್ಟವೂ, ಏತರ ಸೋಂಕೂ ಇಲ್ಲದ್ದೋ⁸, ಶುದ್ಧವೂ ವಿಜ್ಞಾನವೂ ಆನಂದವೂ⁹ ಆಗಿರುವ ಆ ಬ್ರಹ್ಮವೇ ನೀನು, ನಿಶ್ಚಯ

ಜಾಗ್ರತ್ಸ್ವಪ್ನಸುಷುಪ್ತಾದಿಪ್ರಪಂಚೋ ಯೇನ ಭಾಸ್ಯತೇ |

ತದೇವಾಹಮಿತಿ ಜ್ಞಾತ್ವಾ ತ್ವನ್ಯತ್ರಾತ್ಮಮತಿಂ ತ್ಯಜ

||೧೩೦||

1. ಕ. ೨-೧-೨.

2. ಛಾಂ. ೮-೪-೨. ಯಾವಾಗಲೂ ಒಂದೇ ಚೈತನ್ಯರೂಪದಿಂದಲೇ ತೋರುತ್ತಾ - ಎಂದರ್ಥ.

3. ಮುಂ. ೨-೨-೨. 4. ಕ. ೨-೨-೧೫, ಮುಂ. ೨-೨-೧೧.

5. ಈ ಗ್ರಂಥದ ಮೊದಲನೆಯ ಶ್ಲೋಕದ ಪೂರ್ವಾರ್ಧವನ್ನು ನೋಡಿ.

6. ಛಾಂ. ೨-೨೪-೧. 7. ಮಾಂ.ಮಂ. ೨. 8. ಶ್ವೇ. ೬-೧೯.

9. ಬೃ. ೩-೯-೨೮-೨.

೧೮೦. ಎಚ್ಚರ, ಕನಸು, ನಿದ್ರೆ - ಮುಂತಾದ ಪ್ರಪಂಚವು ಏತರಿಂದ ಬೆಳಗಲ್ಪಡುತ್ತಿದೆಯೋ¹, ಅದೇ ನಾನು ಎಂದು ಅರಿತುಕೊಂಡು ಅದಕ್ಕಿಂತ ಬೇರೆಯಾದದ್ದರಲ್ಲಿ ನಾನೆಂಬ ಬುದ್ಧಿಯನ್ನು ತೊರೆ.

ಶಿಷ್ಯನಿಗೆ ಬ್ರಹ್ಮಾತ್ಮತೋಪದೇಶ

ಯದ್ವತ್ಸ್ವಪ್ನಶರೀರಕೇಠಹಮಿತಿ ಧೀಃ ಸಂಭಾವಿತಾ ನಿದ್ರಯಾ
ತದ್ಬ್ರಜ್ಞಗ್ರಾಂತಿ ಮಾಯಯಾತ್ರ ವಪುಷಿ ಸ್ವಾತ್ಮತ್ವಧೀಃ ಕಲ್ಪಿತಾ |
ಸತ್ಯಂ ನೈತದಸಿ ತ್ವಮಾತ್ಮನಿ ಧಿಯಾ ಪಶ್ಯ ಸ್ವಮೇಕಾಗ್ರಯಾ
ನಿತ್ಯಂ ಶುದ್ಧಮನನ್ತಮವ್ಯಯಸುಖಂ ಬ್ರಹ್ಮಾಪ್ತಿ ಸಾಕ್ಷಾತ್ಪರಮ್ ||೧೮೧||

೧೮೧. ಹೇಗೆ ನಿದ್ರೆಯಿಂದ ಕನಸಿನ ಶರೀರದಲ್ಲಿ ನಾನೆಂಬ ಬುದ್ಧಿಯು ಸಂಭಾವಿತವಾಗಿರುವುದೋ², ಹಾಗೆಯೇ ಎಚ್ಚರದಲ್ಲಿರುವ ಈ ಶರೀರದಲ್ಲಿ (ಇದು) ನನ್ನ ಆತ್ಮನೇ ಎಂಬ ಬುದ್ಧಿಯು ಮಾಯೆಯಿಂದ ಕಲ್ಪಿತವಾಗಿರುತ್ತದೆ. ನೀನು ನಿಜವಾಗಿಯೂ ಇದಲ್ಲ, ನಿನ್ನಲ್ಲಿಯೇ ಏಕಾಗ್ರವಾದ ಬುದ್ಧಿಯಿಂದ ನಿನ್ನನ್ನು ನೋಡಿಕೊ, ನಿತ್ಯವೂ ಶುದ್ಧವೂ ಅನಂತವೂ ಅವ್ಯಯವೂ, ಆನಂದವೂ ಆಗಿರುವ ಸಾಕ್ಷಾತ್ಪರಬ್ರಹ್ಮವೇ ಆಗಿದ್ದೀಯೆ.

ದೇಹೇಂದ್ರಿಯಪ್ರಾಣಮನೋಽಹಮಾದ್ಯೈಃ

ಸಹ ಸ್ಥಿತಃ ಸನ್ನಪಿ ಸಜ್ಜಹೀನಃ |

ವ್ಯೋಮೇವ ಮೇಘೈರಮಲಸ್ವರೂಪ-

ಸ್ತ್ವಂ ಪ್ರತ್ಯಗಾತ್ಮಾಸಿ ಸದಾಶಿವೋಽಸಿ

||೧೮೨||

೧೮೨. ದೇಹ, ಇಂದ್ರಿಯಗಳು, ಪ್ರಾಣ, ಮನಸ್ಸು, ಅಹಂಕಾರ - ಇವೇ ಮುಂತಾದವು³ಗಳೊಡನೆಯೇ ಇದ್ದುಕೊಂಡಿದ್ದರೂ ಮೋಡಗಳಿಂದ (ಕೂಡಿರುವ) ಆಕಾಶಕ್ಕೆ (ಅವುಗಳ ಸಂಗವಿಲ್ಲದಿರುವಂತೆ (ಅವುಗಳ) ಸಂಗವಿಲ್ಲದೆ, ನಿರ್ಮಲನಾಗಿರುವ ಪ್ರತ್ಯಗಾತ್ಮನೇ ನೀನಾಗಿರುವೆ, ಸದಾಶಿವನೇ ಆಗಿರುವೆ.⁴

1. ಎ. ೨೧೫ ; ಈ ಶ್ಲೋಕದ ಮೂರು ಪಾದಗಳನ್ನು ಕೈ. ಉಪನಿಷತ್ತಿನ ೧-೧೭ಕ್ಕೆ ಹೋಲಿಸಿ.
2. ಎ. ೧೬೨.
3. ದೇಹಾದಿಗಳು ಅನಾತ್ಮವೆಂಬುದಕ್ಕೆ ಎ. ೧೨೨, ೩೬೭ ನೋಡಿರಿ.
4. ಇಲ್ಲಿಂದ ಮುಂದಕ್ಕೆ ಕೆಲವು ಶ್ಲೋಕಗಳ ಕೊನೆಯಲ್ಲಿ 'ತ್ವಂ ಪ್ರತ್ಯಗಾತ್ಮಾಸಿ, ಸದಾಶಿವೋಽಸಿ' ಎಂಬ ಮಾತುಗಳೇ ಬಂದಿರುತ್ತವೆ.

ಕ್ಷರಾಕ್ಷರಾಭ್ಯಾಂ ಚ ವಿಲಕ್ಷಣಃ ಸನ್

ಕ್ಷರಾಕ್ಷರವ್ಯಾಪೃತಿಹೇತುಭೂತಃ |

ತಯೋಶ್ಚ ತತ್ಪ್ರತ್ಯಕ್ಷತೇಶ್ಚ¹ ಸಾಕ್ಷೀ

ತ್ವಂ ಪ್ರತ್ಯಗಾತ್ಮಾಸಿ ಸದಾಶಿವೋಽಸಿ

||೧೦೮೩||

೧೦೮೩. ಕ್ಷರ, ಅಕ್ಷರ - ಇವೆರಡಕ್ಕೂ ವಿಲಕ್ಷಣನಾಗಿದ್ದುಕೊಂಡು² ಕ್ಷರ, ಅಕ್ಷರ- ಇವೆರಡರ ವ್ಯಾಪಾರಕ್ಕೂ³ ಕಾರಣನಾಗಿ, ಅವುಗಳಿಗೂ ಆಯಾ ವಿಕಾರಕ್ಕೂ⁴ ಸಾಕ್ಷಿಯಾಗಿರುವ ಪ್ರತ್ಯಗಾತ್ಮನೇ ನೀನಾಗಿರುವೆ, ಸದಾಶಿವನಾಗಿರುವೆ.

ಅನ್ವರ್ಬಹಿಶ್ಚೈಕರಸೋ ನಿರನ್ನೋ⁵

ವ್ಯೋಮೇವ ಪೂರ್ಣಂ ನಿರುಪಾಧಿರೇಕಃ

ನಿರನ್ತರಾನನ್ದಘನೋಽದ್ವಿತೀಯ-

ಸ್ತ್ವಂ ಪ್ರತ್ಯಗಾತ್ಮಾಸಿ ಸದಾಶಿವೋಽಸಿ

||೧೦೮೪||

೧೦೮೪. ಒಳಗೂ ಹೊರಗೂ ಏಕರಸನಾಗಿ, ಅಂತವಿಲ್ಲದವನಾಗಿರುವೆ. ಪೂರ್ಣವಾದ ಆಕಾಶದಂತೆ ಉಪಾಧಿಯಿಲ್ಲದವನೂ ಒಬ್ಬನೇ ಒಬ್ಬನೂ ಆಗಿರುವೆ. ನಿರಂತರವಾದ ಅನಂದಘನನೂ, ಅದ್ವಿತೀಯನೂ⁶ ಆಗಿರುವ ಪ್ರತ್ಯಗಾತ್ಮನೇ ನೀನಾಗಿರುವೆ, ಸದಾಶಿವನಾಗಿರುವೆ.

ತ್ವಂ ದೃಶ್ಯಭಿನ್ನೋಽಸಿ⁶ ದೃಶಿಸ್ವರೂಪಃ

ಶಶ್ವತ್ ಪ್ರತೀತೋಽಸ್ಯವಬೋಧಮಾತ್ರಃ |

ಸದೇ(ದೈ)ಕರೂಪೋಽಸ್ಯಹಮಾದಿಮುಕ್ತ-

ಸ್ತ್ವಂ ಪ್ರತ್ಯಗಾತ್ಮಾಸಿ ಸದಾಶಿವೋಽಸಿ

||೧೦೮೫||

೧೦೮೫. ನೀನು ದೃಶ್ಯಕ್ಕಿಂತ ಬೇರೆಯಾಗಿರುವೆ⁷, ದೃಗ್ರೂಪನಾಗಿರುವೆ, ಎಂದೆಂದಿಗೂ ತೋರಿಕೊಳ್ಳುವವನಾಗಿರುವೆ, ಚಿನ್ಮಾತ್ರಸ್ವರೂಪನಾಗಿರುವೆ,

1. 'ವಿಕೃತೇಷು' ಎಂಬ ಅಚ್ಚಿನ ಪುಸ್ತಕದ ಮೂಲವನ್ನು ಹೀಗೆಂದು ತಿದ್ದಿಕೊಂಡಿದೆ.
2. ಶಂ. ಗೀ. ೧೫-೧೮, ವಿ. ೨೫೮ - ಇವನ್ನು ನೋಡಿ.
3. ವ್ಯಾಕೃತಾವ್ಯಾಕೃತರೂಪದಿಂದ ತೋರಿಕೊಳ್ಳುತ್ತಿರುವ ಜಗತ್ತಿನ ವ್ಯಾಪಾರವು ಆತ್ಮನ ಸಾಂನಿಧ್ಯದಿಂದಲೇ ಆಗುತ್ತಿರುವುದು.
4. ಕಾರ್ಯಕ್ಕೂ ಎಂದರ್ಥ. ಕ್ಷರಾಕ್ಷರಗಳ ವ್ಯಾಪಾರಕ್ಕೆ ಕಾರಣ, ಅದರ ಸಂಬಂಧವಿಲ್ಲದ ಸಾಕ್ಷಿ - ಎಂಬುದಕ್ಕೆ ಶಂ. ಗೀ. ೧೫-೧೭ ನ್ನು ನೋಡಿ.
5. 'ನಿರನ್ನೋ' ಎಂಬುದರ ಬದಲು 'ನಿರನ್ತರೋ' ಎಂದೂ ಅದರ ಮುಂದಕ್ಕೆ 'ವ್ಯೋಮೇವ ಪೂರ್ಣೋ' ಎಂದೂ ಪಾಠಾಂತರವಿದ್ದಿರಬಹುದು.
6. 'ಭಿನ್ನೋಽಸಿ', 'ಪ್ರತೀತೋಽಸ್ಯವ', 'ರೂಪೋಽಸ್ಯಹ' - ಇಲ್ಲೆಲ್ಲ 'ಭಿನ್ನೋಽಪಿ' ಎಂದು ಮುಂತಾಗಿ ಸಕಾರಕ್ಕೆ ಬದಲು ಪಕಾರವೇ ಆಚ್ಚಿನಲ್ಲಿ ತಪ್ಪಾಗಿ ಬಿದ್ದಿದೆ.
7. ವಿಲಕ್ಷಣರೂಪನಾಗಿರುವೆ.

ಸತ್ತೆಂಬ ಒಂದೇ ರೂಪದವನಾಗಿರುವೆ¹, ಅಹಂಕಾರವೇ ಮುಂತಾದದ್ದರಿಂದ ಬಿಡುಗಡೆಯಾಗಿರುವೆ, ಪ್ರತ್ಯಗಾತ್ಮನೇ ನೀನಾಗಿರುವೆ, ಸದಾಶಿವನಾಗಿರುವೆ.

²ಅಶಬ್ದಮಸ್ಪರ್ಶಮರೂಪಮವ್ಯಯಂ
ತಥಾರಸಂ ನಿತ್ಯಮಗನ್ಧವಚ್ಚ ಯತ್ |
ಅನಾದ್ಯನನ್ತಂ ಮಹತಃ ಪರಂ ಧ್ರುವಂ
ಸದಕ್ಷರಂ ತತ್ತ್ವಮಸಿ ಧ್ರುವಂ ಮುನೇ

||೧೮೬||

೧೮೬. ಶಬ್ದವಿಲ್ಲದ, ಸ್ಪರ್ಶವಿಲ್ಲದ, ರೂಪವಿಲ್ಲದ, ಅವ್ಯಯನಾದ³, ಮತ್ತು ರಸವಿಲ್ಲದ, ನಿತ್ಯನಾದ, ಗಂಧವಿಲ್ಲದ, ಆದಿಯಿಲ್ಲದ ಅಂತವಿಲ್ಲದ⁴ ಮಹತ್ತಿಗಿಂತಲೂ ಹೆಚ್ಚಿನ⁵, ಧ್ರುವವಾದ⁶, ಸದ್ರೂಪವಾದ ಅಕ್ಷರವಿದೆಯಲ್ಲ ಅದೇ ನೀನಾಗಿರುವೆಯಯ್ಯ, ಮುನಿಯೆ !

ನ ಸ್ಥೂಲೋಽಸಿ ನ ಸೂಕ್ಷ್ಮೋಽಸಿ ನಾಪಿ ಕಾರಣವಿಗ್ರಹಃ |

ಬ್ರಹ್ಮವಾಸಿ ನ ಸಂದೇಹಃ ಪ್ರತ್ಯಗ್ಬೋಧೈಕಲಕ್ಷಣಃ

||೧೮೭||

೧೮೭. ನೀನು ಸ್ಥೂಲ(ದೇಹ)ವಲ್ಲ, ಸೂಕ್ಷ್ಮಶರೀರವಲ್ಲ, ಕಾರಣ ಶರೀರವೂ⁷ ಅಲ್ಲ ಪ್ರತ್ಯಗ್ಬೋಧಮಾತ್ರರೂಪನಾದವನು, ಬ್ರಹ್ಮವೇ ನೀನಾಗಿರುವೆ ; ಸಂಶಯವಿಲ್ಲ.

1. 'ಸದೇಕರೂಪೋಽಸಿ' ಎಂಬುದರ ಕನ್ನಡವಿದು ; ಮೂಲವು 'ಸದೈಕರೂಪೋಽಸಿ' ಎಂದಿದ್ದರೂ ಇರಬಹುದು, ಅದಕ್ಕೆ ಯಾವಾಗಲೂ ಒಂದೇ ರೂಪದಿಂದಿರುವನಾಗಿರುವೆ ಎಂದು ಅನುವಾದ. ಈ ಪಾಠಕ್ಕೆ ವಿ. ೩೦೩ನ್ನು ನೋಡಿ.
2. ಕ. ೧-೩-೧೫ರ ಮೂರು ಪಾದಗಳು ಇಲ್ಲಿವೆ. ಆ ಉಪನಿಷತ್ತಿನಲ್ಲಿ ನಾಲ್ಕನೆಯ ಪಾದವು 'ನಿಜಾಯ್ಯ ತಂ ಮೃತ್ಯುಮುಖಾತ್ಪ್ರಮುಚ್ಯತೇ ||' ಎಂದಿದೆ.
3. ಶಬ್ದಾದಿಗುಣಗಳುಳ್ಳ ಆಕಾಶಾದಿಗಳು ಗುಣಗಳ ಹೆಚ್ಚುವಿಕೆ ಅಥವಾ ಕಡಿಮೆಯಾಗುವಿಕೆಯಿಂದ ಹೆಚ್ಚುಕಡಿಮೆಯಾಗುವದರಿಂದ ವ್ಯಯವಾಗುತ್ತವೆ ; ಆದರೆ ಇದಕ್ಕೆ ಯಾವ ಗುಣವೂ ಇಲ್ಲದ್ದರಿಂದ ಅವ್ಯಯ.
4. ಆದಿಯೆಂದರೆ ಕಾರಣ, ಅಂತವೆಂದರೆ ಕಾರ್ಯ ; ಈ ಎರಡೂ ಇಲ್ಲದ್ದರಿಂದ ನಿತ್ಯ.
5. ಮಹತ್ತೆಂಬ ಬುದ್ಧಿತ್ವಕ್ಕಿಂತ ಹೆಚ್ಚಿನದು, ಏಕೆಂದರೆ ಬ್ರಹ್ಮವು ನಿತ್ಯಚೈತನ್ಯಸ್ವರೂಪವಾಗಿದೆ.
6. ಧ್ರುವವೆಂದರೆ ಕೂಟಸ್ಥನಿತ್ಯ, ಹಿಂದೆ ನಿತ್ಯ ಎಂದದ್ದು ಪರಿಣಾಮಿನಿತ್ಯವೆಂಬರ್ಥದಲ್ಲಿ.
7. ವಿ. ೧೧೯. ಸ್ಥೂಲಸೂಕ್ಷ್ಮಕಾರಣಶರೀರಗಳನ್ನು ಶಂ.ಗೀ. ೧೫-೧೭ರಲ್ಲಿ ಉಲ್ಲೇಖಿಸಿದೆ.

ಜನ್ಮಮೃತ್ಯುಜರಾರೋಗಾಃ ಕುಲಗೋತ್ರಾಶ್ರಮಾದಯಃ |
 ಸ್ಥೂಲಸ್ಮ್ಯೈವ¹ ತವೈತೇಷಾಂ ಸಾಕ್ಷಿಣೋ ನೈವ ಕಶ್ಚನ ||೧೮೮||

ಅಜ್ಞಾನಜಡತಾಲಸ್ಯಮೋಹನಿದ್ರಾಭ್ರಮಾದಯಃ |
 ಕಾರಣಸ್ಮ್ಯೈವ ತೇಽಮಿಷಾಂ ಸಾಕ್ಷಿಣೋ ನೈವ ಕಶ್ಚನ ||೧೮೯||

೧೮೮-೧೮೯. ಹುಟ್ಟು, ಸಾವು, ಮುಪ್ಪು, ಬೇನೆ - ಇವೂ ಕುಲ, ಗೋತ್ರ, ಆಶ್ರಮ - ಮುಂತಾದವುಗಳೂ ಸ್ಥೂಲಶರೀರಕ್ಕೆ² ಸೇರಿದವು ; ಅವುಗಳಿಗೆ ಸಾಕ್ಷಿಯಾಗಿರುವ ನಿನಗೆ ಅವುಗಳಲ್ಲಿ ಯಾವದೂ ಇಲ್ಲ. ಅಜ್ಞಾನ, ಜಾಡ್ಯ, ಆಲಸ್ಯ, ಮೋಹ, ನಿದ್ರೆ, ಭ್ರಮ-³ ಇವೇ ಮುಂತಾದವುಗಳು ಕಾರಣ(ಶರೀರ)ಕ್ಕೆ, ಅವುಗಳ ಸಾಕ್ಷಿಗೆ ಯಾವದೊಂದೂ ಇಲ್ಲ.

ಕರ್ತೃತಾಭೋಕ್ತೃತಾಽಹನ್ತಾಮತಾದಿಕಲಕ್ಷಣಃ |
 ಬುದ್ಧೇರೇವೈಷ ಸಂಸಾರೋ ನ ತೇ ಸಂಸೃತಿಸಾಕ್ಷಿಣಃ ||೧೯೦||

೧೯೦. ಕರ್ತೃತ್ವ, ಭೋಕ್ತೃತ್ವ, ನಾನೆನ್ನುವಿಕೆ, ನನ್ನದೆನ್ನುವಿಕೆ - ಇವೇ ಮುಂತಾದ ಈ ಸಂಸಾರವು ಬುದ್ಧಿಗೇ⁴, ಸಂಸಾರಕ್ಕೆ ಸಾಕ್ಷಿಯಾದ ನಿನಗಿಲ್ಲ.

ಸ್ಥೂಲಾದಿದೇಹಸಂಬನ್ಧೋ ಜನ್ಮಮೃತ್ಯುಶ್ಚ ಸಂಸೃತಿಃ |
 ಸ್ವಾಜ್ಞಾನೇನ ತ್ವಯಾ ಸ್ವಸ್ಮಿನ್ ಸರ್ವಮೇತತ್ಪ್ರಕಲ್ಪಿತಮ್ ||೧೯೧||

೧೯೧. ಸ್ಥೂಲವೇ ಮುಂತಾದ ದೇಹಗಳ ಸಂಬಂಧವೂ ಹುಟ್ಟು ಸಾವೂ (ಈ) ಸಂಸಾರವು ; ಇದೆಲ್ಲವೂ ನಿನ್ನಲ್ಲಿ ನಿನ್ನಿಂದ ಆತ್ಮಜ್ಞಾನದಿಂದಲೇ⁵ ಕಲ್ಪಿತವಾಗಿರುತ್ತದೆ.

ರಾಹುಣಾ ಗ್ರಹಣಂ ಮೋಕ್ಷೋ ನೈವ ಭಾನೋರ್ಯಥಾ ತಥಾ |
 ಸಂಸಾರಬನ್ಧೋ ಮೋಕ್ಷಶ್ಚ ನೈವ ತೇ ನಿರ್ವಿಕಾರಿಣಃ ||೧೯೨||

೧೯೨. ರಾಹುವಿನಿಂದಾಗುವ ಗ್ರಹಣವೂ ಮೋಕ್ಷವೂ ಹೇಗೆ ಸೂರ್ಯನಿಗೆ ಅಲ್ಲವೇ ಅಲ್ಲವೋ⁶ ಹಾಗೆ ಸಂಸಾರಬಂಧವೂ ಮೋಕ್ಷವೂ ನಿರ್ವಿಕಾರಿಯಾದ ನಿನಗೆ ಅಲ್ಲವೇಅಲ್ಲ.

1. ಇಲ್ಲಿ 'ಸೂಕ್ಷ್ಮಸ್ಮ್ಯೈವ' ಎಂದು ಅಚ್ಚಿನ ಪುಸ್ತಕದಲ್ಲಿ ತಪ್ಪಾಗಿ ಬಿದ್ದಿದೆ. ಅನುವಾದದ ಟಿಪ್ಪಣಿಯನ್ನು ನೋಡಿ. 2. ಮೂಲದಲ್ಲಿ 'ಸೂಕ್ಷ್ಮಸ್ಮ್ಯೈವ' ಎಂದೇ ಇದೆ. ಆದರೆ ಇದು ತಪ್ಪು. ಇವು ಸ್ಥೂಲಶರೀರದ ಧರ್ಮಗಳೆಂಬುದು ಸ್ಪಷ್ಟವಾಗಿದೆ. ಎ.೯೧, ೨೯೪ - ಇವನ್ನು ನೋಡಿ. ಇದಾದಮೇಲೆ ಸೂಕ್ಷ್ಮ ಶರೀರದ ವಿಚಾರದ ಒಂದು ಶ್ಲೋಕವು ಲೇಖಕರ ಪ್ರಮಾದದಿಂದ ಬಿಟ್ಟಿರಬಹುದೆಂದು ತೋರುತ್ತದೆ.
3. ಇಲ್ಲಿ 'ಭ್ರಮ' ಎಂಬುದು ಹೇಗೆ ಬಂತೋ ತಿಳಿಯದು ; ಎ. ೧೧೫.
4. ಇದೇ ಸೂಕ್ಷ್ಮ ಶರೀರಕ್ಕೆ ಸೇರಿದ್ದು ಎ. ೨೯೪ ನೋಡಿ. 5. ಎ. ೫೦೫. 6. ಎ. ೫೪೪

ಸ್ವಯಂತತ್ವಮವಿಜ್ಞಾಯ ಸರ್ವಂ ತ್ವಯಿ ವಿಕಲ್ಪಿತಮ್ |

ನಿರ್ವಿಕಾರೇ ನಿರಾಕಾರೇ ವ್ಯೋಮನಿ ಶ್ಯಾಮತಾದಿವತ್

||೧೯೩||

೧೯೩. ಆತ್ಮತತ್ವವನ್ನು¹ ಅರಿಯದ್ದರಿಂದ ಎಲ್ಲವೂ ನಿರ್ವಿಕಾರನೂ ನಿರಾಕಾರನೂ² ಆಗಿರುವ ನಿನ್ನಲ್ಲಿ ಆಕಾಶದಲ್ಲಿ ಕಪ್ಪು(ಬಣ್ಣವೇ) ಮುಂತಾದದ್ದು ರಂತೆ, ಹುಟ್ಟುಗಟ್ಟಿಕೊಂಡದ್ದಾಗಿರುತ್ತದೆ.

ಆರೋಪಿತಃ ಸತ್ಯವದೇವ ಭಾತಿ

ಭ್ರಾನ್ತಸ್ಯ ಯದ್ಯಪ್ಯಸದೇವ ತತ್ತು |

ಕುಮ್ಭಾಕೃತಿಃ ಕುಮ್ಭಮತಿಶ್ಚ ಜಾಯತೇ

ಕುಮ್ಭಾತ್ಮನಾ ಪಶ್ಯತಿ ಯಸ್ತು ಮೃತ್ಸಾಮ್

||೧೯೪||

ಚಕ್ಷುಷ್ಮತೋ ಬುದ್ಧಿಮತೋ ವಿವೇಕಿನಃ

ಪ್ರಾಮಾಣಿಕಸ್ಯಾತ್ರ ಯಥಾರ್ಥದರ್ಶಿನಃ |

ಅನ್ತರ್ಬಹಿಃ ಸರ್ವತ ಏವ ಕುಮ್ಭೋ

ಮೃದೇವ ಕಶ್ಚಿನ್ನ ತತಃ ಪರೋಽರ್ಥಃ

||೧೯೫||

೧೯೪-೧೯೫. ಭ್ರಾಂತನಾದವನಿಗೆ ಆರೋಪಿತವಾದದ್ದು ತಾನು ಅಸತ್ತೇ ಆಗಿದ್ದರೂ ಸತ್ಯ(ವಸ್ತು)ವಿನಂತೆಯೇ ಕಾಣುತ್ತದೆ. ಯಾವನು ಮಣ್ಣನ್ನು ಗಡಿಗೆಯ ರೂಪದಿಂದ ಕಾಣುವನೋ ಅವನಿಗೆ ಗಡಿಗೆಯ ಆಕಾರವೂ ಗಡಿಗೆಯ ಬುದ್ಧಿಯೂ ಉಂಟಾಗಿರುತ್ತದೆ.³ ಸರಿಯಾಗಿ ಕಣ್ಣುಕಾಣುತ್ತಿರುವ ಬುದ್ಧಿವಂತ ನಾದವನಿಗೆ ವಿವೇಕಿಯಾಗಿ, ಪ್ರಮಾಣಜ್ಞನಾಗಿ ಇಲ್ಲಿ ಇದ್ದದ್ದನ್ನು ಇದ್ದಂತೆ ನೋಡ ಬಲ್ಲವನಿಗೆ ಗಡಿಗೆಯೆಂಬುದು ಒಳಗೆ, ಹೊರಗೆ, ಎಲ್ಲೆಲ್ಲಿಯೂ ಮಣ್ಣೇ ಹೊರತು ಅದಕ್ಕಿಂತ ಬೇರೆಯಾದ ಪದಾರ್ಥವಾಗಿರುವದಿಲ್ಲ⁴

ವಿಜ್ಞಾತೇ ಸತ್ಯಧಿಷ್ಠಾನೇ ಕಲ್ಪಿತಂ ನೈವ ದೃಶ್ಯತೇ |

ರೂಪ್ಯಂ ಕಿಂ ದೃಶ್ಯತೇ ಶುಕ್ತೌ ನೀಲಪೃಷ್ಠಾದಿರರ್ಶನೇ

||೧೯೬||

ರಜತಂ ರಜತತ್ವಂ ಚ ಚಾಕಚಕ್ಯಂ ಚ ಪಾಣ್ಡಿಮಾ |

ಸಕಲಂ ಶುಕ್ತಿರೇವಾಸೀಚ್ಚುಕ್ತಿತ್ವಾತ್ಪ್ರಧಾರಣಾತ್

||೧೯೭||

೧೯೬-೧೯೭. ಅಧಿಷ್ಠಾನವನ್ನು ಅರಿತುಕೊಂಡಾಗ ಕಲ್ಪಿತವಾದದ್ದು ಕಾಣುವದೇ ಇಲ್ಲ. ಕಪ್ಪೆಯಚಿಪ್ಪಿನಲ್ಲಿ ಕಪ್ಪುಬಣ್ಣದ ಹಿಂಭಾಗವೇ ಮುಂತಾದದ್ದನ್ನು ಕಂಡಾಗ ಬೆಳ್ಳಿಯು ಕಾಣುವದೇನು ? ರಜತ (ಬೆಳ್ಳಿ), ರಜತತ್ವ (ಬೆಳ್ಳಿಯ

1. 'ಆತ್ಮ' ಎಂಬರ್ಥದಲ್ಲಿ 'ಸ್ವಯಂ' ಎಂಬ ಮಾತನ್ನು ಉಪಯೋಗಿಸಿದೆ. ಎ. ೧೮೯, ೩೮೬.
2. 'ನಿರ್ವಿಕಾರೇ ನಿರಾಕಾರೇ' ಎಂಬ ಪದಗಳ ಪ್ರಯೋಗಕ್ಕೆ ಎ. ೩೯೬, ೩೯೭, ೩೯೮ ನೋಡಿ.
3. ಗಡಿಗೆಯ ಆಕಾರವೇ ಎದ್ದುಕಾಣುತ್ತದೆ, ಇದು ಗಡಿಗೆ ಎಂಬ ಬುದ್ಧಿಯೇ ಉಂಟಾಗುತ್ತದೆ.
4. ಎ. ೨೨೭.

ಜಾತಿ), ಥಳಗುಟ್ಟುವದು, ಬಿಳುಪು - ಇದೆಲ್ಲವೂ ಕಪ್ಪೆಯಚಿಪ್ಪಿನ ತತ್ತ್ವವನ್ನು ನಿಶ್ಚಯಿಸಿಕೊಂಡದ್ದರಿಂದ ಕಪ್ಪೆಯಚಿಪ್ಪೇ ಆಗಿಬಿಟ್ಟಿರುತ್ತದೆ.¹

ತಥೈವ ಬ್ರಹ್ಮಣಿ ಜ್ಞಾತೇ ಸ್ವಾತ್ಮನಾ ಕೇವಲಾತ್ಮನಿ |

ಬ್ರಹ್ಮೈವ ಸಕಲಂ ವಿಶ್ವಂ ಸ್ಥೂಲಸೂಕ್ಷ್ಮಾದಿಸಂಜ್ಞಿತಮ್

||೧೯೮||

೧೯೮. ಹಾಗೆಯೇ ಅದ್ವಿತೀಯಾತ್ಮನಾದ ಬ್ರಹ್ಮವೇ ತನ್ನ ಆತ್ಮನೆಂದು ಅರಿತುಕೊಂಡಾಗ, ಸ್ಥೂಲ, ಸೂಕ್ಷ್ಮ- ಮುಂತಾದ ಹೆಸರುಳ್ಳ ವಿಶ್ವವೆಲ್ಲವೂ ಬ್ರಹ್ಮವೇ (ಆಗಿರುತ್ತದೆ).

ಚಿದೇವ ದೇಹೋಽಪ್ಯಸವಶ್ಚಿದೇವ

ಮನಶ್ಚಿದೇವಾಪಿ ಚ ಧೀಶ್ಚಿದೇವ |

ಚಿದೇವ ಕರ್ತಾ ಚ ಚಿದೇವ ಭೋಕ್ತಾ

ಚಿದೇವ ಭೋಗ್ಯಂ ಚ ಚಿದೇವ ಸರ್ವಮ್

||೧೯೯||

ಚಿದೇವ ಪೞ್ಚಭೂತಾನಿ ಚಿದೇವ ಭುವನತ್ರಯಮ್ |

ಚಿದೇವಾಹಂ ಚಿದೇವ ತ್ವಂ ಸರ್ವಮೇತಚ್ಚಿದೇವ ಹಿ

||೨೦೦||

೧೯೯-೨೦೦. ದೇಹವು ಚಿತ್ತೇ, ಪ್ರಾಣಗಳು ಚಿತ್ತೇ, ಮನಸ್ಸು ಚಿತ್ತೇ, ಬುದ್ಧಿಯು ಚಿತ್ತೇ, ಕರ್ತೃವು ಚಿತ್ತೇ, ಭೋಕ್ತೃವೂ ಚಿತ್ತೇ, ಭೋಗ್ಯವೂ ಚಿತ್ತೇ, ಎಲ್ಲವೂ ಚಿತ್ತೇ, ಪಂಚಭೂತಗಳೂ ಚಿತ್ತೇ, ಮೂರು ಲೋಕಗಳೂ ಚಿತ್ತೇ, ನಾನು ಚಿತ್ತೇ, ನೀನೂ ಚಿತ್ತೇ, ಇದೆಲ್ಲವೂ ಚಿತ್ತೇ ಸರಿ.²

ಸದೇವೇದಂ ಸರ್ವಂ ತ್ವಿತಿ ವದತಿ ಸಾಕ್ಷಾಚ್ಚ್ಛ್ರತಿರಪಿ

ಧ್ರುವಂ ಸರ್ವಂ ವಿಶ್ವಂ ಭವತಿ ಚ ಚಿದೇವಾನುಭವತಃ |

ಚಿತೋ ಭಿನ್ನಂ ಕಿಂಚಿನ್ನ ಹಿ ಕಲಯಿತುಂ ಕ್ವಾಪಿ ವಿದುಷಾಂ

ಸತಾಂ ದೃಷ್ಟೇರಸ್ಮಿ ದ್ವಯವಿರಹಿತೇ ಬ್ರಹ್ಮಣಿ ಪರೇ

||೨೦೧||

೨೦೧. ಇದೆಲ್ಲವೂ ಸತ್ತೇ ಎಂದು ಸಾಕ್ಷಾತ್ಪ್ರತಿ ಶ್ರುತಿಯೂ ಹೇಳುತ್ತಿದೆ.³

ಅನುಭವದಿಂದ (ನೋಡಿದರೆ) ವಿಶ್ವವೆಲ್ಲವೂ ನಿಜವಾಗಿ ಚಿತ್ತೇ ಆಗಿರುತ್ತದೆ ; ಏಕೆಂದರೆ ಜ್ಞಾನಿಗಳಾದ ಸತ್ಪುರುಷರ ದೃಷ್ಟಿಗೆ ಚಿತ್ತಿಗಿಂತ ಬೇರೆಯಾಗಿ ದ್ವೈತ ರಹಿತವಾದ ಪರಬ್ರಹ್ಮದಲ್ಲಿ ಯಾವದೊಂದೂ ಕಾಣಬರುವದಿಲ್ಲ.⁴

ವಿ. ೨೩೪. 2. 'ಚಿದ್ವೇದಂ ಸರ್ವಮ್' ಎಂಬ ನೈ. ಉತ್ತರ ೭ನೂ 'ಅಖಣ್ಣೈಕ ರಸಚಿನ್ಮಾತ್ರ ಸ್ವರೂಪಂ ಬ್ರೂಹಿ' - ಎಂದು ಮೊದಲಾಗಿ ತೇಜೋಬಿಂದುಪನಿಷತ್ತಿನ ೨ನೆಯ ಅಧ್ಯಾಯವನ್ನೂ ನೋಡಿ.

3. ಇದೆಲ್ಲಕ್ಕೂ ಸತ್ತೇ ಆತ್ಮನೆಂದು ಛಾಂ. ೬ನೆಯ ಅಧ್ಯಾಯದಿಂದ ೧೬ನೆಯ ವರೆಗಿನ ಖಂಡಗಳಲ್ಲಿದೆ.

4. ಚಿತ್ತಿನ (ಚಿತ್ತೇ) ಸಂಬಂಧವಿಲ್ಲದೆ ಯಾವದೂ ತೋರಲಾರದು, ಅದಕ್ಕೆ ಸ್ವತಂತ್ರವಾದ ಇರವೆ ಇಲ್ಲ. ಚಿತ್ತೇ ಸತ್ತು ಎಂದು ನೈ. ಉತ್ತರತಾಪಿನಿ(೭)ಯಲ್ಲಿದೆ.

ಆತ್ಮಾನಂದರತಿಯ ಉಪದೇಶ

*ಮೃದಾದಿದೃಷ್ಟಾನ್ತಬಲೇನ ಯುಕ್ತ್ಯಾ
ಶ್ರುತ್ಯಾನುಭೂತ್ಯಾ ಸದಿದಂ ವಿದಿತ್ವಾ |
ನಿರ್ಮೂಲ್ಯ ಭೇದಂ ಸ್ವಮನಃಪ್ರಸೂತಂ
ಸ್ವಸ್ಮಿನ್ ರಮಸ್ವಾತ್ಮಸುಖೇನ ನಿತ್ಯಮ್

||೨೦೨||

೨೦೨. ಮಣ್ಣು ಮುಂತಾದ ದೃಷ್ಟಾಂತಗಳ¹ ಬಲದಿಂದ ಒದಗುವ ಯುಕ್ತಿಯಿಂದಲೂ ಶ್ರುತಿಯಿಂದಲೂ,² ಅನುಭವದಿಂದಲೂ³ ಇದು ಸತ್ತೇ ಎಂದು ತಿಳಿದುಕೊಂಡು ನಿನ್ನ ಮನಸ್ಸಿನಿಂದಾಗಿರುವ ಭೇದವನ್ನು ಬೇರಸಹಿತ ಕಿತ್ತು ಹಾಕಿ, ಆತ್ಮಾನಂದದಿಂದಲೇ ನಿತ್ಯವೂ ನಿನ್ನ ಆತ್ಮನಲ್ಲಿ ಕ್ರೀಡಿಸುತ್ತಿರು.⁴

ನಿರಸ್ತಭೇದೇ ನಿಖಿಲಾತ್ಮನಾ ಸ್ಥಿತೇ
ನಿರಾಸ್ವದೇ ಬ್ರಹ್ಮಣಿ ನಿತ್ಯಸಿದ್ಧೇ |

ನಿರನ್ತರಾನನ್ದಘನೇ ನಿರೀಹೇ

ಸ್ವಸ್ಮಿನ್ ರಮಸ್ವಾತ್ಮಸುಖೇನ ನಿತ್ಯಮ್

||೨೦೩||

೨೦೩. ಯಾವ ಭೇದವೂ ಇಲ್ಲದ, ಎಲ್ಲಕ್ಕೂ ಆತ್ಮನಾಗಿರುವ, ತನಗೆ ಮತ್ತೊಂದು ಆಧಾರವಿಲ್ಲದ, ನಿತ್ಯಸಿದ್ಧವಾಗಿರುವ, ನಡುವೆ ಬಿಡುವಿಲ್ಲದ ಆನಂದಘನವಾದ, ನಿಷ್ಪ್ರಿಯನಾದ ಬ್ರಹ್ಮವಾದ ನಿನ್ನ ಆತ್ಮನಲ್ಲಿ ಆತ್ಮಾನಂದದಿಂದಲೇ ನಿತ್ಯವೂ ಕ್ರೀಡಿಸುತ್ತಿರು.

ಅವಿದ್ಯಮಾನಾರ್ಥವಿಶೇಷಕಲ್ಪನಾ
ವಿಚಕ್ಷಣಂ ಸಂಸೃತಿಕಾರಣಂ ಮನಃ |

ನಿಗೃಹ್ಯ ಸರ್ವೈಃ ಕರಣೈಃ ಸದಾತ್ಮನಿ

ಸ್ವಸ್ಮಿನ್ ರಮಸ್ವಾತ್ಮಸುಖೇನ ನಿತ್ಯಮ್

||೨೦೪||

* ಇಲ್ಲಿಂದ ಮುಂದಕ್ಕೆ ೨೦೭ನೆಯ ಶ್ಲೋಕಗಳವರೆಗೂ 'ಸ್ವಸ್ಮಿನ್ ರಮಸ್ವಾತ್ಮಸುಖೇನ ನಿತ್ಯಮ್' ಎಂಬ ಪಲ್ಲವಿಯಿದೆ.

1. ಮಣ್ಣು ಕಬ್ಬಿಣ - ಮುಂತಾದ ದೃಷ್ಟಾಂತಗಳ ಬಲದಿಂದ ಒಂದನ್ನರಿತರೆ ಎಲ್ಲವನ್ನೂ ಅರಿತಂತೆ ಆಗುವದೆಂದು ಛಾಂದೋಗ್ಯಾದಿಗಳಲ್ಲಿ (ಛಾಂ. ೬-೧-೪, ೫, ೬) ಹೇಳಿದೆ. ಇದರಂತೆ ಯುಕ್ತಿಯಿಂದ ಎಲ್ಲವೂ ಸತ್ತೇ ಎಂದಾಯಿತು.
2. ಇದೆಲ್ಲವೂ ಸತ್ತೇ ಎಂದು ಶ್ರುತಿಯಲ್ಲಿ ಹೇಳಿಯೂ ಇದೆ.
3. ಜ್ಞಾನಿಯ ಅನುಭವದ ದೃಷ್ಟಿಯಿಂದ ನೋಡಿದರೆ ಸತ್ತಿಂತ ಬೇರೆಯಾಗಿ ಯಾವದೂ ತೋರುವದೇ ಇಲ್ಲ.
4. 'ಆತ್ಮರತಿರಾತ್ಮಕ್ರೀಡ ಆತ್ಮಮಿಥುನ ಆತ್ಮಾನನ್ದ' ಎಂಬ ಛಾಂ. ೭-೨೫-೨ ವಾಕ್ಯವನ್ನು ಇಲ್ಲಿ ಮನಸ್ಸಿಗೆ ತಂದುಕೊಳ್ಳಬಹುದು.

೨೦೪. ಇಲ್ಲದಿರುವ ಒಂದೊಂದು ಪದಾರ್ಥವನ್ನು ಕಲ್ಪಿಸುವದರಲ್ಲಿ ಕುಶಲವಾಗಿ ಸಂಸಾರಕ್ಕೆ ಕಾರಣವಾಗಿರುವ ಮನಸ್ಸನ್ನು ಸಕಲಕರಣಗಳೊಡನೆ ಹಿಡಿದಿಟ್ಟುಕೊಂಡು ಸದ್ರೂಪನಾಗಿರುವ ನಿನ್ನ ಆತ್ಮನಲ್ಲಿ ಆತ್ಮಾನಂದದಿಂದಲೇ ನಿತ್ಯವೂ ಕ್ರೀಡಿಸುತ್ತಿರು.

ಅಸಾರಸಂಸಾರನಿದಾನವಾಸನಾ—

ಗ್ರನ್ಥಿಕೆಯಂ ಸಾಧು ವಿಧಾಯ ಯುಕ್ತ್ಯಾ |

ಅಖಣ್ಣಬೋಧೈಕರಸೇ ಸದಾತ್ಮನಿ

ಸ್ವಸ್ಥಿನ್ ರಮಸ್ವಾತ್ಮಸುಖೇನ ನಿತ್ಯಮ್

||೨೦೫||

೨೦೫. ನಿಸ್ಸಾರವಾಗಿರುವ ಸಂಸಾರಕ್ಕೆ ಕಾರಣವಾಗಿರುವ ವಾಸನಾ ಗ್ರಂಥಿಯ ಕ್ಷಯವನ್ನು¹ ಚೆನ್ನಾಗಿ ಯುಕ್ತಿಯಿಂದ ಮಾಡಿಕೊಂಡು ಅಖಂಡ ಬೋಧೈಕರಸನಾಗಿರುವ² ಸದ್ರೂಪನಾಗಿರುವ ನಿನ್ನ ಆತ್ಮನಲ್ಲಿ ಆತ್ಮಾನಂದ ದಿಂದಲೇ ನಿತ್ಯವೂ ಕ್ರೀಡಿಸುತ್ತಿರು.

ಪಶ್ಚಾತ್ತುರಸ್ತದಪಿ ಚೋಪರಿಷ್ಠಾ—

ದ್ವಿಶಃ ಸಮನ್ತಾದ್ವಿದಿಶೋಽಪ್ಯಧಸ್ತಾತ್ |

ಪೂರ್ಣಂ ಸದಾತ್ಮಾನಮವೇಕ್ಷಮಾಣಃ

ಸ್ವಸ್ಥಿನ್ ರಮಸ್ವಾತ್ಮಸುಖೇನ ನಿತ್ಯಮ್

||೨೦೬||

೨೦೬. ಹಿಂದೆ, ಮುಂದೆ, ಮತ್ತು ಮೇಲೆ, ದಿಕ್ಕುಗಳ ಎಲ್ಲಾ ಕಡೆಗಳಲ್ಲಿ ವಿದಿಕ್ಕುಗಳಲ್ಲೆಲ್ಲ ಕೆಳಗಡೆ³ - (ಹೀಗೆ ಎಲ್ಲೆಲ್ಲಿಯೂ) ತುಂಬಿರುವ ಸದ್ರೂಪನಾಗಿ ರುವ ನಿನ್ನ ಆತ್ಮನನ್ನು ನೋಡುತ್ತಾ ಆತ್ಮಾನಂದದಿಂದಲೇ ನಿತ್ಯವೂ ಕ್ರೀಡಿಸುತ್ತಿರು.

ಸ್ವಾನನ್ದಪೀಯೂಷನಿಧೌ ನಿಮಗ್ನೋ

ನಿಗೃಹ್ಯ ಬಾಹ್ಯನ್ತರಧೀಪ್ರಚಾರಮ್ |

ತದೇಕತಾಪನ್ನಮನಾ ನಿರೀಹಃ

ಸ್ವಸ್ಥಿನ್ ರಮಸ್ವಾತ್ಮಸುಖೇನ ನಿತ್ಯಮ್

||೨೦೭||

1. ವಾಸನಾಕ್ಷಯಕ್ಕೆ ಯೋ.ವಾ.೫-೯೨-೧೪, ೧೭, ಎ.೨೭೪ - ಇವನ್ನು ನೋಡಿ.

2. ಅಖಣ್ಣಬೋಧವೆಂಬ ಮಾತು ಗ್ರಂಥಕಾರರಿಗೆ ಬಲುಮೆಚ್ಚು. ಎ. ೨೧೪, ೨೪೮ - ಮುಂತಾದವುಗಳಲ್ಲಿ ಇದರ ಪ್ರಯೋಗವಿದೆ. ಎ.ಯ. ಶಬ್ದಾನುಕ್ರಮಣಿಕೆಯನ್ನು ನೋಡಿ.

3. ಛಾಂ.೨-೨೫, ೨ ; ಎ. ೩೮೬.

೨೦೨. ಆತ್ಮಾನಂದವೆಂಬ ಅಮೃತದ ಕಡಲಿನಲ್ಲಿ ಮುಳುಗಿ, ಒಳಗೂ ಹೊರಗೂ¹ ಹರಿದಾಡುವ ಬುದ್ಧಿವೃತ್ತಿಯನ್ನು ತಡೆದುಕೊಂಡು ಆ (ಆತ್ಮನಲ್ಲಿಯೇ) ಒಂದುಗೆಯನ್ನು ಪಡೆದ ಮನಸ್ಸುಳ್ಳವನಾಗಿ, ನಿಷ್ಕ್ರಿಯನಾಗಿ ಆತ್ಮಾನಂದದಿಂದಲೇ ನಿನ್ನ ಸ್ವರೂಪದಲ್ಲಿ ಕ್ರೀಡಿಸುತ್ತಿರು.

ವಿಷಯಸುಖತ್ಯಾಗೋಪದೇಶ

ಕೋ ನಾಮ ವಿದ್ವಾನಪಹಾಯ ನಿತ್ಯಂ
 ಬ್ರಾಹ್ಮಂ ಸ್ವತಃ ಪ್ರಾಪ್ತಮಖಣ್ಡಸೌಖ್ಯಮ್ |
 ಕಥಂ ರಮೇತಾಽಸತಿ ತುಚ್ಛಕಲ್ಪೇ
 ಮೃಷಾತ್ಮಕೇ ವೈಷಯಿಕೇ ಸುಖೇಽತ್ರ

||೨೦೮||

೨೦೮. ತಿಳಿದವನು ಯಾವನುತಾನೆ ನಿತ್ಯವಾದ ಸ್ವತಃಪ್ರಾಪ್ತವಾದ ಬ್ರಹ್ಮ ಸಂಬಂಧವಾದ ಅಖಂಡಸೌಖ್ಯವನ್ನು ಬಿಟ್ಟು ಅಸತ್ತಾಗಿರುವ ತುಚ್ಛಕಲ್ಪವಾದ ಮೃಷಾರೂಪವಾದ² ಈ ವಿಷಯಾನಂದದಲ್ಲಿ ರತನಾದಾನು³?

ತ್ಯಕ್ತ್ವಾತ್ಮಾನಂ ಸದಾನಂದಂ ವಿಷಯಾನ್ ಯಸ್ತು ಸೇವತೇ |

ಪಿಪಾಸಾರ್ಥಂ ಸುಧಾಂ ತ್ಯಕ್ತ್ವಾ ಗರಳಂ ಪಾತುಮಿಚ್ಛತಿ

||೨೦೯||

೨೦೯. ನಿತ್ಯಾನಂದಸ್ವರೂಪನಾಗಿರುವ ಆತ್ಮನನ್ನು ಬಿಟ್ಟು ಯಾವನು ವಿಷಯಗಳನ್ನು ಸೇವಿಸುತ್ತಾನೋ, ಅವನು ನೀರಡಿಕೆಯನ್ನು (ಇಂಗಿಸುವದ)ಕ್ಕಾಗಿ ಅಮೃತವನ್ನು ಬಿಟ್ಟು ವಿಷವನ್ನು ಕುಡಿಯಲಿಚ್ಛಿಸಿದವ(ನಾಗು)ತ್ತಾನೆ.

ಯಸ್ತಾತ್ಮಸುಖಮುತ್ಸೃಜ್ಯ ಸುಖಂ ಬಾಹ್ಯಮಪೇಕ್ಷತೇ |

ಕರಸ್ಥಂ ಪಾಯಸಂ ತ್ಯಕ್ತ್ವಾ ಸ ಮೂಢೋ ಲೇಥಿ ಕೂರ್ಪರಮ್ ||

೨೧೦. ಯಾವನಾದರೆ ಆತ್ಮಸುಖವನ್ನು ಬಿಟ್ಟು ಹೊರಗಿನ (ವಿಷಯ) ಸುಖವನ್ನು ಬಯಸುತ್ತಾನೋ, ಅವನು ಕೈಯಲ್ಲಿರುವ ಪಾಯಸವನ್ನು ಬಿಟ್ಟು ಮೊಳಕೈಯನ್ನು ನೆಕ್ಕುವವನಾಗುತ್ತಾನೆ.

1. ಬಾಹ್ಯನಿರೋಧವನ್ನು ವಿ. ೩೩೨ರಲ್ಲಿ ಉಪದೇಶಿಸಿದೆ. ಇಲ್ಲಿ ಎಲ್ಲಾ ಚಿತ್ತವೃತ್ತಿಗಳ ನಿರೋಧವನ್ನೇ ಹೇಳಿದೆ. ವಿ. ೩೬೫ನ್ನು ನೋಡಿ.
2. ವಿಷಯಾನಂದವು ಪರಮಾರ್ಥವಲ್ಲ ಎಂಬುದನ್ನು ತಿಳಿಸುವದಕ್ಕಾಗಿ ಅಸತ್ತು (ಇಲ್ಲದಿರುವದು), ತುಚ್ಛಕಲ್ಪ(ಶೂನ್ಯದಂತಿರುವದು), ಮೃಷಾ (ಮಿಥ್ಯೆ) - ಎಂಬ ಮೂರು ಮಾತುಗಳಿಂದ ಹೇಳಿದೆ.
3. ವಿಷಯಚಿಂತಾತ್ಯಾಗವನ್ನು ವಿ. ೩೨೬ ರಿಂದ ೩೩೪ರವರೆಗೆ ಬೋಧಿಸಿದೆ.

ಯದ್ಯಾನಂದಂ ಸ್ವಮಾತ್ಮಾನಂ ತ್ಯಕ್ತ್ವೇಚ್ಛೇತ್ತರತಃ ಸುಖಮ್ |
 ಸ್ವಾನಂದಾನುಭವಾಭಾವಸ್ತೇನೈವಾಸ್ಯಾನುಮಿಯತೇ

||೨೧೧||

೨೧೧. ಆನಂದ(ರೂಪ)ನಾದ ತನ್ನ ಆತ್ಮನನ್ನು ಬಿಟ್ಟು ಮತ್ತೊಂದರಿಂದ ಸುಖವನ್ನು ಬಯಸುತ್ತಾನಾದರೆ, ಅವನಿಗೆ ಆತ್ಮಾನಂದಾನುಭವವು ಇಲ್ಲವೆಂದು ಅದರಿಂದಲೇ ಊಹಿಸಬೇಕಾಗುತ್ತದೆ.

ಭೋಗ್ಯದೃಷ್ಟಿಃ ಸದಾ ಯಸ್ಯ ನ ತಸ್ಯ ಬ್ರಹ್ಮದರ್ಶನಮ್ |
 ಯಸ್ಯಾಸ್ತಿ ಸರ್ವದಾ ಧ್ವಾನಂತಂ ನ ತಸ್ಯಾರ್ಕವಿಲೋಕನಮ್

||೨೧೨||

೨೧೨. ಯಾವನಿಗೆ ಭೋಗ್ಯದೃಷ್ಟಿಯು ಯಾವಾಗಲೂ ಇರುವದೋ ಅವನಿಗೆ ಬ್ರಹ್ಮದರ್ಶನವಿರುವದಿಲ್ಲ. ಯಾವನಿಗೆ ಯಾವಾಗಲೂ ಕತ್ತಲೆಯೇ ಇರುವದೋ ಅವನಿಗೆ ಸೂರ್ಯದರ್ಶನವಿರುವದಿಲ್ಲ.¹

ಬ್ರಹ್ಮಜ್ಞಾನಿಗೆ ಬಾಹ್ಯಸುಖಾಭಿಲಾಷೆಯಿರುವದೇ ಇಲ್ಲ
 ಅದ್ವಿತೀಯಂ ಪರಂ ಬ್ರಹ್ಮ ಸರ್ವತಃ ಪಶ್ಯತಃ ಸತಃ |

ಪ್ರಪಂಚದರ್ಶನಂ ನಷ್ಟಂ ಕುತೋ ಭೋಗ್ಯಾಭಿಮರ್ಶನಮ್

||೨೧೩||

೨೧೩. ಎಲ್ಲೆಲ್ಲಿಯೂ ಅದ್ವಿತೀಯಪರಬ್ರಹ್ಮವನ್ನೇ ಕಾಣುತ್ತಿರುವವನಿಗೆ ಪ್ರಪಂಚವನ್ನು ಕಾಣುವದೇ ಆಗಲಾರದು. (ಇನ್ನು) ಭೋಗ್ಯದ ಚಿಂತೆಯು ಎಲ್ಲಿಂದ (ಬರಬೇಕು) ?

ಬ್ರಹ್ಮವಿದ್ ಬ್ರಹ್ಮಭೂತಃ ಸನ್ ಬ್ರಹ್ಮಣ್ಯೇವ ರಮತ್ಯಲಮ್
 ಇಷ್ಟಾನಿಷ್ಟಾರ್ಥಯೋಃ ಕ್ವಾಪಿ ನ ಹೃಷ್ಯತಿ ನ ಶೋಚತಿ

||೨೧೪||

೨೧೪. ಬ್ರಹ್ಮವನ್ನು ಅರಿತು ಬ್ರಹ್ಮವೇ ಆದವನಾಗಿ² ಬ್ರಹ್ಮದಲ್ಲಿಯೇ ಪೂರ್ಣವಾಗಿ ರತನಾಗಿರುತ್ತಾನೆ. ಇಷ್ಟಾನಿಷ್ಟಗಳು ಬಂದೊದಗಿದರೆ ಎಂದಿಗೂ ಹೃಷ್ಯನಾಗುವದಿಲ್ಲ, ಸೋಕಿಸುವದೂ ಇಲ್ಲ.³

ಅಖಣ್ಡಸಚ್ಚಿದಾನಂದಬ್ರಹ್ಮೈವಾಸ್ಮಿ ನ ಚೇತರತ್ |

ಇತ್ಯಾತ್ಮನಾನುಭವತೋ ಬ್ರಹ್ಮನಿಷ್ಕಸ್ಯ ಯೋಗಿನಃ ||

ಯತೇರ್ನಿಷ್ಪದ್ಯತೇ ನಿತ್ಯಂ ನಿರ್ವಾಣಸುಖಮುತ್ತಮಮ್

||೨೧೫||

1. ಶಂ. ಗೀ. ೨-೬೯
 2. ಮುಂ. ೩-೨-೯ರ ಸೂಚನೆಯೂ ಇಲ್ಲಿರಬಹುದು.
 3. ಶಂ. ಗೀ. ೧೨-೧೭.

೨೧೫. ನಾನು ಅಖಂಡ¹ ಸಚ್ಚಿದಾನಂದಬ್ರಹ್ಮವೇ ಹೊರತು ಮತ್ತೊಂದಲ್ಲ-
ಎಂಬ ಆತ್ಮಾನುಭವದಿಂದ ಬ್ರಹ್ಮನಿಷ್ಠನಾಗಿರುವ ಯೋಗಿಯಾದ ಯತಿಗೆ ನಿತ್ಯವೂ
ಉತ್ತಮವಾದ ನಿರ್ವಾಣಸುಖವು² ಉಂಟಾಗಿರುತ್ತದೆ.

ತ್ಯಕ್ತ್ವಾ ಬಾಹ್ಯಮಿದಂ ಮನೋನಿಲಯನಂ³

ತುಚ್ಛಂ ಮೃಷೇತಿ ಸ್ವಯಂ

ಬುದ್ಧ್ಯಾ ನಿಶ್ಚಲಯಾ ಗುರೂಕ್ತಿಪರಯಾ ವಿಜ್ಞಾಯ

ತತ್ತ್ವಂ ಮುನೇಃ⁴ |

ಬ್ರಹ್ಮಣ್ಯಸತ್ತಭಿದೇ ಚಿದಾತ್ಮನಿ ಸದಾನಂದಾದ್ವಯೇ ನಿರ್ಗುಣೇ

ಲೀನಸ್ಯಾನ್ತರತಃ⁵ ಸುಖೇನ ವಸತಸ್ತೋಷ್ಣೀಂ ಕಿಮನ್ಯೈರ್ಭ್ರಮ್ಯೈಃ ||

೨೧೬. ಮನಸ್ಸಿನಲ್ಲಿಯೇ ಮನೆಮಾಡಿಕೊಂಡಿರುವ ಈ ಬಾಹ್ಯವಿಷಯ
ವನ್ನು ತುಚ್ಛ, ಮಿಥ್ಯೆ - ಎಂದು ಬಿಟ್ಟು ಗುರೂಕ್ತಿಯಲ್ಲಿಯೇ ತಾತ್ಪರ್ಯವುಳ್ಳ
ನಿಶ್ಚಲವಾದ ತನ್ನ ಬುದ್ಧಿಯಿಂದ ತತ್ತ್ವವನ್ನು ಅರಿತುಕೊಂಡು, ಭೇದವೆಲ್ಲವೂ
ಅಳಿದುಹೋಗಿರುವ ಚಿದ್ರೂಪವಾದ, ನಿತ್ಯಾನಂದರೂಪವಾದ, ಅದ್ವಯವಾದ
ನಿರ್ಗುಣವಾದ ಬ್ರಹ್ಮದಲ್ಲಿ ಲೀನನಾಗಿರುವ, ಒಳಗೇ ಸುಖದಿಂದ ಸುಮ್ಮನೆ ಇದ್ದು
ಕೊಂಡಿರುವ ಮುನಿಗೆ ಉಳಿದ ಭ್ರಮೆಗಳಿಂದ (ಆಗತಕ್ಕ)ದ್ದೇನು ?

ಮುಕ್ತನ ಲಕ್ಷಣ

ಅಸ್ಮಾಚ್ಚರೀರಾದಹಮಾದಿಕಾನ್ಮನಿಃ

ಸಮ್ಯಕ್ ಸುಮುಕ್ತೋ ಯದಿ ಬೋಧದೃಷ್ಟ್ಯಾ |

ಜ್ಯೋತಿಃ ಪರಂ ತತ್ತ್ವಮುಪೇತ್ಯ ತೇನ

ಸ್ವೇನಾಽಽತ್ಮನಾ ತಿಷ್ಠತಿ ಯಃ ಸ ಮುಕ್ತಃ

||೨೧೭||

1. 'ಅಖಂಡ' ಎಂಬ ಮಾತನ್ನು ಗ್ರಂಥಕರ್ತರು ಬಳಸುವುದು ಹೆಚ್ಚು.
ಎ.ಶಬ್ದಾನುಕ್ರಮಣಿಕೆಯನ್ನು ನೋಡಿ.
2. ಶಂ.ಗೀ. ೬-೨೭ರ ಸಾರವಿದೆಂದು ಕಾಣುತ್ತದೆ.
3. 'ಮನೋವಿಲಯನಂ' ಎಂಬ ಮೂಲವನ್ನು ಹೀಗೆ ತಿದ್ದಿಕೊಂಡಿದೆ.
4. 'ಮುನೇ' ಎಂಬ ಮೂಲವನ್ನು ಹೀಗೆ ತಿದ್ದಿಕೊಂಡಿದೆ.
5. 'ಅನ್ಯಗತಿಃ' ಎಂಬ ಮೂಲವನ್ನು ಹೀಗೆ ತಿದ್ದಿಕೊಂಡಿದೆ. ಒಟ್ಟಿನಲ್ಲಿ ಈ ಶ್ಲೋಕದ ಪಾಠವು
ಲೇಖಕರ ಪ್ರಮಾದದಿಂದ ತೀರ ಕೆಟ್ಟುಹೋಗಿರುತ್ತದೆ. ಅಲ್ಲಲ್ಲಿ ಶಬ್ದರೂಪಗಳನ್ನು
ಬೇರೆಯಾಗಿ ಕಲ್ಪಿಸಿಕೊಂಡು ಅರ್ಥವನ್ನು ಬರೆಯಲಾಗಿದೆ.
6. ಎ. ೩.೭೫ನೆಯ ಶ್ಲೋಕಕ್ಕೆ ಇದನ್ನು ಹೋಲಿಸಿರಿ.

೨೦೭. ಈ ಶರೀರದಿಂದಲೂ ಅಹಂಕಾರವೇ ಮುಂತಾದದ್ದರಿಂದಲೂ¹ ಚೆನ್ನಾಗಿ ಪೂರ್ಣವಾಗಿ ಬಿಡುಗಡೆಯನ್ನು ಹೊಂದಿ, ಜ್ಞಾನದೃಷ್ಟಿಯಿಂದ ಪರಂಜ್ಯೋತಿಯಾದ ತತ್ತ್ವವನ್ನು ಸೇರಿ ಆ ತನ್ನ ಸ್ವರೂಪದಿಂದ ಯಾವನು ನಿಂತಿರುವನೋ ಅವನು ಮುಕ್ತನು.

ಪ್ರತ್ಯಗ್ಧೃಶಾ ಸ್ವಾತ್ಮತಯೈವ ನಿತ್ಯಂ

ಪಶ್ಯನ್ನಪಾವೃತ್ತಬಹಿಃಪ್ರವೃತ್ತಿಃ |

ನಿರನ್ತರಾನನ್ದರಸಾಭಿಪೂರ್ಣಯಾ

ವ್ಯತ್ಯಾ ಸದಾ ತಿಷ್ಠತಿ ಯಃ ಸ ಮುಕ್ತಃ

||೨೦೮||

೨೦೮. ಪ್ರತ್ಯಗ್ಧೃಷ್ಟಿ (ಒಳಗಡೆಗೆ ತಿರುಗಿದ ದೃಷ್ಟಿ)ಯಿಂದ² (ತತ್ತ್ವವನ್ನು) ತನ್ನ ಆತ್ಮನಂದೇ ಯಾವಾಗಲೂ ಕಾಣುತ್ತಾ, ಹೊರಗಡೆಗೆ (ಮನಸ್ಸಿನ) ಪ್ರವೃತ್ತಿಯಿಲ್ಲದೆ, ಬಿಡುವಿಲ್ಲದ ಆನಂದರಸದಿಂದ ತುಂಬಿದ ವೃತ್ತಿಯಿಂದ ಯಾವನು ಯಾವಾಗಲೂ ಕೂಡಿರುವನೋ ಅವನು ಮುಕ್ತನು.

ಉನ್ಮತ್ತವದ್ಬಾಲವದಪ್ರಯತ್ನಾ-

ನ್ನಿರ್ವರ್ತ್ಯ ದೇಹಸ್ಥಿತಿಮಾತ್ಮನಿಷ್ಠಃ |

³ ಸದೇಹಗೇಹಾನುಗತಾತ್ಮವೃತ್ತಿ-

ರೇವಾತ್ಮನಾ ತಿಷ್ಠತಿ ಯಃ ಸ ಮುಕ್ತಃ

||೨೦೯||

೨೦೯. ಹುಚ್ಚನಂತೆಯೂ ಚಿಕ್ಕಹುಡುಗನಂತೆಯೂ⁴ ಶರೀರಯಾತ್ರೆಯನ್ನು (ಹೇಗೋ) ಮಾಡಿಕೊಂಡು, ಆತ್ಮನಿಷ್ಠನಾಗಿ ದೇಹ, ಮನೆ-ಮುಂತಾದವುಗಳಲ್ಲಿಯೂ ಅನುಗತವಾಗಿರುವ ಆತ್ಮವೃತ್ತಿಯುಳ್ಳವನಾಗಿ⁵ ಅದ್ವಿತೀಯಾತ್ಮರೂಪದಿಂದ ಯಾವನು ನಿಂತಿರುವನೋ ಅವನು ಮುಕ್ತನು.

1. 'ಅಹಂಕಾರವೇ ಮುಂತಾದ ಈ ಶರೀರದಿಂದ' ಎಂದೂ ಅನ್ವಯಿಸಬಹುದು. ಸ್ಥೂಲಸೂಕ್ಷ್ಮರೂಪವಾದ ಸರ್ವಶರೀರದಿಂದಲೂ ಎಂದರ್ಥ. ವಿ. ೧೫೨. ಇಲ್ಲಿಂದ ಮುಂದಕ್ಕೆ ೨೨೦ರವರೆಗೆ 'ಯಃ ಸ ಮುಕ್ತಃ' ಎಂಬ ಪಲ್ಲವಿಯ ಶ್ಲೋಕಗಳಿವೆ.

2. ಪ್ರತ್ಯಗ್ಧೃಷ್ಟಿಯಿಂದ ಅತ್ಮನಲ್ಲಿ ನಿಲ್ಲಬೇಕೆಂಬ ಉಪದೇಶಕ್ಕೆ ವಿ. ೨೬೪ ನೋಡಿ.

3. ವಿ. ೫೩೭ ; ಶಂ.ಗೀ. ೬-೩೦, ತುರೀಯಾತೀತೋಪನಿಷತ್ತು ; 'ಸರ್ವದಾನುನ್ಮತ್ತೋ ಬಾಲೋನ್ಮತ್ತಪಿಶಾಚವದೇಹಾಕೀ ಸಂಚರನ್ ||'

4. ಹೊರಗೆ ಕಾಣುವ ದೇಹಾದ್ಯನಾತ್ಮಗಳೆಲ್ಲದರಲ್ಲಿಯೂ ಆತ್ಮಬುದ್ಧಿಯೇ ಇರುವವನಾಗಿ ಎಂದರ್ಥ.

5. 'ಸದೇಹಗಾಹಾ' ಎಂಬ ಪಾಠದಲ್ಲಿ ಸನ್ಯಾತ್ರವನ್ನೇ ಎಲ್ಲೆಲ್ಲಿಯೂ ಅರಿಯುವ ಅನುಗತವಾದ ಆತ್ಮವೃತ್ತಿಯುಳ್ಳ - ಎಂದು ಹೇಗೋ ಕನ್ನಡಿಸಬೇಕಾಗುವದು.

ಸಾಕ್ಷಿಣ್ಯಶೇಷಂ ಪ್ರವಿಲಾಪ್ಯ ದೃಶ್ಯಂ
ತಮದ್ವಯೇ ಬ್ರಹ್ಮಣಿ ನಿಷ್ಪ್ರಪಂಚೀ |
ತತಃ ಸ್ವಯಂ ವ್ಯೋಮವದೇವ ಪೂರ್ಣಾ-
ತ್ಮನಾತ್ಮನಾ ತಿಷ್ಠತಿ ಯಃ ಸ ಮುಕ್ತಃ

||೨೨೦||

೨೨೦. ಸಾಕ್ಷಿಯಲ್ಲಿ ಎಲ್ಲಾ ದೃಶ್ಯವನ್ನೂ ಅಡಗಿಸಿಕೊಂಡು, ಆ (ಸಾಕ್ಷಿ) ಯನ್ನು ಅದ್ವಿತೀಯವಾದ ನಿಷ್ಪ್ರಪಂಚವಾದ ಬ್ರಹ್ಮದಲ್ಲಿ (ಲಯಮಾಡಿಕೊಂಡು), ಆ ಬಳಿಕ ತಾನು ಆಕಾಶದಂತೆಯೇ ಪೂರ್ಣಾತ್ಮರೂಪದಿಂದಿರುವ ಸ್ವರೂಪ ವುಳ್ಳವನಾಗಿ ಯಾವನು ಇದ್ದುಕೊಂಡಿರುವನೋ ಅವನು ಮುಕ್ತನು.¹

ಸರ್ವೇಷು ಭೂತೇಷುವಲೋಕ್ಯ ಚ ಸ್ವಂ
ಸರ್ವಾಣಿ ಭೂತಾನ್ಯಪಿ ಚಾತ್ಮನಿ ಸ್ವೇ |
ಸ್ವಮೇವ ಸರ್ವಂ ಸಮವೇಕ್ಷ್ಯ ಪಶ್ಚಾ-
ತ್ಸರ್ವಾತ್ಮನಾ ತಿಷ್ಠತಿ ಯಃ ಸ ಮುಕ್ತಃ

||೨೨೧||

೨೨೧. ಸರ್ವಭೂತಗಳಲ್ಲಿಯೂ ತನ್ನನ್ನೂ ತನ್ನ ಆತ್ಮನಲ್ಲಿ ಸರ್ವಭೂತ ಗಳನ್ನೂ² ತನ್ನನ್ನೇ ಸರ್ವವೆಂಬುದನ್ನೂ ಕಂಡುಕೊಂಡು ಆ ಬಳಿಕ ಯಾವನು ಸರ್ವಾತ್ಮರೂಪದಿಂದ ಇರುತ್ತಿರುವನೋ ಅವನು ಮುಕ್ತನು.

ಆಶಾ ಯಸ್ಯ ವಿಲೋಕಿತೇಽಪಿ ವಿಷಯೇ ನೋದೇತಿ ನಾಪ್ಯಾಗ್ರಹೋ
ಬ್ರಹ್ಮಣ್ಯೇವ ತದಾತ್ಮನಾ ಸ್ಥಿತತಯಾ ನಾಹಂಮತಿರ್ವರ್ಷ್ಯಣಿ |
ನೇದಂ ಕಾರ್ಯಮಕಾರ್ಯಮಿತ್ಯಪಿ ಕಥಾ ಬಾಹ್ಯಾರ್ಥಸಂಭಾವನಾ
ಜೀವನ್ನೇವ ಸ ಮುಕ್ತ ಇತ್ಯಭಿದಧೇ ಪ್ರಾಚೀನವಾಚಂಯಮಿಾ³||

೨೨೨. ವಿಷಯವನ್ನು ನೋಡಿದರೂ ಯಾವನಿಗೆ (ಅದರಲ್ಲಿ) ಆಶೆಯು ಉಂಟಾಗುವದಿಲ್ಲವೋ, (ಅದು ಬೇಕೇಬೇಕೆಂಬ) ಆಗ್ರಹವೂ ಇರುವದಿಲ್ಲವೋ ಬ್ರಹ್ಮದಲ್ಲಿಯೇ ಆ (ಬ್ರಹ್ಮದ) ರೂಪದಿಂದ ಇದ್ದುಕೊಂಡಿರುವದರಿಂದ ಶರೀರದಲ್ಲಿ ನಾನು ಎಂಬ ಬುದ್ಧಿಯು ಇರುವದಿಲ್ಲವೋ, ಇದು ಕಾರ್ಯವು (ಇದು) ಅಕಾರ್ಯವು- ಎಂಬ ಹೊರಗಿನ ಮಾತೂ ವಿಷಯದ ಭಾವನೆಯೂ

1. ಸಾಕ್ಷಿಗಿಂತ ವ್ಯತಿರಿಕ್ತವಾಗಿ ಅನಾತ್ಮವಿಲ್ಲವೆಂಬುದನ್ನು ತಿಳಿದು ಅದೆಲ್ಲವನ್ನೂ ಸಾಕ್ಷಿಯಾಗಿ ಕಂಡುಕೊಂಡು ಆ ಸಾಕ್ಷಿಯನ್ನು ಬ್ರಹ್ಮನಿಷ್ಠೆಯಿಂದ ಬ್ರಹ್ಮವಾಗಿಯೇ ಕಾಣುತ್ತಿರುವವನು ಮುಕ್ತನು. ವಿ. ೩೧೨.

2. ಶಂ. ಗೀ. ೬-೨೯, ಈ. ೬.

3. 'ವಾಚಾ ಯಮಿಾ' ಎಂಬ ಅಚ್ಚಿನ ಪಾಠವನ್ನು ಹೀಗೆ ತಿದ್ದಿಕೊಂಡಿದೆ.

(ಯಾವನಿಗೆ) ಇರುವದಿಲ್ಲವೋ, ಅವನು ಬದುಕಿರುವಾಗಲೇ ಮುಕ್ತನು (ಜೀವನ್ಮುಕ್ತನು) ಎಂದು ಪುರಾತನಮೌನಿಯು¹ ಹೇಳಿರುತ್ತಾನೆ.

ತ್ವಂ ನಿರ್ವಿಕಲ್ಪೇನ ಸಮಾಧಿನಾ ಸ್ವಂ
 ಸರ್ವಾತ್ಮಕಂ ವಿವೇಕ್ಯ ವಿವೇಕದೃಷ್ಟ್ಯಾ |
 ಸ್ವಾತ್ಮನ್ಯಶೇಷಂ ಪ್ರವಿಲಾಪ್ಯ ದೃಶ್ಯಂ
 ಪೂರ್ಣಾತ್ಮನಾ ತಿಷ್ಠ ಸುಖಂ ವಿಮುಕ್ತಃ ||೨೨೩||

೨೨೩. ನೀನು ನಿರ್ವಿಕಲ್ಪಸಮಾಧಿಯಿಂದ ನಿನ್ನ ಆತ್ಮನನ್ನು ಸರ್ವಾತ್ಮನೆಂದು ಕಂಡುಕೊಂಡು ವಿವೇಕದೃಷ್ಟಿಯಿಂದ ದೃಶ್ಯವನ್ನೆಲ್ಲ ನಿನ್ನ ಆತ್ಮನಲ್ಲಿಯೇ ಲಯ ಮಾಡಿಕೊಂಡು, ಪೂರ್ಣಾತ್ಮನಾಗಿ ವಿಮುಕ್ತನಾಗಿ ಸುಖದಿಂದಿರು.²

³ವಿಷಯಾಣಾಂ ಸ್ಮೃತಿಶ್ಚಾಸ್ತಾ ಪಕ್ಷಾ ದ್ವೌ ಚಿತ್ತಪಕ್ಷಿಣಃ |
 ತಾಭ್ಯಾಮುಡ್ಧೀಯತೇ ಚಿತ್ತಂ ತದುಚ್ಛೇದೇನ ಶಾಮ್ಯತಿ ||೨೨೪||

೨೨೪. ವಿಷಯಗಳ ಸ್ಮೃತಿಯೂ ಆಶೆಯೂ ಚಿತ್ತವೆಂಬ ಹಕ್ಕಿಗೆ ಎರಡು ರೆಕ್ಕೆಗಳು. ಅವೆರಡರಿಂದಲೇ ಚಿತ್ತವು ಮೇಲಕ್ಕೆ ಹಾರುತ್ತದೆ ; ಅವುಗಳನ್ನು ಕತ್ತರಿಸಿದರೆ ಸುಮ್ಮನಾಗುತ್ತದೆ.

ಮುಮುಕ್ಷುಗಳಿಗೆ ಕರ್ಮವು ಬೇಡ

ನ ಸ್ನಾನಮನ್ಮಾಚನಕೀರ್ತನಾದಿ-
 ನರ್ ತೀರ್ಥಸೇವಾದಿ ಚ ಕರ್ಮ ಭಿಕ್ಷೋಃ |
 ಯುಕ್ತಂ ಯತೋಽನಾತ್ಮಮತಿಪ್ರವರ್ಧಕಂ
 ಹ್ಯನಾತ್ಮಶಾಸ್ತ್ರೇರಿತಮಪ್ಯಶೇಷಮ್ ||೨೨೫||

೨೨೫. ಸ್ನಾನ, ಮಂತ್ರಗಳು, ಪೂಜೆ, ಕೀರ್ತನವೇ ಮುಂತಾದದ್ದೂ ತೀರ್ಥಸೇವನವೇ ಮುಂತಾದ ಕರ್ಮವೂ ಭಿಕ್ಷುವಿಗೆ ಸರಿಯಲ್ಲ ಏಕೆಂದರೆ ಅನಾತ್ಮ ಶಾಸ್ತ್ರದಲ್ಲಿ⁴ ಉಕ್ತವಾಗಿದ್ದರೂ ಅದಲ್ಲವೂ ಅನಾತ್ಮಬುದ್ಧಿಯನ್ನು ಬೆಳೆಯಿಸುತ್ತದೆ.

1. ವಾಸಿಷ್ಠುಷಿಯು ಎಂದರ್ಥ. ಯೋ.ವಾ.ಉತ್ಪತ್ತಿ ೯-೯ನ್ನು ನೋಡಿ. ಅಲ್ಲಿರುವ ಶ್ಲೋಕಗಳ ಅರ್ಥವನ್ನು ವಿವೇಕಚೂಡಾಮಣಿಯಲ್ಲಿಯೂ ಜೀವನ್ಮುಕ್ತನ ಲಕ್ಷಣವನ್ನು ಹೇಳುವಾಗ ಶ್ಲೋಕ ೪೨೫ ರಿಂದ ಮುಂದಕ್ಕೆ ಅನುವಾದಮಾಡಿದೆ. ಶಂ.ಗೀ.೧೮-೧೭.
2. ಎ. ೩೫೩, ೩೬೬.
3. ಇದಾದಮೇಲೆ 'ಮಾಮಯಂ ಹನ್ತಿ ವಿಷಯೋ ಬನ್ಧಕತ್ವಸ್ವಭಾವತಃ' ಎಂಬ ಅರ್ಥಶ್ಲೋಕವಿದೆ. ಈ ವಿಷಯವು ಬಂಧಕವಾದ ಸ್ವಭಾವವುಳ್ಳದ್ದಾದ್ದರಿಂದ ನನ್ನನ್ನು ನಾಶಗೊಳಿಸುತ್ತದೆ - ಎಂದು ಅದಕ್ಕೆ ಅರ್ಥ. ಇದರ ಉತ್ತರಾರ್ಥವು ಮೂಲದಲ್ಲಿದ್ದು ಬರೆಯುವವರ ಕೃತಪ್ಪಿನಿಂದ ಬಿಟ್ಟುಹೋಗಿದೆ ಎಂದು ತೋರುತ್ತದೆ.

ಆತ್ಮನನ್ನು ಹೇಳದ ಕರ್ಮಶಾಸ್ತ್ರದಲ್ಲಿ(?)

೨೨೯-೨೩೦. ಹೇಗೆ ಅಕ್ಕಿಯ ಸೋಂಕಿನಿಂದ ತೆಂಗಿನಕಾಯಿ ನಾಶವಾಗುವದೋ ಮತ್ತು ಹೇಗೆ ನೀರಿನ ಸಂಬಂಧದಿಂದ ಜೇನುತುಪ್ಪವು ತೀರ ನಾಶವಾಗುತ್ತದೆಯೋ, ಹಾಗೆಯೇ ಶ್ರವಣದಿಂದಾದ ಜ್ಞಾನವು ಕರ್ಮದ ಸಂಬಂಧದಿಂದ ನಾಶವಾಗುತ್ತದೆ.¹ ಆದ್ದರಿಂದ ಮುಮುಕ್ಷುವಾದ ಯತಿಗೆ ಮಾಡತಕ್ಕ ಕರ್ಮವು ಒಂದಿಷ್ಟೂ ಇರುವದಿಲ್ಲ.

ಬ್ರಹ್ಮಾತ್ಮೈಕತ್ವವಾಗುವವರೆಗೂ

ಶ್ರವಣಾದಿಗಳನ್ನು ಮಾಡಬೇಕು

ಶ್ರವಣಾದೇಃ ಫಲಂ ಪ್ರಾಹುರ್ಬ್ರಹ್ಮಾತ್ಮೈಕತ್ವಭೋಧನಮ್ |

ತದಭಾವೇ ಯತೇರಸ್ಯ ನಿಷ್ಫಲಂ ಶುಕಜಲ್ಪವತ್

ದಶೆಧಾ ಶತಧಾ ವಾಪಿ ಶ್ರುತ್ವಾ ಮತ್ಸಾಪಿ ವಾ ಯತೇಃ

||೨೩೧||

೨೩೧. ಶ್ರವಣಾದಿಗಳಿಗೆ ಬ್ರಹ್ಮಾತ್ಮೈಕತ್ವಜ್ಞಾನವೇ ಫಲವೆನ್ನುತ್ತಾರೆ. ಅದಿಲ್ಲದಿದ್ದರೆ ಹತ್ತುಸಲ, ನೂರುಸಲ ಶ್ರವಣಮಾಡಿ ಮನನಮಾಡಿದರೂ² ಯತಿಗೆ ಗಿಳಿಯ ಮಾತಿನಂತೆ ಯಾವ ಫಲವೂ ಇಲ್ಲ.

ಸಂಸಾರಧ್ವಂಸಕಂ ಜ್ಞಾನಂ ಸಂಪಾದ್ಯಮತಿಯತ್ನತಃ³

||೨೩೨||

ತತ ಆಲಸ್ಯಮುತ್ಸೃಜ್ಯ ಶತಧಾಪಿ ಸಹಸ್ರಧಾ

ಕರ್ತವ್ಯಂ ಶ್ರವಣಂ ಭಿಕ್ಷೋರ್ನಿಕಟೇ ಬ್ರಹ್ಮವಿದ್ಗುರೋಃ

||೨೩೩||

೨೩೨-೨೩೩. ಸಂಸಾರವನ್ನು ನಾಶಮಾಡುವ ಜ್ಞಾನವನ್ನು ಅತಿಯತ್ನದಿಂದ ಸಂಪಾದಿಸಿಕೊಳ್ಳಬೇಕು. ಆದ್ದರಿಂದ ಆಲಸ್ಯವನ್ನು ಬಿಟ್ಟು ನೂರುಸಲ ಸಾವಿರ ಸಲವಾದರೂ⁴ ಭಿಕ್ಷುವಾದ ಬ್ರಹ್ಮವೇತ್ತನಾದ ಗುರುವಿನ ಬಳಿಯಲ್ಲಿ ಶ್ರವಣವನ್ನು ಮಾಡಬೇಕು.

1. ಅದು ಅನುಭವಪರ್ಯಂತವಾಗುವದಿಲ್ಲ ಎಂಬ ಅಭಿಪ್ರಾಯವಿರಬಹುದು.
2. ಶ್ರವಣಮನನಗಳನ್ನು ಎಷ್ಟುಸಲ ಮಾಡಿದರೂ ಬ್ರಹ್ಮಾತ್ಮೈಕತ್ವಜ್ಞಾನವಾಗದೆ ಇದ್ದರೆ ಅದೆಲ್ಲವೂ ವ್ಯರ್ಥ ; ಶ್ರವಣಮನನಗಳನ್ನು ಎಷ್ಟುಬಾರಿ ಮಾಡಿರೂ ಸಮಾಧಿಯಿಂದ ಬ್ರಹ್ಮನಿಷ್ಠೆಯನ್ನು ಪಡೆದ ಹೊರತು ಎಂದಿಗೂ ಬ್ರಹ್ಮಾತ್ಮೈಕತ್ವಜ್ಞಾನವಾಗಲಾರದು - ಎಂದು ಶಂ.ಗೀ.ಯಲ್ಲಿ ಮತ್ತೆಮತ್ತೆ ಹೇಳಿರುತ್ತದೆ. ಶಂ.ಗೀ.೨-೫೪, ೬೪, ೬೬, ೬೭, ೭೨ ; ೬-೧೦.
3. ಹಿಂದೆ ಹೆಚ್ಚಾಗಿದ್ದ ಅರ್ಧಶ್ಲೋಕವನ್ನು ಸೇರಿಸಿ ಎಣಿಸಿದೆ.
4. ಆತ್ಮತತ್ವವು ಅತಿಸೂಕ್ಷ್ಮವೂ ದುರ್ವಿಚ್ಛೇಯವೂ ಆಗಿರುವದರಿಂದ ಮತ್ತೆ ಮತ್ತೆ ತ್ವಂಪದಾರ್ಥಶೋಧನವನ್ನು ಮಾಡಬೇಕು ಎಂದು ಭಾವ. ಶಂ. ಗೀ. ೨-೧೩.

ಶ್ರುತಿವಾಕ್ಯದಲ್ಲಿ ಶ್ರುದ್ಧೆಯಿರಬೇಕು

ಶ್ರುತ್ವಾ ತತ್ತ್ವಮಸೀತ್ಯೇವಂ ಬೋಧ್ಯಮಾನೋಽಪ್ಯನೇಕಧಾ |

ನ ವಿಜಾನಾತ್ಯಯಂ ತತ್ತ್ವಮಿಶಾನುಗ್ರಹವರ್ಚಿತಃ

||೨೩೪||

ಸೂತಕಾದಿ ನಿರಾಕಾರಂ ಸಾಕಾರಮಿವ ಪಶ್ಯತಿ |

ಸ್ವಸ್ಮಿನ್ ದೃಢಪ್ರತ್ಯಯೇನ ಸೂತಕ್ಯಹಮಿತಿ ಸ್ಫುಟಮ್

||೨೩೫||

ನ ತಥಾ ಬೋಧಿತಃ ಶ್ರುತ್ಯಾ ಮುಹುಸ್ತತ್ತ್ವಮಸೀತ್ಯಲಮ್ |

ವಿದ್ವಾನಪಿ ವಿಜಾನಾತಿ ಸ್ವತತ್ತ್ವಂ ಮಹದದ್ಭುತಮ್

||೨೩೬||

೨೩೪-೨೩೬.

ಅನೇಕಾವೃತ್ತಿ ಹೇಳಿಕೊಟ್ಟ ತತ್ತ್ವಮಸಿ (ಅದೇ ನೀನಾಗಿರುವೆ) ಎಂಬ ವಾಕ್ಯವನ್ನು ಕೇಳಿದರೂ ಈಶ್ವರಾನುಗ್ರಹವಿಲ್ಲದವನು ತತ್ತ್ವವನ್ನು ಅರಿತುಕೊಳ್ಳುವದಿಲ್ಲ. ಸೂತಕವೇ ಮುಂತಾಗಿ ತನ್ನಲ್ಲಿ ಗಟ್ಟಿಯಾದ ಯಾವ ಅರಿವಿನಿಂದ ನಾನು ಸೂತಕಿಯು (ನನಗೆ ಸೂತಕವು ಬಂದಿದೆ) ಎಂದು ನಿರಾಕಾರವಾದ ಸೂತಕವೇ ಮುಂತಾದದ್ದನ್ನು ಸಾಕಾರವೋ ಎಂಬಂತೆ ತಿಳಿದು ಕೊಳ್ಳುತ್ತಾನೆ.¹ ವಿದ್ವಾಂಸನಾದವನು ಕೂಡ ಶ್ರುತಿಯು ಮತ್ತೆಮತ್ತೆ 'ತತ್ತ್ವಮಸಿ' ಎಂದು ಹೇಳಿಕೊಟ್ಟರೂ ಹಾಗೆ ತನ್ನ ತತ್ತ್ವವನ್ನು ಕೂಡ ಗಟ್ಟಿಯಾಗಿ ತಿಳಿದುಕೊಳ್ಳದೆ ಇರುತ್ತಾನೆ, ಮಹಾ ಅಶ್ಚರ್ಯವಿದು.

ಸಂದರ್ಶ್ಯಥ ಶಿಲಾಂ ಶಿಲಾಮಯಗೃಹೇ ಸಾಕ್ಷಾದಯಂ ಶ್ರೀಹರಿ-

ಭರ್ತೇಭ್ಯೋ ವಿವಿಧಾನ್ ಪ್ರಯಚ್ಛತಿ ವರಾನ್ ಸಂಸೇವ್ಯಮಾನಸ್ತ್ವತಿ |

ಉಕ್ತಾಂ ದೇವಲಕಸ್ಯ ವಾಚಮಧಿಕಂ ವಿಶ್ವಸ್ಯ ಸಂಸೇವತೇ

ತ್ವರ್ಥಂ ತತ್ತ್ವಮಸೀತಿ ವೇದಗದಿತಂ ನೋ ವಿಶ್ವಸಿತ್ಯಲ್ಪಧೀಃ

||೨೩೭||

೨೩೭.

ಕಲ್ಲಿನ ಮನೆಯಲ್ಲಿ ಕಲ್ಲನ್ನು ತೋರಿಸಿ 'ಈತನು ಸಾಕ್ಷಾತ್ ಶ್ರೀಹರಿ, ಸೇವೆಗೈದರೆ ಭಕ್ತರಿಗೆ ಬಗೆಬಗೆಯ ವರಗಳನ್ನು ಕೊಡುತ್ತಾನೆ' ಎಂದು ದೇವಲಕನು ಹೇಳಿದ ಮಾತನ್ನು ಬಹಳವಾಗಿ ನಂಬಿ ಅಲ್ಪಮತಿಯಾದವನು ಸೇವೆ ಗೈಯುತ್ತಾನೆ. 'ತತ್ತ್ವಮಸಿ' ಅದೇ ನೀನಾಗಿರುವೆ- ಎಂದು ವೇದವು ಹೇಳಿದ್ದನ್ನು ನಂಬುವದಿಲ್ಲ!²

1. ಕರ್ಮಶಾಸ್ತ್ರೋಕ್ತವಾದ ಚಾತಾಶೌಚವೇ ಮುಂತಾದವುಗಳು ತನಗೆ ನಿಜವಾಗಿ ಬಂದಿವೆಯೆಂದು ಕೇವಲಶಾಸ್ತ್ರಶ್ರುದ್ಧೆಯಿಂದ ನಂಬುತ್ತಾನೆ; ಆದರೆ 'ತತ್ತ್ವಮಸಿ' ಎಂದು ಶ್ರುತಿಯು ಒಂಬತ್ತು ಸಲ ಹೇಳಿರುವ ಬ್ರಹ್ಮಾತ್ಮೈಕತ್ವವು ಸ್ವಯಂಸಿದ್ಧವಾಗಿದ್ದರೂ ಅದನ್ನು ಅರಿತುಕೊಳ್ಳದೆ ಇರುತ್ತಾನಲ್ಲ! ಅಶ್ಚರ್ಯವಿದು - ಎಂದು ಅಭಿಪ್ರಾಯ.
2. ಮನೆಯೂ ಕಲ್ಲಿನದಾದರೂ ಅದನ್ನು ಲೆಕ್ಕಿಸುವದಿಲ್ಲ; ಶಿಲಾವಿಗ್ರಹವು ಶ್ರೀಹರಿಯದೆಂಬುದಕ್ಕೆ ಮತ್ತೊಬ್ಬರ ಉಕ್ತಿಮಾತ್ರವೇ ಪ್ರಮಾಣವಾಗಿರುತ್ತದೆಯಾದರೂ ವಿಶ್ವಾಸಮಾಡುತ್ತಾನೆ. ಶ್ರುತ್ಯುಕ್ತವಾದದ್ದು ಸ್ವಯಂಸಿದ್ಧವಾದರೂ ಅರಿತುಕೊಳ್ಳಲಾರದೆ ಇರುತ್ತಾನೆ.

ಲೌಕಿಕೇ ವಚನೇ ಶ್ರದ್ಧಾ ಶಾಸ್ತ್ರೀಯೇ ಚ ಯಥಾ ತಥಾ |

ವಾಕ್ಯೇ ತತ್ತ್ವಮಸೀತ್ಯೇವಂ ವದನ್ಯಾ ನ ಶ್ರುತೇರ್ನೃಣಾಮ್ ||೨೩೮||

೨೩೮. ಜನರಿಗೆ ಲೋಕದ ಮಾತಿನಲ್ಲಿ ಹೇಗೆ ಶ್ರದ್ಧೆ ಇರುವದೋ, (ಕರ್ಮ) ಶಾಸ್ತ್ರದ ವಚನದಲ್ಲಿ ಹೇಗೆ (ಶ್ರದ್ಧೆ)ಯಿರುವದೋ, 'ತತ್ತ್ವಮಸಿ' ಎಂದು ಹೇಳುವ ಶ್ರುತಿಯ ವಾಕ್ಯದಲ್ಲಿ ಹಾಗಿರುವದಿಲ್ಲ! !

ಅನಾತ್ಮವನ್ನು ತೊಲಗಿಸಿದ್ದರಿಂದಲೇ ಬ್ರಹ್ಮವು ಪ್ರಕಾಶವಾಗುತ್ತದೆ

ನಾನಾಯೋನಿಸಹಸ್ರಸಂಭವಕರಂ ನಾನಾವಿಧಾರ್ಥಿಪ್ರದಂ

ಕರ್ಮಾಪಾಸ್ಯ ಹೃದಿ ಸ್ಥಿತಂ ಸದನಿಶಂ ಚಿತ್ತೇ ಪ್ರಸೀದನ್ (?) ಸ್ವಯಮ್ |

ರುದ್ಧ್ವಾನಾತ್ಮರತಿಂ ತದಾತ್ಮಕಮತಿಂ ಸಂವರ್ಧಯೇಚ್ಛುಣ್ವತೋ

(ಮನ್ವಾನಸ್ಯ ಚ ಭಾನುಭಾಜಲ ದೃಢೇ ದ್ವಂದ್ವೇ ವಿವೇಕಾದ್ಧ್ರುತಮ್^೨)

೨೩೯. ಬಗೆಬಗೆಯ ಯೋನಿಸಹಸ್ರದಲ್ಲಿ ಜನ್ಮವನ್ನುಂಟುಮಾಡುವದಾಗಿ ಬಗೆಬಗೆಯ ಸಂಕಟಗಳನ್ನುಂಟುಮಾಡುತ್ತಿರುವ ಕರ್ಮವನ್ನು ಬಿಟ್ಟು, ಹೃದಯ ದಲ್ಲಿರುವ ಚಿತ್ತದಲ್ಲಿ ತಾನೆ ಪ್ರಸನ್ನವಾಗುತ್ತಿರುವ ಸದ್ಬ್ರಹ್ಮವನ್ನು (?) ಅನಾತ್ಮ ಬುದ್ಧಿಯನ್ನು ತಡೆದು ಅದೇ ನಾನೆಂಬ ಬುದ್ಧಿಯನ್ನು ಬೆಳೆಸಬೇಕು - (?)

ಯೋ ಮೋಹಯತಿ ಭೂತಾನಿ ಸ್ನೇಹಪಾಶಾನುಬನ್ಧನೈಃ |

ಸರ್ಗಸ್ಯ ರಕ್ಷಣಾರ್ಥಾಯ ತಸ್ಮೈ ಮೋಹಾತ್ಮನೇ ನಮಃ ||೨೪೦||

೨೪೦. ಯಾವಾತನು ಸೃಷ್ಟಿಯ ರಕ್ಷಣೆಗಾಗಿ ಪ್ರಾಣಿಗಳನ್ನು ಸ್ನೇಹಪಾಶದ ಕಟ್ಟುಗಳಿಂದ ಮೋಹಗೊಳಿಸುತ್ತಿರುವನೋ ಅಂಥ ಮೋಹಾತ್ಮನಿಗೆ ನಮಸ್ಕಾರ^೩ !

ದೃಶ್ಯಪ್ರತ್ಯಯಸನ್ತತ್ಯಾ ಬ್ರಹ್ಮತತ್ತ್ವಂ ತಿರೋಹಿತಮ್ |

ತಸ್ಯಾ ನಿರಾಸೇ ಬ್ರಹ್ಮೈವ ಕೇವಲಂ ಪರಿದೃಶ್ಯತೇ ||೨೪೧||

1. ಹಿಂದಿನ ಎರಡು ಶ್ಲೋಕಗಳ ಅಭಿಪ್ರಾಯದಿಂದ ಸಿದ್ಧವಾದದ್ದಿದು.
2. ಇದೂ ಮುಂದಿನ ಶ್ಲೋಕವೂ ಇಲ್ಲಿ ಏತಕ್ಕೆ ಬಂದಿವೆಯೆಂಬುದು ತಿಳಿಯಲಿಲ್ಲ. ಈ ಶ್ಲೋಕದ ಕೊನೆಯ ಎರಡು ಪಾದಗಳಲ್ಲಿರುವ ವಾಕ್ಯಗಳು ಅನನ್ವಿತಾರ್ಥವಾಗಿವೆ. ಲೇಖಕರ ಪ್ರಮಾದದಿಂದ ಏನೋ ತಪ್ಪಾಗಿದೆ. ಅಚ್ಚಿನ ಪುಸ್ತಕಗಳಲ್ಲಿ ಹೀಗೆಯೇ ಇದೆ.
3. ಇದು ಭೀಷ್ಮಸ್ವರಾಜದ ಶ್ಲೋಕ.

೨೪೦. ದೃಶ್ಯಪ್ರತ್ಯಯಗಳ ಪ್ರವಾಹದಿಂದ ಬ್ರಹ್ಮತತ್ತ್ವವು ಮರೆಯಾಗಿರುತ್ತದೆ.¹ ಆ ಪ್ರವಾಹವನ್ನು ತೆಗೆದುಹಾಕಿದರೆ ಕೇವಲ ಬ್ರಹ್ಮವೇ ಕಾಣಬರುತ್ತದೆ.

ಅವಿದ್ಯಯಾ ಕಲ್ಪಿತನಾಮರೂಪ-

ವ್ಯಪೋಹ ಏವ ಪ್ರಯತೇತ ವಿದ್ವಾನ್
ನ ಬ್ರಹ್ಮಬೋಧೇ ತದಪೋಹಮಾತ್ರಾದ್
ಬ್ರಹ್ಮಾವಭಾತಿ ಸ್ವಯಮೇವ ಸಾಕ್ಷಾತ್

||೨೪೧||

೨೪೧. ಅವಿದ್ಯೆಯಿಂದ ಕಲ್ಪಿತವಾದ ನಾಮರೂಪಗಳನ್ನು ತೆಗೆದು ಹಾಕುವದರಲ್ಲಿಯೇ ವಿವೇಕಿಯಾದವನು ಪ್ರಯತ್ನಿಸಬೇಕೇ ಹೊರತು ಬ್ರಹ್ಮಜ್ಞಾನಕ್ಕಾಗಿ (ಪ್ರಯತ್ನಿಸಬೇಕಾ)ದದ್ದಿಲ್ಲ. ಅವುಗಳನ್ನು ತೆಗೆದುಹಾಕಿದ ಮಾತ್ರದಿಂದಲೇ ಬ್ರಹ್ಮವು ತಾನೇ ಬೆಳಗುತ್ತದೆ.

ಶೈವಾಲಮಾತ್ರಾಪನಯೇ ಪಿಪಾಸೋಃ

ಕಾರ್ಯಃ ಪ್ರಯತ್ನೋ ನ ತು ತೋಯಸಿದ್ಧೌ
ತಸ್ಮಿನ್ನಪೇತೇ ಸ್ವಯಮೇವ ತೋಯಂ
ಶುದ್ಧಂ ಪ್ರಸನ್ನಂ ವಿಷಯತ್ವಮೇತಿ

||೨೪೨||

೨೪೨. ನೀರಡಿಸಿರುವಾತನು ಪಾಚಿಯನ್ನು ತೆಗೆದುಹಾಕುವದಕ್ಕೆ ಮಾತ್ರ ಪ್ರಯತ್ನವನ್ನು ಮಾಡಬೇಕಾಗಿರುವದೇ ಹೊರತು, (ಅದರಡಿಯಿಂದ) ನೀರಿನ ಸಿದ್ಧಿಗೆ ಪ್ರಯತ್ನಿಸಬೇಕಾದದ್ದಿರುವದಿಲ್ಲ. ಆ ಪಾಚಿಯನ್ನು ತೆಗೆದುಹಾಕಿದರೆ ಶುದ್ಧವಾದ ತಿಳಿಯಾದ ನೀರು ತಾನೇ ಗೋಚರವಾಗುವದು².

ಬ್ರಹ್ಮಾತ್ಮನ ಸತ್ತೆಯೇ ದೇಹಾದಿಗಳ ಸತ್ತೆ

ಘಟಸ್ತದಂತಃ ಸಲಿಲಂ ತದಗ್ರೇ

ಸ್ಥಿತಂ ಶರಾವಂ ಚ ತದನ್ತರಮ್ಭು |

ಉಷ್ಣತ್ವಮಗ್ನೇರ್ವಹತಿ ಪ್ರಸಾದಾ-

ತ್ತಥಾಹಮಾದಿಶ್ಚ ಸತಃ ಪ್ರಸಾದಾತ್

||೨೪೩||

೨೪೩. ಗಡಿಗೆ, ಅದರೊಳಗೆ ನೀರು, ಅದರ ಮೇಲಿರುವ ಶ್ರಾವೆ, ಅದರೊಳಗಿನ ನೀರು - ಹೀಗೆ (ಕ್ರಮಕ್ರಮವಾಗಿ) ಬೆಂಕಿಯ ಪ್ರಸಾದದಿಂದ

1. ವಿ. ೩೧೨. ಇದನ್ನು ಶಂ.ಗೀ. ೧೮-೫೦ರಲ್ಲಿ ವಿವರಿಸಿದೆ. ಅನಾತ್ಮಪ್ರತ್ಯಯವನ್ನು ತೆಗೆದುಹಾಕುವದಕ್ಕೆ ಸಮಾಧಿಯೋಗವು ಅವಶ್ಯವೆಂದು ಅಲ್ಲಿ ಹೇಳಿದೆ. ದೃಶ್ಯವಿಲಯವನ್ನು ಸಮಾಧಿಯಿಂದ ಮಾಡಿಕೊಳ್ಳಬೇಕೆಂಬುದನ್ನು ವಿವೇಕಚೂಡಾಮಣಿಯಲ್ಲಿ ಬಹಳ ಕಡೆ ಹೇಳಿರುತ್ತದೆ. ಆ ಗ್ರಂಥದ ಶಬ್ದಾನುಕ್ರಮಣಿಕೆಯನ್ನು ನೋಡಿ.

2. ಅನಾತ್ಮವು ಶುದ್ಧವಾದ ಆತ್ಮತತ್ತ್ವಕ್ಕೆ ನೀರಿಗೆ ಪಾಚಿಯಂತೆ ಅವರಣವಾಗಿರುತ್ತದೆ ; ವಿ. ೧೪೮, ೧೪೯.

ಶಾಖವನ್ನು ಪಡೆದುಕೊಳ್ಳುವವು. ಇದರಂತೆಯೇ ಅಹಮಾದಿ (ಅನಾತ್ಮವೂ) ಸತ್ತಿನ ಪ್ರಸಾದದಿಂದ (ಅದರ ಧರ್ಮವನ್ನು ಪಡೆಯುವವು).

ದೇಹೇಂದ್ರಿಯಪ್ರಾಣಮನೋಧ್ಯಹಜ್ಜ್ಯತೇ-
 ಬ್ರಹ್ಮಪ್ರಸಾದಾತ್ಪಲು ಚೇತನತ್ವಮ್ |
 ಸತ್ತಾಭಿಧಾನಂ ಚ ನ ತು ಕ್ವಚಿತ್ ಸ್ವಯಂ
 ಜಡಾತ್ಮಕಾ ಭಾನ್ಯಹಮಾದಯೋಽಮಿಾ

||೨೪೪||

೨೪೪. ದೇಹ, ಇಂದ್ರಿಯಗಳು, ಪ್ರಾಣ, ಮನಸ್ಸು, (ಬುದ್ಧಿ), ಅಹಂಕಾರ- ಇವಕ್ಕೆ ಬ್ರಹ್ಮಪ್ರಸಾದದಿಂದಲ್ಲವೆ, ಚೈತನ್ಯವು, ಮತ್ತೆ ಸತ್ತೆ (ಇರವು)- ಎಂಬ ಹೆಸರು ? ಜಡಸ್ವರೂಪವಾದ ಈ ಅಹಮಾದಿಗಳು ಎಂದೂ ತಾವುತಾವೇ ತೋರಿಕೊಳ್ಳುವದಿಲ್ಲ.¹

ಬ್ರಹ್ಮಸ್ವರೂಪರಾಗಿರುವವರಿಗೆ ದೇವತೆಗಳಿಂದಾಗಲಿ ಅವರ ಲೋಕದಿಂದಾಗಲಿ ಆಗಬೇಕಾದದ್ದಿಲ್ಲ

ನಿತ್ಯಂ ಸದಾನಂದರಸಾನುಭೂತಿ-
 ಮಭಿನ್ನವೃತ್ತಾತ್ನಿ ಕುರ್ವತಾಂ ಸತಾಮ್ |
 ಇನ್ದ್ರಸ್ಯ ಲೋಕೇನ ಕಿಮಬ್ಜಯೋನೇಃ
 ಕಿಂ ವಾ ಹರೇಃ ಕಿನ್ನು ಶಿವಸ್ಯ ಸಾಕ್ಷಾತ್

||೨೪೫||

೨೪೫. ಯಾವಾಗಲೂ ಸದಾನಂದರಸದ² ಅನುಭವವನ್ನು ಅಭೇದ ವೃತ್ತಿಯಿಂದ ತಮ್ಮಲ್ಲಿ ಮಾಡಿಕೊಂಡಿರುವ ಸತ್ತುರುಷರಿಗೆ ಇಂದ್ರನ ಲೋಕ ದಿಂದೇನು ? ಬ್ರಹ್ಮನ ಲೋಕದಿಂದೇನು ? ಹರಿಯ ಲೋಕದಿಂದಲಾದರೂ ಏನು? ಸಾಕ್ಷಾತ್ ಶಿವನ ಲೋಕದಿಂದಲಾದರೂ ಏನು ಆಗತಕ್ಕದ್ದಿದೆ ?

ಹಿಂದಿನ ಶ್ಲೋಕದ ದೃಷ್ಟಾಂತಕ್ಕೆ ಇಲ್ಲಿ ದಾಷ್ಟಾನ್ತವನ್ನು ಕೊಟ್ಟಿದೆ. ಚಿದಾತ್ಮಕವಾದ ಬ್ರಹ್ಮದ ಸಂಪರ್ಕದಿಂದ ಅಹಂಕಾರ, ಮನಸ್ಸು, ಪ್ರಾಣ, ಇಂದ್ರಿಯಗಳು, ದೇಹ - ಇವಕ್ಕೆ ಕ್ರಮಕ್ರಮವಾಗಿ ಚೈತನ್ಯದ ಆಭಾಸವೂ ಸತ್ತೆಯ ಆಭಾಸವೂ ಬರುತ್ತದೆ. ಸ್ವತಃ ಅವಕ್ಕೆ ಸತ್ತವಾಗಲಿ ತೋರಿಕೆಯಾಗಲಿ ಇಲ್ಲ ಎಂದರ್ಥ.

2. ಶಂ.ಗೀ. ೬-೨೨ ; ವಿವೇಕಚೂಡಾಣಿಯಲ್ಲಿ ಶಬ್ದಾನುಕ್ರಮಣಿಕೆಯಲ್ಲಿ ರಸ ಎಂಬ ಶಬ್ದವನ್ನು ನೋಡಿ. 'ಸದಾನಂದರಸ' ಎಂಬ ಶಬ್ದಕ್ಕೆ ನಿತ್ಯಾನಂದೈಕರಸ ಎಂದೂ ಅರ್ಥಮಾಡಬಹುದು. ಆದರೆ ಸತ್ತು ಮತ್ತು ಆನಂದ - ಇವುಗಳು ಏಕರಸವಾಗಿರುವದು ಎಂಬ ಅಭಿಪ್ರಾಯವೂ ಗ್ರಂಥಕರ್ತರಿಗೆ ಇದ್ದಂತೆ ಕಾಣುತ್ತದೆ. ಶಂ.ಗೀ. ೬-೨೦ ರ ವ್ಯಾಖ್ಯಾನದ ಕೊನೆಯ ಭಾಗವನ್ನು ನೋಡಿ.

ಬ್ರಹ್ಮೈವ ಪಶ್ಯತಾಂ ಸರ್ವಂ ಬ್ರಹ್ಮಭೂತಾನ್ತರಾತ್ಮನಾಮ್ |

ಕೋ ಬ್ರಹ್ಮಾ ಕೋ ನು ವಿಷ್ಣುವಾ ಕಾ ತಲ್ಲೋಕಸುಖಪ್ರಥಾ¹ ||೨೪೬||

೨೪೬. ಸರ್ವವೂ ಬ್ರಹ್ಮವೇ ಎಂದು ಕಂಡುಕೊಂಡು ಬ್ರಹ್ಮವೇ ಆಗಿ ಬಿಟ್ಟಿರುವ ಅಂತರಾತ್ಮನುಳ್ಳವರಿಗೆ ಬ್ರಹ್ಮವೆಂದರೆ ಯಾರು ? ವಿಷ್ಣುವೆಂದರೆ ಯಾರು ? ಅವರ ಲೋಕದ ಸುಖದ ಪ್ರತೀತಿಯಾದರೂ ಯಾವದು ?

ಮನೋಜಯಕ್ಕೆ ಉಪಾಯವು ಬ್ರಹ್ಮಾಕಾರವೃತ್ತಿಯೇ

ಯತ್ರಾಸಕ್ತಿರ್ಮನಸ್ತತ್ರ ತದಾಕಾರೇಣ ತಿಷ್ಠತಿ |

ಸ ಏಷ ಮನಸೋ ಧರ್ಮಃ ಸ್ವಾನುಷಕ್ತಾತ್ಮನಾ ಸ್ಥಿತಿಃ ||೨೪೭||

ವಿಷಯಾಕಾರತಾಪತಿವೃತ್ತಿಯೇನ ನಿಗೃಹ್ಯತೇ |

ಏಪಶ್ಚಿತಾ ಮನಸ್ತೇನ ನಿರ್ಜಿತಂ ನಾತ್ರ ಸಂಶಯಃ ||೨೪೮||

೨೪೭-೨೪೮. ಮನಸ್ಸಿಗೆ ಯಾವದರಲ್ಲಿ ಆಸಕ್ತಿಯಿರುವದೋ ಅದರಲ್ಲಿ ಅದರ ಆಕಾರದಿಂದಲೇ ಅದು ಇರುತ್ತದೆ. ಹೀಗೆ ತನಗೆ ಅಂಟಿದ ವಸ್ತುವಿನ ಸ್ವರೂಪದಿಂದ ಇದ್ದುಕೊಂಡಿರುವದಂಬುದು ಮನಸ್ಸಿನ ಧರ್ಮವು. ವಿಷಯಾಕಾರವಾಗಿ ಆಗುವ ವೃತ್ತಿಯನ್ನು ಯಾವ ಜಾಣನು ನಿಗ್ರಹಿಸಿಕೊಳ್ಳುವನೋ ಅವನು ಮನಸ್ಸನ್ನು ಜಯಿಸಿದಂತೆಯೇ. ಇದರಲ್ಲಿ ಸಂಶಯವಿಲ್ಲ.

ಉನ್ಮೇಷಶ್ಚ ನಿಮೇಷಶ್ಚ ಸುಕರಃ ಸ್ಯಾದ್ಯಥಾ ತಥಾ |

ಮನೋಜಯೋಽಪಿ ಸುಕರಃ ಪುರುಷಸ್ಯಾಽತತ್ಪವೇದಿನಃ ||೨೪೯||

೨೪೯. ಕಣ್ಣುಬಿಡುವದು, ಕಣ್ಣುಮುಚ್ಚಿಕೊಳ್ಳುವದು - ಇವು ಎಷ್ಟು ಸುಕರವೋ ಆತ್ಮಜ್ಞಾನಿಯಾದ ಪುರುಷನಿಗೆ ಮನೋಜಯವೂ ಅಷ್ಟೇ ಸುಕರವು.

*ಬ್ರಹ್ಮೈವಾಹಂ ನ ದೇಹಾದಿರಿತಿ ಸ್ವಂ ಬೋಧವಿಗ್ರಹಮ್ |

ಪಶ್ಯತೋ ವಿದುಷಶ್ಚಿತ್ತಂ ವದ ಕುತ್ರ ಗಮಿಷ್ಯತಿ ||೨೫೦||

೨೫೦. ನಾನು ಬ್ರಹ್ಮವೇ, ದೇಹಾದಿಗಳಲ್ಲ - ಎಂದು ತನ್ನನ್ನು ಚಿನ್ಮಾತ್ರ ವಿಗ್ರಹನನ್ನಾಗಿ ಕಂಡುಕೊಂಡಿರುವ ಜ್ಞಾನಿಯು ಚಿತ್ತವು ಎಲ್ಲಿಗೆ ಹೋದೀತು, ಹೇಳು !

1. ಅಚ್ಚಿನ ಪುಸ್ತಕದಲ್ಲಿ 'ಪ್ರದಾ' ಎಂದಿದೆ.

ಇಲ್ಲಿಂದ ಮುಂದಿನ ಕೆಲವು ಶ್ಲೋಕಗಳಲ್ಲಿ 'ಚಿತ್ತಂ ವದ ಕುತ್ರ ಗಮಿಷ್ಯತಿ' ಎಂಬ ಪಲ್ಲವಿ ಬರುತ್ತದೆ. ಚಿತ್ತವೂ ವಿಷಯವೂ ಬ್ರಹ್ಮವೇ ಆಗಿಬಿಟ್ಟಿರುತ್ತದೆಯಾದ್ದರಿಂದ ಚಿತ್ತವು ಹರಿದಾಡುವ ಅಂಚೆ ಅವನಿಗಿರುವದಿಲ್ಲ ಎಂಬುದು ಅಭಿಪ್ರಾಯ. ಶಂ.ಗೀ. ೨-೨೦ರ ವ್ಯಾಖ್ಯಾನವನ್ನು ನೋಡಿ.

ವಿಷಯಾಕಾರತಾಪತ್ತಿಮೇವ ವ್ಯತ್ಯೇರ್ನಿರಸ್ಯತಃ |

ಸರ್ವತೋ ವಿದುಷಶ್ಚಿತ್ತಂ ವದ ಕುತ್ರ ಗಮಿಷ್ಯತಿ

||೨೫೦||

೨೫೦. ವೃತ್ತಿಯು ವಿಷಯಾಕಾರವಾಗುವದನ್ನೇ ಎಲ್ಲಾ ವಿಧದಿಂದಲೂ ತೊಲಗಿಸಿಕೊಂಡಿರುವ ಜ್ಞಾನಿಯ ಚಿತ್ತವು ಎಲ್ಲಿಗೆ ಹೋದೀತು, ಹೇಳು !

ಶ್ರುತಂ ದೃಷ್ಟಂ ಸ್ಮೃತಂ ಸ್ಮೃಷ್ಟಂ¹ ಸರ್ವಂ ಬ್ರಹ್ಮೇತಿ ಚಿದ್ವಿಯಾ |

ಪಶ್ಯತೋ ವಿದುಷಶ್ಚಿತ್ತಂ ವದ ಕುತ್ರ ಗಮಿಷ್ಯತಿ

||೨೫೧||

೨೫೧. ಕೇಳಿದ್ದು, ಕಂಡದ್ದು, ನೆನಪಿಸಿಕೊಂಡದ್ದು, ಮುಟ್ಟಿದ್ದು - ಎಲ್ಲವನ್ನೂ ಬ್ರಹ್ಮವೇ ಎಂದು ಚಿದ್ಭುದ್ಧಿಯಿಂದ ಕಾಣುತ್ತಿರುವ ಜ್ಞಾನಿಯ ಚಿತ್ತವು ಎಲ್ಲಿಗೆ ಹೋದೀತು, ಹೇಳು !

ಅಹಮಿದಮದ ಇತಿ² ಕಲ್ಪನಾವಕಾಶೋ

ಯದಿ ಮನಸೋಽಸ್ಮಿ ತದಾ ಬಹಿಃಪ್ರವೃತ್ತಿಃ |

ಅಹಮಿದಮಖಿಲಂ ಸದೇವ ಶುದ್ಧಂ

ಪರಮಿತಿ ದೃಷ್ಟವತಃ ಕುತೋಽವಕಾಶಃ

||೨೫೨||

೨೫೨. ನಾನು, ಇದು, ಅದು - ಎಂದು ಕಲ್ಪಿಸುವ ಅವಕಾಶವು ಮನಸ್ಸಿಗೆ ಇದ್ದರೆ ಆಗ ಹೊರಕ್ಕೆ ಪ್ರವೃತ್ತಿಯುಂಟಾಗುವದು. ನಾನು, ಇದೆಲ್ಲವೂ ಶುದ್ಧವಾದ ಪರಮಾತ್ಮರೂಪವಾದ ಸತ್ತೇ - ಎಂದು ಕಂಡುಕೊಂಡವನಿಗೆ (ಪ್ರವೃತ್ತಿಗೆ) ಅವಕಾಶವೆಲ್ಲಿ ?

ನಿರಂತರಾಭ್ಯಾಸವಶಾತ್ಸ್ವಯಂ ಪಕ್ಕೋ ಭವೇನ್ಮುನಿಃ |

ಬ್ರಹ್ಮಾನಂದಸುಖಾಸಕ್ತ್ಯಾ ಸತಿ ಬ್ರಹ್ಮಣಿ ತಿಷ್ಠತಿ

||೨೫೩||

೨೫೩. ಎಡೆಬಿಡದೆ ಅಭ್ಯಾಸಮಾಡುವದರಿಂದ³ ಮುನಿಯಾದವನು ತಾನೇ ಪಕ್ಕವಾಗುವನು. ಬ್ರಹ್ಮಾನಂದಸುಖದಲ್ಲಿಯೇ ಆಸಕ್ತಿಯುಳ್ಳವನಾಗಿ ಬ್ರಹ್ಮದಲ್ಲಿಯೇ ನಿಂತುಕೊಳ್ಳುವನು.

1. 'ಪುಷ್ಕಮ್' ಎಂಬ ಅಚ್ಚಿನ ಪಾಠವನ್ನು ಹೀಗೆ ತಿದ್ದಿಕೊಂಡಿದೆ. ಶಂ.ಗೀ. ೨-೬೬ರಲ್ಲಿ "ಶ್ರುತಂ ಸೃಷ್ಟಂ ಸ್ಮೃಷ್ಟಂ ಮತಂ ವಿಜ್ಞಾತಂ ಸ್ವಯಂ ಚ ಸರ್ವಂ ಚಿದ್ರೂಪಂ ಬ್ರಹ್ಮೇವ" ಎಂದಿರುವದನ್ನು ನೋಡಿ.

2. 'ಇದಮಿತಿ' ಎಂಬ ಮೂಲವನ್ನು 'ಅದ ಇತಿ' ಎಂದು ತಿದ್ದಿಕೊಂಡಿದೆ.

3. ಎ.ಐ.ಆರ್. ಶಂ. ಗೀ. ೧೮-೫೦ರಲ್ಲಿ ಅಭ್ಯಾಸದಿಂದ ವಿಜ್ಞಾನವು ಪಕ್ಕವಾಗುವದೆಂಬರ್ಥದ ಸ್ಮೃತಿಯನ್ನು ಉದಾಹರಿಸಿದೆ. 'ಅಭ್ಯಾಸಾತ್ ಪಕ್ಷವಿಜ್ಞಾನಃ ಕೈವಲ್ಯಂ ಲಭತೇ ನರಃ' ಎಂಬ ವಾಕ್ಯವು ಎಲ್ಲಿಯದೆಂಬುದು ತಿಳಿಯಲಿಲ್ಲ. ಜ್ಞಾನವು ಪಕ್ಕವಾಗುವದೆಂದರೆ ಶುದ್ಧಸತ್ತ್ವಭಾವದಲ್ಲಿ ನಿಂತು ಇದೆಲ್ಲವೂ ನಾನೂ ಬ್ರಹ್ಮವೇ ಎಂಬ ಅರಿವು ಉಂಟಾಗುವದೆಂದು ಅಲ್ಲಿ ವಿವರಿಸಿದೆ.

ಏಷೋಽಹಮಿದಮಿತ್ಯಾದಿಪ್ರತ್ಯಯೋ ಮನ ಉಚ್ಯತೇ |
ತದಭಾವೋಽಮನಸ್ಯತ್ವಮದ್ವಯಂ ಬ್ರಹ್ಮ ಕೇವಲಮ್

||೨೫೫||

೨೫೫. ಇವನು, ನಾನು, ಇದು - ಎಂದು ಮುಂತಾಗಿರುವ ಅರಿವೇ ಮನಸ್ಸೆನಿಸುವದು. ಅದಿಲ್ಲದಿರುವದೇ ಅಮನಸ್ಯತ್ವವು ; (ಅದು) ಅದ್ವಯವಾದ ಕೇವಲ ಬ್ರಹ್ಮವೇ.¹

ಜ್ಞಾತ್ರಾದಿಭೇದಂ ಸ್ವಯಮೇವ ಧೃತ್ವಾ
ನಾನಾತ್ಮನಾಽಥೋ ಮನ ಏವ ಜ್ಯವ್ಭತೇ |
ಮನೋವಿನಾಶೇ ಸತಿ ನೈವ ಭೇದೋ
ಯಥಾ ಸುಷುಪ್ತೌ ಚ ತಥಾ ಸಮಾಧೌ

||೨೫೬||

೨೫೬. ಆದ್ದರಿಂದ ಜ್ಞಾತ್ಯವೇ ಮುಂತಾದ ಭೇದವನ್ನು ತಾನೇ ಧರಿಸಿ ಕೊಂಡು ಮನಸ್ಸೇ ನಾನಾರೂಪದಿಂದ ಹರಡಿಕೊಂಡಿರುತ್ತದೆ. ಮನಸ್ಸು ವಿನಾಶವಾದರೆ ಸುಷುಪ್ತಿಯಲ್ಲಿಯೂ ಸಮಾಧಿಯಲ್ಲಿಯೂ ಹೇಗೋ ಹಾಗೆ - ಭೇದವೇ ಇರುವದಿಲ್ಲ.²

ಶೃಣುಷ್ವ ವಿದ್ವನ್ ಮನ ಏವ ಜೀವೋ
ಮನೋ ಹಿ ವಿಶ್ವಂ ಮನ ಏವ ಚೇಶಃ |
ಮನೋ ಹಿ ಮಾಯಾ ಮನ ಏವ ಬನ್ನೋ
ಮನೋಲಯೋ ಮುಕ್ತಿಯಂ ಯಥಾರ್ಥಃ

||೨೫೭||

೨೫೭. ವಿವೇಕಿಯೆ ಕೇಳು : ಮನಸ್ಸೇ ಜೀವನು, ಮನಸ್ಸೇ ವಿಶ್ವವು, ಮನಸ್ಸೇ ಈಶ್ವರನು ; ಮನಸ್ಸೇ ಮಾಯೆಯು, ಮನಸ್ಸೇ ಬಂಧವು, ಮನೋಲಯವೇ ಮುಕ್ತಿಯು.³ ಇದೇ ಪರಮಾರ್ಥವು.

ಜ್ಞಾತ್ರಾದಿಕಲ್ಪನಾಬೀಜೇ ವಿಲೀನೇ ಮನಸಿ ಸ್ವಯಮ್ |
ತತಃ ಕೇವಲರೂಪೇಣ ಪೂರ್ಣಾನನ್ದಾತ್ಮನಾ ಸ್ಥಿತಃ
ನಾನ್ತರಂ ನಾಪಿ ವಾ ಬಾಹ್ಯಂ ವಿದ್ವಾನ್ ಜಾನಾತಿ ಕಿಂಚನ |
ಸ ಏಷ ಪರಮೋ ಲಾಭಃ ಸೈಷಾಸ್ಯ ಪರಮಾ ಗತಿಃ
ಸ ಏಷ ಪರಮಾನಂದೋ ಯಾ ಸ್ಥಿತಿಃ ಕೇವಲಾತ್ಮನಾ |
ವಿದ್ವಾನ್ನಾತ್ಮತಾದಾತ್ಮ್ಯಂ ನಿರ್ದಹ್ಯ ಜ್ಞಾನವಹ್ನಿನಾ

||೨೫೮||

||೨೫೯||

||೨೬೦||

1. ಅಮನಸ್ಯತ್ವವೆಂದರೆ ಪ್ರತ್ಯಗಭಿನ್ನಬ್ರಹ್ಮವೇ. 2. ವಿ. ೧೬೮, ೧೬೯.
3. ೧೪೧, ೧೪೨ - ಈ ಶ್ಲೋಕಗಳಲ್ಲಿಯೂ ಈ ಅಭಿಪ್ರಾಯವು ಬಂದಿದೆ. ಇಲ್ಲಿ ಸಮಾಧಿಯ ಅಭ್ಯಾಸದಿಂದ ಮನೋಜಯವಾಗುವದೆಂಬ ವಿಚಾರಪ್ರಸಂಗದಿಂದ ಮತ್ತೆ ಹೇಳಿದೆಯಂತ ಕಾಣುತ್ತದೆ.

೨೫೮-೨೬೦. ಜ್ಞಾತ್ಯವೇ ಮುಂತಾದ ಕಲ್ಪನೆಗೆ ಕಾರಣವಾದ ಮನಸ್ಸು ತಾನೇ ವಿಲಯವಾದರೆ ಆಗ ಪೂರ್ಣಾನಂದಸ್ವರೂಪವಾದ ಕೇವಲರೂಪದಿಂದ ಇರುವವನು ಒಳಗನ್ನಾಗಲಿ ಹೊರಗನ್ನಾಗಲಿ ಅರಿಯದೆ ಇರುತ್ತಾನೆ. ವಿವೇಕಿಯಾದವನು ಅನಾತ್ಮತಾದಾತ್ಮ್ಯವನ್ನು ಜ್ಞಾನವೆಂಬ ಬೆಂಕಿಯಿಂದ ಸುಟ್ಟು ಕೇವಲಾತ್ಮನಲ್ಲಿ ನಿಲ್ಲುವನು. ಆ ಇದೇ ಪರಮಲಾಭವು, ಆ ಇದೇ ಪರಮಗತಿಯು, ಆ ಇದೇ ಪರಮಾನಂದವು.¹

ಜೀವನ್ಮುಕ್ತನ ಲಕ್ಷಣ

ಜೀವನ್ನೇವ ವಿನಿರ್ಮುಕ್ತೋ ಯತೋ ಬ್ರಹ್ಮಾತ್ಮನಾ ಸ್ಥಿತಃ |

ಬ್ರಹ್ಮಾತ್ಮನಾ ವಸನ್ ವಿದ್ವಾನ್ ಮುಕ್ತಃ ಸ್ಥೂಲಾದ್ಯುಪಾಧಿಭಿಃ ||೨೬೧||

೨೬೧. ಏಕೆಂದರೆ ಬ್ರಹ್ಮರೂಪದಿಂದ ಇರುವಾತನು ಬದುಕಿರುವಾಗಲೇ ಸಂಪೂರ್ಣವಾಗಿ ಮುಕ್ತನಾಗಿರುತ್ತಾನೆ. ಬ್ರಹ್ಮರೂಪದಿಂದ ಇರುವ ಜ್ಞಾನಿಯು ಸ್ಥೂಲವೇ ಮುಂತಾದ ಉಪಾಧಿಗಳಿಂದ² ಮುಕ್ತನಾಗಿರುತ್ತಾನೆ.

ಲೋಕದೃಷ್ಟ್ಯಾಪ್ಯಸೌ ಜೀವನ್ಮುಕ್ತ ಏವಾಸ್ತಸಂಸೃತಿಃ |

ಅಯಮೇವ ಹಿ ಸಂಸಾರೋ ಯಾಸಹಂಮಮಮತಿಃ ಸತಾಮ್ ||೨೬೨||

೨೬೨. ಸಂಸಾರವನ್ನು ನಾಶಮಾಡಿಕೊಂಡಿರುವ ಈತನು ಲೋಕದೃಷ್ಟಿಯಿಂದಲೂ³ ಜೀವನ್ಮುಕ್ತನೇ. ಅಹಂಮಮಮತಿ (ನಾನು, ನನ್ನದು - ಎಂಬ ಬುದ್ಧಿಯೇ ಅಲ್ಲವೆ, ಸತ್ತುರುಷರ ಮತದಲ್ಲಿ ಸಂಸಾರವೆಂಬುದು ?

ದೇಹತದ್ಧರ್ಮತತ್ಕರ್ಮತದವಸ್ಥಾಸು ವಿಭ್ರಮಾತ್ |

ಜೀವತಾ ಯತ್ತು ಕರ್ತವ್ಯಂ ಜೀವಂಸ್ತನ್ನ ಕರೋತಿ ಯಃ ||೨೬೩||

ತಂ ವದಂತಿ ಜನಾಃ ಸರ್ವೇ ಜೀವನ್ಮುಕ್ತ ಇತಿ ಕ್ಷಿತೌ |

ಯಥಾ ಮುಕ್ತಸ್ತಥಾ ಜೀವನ್ ಬ್ರಹ್ಮಣ್ಯೇವಾತ್ಮತಾಧಿಯಾ ||೨೬೪||

ಯೋಽಹನ್ತಾಂ ಮಮತಾಂ ದೇಹೇ ದೇಹಧರ್ಮೇ ಪರಿಗ್ರಹೇ |

ನ ಕುರ್ಯಾತ್ಪ್ರಮಿಮಂ ಪ್ರಾಹುರ್ಜೀವನ್ಮುಕ್ತಂ ಮಹರ್ಷಯಃ ||೨೬೫||

1. ಬೃ.೪-೩-೨೧ ಮತ್ತು ೩.೨ರಲ್ಲಿ ಸುಷುಪ್ತಿಯ ವಿಷಯಕ್ಕೆ ಹೇಳಿರುವದನ್ನು ನೋಡಿ.

2. ತಾನು ಬ್ರಹ್ಮವೇ ಎಂಬ ಜ್ಞಾನವುಂಟಾಗಿರುವವನಿಗೆ ಸ್ಥೂಲ, ಸೂಕ್ಷ್ಮ, ಕಾರಣ - ಎಂಬ ಮೂರೂ ದೇಹಗಳು ಇರುವದಿಲ್ಲವಾದ್ದರಿಂದ ಅವನು ಮುಕ್ತನು.

3. ಜ್ಞಾನಿಯ ದೃಷ್ಟಿಯಿಂದ ದೇಹತ್ರಯವಿಲ್ಲವೆಂಬ ಕಾರಣದಿಂದಲೇ ಅಲ್ಲ ; ಅವನು ದೇಹಾದಿಗಳಲ್ಲಿ ನಾನುನನ್ನದೆಂಬ ಬುದ್ಧಿಯನ್ನು ಮಾಡುವದಿಲ್ಲವೆಂಬ ಕಾರಣದಿಂದ ಲೋಕದೃಷ್ಟಿಯಿಂದಲೂ ಜೀವನ್ಮುಕ್ತನು ಎಂದರ್ಥ.

೨೬೩-೨೬೫. ಬದುಕಿರುವಾತನು ದೇಹ, ಅದರ ಧರ್ಮ, ಅದರ ಕರ್ಮ, ಅದರ ಅವಸ್ಥೆಗಳು¹- ಇವುಗಳಲ್ಲಿ ತಾನುತನ್ನದೆಂಬ ಭ್ರಾಂತಿಯಿಂದ ಯಾವದನ್ನು ಮಾಡಬೇಕೋ, ಅದನ್ನು ಯಾವನು ಮಾಡದೆ ಇರುವನೋ, ಅವನನ್ನು ಭೂಲೋಕದಲ್ಲಿ ಎಲ್ಲಾ ಜನರೂ ಜೀವನ್ಮುಕ್ತನು ಎಂದು ಕರೆಯುವರು. ಮುಕ್ತನಂತೆಯೇ ಬದುಕಿರುವಾಗಲೂ ಬ್ರಹ್ಮದಲ್ಲಿಯೇ ತಾನೆಂಬ ಬುದ್ಧಿಯಿಂದ ಯಾವನು ದೇಹದಲ್ಲಿಯೂ ದೇಹಧರ್ಮದಲ್ಲಿಯೂ ತನ್ನದೆಂಬ ಸ್ವತ್ತಿನಲ್ಲಿಯೂ ನಾನುನನ್ನದೆಂಬ ಭಾವವನ್ನು ಮಾಡಿಕೊಳ್ಳದೆ ಇರುವನೋ² ಅಂಥ ಇವನನ್ನು ಮಹರ್ಷಿಗಳು ಜೀವನ್ಮುಕ್ತನು ಎಂದು ಕರೆಯುತ್ತಾರೆ.

ದೇಹೇಂದ್ರಿಯಾದೌ ಕರ್ತವ್ಯೇ ಮಮಾಹಂಭಾವವರ್ಜಿತಃ |

ಔದಾಸೀನ್ಯೇನ ಯಸ್ತಿಷ್ಠೇಜ್ಜೀವನ್ಮುಕ್ತಃ ಸ ಉಚ್ಯತೇ³

||೨೬೬||

೨೬೬. ದೇಹ, ಇಂದ್ರಿಯಗಳು - ಮುಂತಾದವುಗಳಲ್ಲಿಯೂ ಮಾಡಬೇಕಾಗಿರುವ ಕರ್ಮದಲ್ಲಿಯೂ ನಾನು-ನನ್ನದು ಎಂಬ ಭಾವವಿಲ್ಲದೆ ಯಾವನು ಔದಾಸೀನ್ಯದಿಂದಿರುವನೋ ಅವನು ಜೀವನ್ಮುಕ್ತನೆನಿಸುವನು.

ಬ್ರಹ್ಮೈವೇದಂ ಸರ್ವಮಿತ್ಯೇವ ಸವ್ಯಕ್

ಪಶ್ಯನ್ ಮನ್ನಾನೋ ವಿಜಾನನ್ ಮಹಾತ್ಮಾ |

ಬ್ರಹ್ಮಣ್ಯೇವ ಬ್ರಹ್ಮರೂಪೇಣ ತಿಷ್ಠನ್

ಬ್ರಹ್ಮಾನಂದಂ ಬ್ರಹ್ಮವಿದ್ಧೇಷ ಭುಜ್ಞಿತ್⁴

||೨೬೭||

೨೬೭. ಇದೆಲ್ಲವೂ ಬ್ರಹ್ಮವೇ ಎಂದು ಚೆನ್ನಾಗಿ ಕಂಡುಕೊಂಡು, ಮನನ ಮಾಡುತ್ತಾ, ಅರಿತುಕೊಳ್ಳುತ್ತಾ⁴ ಮಹಾತ್ಮನಾದ ಈ ಬ್ರಹ್ಮಜ್ಞಾನಿಯು ಬ್ರಹ್ಮದಲ್ಲಿಯೇ ಬ್ರಹ್ಮರೂಪದಿಂದ ಇದ್ದುಕೊಂಡು ಬ್ರಹ್ಮಾನಂದವನ್ನೇ ಅನುಭವಿಸುತ್ತಿರುವನು.

ಏಷ ವಿದ್ವಾನಾತ್ಮರತಿರಾತ್ಮಜ್ಯೋತಿರಶೇಷದ್ಯಕ್ |

ಆತ್ಮಕ್ರೀಡ ಆತ್ಮಮಿಥುನ ಆತ್ಮಾನಂದಃ ಸದಾ ಮುನಿಃ

||೨೬೮||

ಆತ್ಮತ್ಯಪ್ತ ಆತ್ಮಸುಖ ಆತ್ಮಾರಾಮೋ ವಿನಿಷ್ಠಿಯಃ |

ಜೀವನ್ನೇವ ವಿಮುಕ್ತಃ ಸನ್ ಖೇಲತ್ಮಾನಂದವಾರಿಧೌ

||೨೬೯||

1. ದೇಹತದ್ಧರ್ಮತತ್ಕರ್ಮತದವಸ್ಥಾ - ಎಂಬ ಶಬ್ದಯೋಜನೆ ಗ್ರಂಥಕರ್ತರಿಗೆ ಮೆಚ್ಚಾದದ್ದು. ವಿ. ೧೫೬, ಶಂ.ಗೀ.೨-೨೨, ೬-೨೯ - ಮುಂತಾದವುಗಳನ್ನು ನೋಡಿ.

2. ವಿ. ೪೫೨.

3. ವಿ. ೪೩೩ರಲ್ಲಿ ಇದೇ ಶ್ಲೋಕವಿದೆ; ಅಲ್ಲಿ 'ಸ ಜೀವನ್ಮುಕ್ತಲಕ್ಷಣಃ' ಎಂದು ಕೊನೆಯ ಪಾದ.

4. ಛಾಂ. ೭-೨೬-೧.

೨೬೮-೨೬೯. ಈ ಜ್ಞಾನಿಯು ಆತ್ಮನಲ್ಲಿಯೇ ರಮಿಸುತ್ತಾ, ಆತ್ಮನನ್ನೇ ಚ್ಯೋತಿಯಾಗಿ ಮಾಡಿಕೊಂಡು, ಎಲ್ಲವನ್ನೂ ನೋಡುತ್ತಾ, ಆತ್ಮನಲ್ಲಿಯೇ ಕ್ರೀಡಿಸುತ್ತಾ¹ ಆತ್ಮನಲ್ಲಿಯೇ ಮಿಥುನಭಾವವನ್ನು ಹೊಂದಿ ಯಾವಾಗಲೂ ಆತ್ಮನಲ್ಲಿಯೇ ಆನಂದವನ್ನು ಕಾಣುತ್ತಾ ಮುನಿಯಾಗಿ, ಆತ್ಮತ್ಯಪ್ತನಾಗಿ ಆತ್ಮಸುಖನಾಗಿ ಆತ್ಮಾರಾಮನಾಗಿ ಯಾವ ಕ್ರಿಯೆಯೂ ಇಲ್ಲದೆ ಬದುಕಿರುವಾಗಲೇ ವಿಮುಕ್ತನಾಗಿ ಆನಂದಸಮುದ್ರದಲ್ಲಿ ಆಡುತ್ತಿರುವನು.

ಅಹಂ ಮಮೇತಿ ವ್ಯವಹಾರತೋ ಯೋ

ಮುಕ್ತಃ ಸ ಜೀವನ್ ಯದಿ ಮುಕ್ತ ಇಷ್ಯತೇ |

ಮುಕ್ತಸ್ಯ ಬದ್ಧಸ್ಯ² ವಿಶೇಷ ಏಷ

ದೇಹಾದ್ಯಹಂಭಾವನಿವೃತ್ತಿರೇವ

||೨೨೦||

೨೨೦. ನಾನು-ನನ್ನದು ಎಂಬ ವ್ಯವಹಾರದಿಂದ ಮುಕ್ತನಾದವನೇ ಜೀವನ್ಮುಕ್ತನು ಎಂದು ಒಪ್ಪಿದರೆ ಮುಕ್ತನಿಗೂ ಬದ್ಧನಿಗೂ ಈ ದೇಹಾದಿಗಳಲ್ಲಿ ಅಹಂಭಾವವು ಹೋದದ್ದೇ ವಿಶೇಷವೆಂದಾಯಿತು.

*ವರ್ತಮಾನೇಽಪಿ ದೇಹೇಽಸ್ತಿಂಶ್ಚಾಯಾವದನುವರ್ತಿನಿ |

ಅಹನ್ತಾಮಮತಾಭಾವೋ ಜೀವನ್ಮುಕ್ತಸ್ಯ ಲಕ್ಷಣಮ್

||೨೨೧||

೨೨೧. ನೆರಳಿನಂತೆ ತನ್ನನ್ನು ಅನುಸರಿಸಿಕೊಂಡುಬರುತ್ತಿರುವ ಈಗಿರುವ ದೇಹದಲ್ಲಿಯೂ ನಾನು, ನನ್ನದು- ಎಂಬ ಭಾವವಿಲ್ಲದಿರುವುದೇ ಜೀವನ್ಮುಕ್ತನ ಲಕ್ಷಣವು.

+ಅತೀತಾನನುಸಂಧಾನಂ ಭವಿಷ್ಯದವಿಚಾರಣಮ್ |

ಔದಾಸೀನ್ಯಮಪಿ ಪ್ರಾಪ್ತೇ ಜೀವನ್ಮುಕ್ತಸ್ಯ ಲಕ್ಷಣಮ್

||೨೨೨||

1. ಛಾಂ. ೨-೨೫-೨ರಲ್ಲಿ ಈ ಶ್ಲೋಕಗಳ ಅರ್ಥವಿದೆ. ಶಂ.ಗೀ. ೨-೬೯ರಲ್ಲಿ 'ಆತ್ಮರತಿರಾತ್ಮತೀತ ಆತ್ಮಮಿಥುನ ಆತ್ಮಚ್ಯೋತೀರಾತ್ಮಾನನ್ನೋ ಭೂತ್ವಾ ಸರ್ವದಾ ಆಸ್ತೇ' - ಎಂಬ ವಾಕ್ಯವಿದೆ. ಗೀ. ೫-೨೪ ನೋಡಿ.

2. 'ಬದ್ಧಾದ್ಧಿ' ಎಂದಿದ್ದರೆ ಚೆನ್ನಾಗಿತ್ತು 'ಮುಕ್ತಸ್ಯ ಬದ್ಧಸ್ಯ ಚ' ಎಂದು ಈಗ ಅನ್ವಯಿಸಿಕೊಳ್ಳಬೇಕಾಗಿದೆ.

* ವಿ. ೪೨೮ರಲ್ಲಿ ಇದೇ ಶ್ಲೋಕವಿದೆ ; ಅದಕ್ಕನುಗುಣವಾಗಿ ಇಲ್ಲಿಯೂ 'ಭಾಯಾ ವದನುವರ್ತಿನಿ' ಎಂದು ತಿದ್ದಿಕೊಂಡಿದೆ. ಭಾಯಾಶರೀರದ ದೃಷ್ಟಾಂತಕ್ಕೆ ವಿ. ೧೬೨, ೪೧೦ - ಇವನ್ನು ನೋಡಿ. ಇಲ್ಲಿಂದ ಮುಂದಕ್ಕಿರುವ ನಾಲ್ಕು ಶ್ಲೋಕಗಳಲ್ಲಿ 'ಜೀವನ್ಮುಕ್ತಸ್ಯ ಲಕ್ಷಣಮ್' ಎಂಬ ಪಲ್ಲವಿಯಿದೆ.

+ ವಿ. ೪೨೯ರಲ್ಲಿ ಇದೇ ಶ್ಲೋಕವಿದೆ ; ಅದಕ್ಕನುಗುಣವಾಗಿ 'ಔದಾಸೀನ್ಯಮಪಿ' ಎಂದು ತಿದ್ದಿಕೊಂಡಿದೆ.

೨೨೨. ಹಿಂದೆ ಆಗಿಹೋಗಿರುವುದನ್ನು ಸ್ಮರಿಸಿಕೊಳ್ಳದೆ ಇರುವುದು, ಮುಂದೆ ಆಗುವುದನ್ನು ವಿಚಾರಮಾಡದೆ ಇರುವುದು. ಈಗ ಬಂದೊದಗಿದ್ದರಲ್ಲಿ ಉದಾಸೀನನಾಗಿರುವುದು - ಇದೇ ಜೀವನ್ಮುಕ್ತನ ಲಕ್ಷಣವು.

* ಗುಣದೋಷವಿಶಿಷ್ಟೇಽಸ್ಮಿನ್ ಸ್ವಭಾವೇನ ವಿಲಕ್ಷಣೇ |
ಸರ್ವತ್ರ ಸಮದರ್ಶಿತ್ವಂ ಜೀವನ್ಮುಕ್ತಸ್ಯ ಲಕ್ಷಣಮ್

||೨೨೩||

೨೨೩. ಗುಣದೋಷಗಳಿಂದ ಕೂಡಿ ಸ್ವಭಾವದಿಂದಲೇ ವಿಲಕ್ಷಣವಾಗಿರುವ ಈ (ಪ್ರಪಂಚದಲ್ಲಿ) ಎಲ್ಲೆಲ್ಲಿಯೂ ಸಮದರ್ಶಿಯಾಗಿರುವುದು ಜೀವನ್ಮುಕ್ತನ ಲಕ್ಷಣ.

* ಇಷ್ಟಾನಿಷ್ಟಾರ್ಥಸಂಪ್ರಾಪ್ತೌ ಸಮದರ್ಶಿತಯಾಽಽತ್ಮನಿ |
ಉಭಯತ್ರಾವಿಕಾರಿತ್ವಂ ಜೀವನ್ಮುಕ್ತಸ್ಯ ಲಕ್ಷಣಮ್

||೨೨೪||

೨೨೪. ಇಷ್ಟವಾದ, (ಅಥವಾ) ಅನಿಷ್ಟವಾದ ಅರ್ಥವು ಬಂದೊದಗಿದರೆ (ಎರಡರಲ್ಲಿಯೂ) ಸಮದರ್ಶಿಯಾಗಿದ್ದುಕೊಂಡು ಎರಡರಿಂದಲೂ ವಿಕಾರವನ್ನು ಹೊಂದದೆ ಇರುವುದು ಜೀವನ್ಮುಕ್ತನ ಲಕ್ಷಣವು.

ಆತ್ಮಾನಂದದ ಹೆಚ್ಚುಗಾರಿಕೆ

ಯಸ್ಯಾಂಶಲೇಶಲವವಿಸ್ಪುರಣೇನ ವಿಶ್ವ-²

ಮಾನಂದತಿ ಪ್ರಚುರಸೌಖ್ಯವದಾವಿರೋಚ್ಚಮ್ |

ತದ್ಭ್ರಹ್ಮ ಪೂರ್ಣಸುಖಮಾತ್ಮತಯೋಪಲಭ್ಯ-

ಕಸ್ತತ್ತ್ವವಿದ್ ಭ್ರಮಿತುಮಿಚ್ಛತಿ ಶೂನ್ಯಕಲ್ಪೇ

||೨೨೫||

೨೨೫. ಯಾವದರ ಅಂಶದ ಲೇಶದ ಲವವು ತೋರಿಕೊಂಡಮಾತ್ರ ದಿಂದ ಬ್ರಹ್ಮವರಗಿನ ಪ್ರಪಂಚವೆಲ್ಲವೂ ಪ್ರಚುರಸೌಖ್ಯವುಳ್ಳದ್ದಾಗಿ ಆನಂದಿಸುವದೋ ಆ ಪೂರ್ಣಸುಖವಾದ ಬ್ರಹ್ಮವನ್ನು ತನ್ನ ಆತ್ಮನೆಂದು ಅರಿತುಕೊಂಡ ಬಳಿಕ ಶೂನ್ಯಕಲ್ಪವಾದ (ವಿಷಯಸುಖದಲ್ಲಿ) ಯಾವ ತತ್ತ್ವಜ್ಞಾನಿಯುತಾನೆ ತೊಳಲುವದಕ್ಕೆ ಇಚ್ಛಿಸಿಯಾನು ?

ಬಾಲೋಽಪಿ ಶರ್ಕರಾಂ ಲಬ್ಧ್ವಾ ತಯಾ ನಂದತಿ ನೋ ಮೃದಾ |

ಕಥಂ ನು ಬ್ರಹ್ಮವಿದ್ ಬ್ರಹ್ಮ ಹಿತ್ವಾಽಽನಂದೇನ್ಮೃಷಾತ್ಮನಿ

||೨೨೬||

* ಎ. ೪೩೦ರಲ್ಲಿ ಇದೇ ಶ್ಲೋಕ. + ಎ. ೪೩೦ರಲ್ಲಿ ಇದೇ ಶ್ಲೋಕ.

2. ಮನೀಷಾಪಂಚಕದಲ್ಲಿರುವ 'ಯತ್ಸೌಖ್ಯಾಂಬುಧಿಲೇಶಲೇಶತ ಇಮೇ ಶಕ್ಯಾ ದಯೋ ನಿರ್ವ್ಯತಾಃ' ಎಂಬ ಶ್ಲೋಕಪಾದಕ್ಕೆ ಈ ಶ್ಲೋಕಾರ್ಥವನ್ನು ಹೋಲಿಸಿ.

೨೨೬. ಹುಡುಗನು ಕೂಡ ಸಕ್ಕರೆಯು ಸಿಕ್ಕಿದರೆ ಅದರಿಂದಲೇ ಆನಂದಿಸುತ್ತಿರುವನೇ ಹೊರತು ಮಣ್ಣಿನಿಂದ ಆನಂದಿಸುವದಿಲ್ಲ. (ಹೀಗಿರುವಲ್ಲಿ) ಬ್ರಹ್ಮಜ್ಞಾನಿಯು ಬ್ರಹ್ಮವನ್ನು ಬಿಟ್ಟು ಮಿಥ್ಯಾರೂಪವಾದ (ವಸ್ತುವಿನಲ್ಲಿ) ಹೇಗೆ ತಾನೆ ಆನಂದಿಸಿಯಾನು ?

ಸ್ವಾತ್ಮಾನಮೇವ ವಿಷಯೇಷು ವಿಭಾವ್ಯ ತತ್ರಾ-

ನನ್ನಂ ವಹಾಮ ಇತಿ ಚಾಸ್ತತ್ಯನಿ ಭಾವನೀಯಮ್ |

ಕ್ಷೀರಂ ಸ್ವಕೀಯಮುಪಗೃಹ್ಯ ಪರಸ್ಯ ಗೇಹೇ

ಪಾತುಂ ಕ¹ ಇಚ್ಛತಿ ಜನೋ ಗುರುಲಾಘವಜ್ಞಃ

||೨೨೭||

೨೨೭. ನನ್ನ ಅತ್ಮನನ್ನೇ ವಿಷಯಗಳಲ್ಲಿರುವಂತೆ ಭಾವಿಸಿಕೊಂಡು ಅವುಗಳಲ್ಲಿ ಆನಂದವನ್ನು ಹೊಂದುತ್ತೇವೆ - ಎಂದು ತನ್ನಲ್ಲಿಯೇ ಭಾವಿಸಿಕೊಳ್ಳಬೇಕು.² ತನ್ನ ಹಾಲನ್ನೇ ತೆಗೆದುಕೊಂಡು ಹೋಗಿ ಮತ್ತೊಬ್ಬರ ಮನೆಯಲ್ಲಿ ಕುಡಿಯಬೇಕೆಂದು ಗುರುಲಾಘವವನ್ನರಿತ³ ಯಾವನುತಾನೆ ಇಚ್ಛಿಸಿಯಾನು ?

ವಾಸನಾಕ್ಷಯೋಪದೇಶ

ಸಂಸಾರಕಾರಣಂ ವಿದ್ವನ್ ವಾಸನೈವಾತ್ರ ದೇಹಿನಾಮ್ |

ಶಕ್ತಿಃ ಸಾ ಪ್ರಕೃತಿಃ ಸೈವಾವಿದ್ಯಾ ವಿಕ್ಷೇಪನಾಮಿಕಾ

||೨೨೮||

೨೨೮. ಎಲೈ ಜಾಣನೆ, ಇಲ್ಲಿರುವ ದೇಹಿಗಳ ಸಂಸಾರಕ್ಕೆ ಕಾರಣವು ವಾಸನೆಯೇ. ಅದೇ ಶಕ್ತಿ; (ಅದೇ) ಪ್ರಕೃತಿಯು. ಅದೇ ವಿಕ್ಷೇಪವೆಂಬ ಹೆಸರಿನ ಅವಿದ್ಯೆ.⁴

ಸುಷುಪ್ತೇ ಪುನರಾಯಾನ್ತಿ ಸತ್ಸಂಪದ್ಯಾಪಿ ಜನ್ತವಃ |

ಆವೃತೇರ್ವಾಸನಾಯಾಶ್ಚ ಬಲೇನೈವ ಚ ಕರ್ಮಣಾ

||೨೨೯||

೨೨೯. ಸುಷುಪ್ತಿಯಲ್ಲಿ ಸದ್ರೂಪವಾದ ಬ್ರಹ್ಮವನ್ನು ಸೇರಿ ಒಂದಾದರೂ ಜೀವರು ಆವರಣ⁵, ವಾಸನೆ - ಇವುಗಳ ಬಲದಿಂದಲೂ ಕರ್ಮದಿಂದಲೂ ಮತ್ತೂ ಹೊರಕ್ಕೆ ಬರುತ್ತಾರೆ.

1. 'ಸ ಇಚ್ಛತಿ' ಎಂಬ ಅಚ್ಚಿನ ಪಾಠವನ್ನು ಹೀಗೆ ತಿದ್ದಿಕೊಂಡಿದೆ. 2. ವಿಷಯಾನಂದವೆಂಬುದು ಆತ್ಮಾನಂದದ ನೆರಳೇ. 3. ತನ್ನ ಆನಂದವನ್ನು ತನ್ನಲ್ಲಿ ಕಂಡುಕೊಳ್ಳುವದರಲ್ಲಿ ಲಾಘವವಿದೆ; ಹೊರಗಿನ ವಿಷಯಗಳಲ್ಲಿ ಕಾಣುವದಕ್ಕೆ ಯತ್ನಿಸುವದರಲ್ಲಿ ಗೌರವವಿದೆ.
4. ವಾಸನೆಯೇ ಜಗತ್ಕಾರಣವಾದ ಶಕ್ತಿ ಅಥವಾ ಲಯಲಕ್ಷಣಾವಿದ್ಯೆ; ಅದೇ ವಿಕ್ಷೇಪ ರೂಪವಾಗಿ ದ್ವೈತರೂಪದಿಂದ ತೋರಿಕೊಳ್ಳುವ ಅವಿದ್ಯೆ - ಎಂದು ಅಭಿಪ್ರಾಯ. ಶಂ. ಗೀ. ೫-೨೯. 5. ಆವರಣದ ಜೊತೆಗೆ ವಾಸನೆಯನ್ನು ಹೇಳಿರುವದರಿಂದ ಮಿಥ್ಯಾಜ್ಞಾನಸಂಸ್ಕಾರಕ್ಕಿಂತ ಬೇರೆಯಾಗಿ ಅವಿದ್ಯಾವರಣವನ್ನು ಇಲ್ಲಿ ಒಪ್ಪಿದಂತೆ ಆಗುತ್ತದೆ. ಶಂ.ಗೀ. ೨-೬೯ರಲ್ಲಿ 'ಅವಿದ್ಯಾಂ ತತ್ಕಾರ್ಯಂ ಚ ಅಧ್ಯಾಸಾದಿಕಂ ನಿರ್ಮೂಲ್ಯ' ಎಂಬ ವಾಕ್ಯವನ್ನು ನೋಡಿ.

ಸ್ವವಾಸನಾಪ್ರೇರಿತ ಏವ ವರ್ತತೇ
 ಸರ್ವೋಽಪಿ ಲೋಕಃ ಸಕಲಕ್ರಿಯಾಸು |
 ಸಂಸಾರಬಂಧಃ ಖಲು ವಾಸನಾಕೃತ-
 ಸ್ತನ್ಮುಕ್ತಿರೇವಾಽಽತ್ಯವಿದಾಂ ವಿಮುಕ್ತಿಃ

||೨೮೦||

೨೮೦. ತನ್ನ ವಾಸನೆಯಿಂದ ಪ್ರೇರಿತನಾಗಿಯೇ ಪ್ರತಿಯೊಬ್ಬ ಮನುಷ್ಯನೂ ಎಲ್ಲಾ ಕ್ರಿಯೆಗಳಲ್ಲಿಯೂ ತೊಡಗುತ್ತಿರುವನು. ಸಂಸಾರಬಂಧವು ವಾಸನಾಕೃತವೇ ಆಗಿರುತ್ತದೆ. ಅದರಿಂದ ಬಿಡುಗಡೆಯನ್ನು ಹೊಂದುವದೇ ಆತ್ಮಜ್ಞನಿಗೆ ಮುಕ್ತಿಯು.¹

ವಾಸನಾತಾನವಂ ರಾಮ ಮುಕ್ತಿರಿತ್ಯಾತ್ಮವಿತ್ತಮಃ |

ವಸಿಷ್ಠಃ ಪ್ರಾಹ ಯತ್ತಸ್ಮಾತ್ಕರ್ತವ್ಯೋ ವಾಸನಾಕ್ಷಯಃ

||೨೮೧||

೨೮೧. 'ಎಲೈ ರಾಮನೇ, ವಾಸನೆಯನ್ನು ಸವೆಯಿಸಿಕೊಳ್ಳುವದೇ ಮುಕ್ತಿಯು' ಎಂದು ಆತ್ಮಜ್ಞಾನಿಶ್ರೇಷ್ಠವಾದ ವಸಿಷ್ಠನು ಹೇಳಿರುತ್ತಾನೆ²; ಆದ್ದರಿಂದ ವಾಸನಾಕ್ಷಯವನ್ನು ಮಾಡಿಕೊಳ್ಳಬೇಕು.

ಬ್ರಹ್ಮಾತ್ಮೈಕತ್ವಬೋಧೇನ ವಿನಷ್ಟಾವರಣಸ್ಯ ತು |

ವಾಸನಾನಾಂ ಕ್ಷಯಃ ಕರ್ತುಂ ಶಕ್ಯತೇ ಬ್ರಹ್ಮನಿಷ್ಠಯಾ

||೨೮೨||

೨೮೨. ಬ್ರಹ್ಮಾತ್ಮೈಕತ್ವಜ್ಞಾನದಿಂದ ಆವರಣವು ನಾಶವಾದವನಿಗೇ ಬ್ರಹ್ಮನಿಷ್ಠೆಯಿಂದ ವಾಸನೆಗಳ ಕ್ಷಯವನ್ನು ಮಾಡಿಕೊಳ್ಳುವದು ಶಕ್ಯವಾಗುತ್ತದೆ.³

ನಿಃಶೇಷಾವೃತ್ತಿವಿದ್ವಂಸೇ ವಾಸನಾಸಂತಿಕ್ಷಯೇ |

ಯತೇರ್ವಿದೇಹಕೈವಲ್ಯಂ ಸ್ವಯಂ ಸಿದ್ಧತಿ ನಾನ್ಯಥಾ

||೨೮೩||

೨೮೩. ನಿಃಶೇಷವಾಗಿ ಆವರಣವು ನಾಶವಾದರೆ, ವಾಸನಾಪ್ರವಾಹವೂ ಕ್ಷಯವಾದರೆ, ಯತಿಯಾದವನಿಗೆ ವಿದೇಹಕೈವಲ್ಯವು⁴ ಸಿದ್ಧಿಸುತ್ತದೆಯೇ ಹೊರತು ಬೇರೆಪ್ರಕಾರದಿಂದ ಸಿದ್ಧಿಸದು.

ತ್ರಿವಿಧಶರೀರನಾಶೋಪದೇಶ

ಸ್ಥೂಲಸ್ಯಾಪಿ ಚ ಸೂಕ್ಷ್ಮಸ್ಯ ಕಾರಣಸ್ಯಾಪಿ ವರ್ಷಣಃ |

ಸಮ್ಯಗ್ನಿನಾಶಃ ಕರ್ತವ್ಯಸ್ತನ್ನಿಯತಸಾಧನೈಃ

||೨೮೪||

1. ಯೋ.ವಾ.೪-೫೨-೧೯ ; ವಿ. ೨೬೯, ೩೧೪.

2. ಯೋ.ವಾ.೨-೨-೫ ; ವಿ. ೨೬೪.

3. ವಿ. ೨೭೪.

4. ಚಿದಾನಂದೈಕರಸಬ್ರಹ್ಮರೂಪದಿಂದ ಇದ್ದುಕೊಂಡಿರುವದೇ ವಿದೇಹಮುಕ್ತಿ ಶಂ. ಗೀ. ೨-೬೬; ಅವಿದ್ಯಾಪ್ರಪ್ತೋಪಶಮವೇ ವಿದೇಹಮುಕ್ತಿ ಶಂ.ಗೀ. ೨-೭೦ ಇವೇ ಮುಂತಾದಕಡೆಗಳಲ್ಲಿ 'ವಿದೇಹಮುಕ್ತಿ' ಶಬ್ದಕ್ಕೆ ಗ್ರಂಥಕರ್ತರು ತಮ್ಮದೇ ಆದ ಅರ್ಥವನ್ನು ಇಟ್ಟುಕೊಂಡಿರುತ್ತಾರೆ.

೨೮೪. ಸ್ಥೂಲದ, ಸೂಕ್ಷ್ಮದ ಮತ್ತು ಕಾರಣಶರೀರದ ಸಂಪೂರ್ಣ ನಾಶವನ್ನು ಆದದಕ್ಕೆ ಗೊತ್ತಾಗಿರುವ ಸಾಧನಗಳಿಂದ ಮಾಡಿಕೊಳ್ಳಬೇಕು.

ಸ್ಥೂಲಸ್ವಪ್ನಮಯೋ ದೇಹಃ ಸೂಕ್ಷ್ಮ ಸ್ಯಾದ್ವಾಸನಾಮಯಃ |

ಮೂಲಾಜ್ಞಾನಂ ಯತ್ತದೇವ ಶರೀರಂ ಕಾರಣಾಭಿದಮ್

||೨೮೫||

೨೮೫. ಸ್ಥೂಲವೆಂದರೆ ಅನ್ನಮಯಶರೀರವು ; ಸೂಕ್ಷ್ಮವೆಂದರೆ ವಾಸನಾ ಮಯಶರೀರವು. ಮೂಲಾಜ್ಞಾನವೆಂಬುದಿದೆಯಲ್ಲ, ಅದೇ ಕಾರಣಶರೀರವೆಂಬ ಹೆಸರುಳ್ಳದ್ದು.¹

ಬ್ರಹ್ಮಾತ್ಮೈಕತ್ವವಿಜ್ಞಾನಶಕ್ತ್ಯೈವ ಬ್ರಹ್ಮವಿದ್ಯತಿಃ |

ನಾಶಯೇತ್ಕಾರಣಂ ದೇಹಮಕುರ್ವನ್ ಕಿಂಚಿದನ್ತರಮ್

||೨೮೬||

೨೮೬. ಬ್ರಹ್ಮಾತ್ಮೈಕತ್ವಜ್ಞಾನದ ಬಲದಿಂದಲೇ ಬ್ರಹ್ಮಜ್ಞಾನಿಯಾದ ಯತಿಯು ಕಾರಣದೇಹವನ್ನು ಸ್ವಲ್ಪವೂ ಭೇದಬುದ್ಧಿಯನ್ನು ಮಾಡದೆ ನಾಶ ಗೊಳಿಸಿಕೊಳ್ಳಬೇಕು.

ವಿಶ್ವಂ ಬ್ರಹ್ಮಾತ್ಮನಾ ಪಶ್ಯನ್ನಜಸ್ರಂ ವಾಸನಾತನುಮ್ |

ನಿರ್ಮೂಲೈ ಬ್ರಹ್ಮವಿದ್ ಯಾತಿ ಮುಕ್ತಿಂ ನಿರ್ವಾಣಲಕ್ಷಣಾಮ್

||೨೮೭||

೨೮೭. ಪ್ರಪಂಚವನ್ನೆಲ್ಲ ಯಾವಾಗಲೂ ಬ್ರಹ್ಮರೂಪದಿಂದ ಕಂಡು ಕೊಳ್ಳುತ್ತಾ ವಾಸನಾಶರೀರವನ್ನು ನಿರ್ಮೂಲಮಾಡಿಕೊಂಡರೆ ಬ್ರಹ್ಮಜ್ಞಾನಿಯು ನಿರ್ವಾಣರೂಪವಾದ ಮುಕ್ತಿಯನ್ನು ಹೊಂದುವನು.

ಆಕರ್ತೃತ್ವಜ್ಞಾನವಹಿಜ್ವಾಲಾಯಾಂ ತ್ರಿವಿಧಂ ಸ್ಫುಟಮ್ |

ಕರ್ಮ ದಗ್ಧ್ವಾ ಸ್ವಯಂ ತಸ್ಮಾನ್ಮುಕ್ತಃ ಸ್ಥೂಲಂ ವಿನಾಶಯೇತ್

||೨೮೮||

೨೮೮. (ನಾನು) ಅಕರ್ತೃ ಎಂಬ ಆತ್ಮಜ್ಞಾನದ ಬೆಂಕಿಯ ಉರಿಯಲ್ಲಿ 'ಮೂರು ಬಗೆಯ ಕರ್ಮವನ್ನು'² ಸುಟ್ಟು ಅದರಿಂದ ಮುಕ್ತನಾಗಿ ಸ್ಥೂಲ (ಶರೀರ)ವನ್ನು ನಾಶಗೊಳಿಸಿಕೊಳ್ಳಬೇಕು.

ಬ್ರಹ್ಮೈವಾಹಮಿದಂ ವಿಶ್ವಮಿತಿ ವಿಶ್ವಸ್ಯ ಚಾತ್ಮನಃ |

ಬ್ರಹ್ಮಮಾತ್ರತ್ವವಿಜ್ಞಾನಂ ನಿರರ್ಗಳಮನಾರತಮ್

||೨೮೯||

1. ಆಚಾರ್ಯರು ಮೂಲಾಜ್ಞಾನವೇ ಕಾರಣಶರೀರವೆಂದು ತಮ್ಮ ಪ್ರಸ್ಥಾನತ್ರಯ ಭಾಷ್ಯದಲ್ಲಿ ಎಲ್ಲಿಯೂ ಹೇಳಿಲ್ಲ. ವಿ. ೧೧೯ರಲ್ಲಿ ತ್ರಿಗುಣಾತ್ಮಕವಾದ ಅವ್ಯಕ್ತವೇ ಕಾರಣಶರೀರವೆಂದು ಹೇಳಿದೆ. ವಿ.೧೨೦ರಲ್ಲಿ ಬುದ್ಧಿಯು ಬೀಜರೂಪದಲ್ಲಿರುವದೇ ಸುಷುಪ್ತಿ ಎಂದಿದೆ.

2. ಸಂಚಿತಾಗಾಮಿಪ್ರಾಂಶುಗಳನ್ನು. ಶಂ.ಗೀ.೪-೩೨, ವಿ. ೪೫೦.

ಯದಾ ತದಾಽಽಮೃತೇ¹ನಾರ್ಶೋ ನಿಶೇಷ ಇತಿ ಬುದ್ಧತಾಮ್ ||

ನಾಹಂ ಮಮೇದಮಿತ್ಯಾದಿಪ್ರತ್ಯಯಃ ಪರಬೋಧನಾತ್ |

ಯದಾ ಭವತಿ ಸೂಕ್ಷ್ಮಸ್ಯ ತದಾ ನಾಶ ಇತೀಷ್ಯತಾಮ್ ||೨೯೦||

ಕಾರಣಸ್ಯಾಪಿ ಸೂಕ್ಷ್ಮಸ್ಯ ವಿನಾಶೇ ಸತಿ ವರ್ಷಣಃ |

ಪ್ರತಿಕ್ರಿಯಾಂ ವಿನಾ ಭೋಗಃ ಪ್ರಾಪ್ತಯೋಃ ಸುಖದುಃಖಯೋಃ ||೨೯೧||

ಯದಾ ಸಮಾಪ್ತಃ ಸ್ಥೂಲಸ್ಯ ತದಾನ್ತ ಇತಿ ಮೀಯತಾಮ್² ||೨೯೨||

೨೯೦-೨೯೨. ಈ ವಿಶ್ವವೂ ನಾನೂ ಬ್ರಹ್ಮವೇ ಎಂದು ವಿಶ್ವವನ್ನೂ ತನ್ನನ್ನೂ ಬ್ರಹ್ಮಮಾತ್ರವಾಗಿ ಅರಿತುಕೊಂಡದ್ದು ಯಾವ ಅಡ್ಡಿಯೂ ಇಲ್ಲದೆ ಸಂತತವಾಗಿ ಯಾವಾಗ ನಡೆದಿರುವದೋ ಆಗ ಅವರಣದ ನಾಶವು³ ನಿಶೇಷವಾಯಿತೆಂದು ತಿಳಿಯಬೇಕು. ಇದು ನಾನು, ನನ್ನದು - ಎಂದು ಮುಂತಾದ ಪ್ರತ್ಯಯವು ಪರಮಾತ್ಮಜ್ಞಾನದಿಂದ ಯಾವಾಗ ಆಗದೆ ಇರುವದೋ ಆಗ ಸೂಕ್ಷ್ಮ (ಶರೀರದ) ನಾಶವಾಯಿತೆಂದು ತಿಳಿಯಬೇಕು. ಕಾರಣದ ಮತ್ತು ಸೂಕ್ಷ್ಮ ಶರೀರದ ವಿನಾಶವಾಗಿ ಬಂದೊದಗುತ್ತಿರುವ ಸುಖದುಃಖಗಳನ್ನು ಪ್ರತೀಕಾರವಿಲ್ಲದೆ ಯಾವಾಗ ಭೋಗಿಸುವದು ಸಮಾಪ್ತವಾಯಿತೋ ಆಗ ಸ್ಥೂಲಶರೀರದ ಅಂತವಾಯಿತೆಂದು ತಿಳಿಯಬೇಕು.⁴

ಸ್ಥೂಲಕಾರಣಸೂಕ್ಷ್ಮಾಣಾಂ ತ್ರಯಾಣಾಂ ಯಸ್ಯ ಕಸ್ಯಚಿತ್ |

ಯತ್ಕಿಂಚಿದವಶಿಷ್ಟತ್ವೇ ಸತಾಂ ಮುಕ್ತಿದರ್ಶೀಯಸೀ ||೨೯೩||

೨೯೩. ಸ್ಥೂಲ, ಕಾರಣ, ಸೂಕ್ಷ್ಮ - ಎಂಬೀ ಮೂರರಲ್ಲಿ ಯಾವದೊಂದಾದರೂ ಒಂದಿಷ್ಟು ಉಳಿದುಕೊಂಡಿದ್ದರೂ ಸತ್ತುರುಷರಿಗೆ ಮುಕ್ತಿಯು ದೂರವಾಗಿರುವದು.

ತಸ್ಮಾದ್ವೇಹತ್ರಯಂ ಸದ್ವಿಸ್ತತ್ತ್ವಾಧನನಿಷ್ಕಯಾ |

ವಿಧ್ವಸ್ಯತಾಂ ಪ್ರಯತ್ನೇನ ನಿರ್ವಾಣಸುಖಸಿದ್ಧಯೇ ||೨೯೪||

೨೯೪. ಆದ್ದರಿಂದ ಸಜ್ಜನರು ನಿರ್ವಾಣದ ಸುಖವು ಸಿದ್ಧವಾಗುವದಕ್ಕಾಗಿ ಶರೀರತ್ರಯವನ್ನು ಪ್ರಯತ್ನದಿಂದ ಆಯಾ ಸಾಧನದಲ್ಲಿ ನಿಷ್ಕರಾಗಿ ನಾಶಗೊಳಿಸಿಕೊಳ್ಳಬೇಕು.

1. 'ಅಮೃತೇ' ಎಂದು ಅಚ್ಚಿನಲ್ಲಿ ತಪ್ಪುಪಾಠ.

2. ಹಿಂದೆ ಹೆಚ್ಚಾಗಿ ಅರ್ಥಶೋಧಕವನ್ನು ಸೇರಿಸಿದರೆ ಒಂದು ಶೋಧಕವಾಗುತ್ತದೆ.

3. ಕಾರಣಶರೀರದ ನಾಶವೆಂದರ್ಥ. ವಿ. ೩೪೧, ೩೪೩, ೩೪೪.

4. ವಿ. ೪೨೨.

ಶರೀರತ್ರಯ ನಾಶಕ್ರಮವನ್ನು ಹೀಗೆ ಪ್ರಸ್ಥಾನತ್ರಯಭಾಷ್ಯದಲ್ಲಿ ವರ್ಣಿಸಿರುವದು ಎಲ್ಲಿಯೂ ಕಾಣಬರುವದಿಲ್ಲ. ವಿ. ೪೫೨ ರಿಂದ ೪೫೪ರವರೆಗಿನ ಶೋಧಕಗಳನ್ನು ಇದಕ್ಕೆ ಹೋಲಿಸಿರಿ.

ಮಿಥ್ಯಾವಿಷಯದಲ್ಲಿ ಪ್ರವೃತ್ತಿಯಿರಬಾರದು

ಅಸತ್ಪ್ರವೃತ್ತಿಮೇವಾಹುರ್ನಿಷ್ಠಾಃ ಪ್ರತಿಬನ್ಧಕಮ್ |

ಸತ್ಪ್ರವೃತ್ಯಾ ಹ್ಯಹಂಭಾವ ಇಚ್ಛಾದೋಷೋಽಪಿ ವರ್ಧತೇ

||೨೯೫||

ವಿದ್ವಾನಪಿ ಚ ತದ್ವುದ್ಧ್ಯಾ ಪತತ್ಯೇವ ನ ಸಂಶಯಃ

||೨೯೬||

೨೯೫-೨೯೬. ನಿಷ್ಠೆಗೆ ಮಿಥ್ಯಾವಸ್ತುವಿನಲ್ಲಾಗುವ ಪ್ರವೃತ್ತಿಯೇ ಅಡ್ಡಿಯೆನ್ನುವರು. ಅಸತ್ಪ್ರವೃತ್ತಿಯಿಂದ ಅಹಂಕಾರವೂ ಇಚ್ಛಾರೂಪದ ದೋಷವೂ ಹೆಚ್ಚುವದು. ಅದು ಹೆಚ್ಚಿಕೊಂಡರೆ ಜ್ಞಾನಿಯೂ¹ ಪತಿತನಾಗಿಯೇಬಿಡುವನು. ಇದಕ್ಕೆ ಸಂಶಯವಿಲ್ಲ.

ಆತ್ಮಾನಂ ಚ ಜಗಚ್ಛಾಪಿ ಪೂರ್ಣಬ್ರಹ್ಮವ್² ಪಶ್ಯತಃ |

ಯತೇರೇವ ವಿಮುಕ್ತಿಃ ಸ್ಯಾನ್ನ ಕಿಂಚಿದ್ಭೇದದರ್ಶಿನಃ

||೨೯೭||

೨೯೭. ತನ್ನನ್ನೂ ಜಗತ್ತನ್ನೂ ಪೂರ್ಣಬ್ರಹ್ಮವಾಗಿಯೇ ಕಾಣುತ್ತಿರುವ ಯತಿಗೇ ಮುಕ್ತಿಯಾಗುವದೇ ಹೊರತು ಒಂದಿಷ್ಟಾದರೂ ಭೇದವನ್ನು ಕಾಣುವವನಿಗೆ ಆಗಲಾರದು.

ಯದಾ ಹ್ಯೇವೈಷ ಏತಸ್ಮಿನ್ನದರಮಿತ್ಯೇವ ಹಿ ಶ್ರುತಿಃ |

ಮುಕ್ತಭಾವಂ ಜ್ಞಾನೋಽಪಿ ಪ್ರಬ್ರೂತೇ ಭೇದದರ್ಶಿನಃ

||೨೯೮||

೨೯೮. ಯಾವಾಗಲಾದರೆ ಈತನು ಇದರಲ್ಲಿ ಸ್ವಲ್ಪಭೇದವನ್ನು ಮಾಡುವನೋ (ಆಗ ಅವನಿಗೆ ಭಯವಾಗುವದು ತೈ.೨-೨) ಎಂದೇ ಶ್ರುತಿಯು ಭೇದದರ್ಶಿಯಾದ ಜ್ಞಾನಿಗೂ³ ಮುಕ್ತಿಯಿಲ್ಲವೆಂದು ಹೇಳುತ್ತದೆ.

ಯಃ ಸರ್ವತ್ರ ಬ್ರಹ್ಮದೃಷ್ಟ್ಯಾ ಸರ್ವಂ ಬ್ರಹ್ಮೈವ ಪಶ್ಯತಿ |

ವಾಸನಾಸ್ತಸ್ಯ ಲೀಯಂತೇ ಸ್ವಕಾರ್ಯಃ ಸಹಸಾ ಸಹ

||೨೯೯||

೨೯೯. ಯಾವನು ಎಲ್ಲೆಲ್ಲಿಯೂ ಬ್ರಹ್ಮದೃಷ್ಟಿಯಿಂದ ಎಲ್ಲವನ್ನೂ ಬ್ರಹ್ಮವೆಂದೇ ಕಾಣುತ್ತಾನೋ ಅವನಿಗೆ ವಾಸನೆಗಳು ತಮ್ಮ ಕಾರ್ಯಗಳೊಡನೆ ತಟ್ಟನೆ ಒಟ್ಟಿಗೇ ನಾಶವಾಗುವವು.

ತ್ವಮಹಮಿದಮಿತಿವ ಭೇದದೃಷ್ಟಿಃ

ಪ್ರಭವತಿ ವಾಸನಯಾ ವಿಪಶ್ಚಿತೋಽಪಿ |

ತದಪನಯನತೋಽಖಿಲಾತ್ಮಭಾವೋ

ಭವತಿ ತದಾಪ್ರತಿಬದ್ಧಬೋಧಸಿದ್ಧಿಃ

||೩೦೦||

1. ಬಹಿಃಪ್ರವೃತ್ತನಾದ ಜ್ಞಾನಿಗೂ ಅನರ್ಥವ್ರಾತವುಂಟೆಂಬುದಕ್ಕೆ ಶಂ.ಗೀ. ೨-೬೮ನ್ನು ನೋಡಿ.
2. 'ಪೂರ್ಣಂ ಬ್ರಹ್ಮೈವ' ಎಂದು ಪಾ||
3. ಈ ಶ್ರುತಿಯು ಸಾಧಕನ ವಿಷಯವೆಂದು ಭಾಷ್ಯದಲ್ಲಿದೆ. ಆದರೆ ಶಂ.ಗೀ. ೭-೧೪ರಲ್ಲಿ ಇದು ನಿರ್ವಿಶೇಷೋಪಾಸಕನಾದ ಜ್ಞಾನಿಗೂ ಅನ್ವಯಿಸುತ್ತದೆ ಎಂದು ಸ್ಪಷ್ಟವಾಗಿ ಹೇಳಿದೆ.

೩೦೦. ನೀನು, ನಾನು, ಇದು - ಎಂಬಂತಿರುವ ಭೇದದೃಷ್ಟಿಯು ವಾಸನೆಯಿಂದ ಜ್ಞಾನಿಗೂ ಉಂಟಾಗುತ್ತಿರುವುದು. ಅದನ್ನು ಅಲ್ಲಗಳೆಯುವದರಿಂದ ಸರ್ವಾತ್ಮಭಾವವು (ಯಾವಾಗ ಆಗುವದೋ) ಆಗ ಪ್ರತಿಬಂಧರಹಿತವಾದ¹ ಜ್ಞಾನದ ಸಿದ್ಧಿಯಾಗುವುದು.

ಅಪ್ರತಿಬಂಧೇ ಸತಿ ಬೋಧೇ

ಸರ್ವಂ ಬ್ರಹ್ಮೈವ ಚೇತಸೋ ಭವತಿ |

ನಾಸ್ತಿ ತದಾ ಸಂಸಾರೋ

ಭವತಿ ಸದಾನಂದಸೌಖ್ಯವಿಸ್ಕೃತಿಃ

||೩೦೦||

೩೦೧. ಜ್ಞಾನಕ್ಕೆ ಪ್ರತಿಬಂಧವು ಇಲ್ಲವಾಗಲು ಚಿತ್ತಕ್ಕೆ ಎಲ್ಲವೂ ಬ್ರಹ್ಮವೇ ಆಗುತ್ತದೆ. ಆಗ ಸಂಸಾರವಿರುವದಿಲ್ಲ. ಸದಾನಂದಸೌಖ್ಯದ ತೋರುವಿಕೆಯೂ ಆಗಿಬಿಡುತ್ತದೆ.

ಜಗದ್ಭಾವಂ ಪರಿತ್ಯಜ್ಯ ಬ್ರಹ್ಮಮಾತ್ರತ್ವಭಾವನಾ |

ವಾಸನಾಪ್ರಕ್ಷಯೋಪಾಯಃ ಸುಲಭಃ ಸೂರಿಸಂಮತಃ

||೩೦೧||

೩೦೨. ಜಗತ್ತೆಂಬ ಭಾವನೆಯನ್ನು ಬಿಟ್ಟು ಬ್ರಹ್ಮಮಾತ್ರತ್ವ(ಬ್ರಹ್ಮ ಮಾತ್ರವೇ ಇದೆಂಬ) ಭಾವನೆಯು ವಾಸನಾಕ್ಷಯಕ್ಕೆ ಸುಲಭೋಪಾಯವೆಂದು ವಿದ್ವತ್ಸಂಮತವಾಗಿರುತ್ತದೆ.

ಸನ್ಮಾತ್ರತ್ವಾವಲೋಕೇನ ಸದಾ ಸರ್ವತ್ರ ಸರ್ವತಃ |

ವಾಸನಾಕ್ಷಯಮಾಯಾತಿ ಸತ್ಯಮತ್ರ ನ ಸಂಶಯಃ

||೩೦೨||

೩೦೩. ಯಾವಾಗಲೂ ಎಲ್ಲೆಲ್ಲಿಯೂ ಎಲ್ಲಾ ಪ್ರಕಾರದಿಂದಲೂ ಸನ್ಮಾತ್ರವೇ ಎಂದು ಕಾಣುವದರಿಂದ ವಾಸನೆಯು ಕ್ಷಯವಾಗುತ್ತದೆ. ಇದಕ್ಕೆ ಸಂಶಯವಿಲ್ಲ²

ಚಿಣ್ಣಾಲಸ್ಪೃಷ್ಟಿವದ್ದೇಹತಾದಾತ್ಮ್ಯಂ ದೂರತಸ್ತಜನ್ |

ಸತ್ತಾಮಾತ್ರತನುಭೂತ್ವಾ ಸ್ವರೂಪೇ ನಿಫಸೇನ್ಮುನಿಃ

||೩೦೩||

೩೦೪. ಮುನಿಯಾದವನು ದೇಹವೇ ತಾನೆಂಬ ಬುದ್ಧಿಯನ್ನು ಚಂಡಾಲ ಸ್ಪರ್ಶದಂತೆ ದೂರದಲ್ಲಿ ಬಿಟ್ಟು ಸತ್ತಾಮಾತ್ರಶರೀರನಾಗಿ ತನ್ನ ಸ್ವರೂಪದಲ್ಲಿಯೇ ಇದ್ದುಕೊಂಡಿರಬೇಕು.

1. ಸಮಾಧಿಯಿಂದಲೇ ಇದೆಲ್ಲವೂ ನಾನೂ ಬ್ರಹ್ಮವೇ ಎಂಬ ಅಪರೋಕ್ಷಜ್ಞಾನವು ಅಪ್ರತಿಬಂಧವಾಗಿ ಆಗುತ್ತದೆ ; ಅವಿದ್ಯೆಯೂ ಅದರಿಂದಾಗುವ ಸಕಲಸಂಸಾರವ್ಯವಹಾರವೂ ನಾಶವಾಗುತ್ತದೆ - ಎಂಬುದಕ್ಕೆ ಶಂ.ಗೀ. ೨-೬೯ ನ್ನು ನೋಡಿ.

2. ಈ ಅಭಿಪ್ರಾಯವು ಶಂ. ಗೀ. ೨-೬೯ ಮುಂತಾದ ಕಡೆಗಳಲ್ಲಿ ಮತ್ತೆ ಮತ್ತೆ ಬರುತ್ತದೆ.

ಬ್ರಹ್ಮೈವಾಹಮಿದಂ ಸರ್ವಮಿತಿ ವಿಜ್ಞಾನವಹ್ನಿನಾ |

ದಗ್ಧ್ವಾ ದ್ವೈತವನಂ ಸಮ್ಯಗದ್ವಿತೀಯೋ ಭವೇನ್ನುನಿಃ

||೩೦೫||

೩೦೫. ಮುನಿಯಾದವನು ನಾನೂ ಇದೆಲ್ಲವೂ ಬ್ರಹ್ಮವೇ ಎಂಬ ವಿಜ್ಞಾನಾಗ್ನಿಯಿಂದ ದ್ವೈತವನ್ನು ಚೆನ್ನಾಗಿ ಸುಟ್ಟುಹಾಕಿ ಅದ್ವಿತೀಯನಾಗಬೇಕು.

ಬ್ರಹ್ಮೈವಾಸ್ಥೀತಿ ಬೋಧೇನ ದೇಹೋಽಹಮಿತಿ ಧೀಪಶುಮ್ |

ಕೃತ್ವಾ ಪೂರ್ಣಾಹುತಿಂ ಬ್ರಹ್ಮಣ್ಯಶರೀರೋ ಭವೇನ್ನುನಿಃ

||೩೦೬||

೩೦೬. ಮುನಿಯಾದವನು ಬ್ರಹ್ಮವೇ ಆಗಿದೇನೆ - ಎಂಬ ಅರಿವಿನಿಂದ ದೇಹವೇ ನಾನು - ಎಂಬ ಬುದ್ಧಿಯ ರೂಪದ ಪಶುವನ್ನು ಬ್ರಹ್ಮದಲ್ಲಿ ಪೂರ್ಣಾಹುತಿಯಾಗಿ ಮಾಡಿ ಅಶರೀರನಾಗಬೇಕು.

ಸ್ವಪ್ನಾರ್ಥವಜ್ಜಗತ್ಸರ್ವಮಪಶ್ಯನ್ನೇವ ಸರ್ವದಾ |

ಶಾನ್ತಾತ್ಮಾ ಬ್ರಹ್ಮರೂಪೇಣ ಸರ್ವದಾ ನಿವಸೇನ್ನುನಿಃ

||೩೦೭||

೩೦೭. ಮುನಿಯಾದವನು ಜಗತ್ತೆಲ್ಲವನ್ನೂ ಸ್ವಪ್ನದ ಪದಾರ್ಥದಂತೆ ಎಂದಿಗೂ ಕಾಣುತ್ತಾ ಶಾಂತಾತ್ಮನಾಗಿ ಬ್ರಹ್ಮರೂಪದಿಂದ ಯಾವಾಗಲೂ ಇದ್ದುಕೊಂಡಿರಬೇಕು.¹

ವಿದ್ವಾನಹಂತಾಂ ಮಮತಾಮಿದನ್ತಾಂ

ತೃಕ್ತ್ವಾ ಪರಬ್ರಹ್ಮ ಸಮೀಕ್ಷ್ಯ ಸರ್ವಮ್ |

ತದೇಕವೃತ್ತ್ಯಾ ಸ್ವಯಮೇವ ತೂಷ್ಟೀ-

ಮಾಸ್ತೇ ಯದೈವೈಷ ಸಮಾಧಿನಿಷ್ಠಃ

||೩೦೮||

೩೦೮. ವಿದ್ವಾಂಸನಾದವನು ಯಾವಾಗ ಸಮಾಧಿನಿಷ್ಠನಾಗಿರುವನೋ ಆಗಲೇ ನಾನು, ನನ್ನದು, ಇದು-ಎಂಬ ಭಾವವನ್ನು ಬಿಟ್ಟು ಎಲ್ಲವೂ ಪರಬ್ರಹ್ಮವೇ ಎಂದು ಕಂಡುಕೊಂಡು ತನ್ಮಾತ್ರವೃತ್ತಿಯಿಂದ ತಾನೇ ಸುಮ್ಮನೆ ಇರುವನು.²

ಯತ್ತು ಪೃಷ್ಠಂ ತ್ವಯಾ ಪೂರ್ವಂ ಪ್ರಕೃತಿಪ್ರವಿಲಾಪನಮ್ |

ತದಿದಾನೀಂ ಪ್ರವಕ್ಷ್ಯಾಮಿ ಸಮಾಸೇನೈವ ಸಾದರಮ್

||೩೦೯||

೩೦೯. ನೀನು ಹಿಂದೆ ಪ್ರಕೃತಿಪ್ರವಿಲಯವನ್ನು ಕೇಳಿದ್ದೆಯಲ್ಲ³, ಅದನ್ನು ಈಗ ಸಂಗ್ರಹವಾಗಿಯೇ ಆದರಪೂರ್ವಕವಾಗಿ ಹೇಳುವೆನು.

1. ಶಂ. ಗೀ. ೨-೬೯.

2. ಭೇದವನ್ನೆಲ್ಲ ಲಯಮಾಡಿಕೊಂಡು ಬ್ರಹ್ಮವೇ ತಾನೆಂಬ ವೃತ್ತಿಯಿಂದಿರುವ ಸಮಾಧಿ ಅಥವಾ 'ತೂಷ್ಟೀಂಭಾವ'ವನ್ನು ಗ್ರಂಥಕಾರರು ಮತ್ತೆಮತ್ತೆ ಹೊಗಳುತ್ತಾರೆ. ವಿ. ೨೮೫, ೩೦೫, ೫೨೩. ಶಂ. ಗೀ. ೨-೬೫, ೬೬ ; ೫-೧೩.

3. ಈ ಪ್ರಶ್ನಭಾಗವು ಉಪಲಬ್ಧಗ್ರಂಥಭಾಗದಲ್ಲಿ ಕಾಣುವದಿಲ್ಲ. ಪೀಠಿಕೆಯನ್ನು ನೋಡಿ.

ಸರ್ವಾಸಾಂ ದೃಶ್ಯವೃತ್ತೀನಾಂ ತತ್ತದ್ವಾಸನಯಾ ಸಹ |
ಬ್ರಹ್ಮಾತ್ಮದರ್ಶನಂ ಯತ್ತು ಪ್ರಕೃತೇರ್ಲಾಪನಂ ಹಿ ತತ್

||೩೧೦||

೩೧೦. ದೃಶ್ಯವೃತ್ತಿಗಳೆಲ್ಲವನ್ನೂ ಆಯಾ ವಾಸನೆಯ ಸಹಿತವಾಗಿ
ಬ್ರಹ್ಮಾತ್ಮನೇ ಎಂದು ಕಾಣುವದೆಂಬುದೇ ಪ್ರಕೃತಿಯ¹ ಲಯಗೊಳಿಸುವಿಕೆ.

ರಜ್ಜೌ ಪ್ರತೀತೋ ಭುಜಗೋ ವಿವೇಕಾ-

ದ್ಬುಧೈರ್ಯಥಾ ರಜ್ಜುತಯೈವ ಗೃಹ್ಯತೇ |

ವಿಲಾಪನಂ ತಜ್ಜಗತಸ್ಥಾಯಂ

ಪ್ರತ್ಯಗ್ಧೃಶಾ ಬ್ರಹ್ಮತಯಾವಧಾರಣಮ್

||೩೧೧||

೩೧೧. ಹಗ್ಗದಲ್ಲಿ ತೋರುವ ಹಾವನ್ನು ಬಲ್ಲವರು ಹೇಗೆ
ವಿವೇಚನೆಯಿಂದ ಹಗ್ಗವೇ ಎಂದು ಗ್ರಹಿಸುವರೋ, ಹಾಗೆಯೇ ಜಗತ್ತನ್ನು
ಪ್ರತ್ಯಗ್ಧೃಷ್ಟಿಯಿಂದ ಬ್ರಹ್ಮವೆಂದು ನಿಶ್ಚಯಿಸುವದೆಂಬ ಇದೇ ಜಗತ್ತಿನ ವಿಲಾಪನವು.

ಇತಿ ಶ್ರೀಮತ್ಪರಮಹಂಸಪರಿವ್ರಾಜಕಾಚಾರ್ಯ

ಶ್ರೀಮದದ್ವೈತವಿದ್ಯಾಚಾರ್ಯ ಶ್ರೀಭಾಷ್ಯಕಾರ

ಶಂಕರಭಗವತ್ಪಾದವಿರಚಿತಂ²

ಮಹಾವಾಕ್ಯದರ್ಪಣಂ

ಸಮಾಪ್ತಮ್

1. 'ಪ್ರಕೃತಿವಿಲಾಪನ'ವೆಂದರೆ ಸಮಾಧಿಯಿಂದ ವಾಸನೆಗಳನ್ನು ಕ್ಷಯಗೊಳಿಸಿಕೊಳ್ಳುವುದು ಎಂದು ಹೇಳಿದಂತೆ ಆಯಿತು.

2. ಈ ವಿಶೇಷಣದ ವಿಷಯಕ್ಕೆ ಪೀಠಿಕೆಯನ್ನು ನೋಡಿ.

ಗ್ರಂಥದ ಸಾರ

[ವಿ. ಸೂ. ಇಲ್ಲಿ ಕೊಟ್ಟಿರುವವು ಶ್ಲೋಕಸಂಖ್ಯೆಗಳು]

೧. ಯಾವದರಲ್ಲಿ ಮತ್ತೊಂದು ಕಾಣಿಸುವದಿಲ್ಲವೋ, ಕೇಳಿಸುವದಿಲ್ಲವೋ, ಅರಿಯುವದಕ್ಕಾಗುವದಿಲ್ಲವೋ - ಅದೇ ಅದ್ವಿತೀಯವಾದ ಅಖಂಡೈಕರಸವಸ್ತುವಾದ ಬ್ರಹ್ಮವು.

೨-೧೧. ಅಜ್ಜರ ಅಜ್ಞಾನವೆಂಬುದು ವಿಚಿತ್ರವಾದದ್ದು : ಅವರಿಗೆ ಕನಸು ಹುಸಿ, ಎಚ್ಚರವು ದಿಟ. ಅನಿತ್ಯವಾದದ್ದು ನಿತ್ಯ, ಅಶುಚಿಯಾದದ್ದು ಶುಚಿ, ದುಃಖಾತ್ಮಕವಾದದ್ದು ಸುಖಾತ್ಮಕ. ಆತ್ಮನು ಅನಾತ್ಮ ಅನಾತ್ಮವೇ ಅತ್ಮ ; ಆತ್ಮನಿರುವುದು ತಮ್ಮಲ್ಲಲ್ಲ ಪುಸ್ತಕಗಳಲ್ಲಿ, ಸದ್ರೂಪನೂ ಅನಂದರೂಪನೂ ಆದ ಆತ್ಮನು ಬೇಡ, ದೇವತೆಗಳನ್ನು ಯಾಗದಿಂದ ತೃಪ್ತಿಪಡಿಸಿ ಸುಖವನ್ನು ಗಳಿಸಿಕೊಳ್ಳಬೇಕು. ತಮ್ಮ ಸ್ವರೂಪವು ದೇವರಲ್ಲ, ಪ್ರತಿಮೆಯೇ ದೇವರು. ತಾವು ನಿತ್ಯಮುಕ್ತರಲ್ಲ, ಕ್ಷೇತ್ರವಾಸದಿಂದ ಮುಕ್ತಿ ದೊರಕಬೇಕು. ಆತ್ಮನು ಸರ್ವಜ್ಞನಲ್ಲ, ಶಾಸ್ತ್ರಗಳಿಂದ ಜ್ಞಾನವು ಬೇಕು. ಕನಸಿನಲ್ಲಿ ಸ್ಥೂಲದೇಹಕ್ಕಿಂತ ಭಿನ್ನನೆಂದು ಆತ್ಮನನ್ನು ಕಂಡಮೇಲೂ ಸ್ಥೂಲದೇಹದಲ್ಲಿ ಆತ್ಮಬುದ್ಧಿ ; ಅಶುಚಿಯಾದ ಆ ದೇಹವೇ ತಾವೆಂದುಕೊಂಡು ಶುದ್ಧಿಮಾಡಿಕೊಳ್ಳಲೇಕನುವುದು. ದೇಹ, ಮಲ - ಎರಡೂ ಅನ್ಯದಿಂದಾದದ್ದಾದರೂ ದೇಹವು ತಾವು, ಮಲವು ಹಾಗಲ್ಲ !

೧೨-೨೧. ಬಹುಜನ್ಮಗಳಲ್ಲಿ ಪುಣ್ಯವನ್ನು ಮಾಡಿದ ಸಜ್ಜನರಿಗೆ ಅತ್ಮತತ್ವವನ್ನು ಅರಿತುಕೊಳ್ಳಬೇಕೆಂಬ ಆಶೆಯುಂಟಾಗುವದು. ಛಾಂದೋಗ್ಯದಲ್ಲಿ 'ತತ್ತ್ವಮಸಿ' ಎಂಬ ಮಹಾವಾಕ್ಯವುಂಟು. ಅದರಲ್ಲಿ ತ್ವಮ್ (ನೀನು) ಎಂಬ ಪದಕ್ಕೆ ಪ್ರತ್ಯಗಾತ್ಮನೆಂದೂ ತತ್ (ಅದು) ಎಂಬುದಕ್ಕೆ ಶುದ್ಧಾನಂದಸ್ವರೂಪವಾದ ಬ್ರಹ್ಮವೆಂದೂ ಅರ್ಥ. ಈ ಎರಡೂ ಅಖಂಡವೆಂದು ಶ್ರುತಿಯು ಮತ್ತೆಮತ್ತೆ ಸಾರುತ್ತಿರುವದು. ಚಿತ್ತಶುದ್ಧಿಯಿಲ್ಲದವರಿಗೆ ಅದರ ಅರ್ಥವು ತಿಳಿಯಲಾರದು. ಮುಮುಕ್ಷುಗಳು ಮಾಡಿದ ಶ್ರವಣಾದಿಗಳೇ ಸಾರ್ಥಕವಾಗುವವು.

೨೨-೨೩. ಒಂದೇ ಬ್ರಹ್ಮವು ಶುದ್ಧಸತ್ತೋಪಾಧಿಯಿಂದ ಈಶ್ವರನೆನಿಸುವದು, ಮಲಿನ ಸತ್ತೋಪಾಧಿಯಿಂದ ಜೀವನೆನಿಸುವದು. ಈ ಉಪಾಧಿಭೇದದಿಂದ ಜೀವೇಶ್ವರರಿಗೆ ತಾರತಮ್ಯವುಂಟಾಗಿರುತ್ತದೆ.

೨೪-೩೩. ಅಜ್ಞಾನದಿಂದ ಸಂಸಾರಬಂಧವುಂಟಾಗಿ ಕರ್ಮದಿಂದ ಬೆಳೆದುಕೊಂಡಿದೆ ; ಅದು ಜ್ಞಾನದಿಂದ ಹೋದೀತೇ ಹೊರತು ಕರ್ಮಗಳನ್ನು ಎಷ್ಟುಮಾಡಿದರೂ ತೊಲಗಲಾರದು. ವಾಕ್ಯದಲ್ಲಿರುವ ಪದಗಳ ಅರ್ಥವನ್ನು ವಿಚಾರಮಾಡಿದರೆ ತತ್ತ್ವವಬೋಧವು ಉಂಟಾದೀತೇ ಹೊರತು ಸ್ಯಾನಾದಿಗಳನ್ನಾಚರಿಸುವದರಿಂದ ಉಂಟಾಗಲಾರದು. ತಪ್ಪು ತಿಳಿವಳಿಕೆಯು ಸರಿಯಾದ ಜ್ಞಾನದಿಂದಲೇ ಹೋಗಬೇಕು ; ಸರಿಯಾದ ಜ್ಞಾನವು ವಿಚಾರದಿಂದಲೇ ಉಂಟಾಗಬೇಕು. ಆದ್ದರಿಂದ ಕರ್ಮವನ್ನು ಸಂನ್ಯಾಸಮಾಡಿ ತತ್ತ್ವಂಪದಗಳ ಅರ್ಥವನ್ನು ಚೆನ್ನಾಗಿ ವಿಚಾರಮಾಡಿ ಬ್ರಹ್ಮಾತ್ಮೈಕತ್ವಜ್ಞಾನವನ್ನು ಪಡೆದುಕೊಂಡು ಸಂಸಾರವನ್ನು ಶಮನಮಾಡಿಕೊಳ್ಳಬೇಕು.

೩೪-೪೯. ಈಗ ಪ್ರತ್ಯಗಾತ್ಮತತ್ವವನ್ನು ತಿಳಿಸುವೆನು. ಸಕಲಕರಣಗಳ ವ್ಯಾಪಾರಕ್ಕೂ ಕಾರಣನಾಗಿ ಎಲ್ಲವನ್ನೂ ಅರಿಯುತ್ತಾ 'ನಾನು, ನಾನು' ಎಂಬ ಪ್ರತ್ಯಯಕ್ಕೆ ವಿಷಯನಾಗಿರುವವನೇ ಪ್ರತ್ಯಗಾತ್ಮನು ; ಅವನು ಶುದ್ಧಚಿತ್ತಸ್ವರೂಪನು. ಅನಿತ್ಯವಾದ ಅಕಾಶಗಳು ನಿತ್ಯವೆನಿಸಿರುವದೂ

ಇಂದ್ರಿಯಗಳಿಗೂ ವೇದಶಾಸ್ತ್ರಗಳಿಗೂ ಪ್ರಾಮಾಣ್ಯವು ಬಂದಿರುವುದೂ ಬುದ್ಧ್ಯಾಧ್ಯಚೇತನಗಳು ಚೇತನವೆಂದೆನಿಸಿರುವುದೂ ಯಾವಾತನ ಮಹಿಮೆಯಿಂದಲೋ ಆ ಸದಸದ್ವಿಲಕ್ಷಣನಾದ ಆತನೇ ಪ್ರತ್ಯಗಾತ್ಮನು. ಬುದ್ಧ್ಯಾದಿಗಳು ತೋರುವುದು. ಇರುವುದು, ಮರೆಯಾಗುವುದು - ಎಲ್ಲಕ್ಕೂ ಸಾಕ್ಷಿಯು. ಈತನೇ ಅಹಂಕಾರವು ಚೇತನವೆಂದೂ ಜ್ಞಾತ್ಯವೆಂದೂ ನಿತ್ಯವೆಂದೂ ತೋರಿಕೊಂಡು ಈ ಆತ್ಮನನ್ನು ಮರೆಮಾಡಿರುವುದು. ಕನಸಿನ ಪ್ರಪಂಚವನ್ನೆಲ್ಲ ಬೆಳಗುತ್ತಿರುವುದರಿಂದ ಈತನು ಸ್ವಯಂಜ್ಯೋತಿ. ಕನಸಿನಲ್ಲಿ ಬೆಳಗಲ್ಪಡುವ ಅಂತಃಕರಣಾಂಶವನ್ನು ಬಿಟ್ಟರೆ ಈತನ ಚಿನ್ನಾತ್ರಸ್ವರೂಪವು ಉಳಿದುಕೊಳ್ಳುತ್ತದೆ. ಸುಷುಪ್ತಿಯಲ್ಲಿ ಯಾವ ಉಪಾಧಿಯೂ ಇಲ್ಲದ್ದರಿಂದ ಆನಂದರೂಪದಿಂದ ಇವನು ತೋರಿಕೊಳ್ಳುತ್ತಾನೆ. ಈ ಸುಷುಪ್ತಿಸಾಕ್ಷಿಯನ್ನೇ ನಾನು ಎಂದು ತಿಳಿದುಕೊ.

೫೦-೫೮. ಶರೀರವನ್ನೇ ತಾನೆಂದು ತಿಳಿಯುವವನು ಪಶುತುಲ್ಯನು ; ಅದೇ ಗುಣದೋಷಯುಕ್ತವಾಗಿರುತ್ತದೆ, ಆತ್ಮನಲ್ಲ. ಆತ್ಮನು ಅತ್ಯಂತ ಅಶುಚಿಯಾದ ದೇಹಕ್ಕಿಂತ ವಿಲಕ್ಷಣನಾಗಿ ಚಿನ್ನಾತ್ರನೂ ಆನಂದಘನನೂ ಆಗಿರುತ್ತಾನೆ. ಒಬ್ಬನಾಗಿರುವ ಇವನನ್ನು ಅನೇಕನೆಂದೂ ಅಸಂಸಾರಿಯಾಗಿರುವ ಇವನನ್ನು ಸಂಸಾರಿಯೆಂದೂ ತೋರಿಸುತ್ತಿರುವುದು ಅಜ್ಞಾನವು. ಕರ್ಮವು ಕಾರ್ಯಕರಣಸಂಘಾತದಿಂದ ಆಗತಕ್ಕದ್ದೆಂದು ತಿಳಿಯಲಾರದೆ, ಅಜ್ಞರು ತಾನೇ ಕರ್ತೃವೆಂದುಕೊಳ್ಳುತ್ತಿರುವರು.

೫೯-೬೬. ಕನಸಿನಲ್ಲಿ ಹೇಗೋ ಹಾಗೆ ಎಚ್ಚರದಲ್ಲಿಯೂ ಮನಸ್ಸೇ ಆತ್ಮನಲ್ಲಿ ಸಂಸಾರವನ್ನು ಕಲ್ಪಿಸುತ್ತಿರುವುದೆಂದು ತಿಳಿಯಬೇಕು. ಏಕೆಂದರೆ ಮನಸ್ಸಿಲ್ಲದ ಸುಷುಪ್ತಿಯಲ್ಲಿ ಸಂಸಾರವು ತೋರುವುದಿಲ್ಲ. ಬ್ರಹ್ಮಾತ್ಮದೃಷ್ಟಿಯಿಂದ ಯಾವಾಗಲೂ ಆನಂದವೇ ಉಂಟಾಗುತ್ತಿದ್ದರೂ ಮನಸ್ಸಿನಿಂದಲೇ ಸಂಕಲ್ಪವಿಕಲ್ಪಕಾಮಾದಿರೂಪದ ಸಂಸಾರವುಂಟಾಗಿದೆಯಾದ್ದರಿಂದ ಅದನ್ನು ನಿಗ್ರಹಮಾಡಿಕೊಂಡು ಮುಕ್ತನಾಗಬೇಕು.

೬೭-೮೭. ಜ್ಞಾನಕ್ರಿಯಾಶಕ್ತಿಗಳುಳ್ಳ ಅಹಂಕಾರವೇ ವಿಜ್ಞಾನವೆಂಬ ಹೆಸರಿನ ಮೊಟ್ಟ ಮೊದಲನೆಯ ವಿಕಾರವು. ಆತ್ಮನ ಸಂನಿಧಿಯಿಂದ ಚಿದಾತ್ಮಕವೆಂಬಂತೆ ತೋರಿಕೊಳ್ಳುತ್ತಾ ಸರ್ವ ಸಂಸಾರಕ್ಕೂ ಕಾರಣವಾಗಿರುವುದು. ದೇಹದಲ್ಲಿಯೂ ಅದರ ಧರ್ಮದಲ್ಲಿಯೂ ನಾನು ನನ್ನದೆಂಬ ಅಭಿಮಾನವನ್ನು ಮಾಡಿಕೊಳ್ಳುತ್ತಿರುವ ಜೀವನು ಇದೇ. ಪಾಪಪುಣ್ಯಗಳನ್ನು ಮಾಡಿ ಸುಖದುಃಖಗಳನ್ನನುಭವಿಸುವುದೂ ಸತ್ತಾದಿಗುಣಗಳ ಧರ್ಮವನ್ನು ತಳೆದು ಅವಸ್ಥಾತ್ರಯವನ್ನನುಭವಿಸುವುದೂ ಇದೇ. ಇದನ್ನೇ ವಿಜ್ಞಾನಮಯಕೋಶವೆನ್ನುತ್ತಾರೆ. ಬೆಂಕಿಯ ಸಂಪರ್ಕದಿಂದ ಕಬ್ಬಿಣವೂ ಬೆಂಕಿಯ ಹಾಗೆ ತೋರುವಂತೆ ಚಿದಾತ್ಮನ ಸಂಪರ್ಕರೂಪದಿಂದ ಜನರು ತನ್ನನ್ನು ಆತ್ಮನೆಂದು ಅರಿಯುವಂತೆ ಭ್ರಾಂತಿಯನ್ನುಂಟುಮಾಡುತ್ತಿರುವುದು. ನಿಜವಾಗಿ ಇದು ಜ್ಞೇಯವು, ಇದನ್ನರಿಯುವ ಜ್ಞಾತ್ಯವೇ ಆತ್ಮನು. ಆತ್ಮನು ಅಖಂಡಬೋಧನಾಗಿ ಅಹಂಕಾರಾದ್ಯಖಿಲವನ್ನೂ ಅರಿಯುವ ಅಖಂಡಚಿನ್ನಾತ್ರನೂ ಅವಸ್ಥಾತ್ರಯಸಾಕ್ಷಿಯೂ ಸರ್ವಗತನೂ ನಿತ್ಯನೂ ಆಗಿರುತ್ತಾನೆ. ಅಹಂಕಾರವು ಹತ್ತಿರವಿರುವದೆಂಬ ದೋಷದಿಂದ ಈ ಆತ್ಮನಲ್ಲಿ ಜೀವತ್ವವು ಕಲ್ಪಿತವಾಗಿರುವುದು. ಈ ಕಲ್ಪನೆಗೆ ಅಜ್ಞಾನವೇ ಕಾರಣ. ನಿಜವಾಗಿ ನೋಡಿದರೆ ಕನಸಿನಲ್ಲಿ ತೋರುವ ಸಂಸಾರದಂತೆಯೇ ಎಚ್ಚರದಲ್ಲಿ ತೋರುವ ಸಂಸಾರವೂ ಅಸತ್ಯ. ಆತ್ಮನು ಎಂದೆಂದಿಗೂ ಅವಿದ್ಯಾತತ್ಕಾರ್ಯಗಳ ಸಂಬಂಧವಿಲ್ಲದೆ ಇರುತ್ತಾನೆ. ಆದ್ದರಿಂದಲೇ ಶ್ರುತಿಯು 'ತತ್ತ್ವಮಸಿ' (ಅದೇ ನೀನಾಗಿರುವೆ) ಎಂದು ಮತ್ತೆ ಮತ್ತೆ ಹೇಳುತ್ತಿರುತ್ತದೆ.

೮೮-೧೧೪. ಯಾವದು ಏತರ ಕಾರ್ಯವೋ ಅದು- ಗಡಿಗೆಯು ಮಣ್ಣೇ ಆಗಿರುವಂತೆ - ಆ ಕಾರಣವೇ ಆಗಿರುತ್ತದೆ. ಹಾಗಾದರೆ ದ್ವೈತಕ್ಕೆ ಕಾರಣವೇನು? - ಎಂದರೆ ಅದೆಲ್ಲವೂ ಬ್ರಹ್ಮದ ವಿವರ್ತವೇ ಆಗಿರುತ್ತದೆ, ಬ್ರಹ್ಮದಿಂದ ಹುಟ್ಟಿರುವದಿಲ್ಲ. ಮರುಭೂಮಿಯು ನೀರಿನಂತೆಯೂ ಹಗ್ಗವೇ ಹಾವಿನಂತೆಯೂ ತೋರುವಹಾಗೆ ಬ್ರಹ್ಮವೇ ಜಗದ್ರೂಪವಾಗಿ ಕಾಣಿಸುತ್ತಿರುತ್ತದೆ. ಅಧಿಷ್ಠಾನವಾದ ಬ್ರಹ್ಮವನ್ನು ಅರಿತಕೂಡಲೆ ಅದರಲ್ಲಿ ತೋರುತ್ತಿರುವ ಜಗತ್ತೆಲ್ಲವೂ ಬ್ರಹ್ಮಮಾತ್ರವೇ ಆಗಿಬಿಡುವದು. ಆರೋಪಿತವಾಗಿರುವದು ಅಧಿಷ್ಠಾನರೂಪದಿಂದಲೇ ಇದ್ದುಕೊಂಡಿರುವದೇ ಹೊರತು, ಅದು ಅಧಿಷ್ಠಾನದಿಂದ ಹೊರಕ್ಕೆ ಬರುವದಾಗಲಿ ಅದರಲ್ಲಿ ಲಯವಾಗುವದಾಗಲಿ ಎಂದಿಗೂ ಇಲ್ಲ. ಇಷ್ಟುಮಾತ್ರದಿಂದ ಬ್ರಹ್ಮವು ಜಡತ್ವಾದಿದೋಷವುಳ್ಳದ್ದೆಂದಾಗುವದಿಲ್ಲ. ಏಕೆಂದರೆ ಆರೋಪಿತವಾಗಿರುವದರ ಗುಣವಾಗಲಿ ದೋಷವಾಗಲಿ ಅಧಿಷ್ಠಾನಕ್ಕೆ ಎಂದಿಗೂ ಬರಲಾರದು. ತೋರುತ್ತಿರುವ ಜಗತ್ತಿಗೆ ಅಧಿಷ್ಠಾನವನ್ನು ಬಿಟ್ಟರೆ ಬೇರೆ ಸ್ವರೂಪವು ಇರುವದೇ ಇಲ್ಲ. ಮರುಜಲಕ್ಕೆ ಮರುಭೂಮಿ, ಸರ್ಪಕ್ಕೆ ರಜ್ಜು, ಮರದಾನೆಗೆ ಮರ - ಇವನ್ನು ಬಿಟ್ಟರೆ ಬೇರೆಯ ಸ್ವರೂಪವಿಲ್ಲವಷ್ಟೆ? ಆದ್ದರಿಂದ ಸರಿಯಾಗಿ ವಿಚಾರಮಾಡಿದರೆ ಶ್ರುತಿಸ್ಮೃತಿಯುಕ್ತಿಗಳ ಆಧಾರದಿಂದ ಜಗತ್ತೆಲ್ಲವೂ ಕೇವಲ ಬ್ರಹ್ಮವೇ ಎಂದಾಗುತ್ತದೆ.

೧೧೫-೧೨೮. ಆದ್ದರಿಂದ ಅಜ್ಞಾನಿಗಳಿಗೆ ಎಲ್ಲವೂ ಜಗತ್ತೇ ಆಗಿ ತೋರುತ್ತಿದ್ದರೂ ಶುದ್ಧಾತ್ಮರಾದ ಜ್ಞಾನಿಗಳಿಗೆ ಎಲ್ಲವೂ ಬ್ರಹ್ಮವೇ ಆಗಿರುತ್ತದೆ. ಅಧಿಷ್ಠಾನದ ಸ್ವರೂಪವನ್ನು ತಿಳಿದವರಿಗೆ ಇದೆಲ್ಲವೂ ಬ್ರಹ್ಮವೇ.

೧೨೯-೧೪೨. ಹೀಗೆ ಜಗತ್ತೆಲ್ಲವೂ ಅಧಿಷ್ಠಾನವಾದ ಬ್ರಹ್ಮವೇ ಆಗಿರುವದರಿಂದ ಅದಕ್ಕೆ ಅಭಾವವಿಲ್ಲ. ಜಗತ್ತಿನ ಅಭಾವವೆಂಬುದು ಬರಿಯ ಮಾತೇ, ಅಭಾವವೆಂಬ ವಸ್ತುವೇ ಇಲ್ಲ. ಭಾವ, ಅಭಾವ - ಎಲ್ಲವೂ ಬ್ರಹ್ಮವೇ ; ಸತ್ಯವೂ ಅನೃತವೂ ಎಲ್ಲವೂ ಸತ್ಯವೇ ಆಯಿತು - ಎಂದು ಶ್ರುತಿಯು ಹೀಗೆಂದು ಸ್ಫುಟವಾಗಿ ಹೇಳುತ್ತಿದೆ. ಅಲ್ಲಿ ಸತ್ಯವೆಂದರೆ ಬ್ರಹ್ಮವೇ. ಅರಿಯುವವನು ತಪ್ಪಾಗಿ ತಿಳಿದುಕೊಂಡದ್ದರಿಂದ - ಸ್ವಾಣುವು ಚೋರನೆಂದೂ ರಜ್ಜುವು ಸರ್ಪನೆಂದೂ ತಪ್ಪಾಗಿ ತೋರುವಂತೆ- ಜಗತ್ತಿನ ರೂಪದಿಂದ ಬ್ರಹ್ಮವು ತೋರುತ್ತಿರುವದು. ಅನಾದ್ಯವಿದ್ಯಾವಾಸನೆಯೇ ಇದಕ್ಕೆ ಕಾರಣ. ಕನಸಿನ ಪ್ರಪಂಚವಾಗಲಿ ಎಚ್ಚರದ ಪ್ರಪಂಚವಾಗಲಿ ಇರುವಂತೆ ಕಾಣುತ್ತಿರುವದು ಚಿತ್ತಮಾತ್ರದಿಂದ ; ಏಕೆಂದರೆ ಅವು ಒಂದಿರುವಾಗ ಒಂದಿರುವದಿಲ್ಲ. ಚಿತ್ತವಿಲ್ಲದ ಸುಷುಪ್ತಿಯಲ್ಲಿ ಯಾವದೂ ಇರುವದೇ ಇಲ್ಲ.

೧೪೩-೧೫೩. ಈ ಜಗತ್ತು ಬ್ರಹ್ಮಜ್ಞಾನದಿಂದ ಬಾಧಿತವಾಗುವದರಿಂದ ಭ್ರಾಂತಿಮಾತ್ರವೇ. ಶುಕ್ತಿಯೇ ಮುಂತಾದವುಗಳನ್ನು ಅರಿಯದಿದ್ದಾಗ ತೋರಿ ಅವನ್ನು ಅರಿತ ಕೂಡಲೆ ಹೋಗುವ ರಜತಾದಿಗಳಂತೆ ಬ್ರಹ್ಮಜ್ಞಾನದಿಂದ ಜಗತ್ತು ಬಾಧಿತವಾಗುತ್ತದೆ. ಜಾಗ್ರದಾದ್ಯವಸ್ಥೆಗಳಲ್ಲಿ ವ್ಯಭಿಚರಿತಸ್ವರೂಪವುಳ್ಳದ್ದಾದ್ದರಿಂದ ಇದು ಭ್ರಾಂತಿಮಾತ್ರವೆಂದು ಬಲ್ಲವರು ಹೇಳುತ್ತಾರೆ ; ಆದ್ದರಿಂದ ಇದರ ಸ್ವರೂಪವು ಬ್ರಹ್ಮಮಾತ್ರವಾಗಿದೆ. ಆದ್ದರಿಂದಲೇ ಎಲ್ಲವೂ ಬ್ರಹ್ಮವೇ ಎಂದು ಶ್ರುತಿ ಹೇಳುತ್ತಿದೆ.

೧೫೪-೧೬೦. ಹೀಗಿರುವದರಿಂದ ಈಶ್ವರನ ಸರ್ವಜ್ಞತ್ವಾದಿಗಳೂ ಜೀವನ ಕಿಂಚಿಜ್ಞತ್ವಾದಿಗಳೂ ಮಾಯಾಮಾತ್ರವಾಗಿರುತ್ತವೆ ; ಈ ಉಪಾಧಿಗಳೂ ಭ್ರಾಂತಿಕಾರ್ಯವಾದ

ಜಗತ್ತಿನಲ್ಲಿಯೇ ಅಡಕವಾಗಿರುವವಲ್ಲವೆ ? ಆದ್ದರಿಂದ ಪ್ರಮಾಣಭೂತವಾದ ಶ್ರುತಿಯು ಹೇಳುವ ಜೀವೇಶ್ವರೈಕೈವು ವಿರುದ್ಧವಲ್ಲ.

೧೬೧-೧೮೦. ಅಜ್ಞಾನದಿಂದ ಭೇದವನ್ನು ಕಾಣುತ್ತಿರುವವರೆಗೂ ಸಂಸಾರವಿರುತ್ತದೆ. ಹಾಗೆಂದು ಶ್ರುತಿಯು ಹೇಳುತ್ತದೆ. ಆದ್ದರಿಂದ ಸಂಸಾರನಾಶಕ್ಕಾಗಿ ಆತ್ಮನು ಬ್ರಹ್ಮಾಭಿನ್ನನೆಂದು ಅರಿತುಕೊಳ್ಳಬೇಕು. ಆದ್ದರಿಂದಲೇ ಶ್ರುತಿಯು ಅವರಿಬ್ಬರಿಗೂ ಅಖಂಡತ್ವವನ್ನು ಹೇಳುತ್ತಿದೆ. ಪ್ರತ್ಯಗಾತ್ಮೆಗೂ ಬ್ರಹ್ಮಕ್ಕೂ ಎಳೆಪ್ಪೂ ಭೇದವಿಲ್ಲ. ನಾಮರೂಪಾದಿಗಳು ಏತರಲ್ಲಿ ಕಲ್ಪಿತವಾಗಿರುವವೋ, ದ್ರಷ್ಟೃದರ್ಶನದೃಶ್ಯಗಳೆಂಬವು ಏತರಲ್ಲಿರುವದಿಲ್ಲವೋ, ಯಾವದು ಎಲ್ಲಿಲ್ಲಿಯೂ ತುಂಬಿಕೊಂಡಿರುವದೋ, ಯಾವದು ಗ್ರಾಹ್ಯಗ್ರಾಹಕಗಳನ್ನು ಬೆಳಗುತ್ತಾ ಅವುಗಳಿಗಿಂತ ಎಲ್ಲಕ್ಕೂವಾಗಿರುವದೋ, ಯಾವದು ಬೆಳಗಿ ತೋರಿಸಿದ್ದನ್ನೇ ಚಿಕ್ಕರಾದಿಗಳು ಬೆಳಗುವವೋ, ಯಾವದನ್ನು ಬಿಟ್ಟು ಮತ್ತೊಂದನ್ನು ನೋಡುವದಾಗಲಿ ಕೇಳುವದಾಗಲಿ ಅರಿಯುವದಾಗಲಿ ಆಗುವಂತಿಲ್ಲವೋ, ಯಾವದು ನಿಷ್ಕಲನಿಷ್ಠಿಯಶಾಂತನಿರವದ್ಯನಿರಂಜನವಾಗಿರುವದೋ, ಯಾವದು ಅವಸ್ಥಾತ್ರಯವನ್ನೆಲ್ಲ ಬೆಳಗಿ ತೋರುತ್ತಿರುವದೋ ಅದೇ ನೀನೆಂದು ತಿಳಿದುಕೊ. ಮಿಕ್ಕದ್ದರಲ್ಲಿ ಆತ್ಮಬುದ್ಧಿಯನ್ನು ಬಿಡು.

೧೮೧-೨೦೦. ನೀನು ಹೇಗೆ ಕನಸಿನ ಶರೀರವಲ್ಲವೋ ಹಾಗೆಯೇ ಎಚ್ಚರದ ಶರೀರವೂ ಅಲ್ಲ. ದೇಹೇಂದ್ರಿಯಾದಿಗಳಲ್ಲ ಕ್ಷರಾಕ್ಷರಗಳಾಗಲಿ ಅವುಗಳ ಕಾರ್ಯವಾಗಲಿ ಅಲ್ಲ. ಇವೆಲ್ಲಕ್ಕೂ ಸಾಕ್ಷಿ ನೀನು. ಒಳಗೂ ಹೊರಗೂ ಎಡೆಬಿಡದೆ ಆಕಾಶದಂತೆ ತುಂಬಿಕೊಂಡಿರುವವನು ನೀನು, ದೃಶ್ಯಭಿನ್ನವಾದ ದೃಗ್ರೂಪನು. ಇಂಥ ಪ್ರತ್ಯಗಾತ್ಮೆಸದಾಶಿವನು ನೀನು. ಶಬ್ದಸ್ಪರ್ಶಾದಿಗಳಿಲ್ಲದ ಅನಾದ್ಯಂತಧ್ರುವಸ್ವರೂಪನು ನೀನು. ಸ್ಥೂಲಸೂಕ್ಷ್ಮಶಾರಣಶರೀರಗಳಿಗಿಂತ ಭಿನ್ನನಾದ ಪ್ರತ್ಯಕ್ಷೈತನ್ಯಸ್ವರೂಪನು. ಆ ದೇಹಗಳ ಧರ್ಮಗಳು ಯಾವವೂ ನಿನಗಿಲ್ಲ. ಈ ಆತ್ಮತ್ವತ್ವವನ್ನರಿಯದೆ ಇದ್ದದ್ದರಿಂದ ನಿನ್ನಲ್ಲಿ ಇದೆಲ್ಲವೂ ಕಲ್ಪಿತವಾಗಿರುವದು, ಸತ್ಯವೆಂದೇ ತೋರುತ್ತಿರುವದು. ಅಧಿಷ್ಠಾನವಾದ ಬ್ರಹ್ಮವನ್ನರಿತಕೂಡಲೆ ಎಲ್ಲವೂ ಬ್ರಹ್ಮವೇ ಆಗಿಬಿಡುವದು. ಎಲ್ಲವೂ ಚಿತ್ತೇ, ಚಿದ್ಭಿನ್ನವಾದದ್ದು ಯಾವದೊಂದೂ ಇರುವದೇ ಇಲ್ಲ.

೨೦೧-೨೦೨. ಮೃದಾದಿದೃಷ್ಟಾಂತಗಳ ಯುಕ್ತಿಯಿಂದಲೂ ಶ್ರುತಿಯಿಂದಲೂ ಅನುಭವ ದಿಂದಲೂ ಮನಃಕಲ್ಪಿತವಾದ ದ್ವೈತವನ್ನು ತೊಲಗಿಸಿಕೊಂಡು ನಿನ್ನಲ್ಲಿ ನೀನು ರಮಿಸುತ್ತಿರು. ಇಲ್ಲದಿರುವದನ್ನು ಕಲ್ಪಿಸುತ್ತಿರುವ ಮನಸ್ಸನ್ನು ನಿಗ್ರಹಿಸಿ ನಿನ್ನಲ್ಲಿ ನೀನು ರಮಿಸುತ್ತಿರು. ಅನಾದಿವಾಸನಾಗ್ರಂಥಿಯನ್ನು ಕತ್ತರಿಸಿಹಾಕಿ ನಿನ್ನಲ್ಲಿ ನೀನು ಸುಖದಿಂದ ರಮಿಸುತ್ತಿರು. ಎಲ್ಲಿಲ್ಲಿಯೂ ಆತ್ಮನೇ ಎಂದು ತಿಳಿದು ನಿನ್ನಲ್ಲಿ ನೀನು ರಮಿಸುತ್ತಿರು, ಎಲ್ಲಿಲ್ಲಿಯೂ ಆತ್ಮಾನಂದವನ್ನು ಕಂಡು ಅದರಲ್ಲಿಯೇ ಮುಳುಗಿ ನಿನ್ನಲ್ಲಿ ನೀನು ರಮಿಸುತ್ತಿರು.

೨೦೩-೨೧೬. ಯಾವ ವಿವೇಕಿಯತಾನೆ ಈ ನಿತ್ಯಬ್ರಹ್ಮಸಂಬಂಧವಾದ ಅಖಂಡಾನಂದ ವನ್ನು ಬಿಟ್ಟು ಆತ್ಮಂತತುಚ್ಛವಾದ ವೈಷಯಿಕಸುಖದಲ್ಲಿ ರತನಾದಾನು ? ಆತ್ಮಸುಖವನ್ನು ಬಿಟ್ಟು ವಿಷಯದತ್ತ ತಿರುಗುವವನು ಮಹಾಮೂಢನು ; ಬ್ರಹ್ಮಜ್ಞಾನಿಯಾದವನಿಗೆ ಪ್ರಪಂಚವೇ ಕಾಣಿಸುವದಿಲ್ಲ ; ಇನ್ನು ಅವನು ಅಲ್ಲಿ ಭೋಗವನ್ನೆಲ್ಲಿ ಕಂಡಾನು ? ಅವನಿಗೆ ನಿತ್ಯನಿರ್ವಾಣಸುಖವು

ದೊರಕಿರುತ್ತದೆ. ಮನಃಕಲ್ಪಿತವಾದ ಬಾಹ್ಯವನ್ನು ಬಿಟ್ಟು ನೀನು ಅದ್ವಿತೀಯಸದಾನಂದಚಿದಾತ್ಮನಲ್ಲಿಯೇ ಅನಂದವನ್ನು ಅಭವಿಸುತ್ತಾ ಇರು.

೨೧೭-೨೨೪. ಯಾವನು ಈ ಶರೀರಾದಿಗಳಿಂದ ಮುಕ್ತನಾಗಿ ಪರಂಜ್ಯೋತಿಯಾದ ಆತ್ಮನಲ್ಲಿಯೇ ನಿಂತಿರುವನೋ ಅವನು ಮುಕ್ತನು. ಮುಕ್ತನು ಪ್ರತ್ಯಗ್ಧೃಷ್ಟಿಯಿಂದ ಬಾಹ್ಯಪ್ರವೃತ್ತಿಗಳನ್ನು ತೊಲಗಿಸಿಕೊಂಡು ಆತ್ಮಾನಂದರಸವನ್ನನುಭವಿಸುತ್ತಿರುವನು. ಉನ್ನತಸ್ಥಾನತೆಯೂ ಬಾಲನಂತೆಯೂ ಎಲ್ಲೆಲ್ಲಿಯೂ ಆತ್ಮವೃತ್ತಿಯಿಂದೊಡಗೂಡಿರುವನು. ದೃಶ್ಯವೆಲ್ಲವನ್ನೂ ಸಾಕ್ಷಿಯಾದ ಬ್ರಹ್ಮದಲ್ಲಿ ಪ್ರಲಯಮಾಡಿಕೊಂಡು ಪೂರ್ಣಸ್ವರೂಪದಿಂದಲೇ ಇರುತ್ತಿರುವನು. ಸರ್ವಭೂತಗಳಲ್ಲಿಯೂ ಆತ್ಮನನ್ನು ಆತ್ಮನಲ್ಲಿ ಸರ್ವಭೂತಗಳನ್ನೂ ಕಂಡುಕೊಂಡು ಸರ್ವಾತ್ಮಭಾವದಿಂದ ಇರುತ್ತಿರುವನು. ಯಾವನಿಗೆ ಶರೀರದಲ್ಲಿ ಆಶೆಯಿರುವದಿಲ್ಲವೋ, ಅದು ಬೇಕೆಂಬ ಆಗ್ರಹವೂ ಇರುವದಿಲ್ಲವೋ, ಯಾವನಿಗೆ ಬ್ರಹ್ಮದಲ್ಲಿಯೇ ನೆಲೆನಿಂತಿರುವದರಿಂದ ಶರೀರದಲ್ಲಿ ಆತ್ಮಬುದ್ಧಿಯಿರುವದಿಲ್ಲವೋ, ಇದು ಕಾರ್ಯ, ಇದು ಅಕಾರ್ಯ - ಎಂಬ ಬುದ್ಧಿಯೂ ಯಾವನಿಗಿರುವದಿಲ್ಲವೋ ಅವನು ಜೀವನ್ಮುಕ್ತನು - ಎಂದು ವಸಿಷ್ಠ ಮುನಿಯು ಹೇಳಿರುತ್ತಾನೆ. ನೀನು ನಿರ್ವಿಕಲ್ಪಸಮಾಧಿಯಿಂದ ನಿನ್ನ ಆತ್ಮನೇ ಸರ್ವಾತ್ಮನೆಂಬುದನ್ನು ಕಂಡುಕೊಂಡು, ನಿನ್ನ ಆತ್ಮನಲ್ಲಿಯೇ ಎಲ್ಲವನ್ನೂ ಲಯಮಾಡಿಕೊಂಡು ಪೂರ್ಣಾತ್ಮರೂಪದಿಂದ ಇರು. ಚಿತ್ತಪಕ್ಷಿಗೆ ವಿಷಯಾಶೆ, ವಿಷಯಸ್ಮೃತಿ- ಎಂಬ ಎರಡು ರೆಕ್ಕೆಗಳಿವೆ ; ಅವುಗಳನ್ನು ಕತ್ತರಿಸಿದರೆ ಅದು ಸುಮ್ಮನಾಗುವದು.

೨೨೫-೨೩೧. ಮುಮುಕ್ಷುವಾದ ಯತಿಗೆ ಸ್ನಾನಮಂತ್ರಾರ್ಚನಕೀರ್ತನಾದಿಗಳು ಬೇಕಿಲ್ಲ ಅವು ಅನಾತ್ಮಬುದ್ಧಿಯನ್ನು ಬೆಳೆಯಿಸುತ್ತವೆ. ಶ್ರುತಿಯು ಕರ್ಮದಿಂದಲಾಗಲಿ ಪ್ರಜಿಯಿಂದಲಾಗಲಿ ಅಮೃತತ್ವವು ಲಭಿಸುವದಿಲ್ಲವೆಂದು ಹೇಳುತ್ತದೆ. ಕರ್ಮಸಂನ್ಯಾಸವನ್ನು ಮಾಡಿ ಶ್ರವಣಮಾಡಬೇಕು ಎಂದು ಸ್ಮೃತಿಯಿದೆ. ಅದರಿಂದ ಶ್ರವಣವನ್ನೇ ಮಾಡುತ್ತಿರಬೇಕು ; ಕರ್ಮಸಂಬಂಧದಿಂದ ಶ್ರವಣಜನ್ಯಜ್ಞಾನವು ನಾಶವಾಗುತ್ತದೆ.

೨೩೨-೨೩೭. ಬ್ರಹ್ಮಾತ್ಮೈಕತ್ವಜ್ಞಾನವಾಗುವವರೆಗೂ ಸದ್ಗುರುವಿನ ಬಳಿಯಲ್ಲಿದ್ದು ಕೊಂಡು ಶ್ರವಣವನ್ನು ಮಾಡುತ್ತಿರಬೇಕು. ಶ್ರುತಿವಾಕ್ಯದಲ್ಲಿ ಶ್ರದ್ಧೆಯಿರಬೇಕು. ಲೌಕಿಕವಚನಗಳು, ಕರ್ಮಶಾಸ್ತ್ರ - ಇವುಗಳಿಗಿಂತಲೂ ತತ್ತ್ವಮುಸಿ ಎಂಬ ಶ್ರುತಿಯು ಹೆಚ್ಚಿನ ಪ್ರಮಾಣವೆಂದೂ ನಂಬಬೇಕು.

೨೩೮-೨೪೪. ಅನಾತ್ಮದಲ್ಲಿರುವ ಪ್ರೀತಿಯನ್ನು ಬಿಟ್ಟು ಆತ್ಮಬುದ್ಧಿಯನ್ನು ಬೆಳೆಯಿಸಿಕೊಳ್ಳಬೇಕು. ಅವಿದ್ಯಾಕಲ್ಪಿತವಾದ ಅನಾತ್ಮವನ್ನು ಅಲ್ಲಗಳೆದಮಾತ್ರದಿಂದ ಬ್ರಹ್ಮವು ತಾನೇ ಬೆಳಗುತ್ತದೆ. ಅನಾತ್ಮಕ್ಕೆ ಬ್ರಹ್ಮದ ಇರುವನ್ನು ಬಿಟ್ಟರೆ ಮತ್ತೆ ಯಾವ ಇರುವೂ ಇರುವದಿಲ್ಲ ; ಅವುಗಳಲ್ಲಿ ಕಾಣುವ ಚೈತನ್ಯವೂ ಅದರದೇ.

೨೪೫-೨೪೬. ತಮ್ಮ ಆತ್ಮನೇ ಬ್ರಹ್ಮವೆಂದೂ ಸರ್ವವೂ ಬ್ರಹ್ಮವೇ ಎಂದೂ ಕಂಡುಕೊಂಡವರಿಗೆ ಮತ್ತೆ ಯಾವ ದೇವಲೋಕಗಳಲ್ಲಿಯೂ ರುಚಿಯಿರುವದಿಲ್ಲ ಆ ದೇವತೆಗಳಾಗಲಿ ಅವರ ಲೋಕಗಳಾಗಲಿ ಬ್ರಹ್ಮಕ್ಕಿಂತ ಬೇರೆಯಾಗಿರುವದೂ ಇಲ್ಲ.

೨೪೭-೨೬೦. ಯಾವದರಲ್ಲಿ ಮನಸ್ಸಿರುವದೋ ಅದರ ಅಕಾರವಾಗಿಯೇ ಅದು ಆಗಿಬಿಡುತ್ತದೆ. ಆದ್ದರಿಂದ ಆತ್ಮಜ್ಞಾನಿಗಳಿಗೆ ಮನೋಜಯವೂ ಬಹಳ ಸುಲಭ. ಬ್ರಹ್ಮವೇ ತಾನೆಂದೂ ಎಲ್ಲವೂ ಬ್ರಹ್ಮವೆಂದೂ ತಿಳಿದುಕೊಂಡಿರುವವನಿಗೆ ಮನಸ್ಸು ವಿಷಯಾಕಾರವಾಗಿ ಆಗುವದಾಗಲಿ ಹೊರಕ್ಕೆ ಹೋಗುವದೆಂಬುದಾಗಲಿ ಇರುವದಿಲ್ಲ. ಅವನ ಜ್ಞಾನವು ಪಕ್ಕವಾಗಿ ಬ್ರಹ್ಮದಲ್ಲಿಯೇ ನಿಂತುಬಿಡುವದು. ವಿವಿಧಕಲ್ಪನೆಗಳನ್ನು ಮಾಡುವದೇ ಮನಸ್ಸು, ಅದಿಲ್ಲದಿದ್ದರೆ ಅಮನಸ್ಕೃತ್ಯವೇ, ಅದ್ವಯಬ್ರಹ್ಮವೇ ; ಮನಸ್ಸೇ ಜ್ಞಾತೃಜ್ಞಾನಾದಿಭೇದಗಳಾಗಿ ತೋರಿಕೊಳ್ಳುತ್ತದೆ ; ಸುಷುಪ್ತಿಯಲ್ಲಿ ಹೇಗೋ ಹಾಗೆ ಸುಷುಪ್ತಿಸಮಾಧಿಗಳಲ್ಲಿ ಅದು ನಾಶವಾದಾಗ ಯಾವ ನಾನಾತ್ವವೂ ಇರುವದಿಲ್ಲ. ಆದ್ದರಿಂದ ಮನೋಲಯವನ್ನು ಮಾಡಿಕೊಳ್ಳುವದೇ ಮುಕ್ತಿ. ಆದಕ್ಕಿಂತ ಪರಮಪುರುಷಾರ್ಥವು ಬೇರೆಯಿಲ್ಲ.

೨೬೧-೨೭೭. ಬ್ರಹ್ಮಸ್ವರೂಪದಿಂದಿರುವಾತನು ಸ್ಥೂಲದೇಹಾದಿಗಳಿಂದ ಮುಕ್ತನಾಗಿರುತ್ತಾನಾದ್ದರಿಂದ ಅವನು ಜೀವನ್ಮುಕ್ತನು. ಅವನು ದೇಹಾದಿಗಳಲ್ಲಿ ನಾನುನನ್ನೆಂಬ ಬುದ್ಧಿಯನ್ನು ಮಾಡುವದಿಲ್ಲವಾಗಿ ಲೋಕದೃಷ್ಟಿಯಿಂದಲೂ ಅವನು ಜೀವನ್ಮುಕ್ತನು. ಹೀಗೆ ದೇಹೇಂದ್ರಿಯಾದಿಗಳಲ್ಲಿ ನಾನುನನ್ನೆಂಬ ಭಾವವಿಲ್ಲದವನು ಜೀವನ್ಮುಕ್ತನೇ. ಬ್ರಹ್ಮಜ್ಞಾನಿಯಾದವನು ಬ್ರಹ್ಮದಲ್ಲಿಯೇ ಬ್ರಹ್ಮರೂಪದಿಂದ ನೆಲೆನಿಂತು ಬ್ರಹ್ಮಾನಂದವನ್ನೇ ಅನುಭವಿಸುತ್ತಿರುವನು. ಅವನು ತನ್ನ ಆತ್ಮನಲ್ಲಿಯೇ ನಿಂತು ಆತ್ಮಾರಾಮನಾಗಿರುವನು. ದೇಹಾದಿಗಳಲ್ಲಿ ಅಹಂಭಾವನೆಯಿಲ್ಲದ್ದೇ ಮುಕ್ತನಿಗೆ ಲಕ್ಷಣವು. ಹಿಂದೆ ಆದದ್ದನ್ನು ನೆನೆಸದೆ ಮುಂದೆ ಬರಲಿರುವದನ್ನು ವಿಚಾರಿಸದೆ ಬಂದದ್ದರಲ್ಲಿ ಉದಾಸೀನನಾಗಿರುವದೇ ಜೀವನ್ಮುಕ್ತಲಕ್ಷಣವು. ಎಲ್ಲೆಲ್ಲಿಯೂ ಸಮದರ್ಶಿಯಾಗಿ ಇಷ್ಟಾನಿಷ್ಟಾರ್ಥಗಳಿಂದ ವಿಕಾರವನ್ನು ಪಡೆಯದೆ ಇರುವದೇ ಜೀವನ್ಮುಕ್ತಲಕ್ಷಣವು. ಇಂಥ ಬ್ರಹ್ಮಜ್ಞಾನಿಯು ಬ್ರಹ್ಮಾನಂದವನ್ನು ಬಿಟ್ಟು ವಿಷಯಸುಖದಲ್ಲಿ ಹೇಗೆ ಮನಸ್ಸಿಟ್ಟಾನು ? ನಿಜವಾಗಿ ವಿಷಯಗಳಲ್ಲಿ ಸಿಕ್ಕುವ ಆನಂದವೂ ಆತ್ಮಾನಂದವೇ ಎಂದು ತಿಳಿಯಬೇಕು.

೨೭೮-೨೮೩. ಸಂಸಾರಕ್ಕೆ ವಾಸನೆಯೇ ಕಾರಣವು. ಅದೇ ಶಕ್ತಿ ಪ್ರಕೃತಿ, ಅವಿದ್ಯೆ. ಸುಷುಪ್ತಿಯಿಂದ ಮತ್ತೆ ಜೀವರು ಹಿಂತಿರುಗುವದಕ್ಕೆ ವಾಸನೆಯೇ ಕಾರಣ. ವಾಸನೆಯಿಂದಲೇ ಸಂಸಾರಬಂಧ, ವಾಸನಾಮುಕ್ತಿಯೇ ಮುಕ್ತಿ; ಹೀಗೆಂದು ವಸಿಷ್ಠರು ಹೇಳಿರುತ್ತಾರೆ. ಬ್ರಹ್ಮನಿಷ್ಠೆಯಿಂದ ವಾಸನೆಯ ಕ್ಷಯವಾಗುತ್ತದೆ.

೨೮೪-೨೯೫. ಸ್ಥೂಲಸೂಕ್ಷ್ಮ ಕಾರಣಶರೀರಗಳನ್ನು ಅದಕ್ಕೆ ಗೊತ್ತಾದ ಸಾಧನದಿಂದ ನಾಶಗೊಳಿಸಿಕೊಳ್ಳಬೇಕು. ಬ್ರಹ್ಮಾತ್ಮೈಕತ್ವಜ್ಞಾನದಿಂದ ಕಾರಣಶರೀರವಾದ ಮೂಲಾವಿದ್ಯೆಯ ನಾಶವಾಗುವದು. ಪ್ರಪಂಚವನ್ನೆಲ್ಲ ಬ್ರಹ್ಮರೂಪದಿಂದ ಕಂಡು ವಾಸನಾ(ಸೂಕ್ಷ್ಮ) ಶರೀರವನ್ನು ನಾಶಗೊಳಿಸಬೇಕು. ಅಕರ್ತೃಜ್ಞಾನದಿಂದ ಮೂರು ಬಗೆಯ ಕರ್ಮಗಳನ್ನೂ ಸುಟ್ಟುಹಾಕಿ ಸ್ಥೂಲ ಶರೀರವನ್ನು ನಾಶಗೊಳಿಸಿಕೊಳ್ಳಬೇಕು. ವಿಶ್ವವೂ ತಾನೂ ಬ್ರಹ್ಮಮಾತ್ರವೆಂದು ಸಂತತವಾಗಿ ಜ್ಞಾನವಿದ್ದರೆ ಆವೃತಿಯ (ಕಾರಣಶರೀರ)ನಾಶವಾಗುವದು ; ನಾನು, ನನ್ನದು - ಎಂಬ ಪ್ರತ್ಯಯವುಂಟಾಗದೆ ಇದ್ದಲ್ಲಿ ಸೂಕ್ಷ್ಮ ಶರೀರನಾಶವಾಗುವದು. ಕಾರಣಸೂಕ್ಷ್ಮ ಶರೀರಗಳ ನಾಶವಾಗಿ ಸುಖದುಃಖಗಳನ್ನು ಪ್ರತಿಕ್ರಿಯೆಯಿಲ್ಲದೆ ಭೋಗಿಸುವದಾದರೆ ಸ್ಥೂಲದೇಹನಾಶವಾಯಿತೆಂದು ತಿಳಿಯಬೇಕು. ಈ ಮೂರರಲ್ಲಿ ಯಾವದೊಂದೂ ಉಳಿದರೂ ಮುಕ್ತಿಯಾದಂತಲ್ಲ.

೨೯೬-೩೦೧. ಮಿಥ್ಯಾವಿಷಯಗಳಲ್ಲಿ ಪ್ರವರ್ತಿಸುವದೇ ನಿಷ್ಕೆಗೆ ಅಡ್ಡಿ ; ಅದರಿಂದ ಜ್ಞಾನಿಯೂ ಪತಿತನಾಗುವನು. ಸ್ವಲ್ಪವೂ ಭೇದವನ್ನು ಕಾಣದೆ ಎಲ್ಲವೂ ಬ್ರಹ್ಮವೇ ಎಂದು ಕಾಣುವ ಯತಿಗೇ ಮುಕ್ತಿ ಹೀಗೆಂದು ಶ್ರುತಿಯಿದೆ. ಹೀಗೆ ಎಲ್ಲವೂ ಬ್ರಹ್ಮವೆಂದೇ ಕಾಣುವವನಿಗೆ ವಾಸನೆಗಳು ಕ್ಷಯವಾಗುವವು. ಭೇದದೃಷ್ಟಿಯ ವಾಸನೆಯಿಂದ ; ಅದನ್ನು ತೆಗೆದು ಹಾಕಿದರೆ ಸರ್ವಾತ್ಮಭಾವ. ಆಗ ಪ್ರತಿಬಂಧವಿಲ್ಲದ ಜ್ಞಾನವು ಸಿದ್ಧಿಸುವದು ಅಪ್ರತಿಬಂಧಜ್ಞಾನದಿಂದಲೇ ಸಂಸಾರನಾಶವೂ ಸದಾನಂದಸ್ಥೂರ್ತಿಯೂ ಆಗುವವು. ಆದ್ದರಿಂದ ಜಗದ್ಭಾವನೆಯನ್ನು ಬಿಟ್ಟು ಬ್ರಹ್ಮಮಾತ್ರತ್ವಭಾವನೆಯನ್ನು ಮಾಡುವದೇ ವಾಸನಾಕ್ಷಯಕ್ಕೆ ಉಪಾಯವು. ಬ್ರಹ್ಮವೇ ತಾನೆಂಬ ಬುದ್ಧಿಯಿಂದಲೇ ದೇಹಾತ್ಮಬುದ್ಧಿಯು ಆಳಿಯುವದು. ಸಮಾಧಿನಿಷ್ಠನಾದವನೇ ಸರ್ವವೂ ಬ್ರಹ್ಮವೆಂದು ತಿಳಿದುಕೊಳ್ಳುವನು. ಎಲ್ಲಾ ದೃಶ್ಯವೃತ್ತಿಗಳನ್ನೂ ಅವುಗಳ ವಾಸನೆಯನ್ನೂ, ಹಾವನ್ನು ಹಗ್ಗವೆಂದು ಕಾಣುವಂತೆ, ಬ್ರಹ್ಮಾತ್ಮನೆಂದು ಕಾಣುವದೇ ಪ್ರಕೃತಿವಿಲಾಪನವು.

ಶ್ಲೋಕಾನುಕ್ರಮಣಿಕೆ

ವಿಶೇಷ : * ಹೀಗೆ ಗುರುತುಮಾಡಿದ್ದರೆ ವಿವೇಕಚೂಡಾಮಣಿಯಲ್ಲಿಯೂ ಇದೆ ಎಂದರ್ಥ.

ಚರಣ	ಶ್ಲೋ. ಪು.	ಚರಣ	ಶ್ಲೋ. ಪು.
ಆಕರ್ಷ್ಯತ್ವಜ್ಞಾನವಹ್ನಿಃ	೨೮೮-೧೩೬	ಆವಿದ್ಯಯಾ ಕಲ್ಪಿತನಾಮರೂಪ	೨೪೧-೧೨೫
ಆಖಣ್ಡಸಚ್ಚಿದಾನಂದ	೨೧೫-೧೧೬	ಆಶಬ್ಧಮಸ್ಪರ್ಶಮರೂಪಮ್	೧೮೬-೧೦೯
ಆಚೇತನಾಶ್ಚೇತನತಾಂ	೩೯-೭೩	ಆಸತ್ಯಲ್ಲಂ ಮೃಷಾಪ್ರಾಯಂ	೧೨-೬೬
ಆಜ್ಞಾತ್ವಾ ಮುಕ್ತಮಾತ್ಮಾನಂ	೭-೬೫	ಆಸತ್ಯವೃತ್ತಿಮೇವಾಹುಃ	೨೯೫-೧೩೮
ಆಜ್ಞಾನಜಡತಾಲಸ್ಯ	೧೮೯-೧೧೦	ಆಸಾರಸಂಸಾರನಿದಾನ	೨೦೫-೧೧೪
ಆಜ್ಞಾನದೋಷೇಣ ತು	೮೩-೮೫	ಆಸೀತ್ಯೇಕತ್ವಮನಯೋಃ	೧೭-೬೭
ಆತ ಏವಾತ್ಮಸಾದೃಶ್ಯಾತ್	೭೪-೮೨	ಆಸ್ಯಾಚ್ಚಿರೀರಾದಹಮಾದಿಕಾತ್	೨೧೭-೧೧೭
* ಆತೀತಾನನುಸಂಧಾನಂ	೨೭೨-೧೩೨	ಆಹಂಕಾರಮಹಂ ಜಾನೇ	೭೫-೮೨
ಆತೋ ವಿಚಾರಃ ಕರ್ತವ್ಯಃ	೩೧-೭೧	ಆಹಂಪದಾರ್ಥೋಽಯಮ್	೭೮-೮೩
ಆದ್ಯಾಷ್ಟಮಿತಿ ನವಮಿತಿ	೧೯-೬೮	ಆಹಮಿದಮದ ಇತಿ	೨೫೩-೧೨೮
ಆದ್ಯಯತ್ನಮತಃ ಸಿದ್ಧಂ	೧೨೬-೯೪	ಆಹಂ ಮಮೇತಿ ವ್ಯವಹಾರತೋಃ	೨೭೦-೧೩೨
ಆದ್ವಿತೀಯಂ ಪರಂ ಬ್ರಹ್ಮ	೨೧೩-೧೧೬	ಆಹಂ ಮಮೇತ್ಯೇಷ	೭೦-೮೧
ಆಧಿಷ್ಠಾನಾದರ್ಶನತಃ	೧೪೫-೯೮	ಆಹೋ ಬ್ರಹ್ಮಮಯಾ ದೃಷ್ಟಿಃ	೬೪-೮೦
ಆಧಿಷ್ಠಾನಾನ್ಯಥಾಭಾವಃ	೯೮-೮೮	ಆಹ್ಮನ್ಯದೃಷ್ಟೇಃ ಸರ್ವತ್ರ	೧೧೭-೯೨
ಆಧಿಷ್ಠಾನೇ ಪರಿಜ್ಞಾತೇ	೧೨೦-೯೩	ಆತ್ಮತ್ವಪ್ತ ಆತ್ಮಸುಖಃ	೨೬೯-೧೩೧
ಆನಾದಿಕಾಲೀನದುರನ್ನ	೧೩೮-೯೭	ಆತ್ಮನಃ ಸ್ಫೂಲಭಿನ್ನತ್ವಮ್	೯-೬೬
ಆನೇನ ವಪುಷಾ ಚ್ಚಿನ್ಮಃ	೫೪-೭೭	ಆತ್ಮನ್ಯನಾತ್ಮತಾಂ ಕೃತ್ವಾ	೪-೬೪
ಆನ್ಯ ಪೂರ್ಣಂ ಬಹಿಃ ಪೂರ್ಣಂ	೧೭೪-೧೦೫	ಆತ್ಮಾನಂ ಚ ಜಗಚ್ಛಾಪಿ	೨೯೭-೧೩೮
ಆನ್ಯದೃಷ್ಟೇಃ ಸ್ವಯಂ ಭಾತಿ	೧೧೬-೯೨	ಆಭಾತಸ್ಯ ಕ್ವ ಸ್ವರೂಪಂ	೧೦೨-೮೯
ಆನ್ಯರ್ಬಂಹಿಶ್ಚೈಕರಸೋ	೧೮೪-೧೦೮	ಆಭಾತಸ್ಯ ತ್ವಧಿಷ್ಠಾನಾತ್	೧೦೪-೯೦
ಆನ್ಯನಿಷ್ಪಾದಿತೇ ಕರ್ಮಣ್ಯಯಂ	೫೬-೭೮	ಆರೋಪಿತಸ್ಯಾಧಿಷ್ಠಾನಾಕಾರೇಣ	೯೭-೮೮
ಆಪಶ್ಯತಾಮಧಿಷ್ಠಾನಂ	೯೩-೮೭	ಆರೋಪಿತಃ ಸತ್ಯವದೇವ ಭಾತಿ	೧೯೪-೧೧೧
ಆಪಿ ಕೋಟ್ಯಾ ಜಕಲ್ಪಾನಾಂ	೨೮-೭೦	ಆವಿರ್ಭಾವತಿರೋಭಾವ	೪೦-೭೪
ಆಪ್ರತಿಬಂದೇ ಸತಿ ಬೋಧೇ	೩೦೧-೧೩೯	ಆಶಾ ಯಸ್ಯ ವಿಲೋಕಿತೇಽಪಿ	೨೨೨-೧೧೯
ಆಬ್ರಹ್ಮತ್ವಭ್ರಮೋಚ್ಛೇದೀ	೨೯-೭೧	ಇದಂ ಚಿದಾತ್ಮಸ್ಫುರಣಾನುವೃತ್ತ್ಯಾ	೬೮-೮೧
ಆಭಾವಸ್ಯ ಹ್ಯಧಿಷ್ಠಾನಾತ್	೧೦೪-೯೦	ಇದಂ ಬ್ರಹ್ಮ ವಿವರ್ತತ್ಯಾತ್	೧೦೯-೯೧
ಆಭಾವೋಽಪಿ ಚ ಭಾವೋಽಪಿ	೧೩೧-೯೫	ಇಷ್ಟಾನಿಷ್ಟಾರ್ಥಸಂಪ್ರಾಪ್ತೌ-	೨೭೪-೧೩೩
ಆಯಂ ಸದಾನ್ಯರ್ಬಂಹಿರೇಕರೂಪ	೭೯-೮೩	ಉನ್ಮತ್ತವದ್ಬಾಲವದಪ್ರಯತ್ನಾ	೨೧೯-೧೧೮
ಆಯಂ ಮಹಾನಹಜ್ಯಾರೋ	೬೯-೮೧	ಉನ್ಮೇಷಶ್ಚ ನಿಮೇಷಶ್ಚ	೨೪೯-೧೨೭
ಆಯಮೇವ ಯತೇರ್ಧರ್ಮಃ	೨೨೮-೧೨೧	ಉಪಾಧಿವಿರಮೇ ಸುಪ್ತೌ	೪೮-೭೬
ಆವಿದ್ಯಮಾನಾರ್ಥವಿಶೇಷಕಲ್ಪನಾ	೨೦೪-೧೧೩	ಉಪಾಧೇರೇವ ಮಾಹಾತ್ಮ್ಯಾತ್	೨೩-೬೯

ಚರಣ	ಶ್ಲೋ. ಪು.	ಚರಣ	ಶ್ಲೋ. ಪು.
ಏಕಸ್ಯ ಬ್ರಹ್ಮಣಃ ಶುದ್ಧ-	೨೨-೬೯	ತತಸ್ತಯೋರಬಣ್ಣತ್ವಮ್	೧೬೪-೧೦೨
ಏಷ ವಿದ್ವಾನಾತ್ಮರತಿಃ	೨೬೮-೧೩೧	ತತೋ ಜ್ಞಾತಾ ಭವತ್ಯಾತ್ಮಾ	೭೬-೮೩
ಏಷೋಽಹಮಿದಮತ್ಯಾದಿ	೨೫೫-೧೨೯	ತತೋ ನಿಃಶೇಷಸಂಸಾರೋ	೧೬೩-೧೦೨
ಕರ್ತೃತಾಭೋಕ್ತೃತಾಹನ್ತಾ	೧೯೦-೧೧೦	ತತ್ತಂಪದಾರ್ಥೌ ಸುವಿಚಾರಣೀಯಾ	೩೨-೭೧
ಕಾರಣಸ್ಯಾಸಿ ಸೂಕ್ತಸ್ಯ	೨೯೧-೧೩೭	ತತ್ತಂಪದಾರ್ಥೌ ಸುವಿಚಾರ್ಯ	೩೩-೭೨
ಕಾರ್ಯಕಾರಣಸಂಘಾತ	೫೫-೭೭	ತತ್ತ್ವಾವಬೋಧಸ್ತು ವಿಚಾರ್ಯಮಾಣೇಲ೫-೭೦	
ಕೋ ನಾಮ ವಿದ್ವಾನಪಹಾಯ	೨೦೮-೧೧೫	ತತ್ರತ್ಯಾನಾಂ ಪದಾನಾಂ ಯತ್	೧೫-೬೭
ಕ್ಷರಾಕ್ಷರಾಭ್ಯಾಂ ಚ	೧೮೩-೧೦೮	ತಥಾ ಶ್ರವಣಜೋ ಬೋಧಃ	೨೩೦-೧೨೧
ಗುಣದೋಷವಿಶಿಷ್ಟೇಽಸ್ಮಿನ್	೨೭೩-೧೩೩	ತಥೈವ ಬ್ರಹ್ಮಣಿ ಜ್ಞಾತೇ	೧೯೮-೧೧೨
ಗ್ರಹೀತುರೇವ ಧೀದೋಷಾತ್	೧೩೬-೯೬	ತದ್ವೃಷ್ಟಂ ಸ್ಥಾಣುರಜ್ಜ್ವಾದೌ	೧೩೫-೯೬
ಗ್ರಹೀತುರ್ಗ್ರಹದೋಷೇಣ	೧೦೩-೮೯	ತದ್ವದತ್ರ ತು ಯದ್ವಾನಂ	೪೭-೭೫
ಘಟಸ್ತದನ್ತಃ ಸಲಿಲಂ	೨೪೩-೧೨೫	ತದ್ವದೇವ ಗ್ರಾಹಕಾನಾಂ	೧೩೭-೯೬
ಚಕ್ಷುಃಸ್ಪೃಷ್ಟಿವದ್ವೇಹ	೩೦೪-೧೩೯	ತಸ್ಮಾದವಿದ್ಯಾತತ್ಪಾರ್ಯ	೮೬-೮೫
ಚಕ್ಷುಷ್ಯತೋ ಬುದ್ಧಿಮತೋ	೧೯೫-೧೧೧	ತಸ್ಮಾದ್ವೇಹತ್ರಯಂ ಸದ್ಧಿಃ	೨೯೪-೧೩೭
ಚಿದೇವ ದೇಹೋಽಪ್ಯಸತಃ	೧೯೯-೧೧೨	ತಾವದ್ವ್ಯುಪಾಧಿಸಂಬನ್ಧೋ	೧೬೧-೧೦೨
ಚಿದೇವ ಪ್ಲಾಭೂತಾನಿ	೨೦೦-೧೧೨	ತ್ಯಕ್ತ್ವಾತ್ಮಾನಂ ಸದಾನನ್ದಂ	೨೦೯-೧೧೫
ಚಿದ್ವಿಷ್ಟೋಽಯಮಹಜ್ಜಾರೋ	೭೩-೮೨	ತ್ಯಕ್ತ್ವಾ ಬಾಹ್ಯಮಿದಂ	೨೧೬-೧೧೭
ಚಿದ್ವಿದಂ ಸರ್ವಮಿತ್ಯೇವ	೧೧೨-೯೧	ತ್ವಂ ದೃಶ್ಯಭಿನ್ನೋಽಸಿ	೧೮೫-೧೦೮
ಚಿದ್ವೋಮ ಕೇವಲಂ	೧೨೨-೯೩	ತ್ವಂ ನಿರ್ವಿಕಲ್ಪೇನ ಸಮಾಧಿನಾ	೨೨೩-೧೨೦
ಚೇತನತ್ವಂ ಚ ಬೋಧ್ಯತ್ವಂ	೪೧-೭೪	ತ್ವಮಹಮಿದಮಿತಿವ	೩೦೦-೧೩೮
ಛಾನೋಗ್ಯೋಪನಿಷದ್ಯೇತತ್	೧೪-೬೭	ದರ್ಶನಂ ಶ್ರವಣಂ ಜ್ಞಾನಮ್	೧-೬೪
ಜಗತೋ ಬ್ರಹ್ಮಮಾತ್ರತ್ವೇ	೮೯-೮೬	" " "	೧೭೮-೧೦೬
ಜಗದ್ವಾವಂ ಪರಿತ್ಯಜ್ಯ	೩೦೨-೧೩೯	ದುಷ್ಯಸ್ಯ ವೇದಪ್ರತಿಪಾದಿತಾರ್ಥೋ	೨೦-೬೮
ಜನ್ಮಭಿಃ ಕೋಟಿಪರ್ಯನ್ಯಃ	೧೩-೬೭	ದೃಶ್ಯಪ್ರತ್ಯಯಸಂತತ್ಯಾ	೨೪೦-೧೨೪
ಜನ್ಮಮೃತ್ಯುಜರಾರೋಗಾಃ	೧೮೮-೧೧೦	ದೇಹತದ್ಧರ್ಮತತ್ಕರ್ಮ	೨೬೩-೧೩೦
ಜಪಾಕುಸುಮಸಾಂನಿಧ್ಯಾತ್	೮೧-೮೪	ದೇಹೇಂದ್ರಿಯಪ್ರಾಣ	
ಜಾಗ್ರತ್ಸ್ವಪ್ನಸುಷುಪ್ತಾದೌ	೧೪೮-೯೯	ಮನೋಽಹಮಾದಿಭಿಃ	೫೮-೭೮
ಜಾಗ್ರತ್ಸ್ವಪ್ನಸುಷುಪ್ತಾದಿ	೧೮೦-೧೦೬	ದೇಹೇಂದ್ರಿಯಪ್ರಾಣ	
ಜಾತ್ಯಾದಿಧರ್ಮಕಂ ವಿಶ್ವಂ	೧೧೧-೮೯	ಮನೋಽಹಮಾದ್ಯೈಃ	೧೮೨-೧೦೭
ಜೀವನ್ಮೇವ ವಿನಿರ್ಮುಕ್ತೋ	೨೬೧-೧೩೦	ದೇಹೇಂದ್ರಿಯಪ್ರಾಣ	
ಜ್ಞಾತ್ಯಾದಿಕಲ್ಪನಾಬೀಜೇ	೨೫೮-೧೨೯	ಮನೋಹ್ಯಹಂ	೨೪೪-೧೨೬
ಜ್ಞಾತ್ಯಾದಿಭೇದಂ ಸ್ವಯಮೇವ	೨೫೬-೧೨೯	ದೇಹೇಂದ್ರಿಯಾದೌ ಕರ್ತವ್ಯೇ	೨೬೬-೧೩೧
ಜ್ಞಾನಕ್ರಿಯಾಶಕ್ತಿಮದನ್ತರಜ್ಞಂ	೬೭-೮೦	ದ್ರಷ್ಟೃದರ್ಶನದೃಶ್ಯಾನಾಂ	೧೭೩-೧೦೫
ಜ್ಞೇಯೋ ಜ್ಞಾತಾ ನ ಭವತಿ	೭೭-೮೩	ದ್ವಯೋರನ್ಯಸ್ಯ ಕಾರ್ಯತ್ವೇ	೧೧-೬೬
ತಂ ವದನ್ವಿಜನಾಃ ಸರ್ವೇ	೨೬೪-೧೩೦	ದ್ವೈತಸ್ಯ ಭ್ರಮಕಾರ್ಯತ್ವಾತ್	೧೫೬-೧೦೧
ತತ ಆಲಸ್ಯಮುತ್ಸೃಜ್ಯ	೨೩೩-೧೨೨		
ತತ ಏವ ಶ್ರುತಿವಕ್ತಿ	೮೭-೮೫		

ಚರಣ	ಶ್ಲೋ. ಪು.	ಚರಣ	ಶ್ಲೋ. ಪು.
ಧೀಕಲ್ಪಿತೇನ ಹಿ	೧೪೦-೯೭	ಬಾಲೋಽಪಿ ಶರ್ಕರಾಂ ಲಬ್ಧ್ವಾ	೨೭೬-೧೩೩
ನ ಕರ್ಮ ಮೋಕ್ಷಂ ಪ್ರತಿ	೨೨೬-೧೨೧	ಬುದ್ಧಿಮಾತ್ರೇಣ ತಿಷ್ಠನ್ ಸನ್	೪೪-೭೫
ನ ಚ ಮತ್ಪ್ರಾಣಿ ಭೂತಾನಿ	೧೨೪-೯೪	ಬುದ್ಧ್ಯಂಶಂ ಭಾಸ್ಯಮುತ್ಸೃಜ್ಯ	೪೫-೭೫
ನ ತಥಾ ಬೋಧಿತಃ ಶ್ರುತ್ಯಾ	೨೩೬-೧೨೩	ಬ್ರಹ್ಮವಿದ್ಬ್ರಹ್ಮಭೂತಃ ಸನ್	೨೧೪-೧೧೬
ನ ಬ್ರಹ್ಮಣಾ ನಾಪಿ ಶಿವೇನ	೧೩೯-೯೭	ಬ್ರಹ್ಮಾತ್ಮನಾ ಜಗದ್ಭಾತಿ	೧೧೫-೯೨
ನ ಭಿದ್ಯತೇ ಯಥಾ ದನ್ವೀ	೧೦೬-೯೦	ಬ್ರಹ್ಮಾತ್ಮೈಕತ್ವಬೋಧೇನ	೨೮೨-೧೩೫
ನ ಸ್ತೂಲೋಽಸಿ ನ ಸೂಕ್ಷ್ಮೋಽಸಿ	೧೮೭-೧೦೯	ಬ್ರಹ್ಮಾತ್ಮೈಕತ್ವವಿಜ್ಞಾನ	೨೮೬-೧೩೬
ನ ಸ್ಥಾನಮನ್ವಾಚರ್ತನಕೀರ್ತನಾದಿ	೨೨೫-೧೨೦	ಬ್ರಹ್ಮಾಭಿನ್ನಂ ಸ್ವತಃಸತ್ತಾ	೧೧೦-೯೧
ನ ಹಿ ಸ್ಥಾನಶತೇನಾಪಿ	೨೬-೭೦	ಬ್ರಹ್ಮೈವ ಪಞ್ಚಭೂತಾನಿ	೧೨೧-೯೩
ನ ಹಿ ಸ್ವಾಪ್ತಿಕಸಂಸಾರಃ	೮೫-೮೫	ಬ್ರಹ್ಮೈವ ಪಶ್ಯತಾಂ ಸರ್ವಂ	೨೪೦-೧೨೭
ನಾನಾಯೋನಿಸಹಸ್ರ	೨೩೮-೧೨೪	ಬ್ರಹ್ಮೈವ ಸತ್ಯಶಬ್ದಾರ್ಥಃ	೧೩೪-೯೬
ನಾನರಂ ನಾಪಿ ವಾ ಬಾಹ್ಯಂ	೨೫೯-೧೨೯	ಬ್ರಹ್ಮೈವಾಸ್ತೀತಿ ಬೋಧೇನ	೩೦೬-೧೪೦
ನಾಮರೂಪಾದಯೋ ಯತ್ರ	೧೭೨-೧೦೫	ಬ್ರಹ್ಮೈವಾಹಂ ನ ದೇಹಾದಿಃ	೨೫೦-೧೨೭
ನಾಹಂ ಮಮೇದಮಿತ್ಯಾದಿ	೨೯೦-೧೩೭	ಬ್ರಹ್ಮೈವಾಹಮಿದಂ ವಿಶ್ವಂ	೨೮೯-೧೩೬
ನಿತ್ಯಂ ಸದಾನಂದಸಾನುಭೂತಿಮ್	೨೪೫-೧೨೬	ಬ್ರಹ್ಮೈವಾಹಮಿದಂ ಸರ್ವಮ್	೩೦೫-೧೪೦
ನಿರನ್ತರಾಭ್ಯಾಸವಶಾತ್	೨೪೫-೧೨೮	ಬ್ರಹ್ಮೈವೇದಂ ಸರ್ವಮಿತ್ಯೇವ	೨೬೭-೧೩೧
ನಿರಂಜನೇ ನಿರ್ವಿಕಾರೇ	೮೪-೮೫	ಬ್ರಹ್ಮೈವೇದಂ ವಿಶ್ವಮ್	೧೧೨-೮೯
ನಿರಸಭೇದೇ ನಿಖಿಲಾತ್ಮನಾ	೨೦೩-೧೦೩	ಭಕ್ತ್ಯಸ್ಥಂ ಯತ್ತು ಮಾಧುರ್ಯಂ	೪೬-೭೫
ನಿರ್ದಿಶ್ಯಮಾನೋಽಪಿ	೧೬೬-೧೦೩	ಭಾನುನಾ ಭಾಸಿತಂ ರೂಪಮ್	೧೭೬-೧೦೬
ನಿಃಶೇಷಾವೃತ್ತಿವಿದ್ವಂಸೇ	೨೮೩-೧೩೫	ಭೂತಾನಿ ವಿಷ್ಣುರಿತ್ಯಾದ್ಯಾಃ	೧೧೪-೯೨
ನಿಷ್ಕಲಂ ನಿಷ್ಪ್ರಿಯಂ ಶಾನ್ತಂ	೧೭೯-೧೦೬	ಭೋಗ್ಯದೃಷ್ಟಿಃ ಸದಾ ಯಸ್ಯ	೨೧೨-೧೧೬
ನೇದಂ ಚೋದ್ಯಂ ಮಯಾ ತತ್ತ್ವಂ	೯೦-೮೬	ಭ್ರಾನ್ತಿಮಾತ್ರಮಿದಂ ವಿದ್ವನ್	೧೪೩-೯೮
ನೇದಂ ಜಾತಮಿತಿ ಬ್ರೂಮೋ	೯೧-೮೬	ಮನ ಏವಾಖಿಲಂ ವಿಶ್ವಂ	೬೦-೭೯
ನೈತಾವನಾತ್ರತೋ ಬ್ರಹ್ಮ	೯೯-೮೮	ಮಯಾ ತತಮಿದಂ ಸರ್ವಂ	೧೨೩-೯೪
ಪರಸ್ಯಾದ್ಬ್ರಹ್ಮಣೋ ವಿಶ್ವಂ	೧೦೫-೯೦	ಮರುರೇವಾಮ್ಭುರೂಪೇಣ	೯೨-೮೭
ಪಶ್ಚಾತ್ತರಸ್ವಾದಪಿ	೨೦೬-೧೧೪	ಮರೌ ದೃಷ್ಟಸ್ಯ ತೋಯಸ್ಯ	೯೫-೮೮
ಪಾಷಾಣಪ್ಪವನಂ ಚಾಪಿ	೧೬೦-೧೦೧	ಮಲಮಾಂಸಮಯಂ ದೇಹಂ	೧೦-೬೬
ಪಾಷಾಣೇ ಪರಿಕಲ್ಪಿತೈರವಯವೈಃ	೧೫೧-೧೮೦	ಮಾಂಸಾಸ್ಥಿಮಜ್ಜಾಮಲ....	೫೨-೭೬
ಪುಣ್ಯಂ ಚ ಪಾಪಂ ಚ ಕರೋತಿ	೭೧-೮೧	ಮಿಥ್ಯಾಜ್ಞಾನಸ್ಯ ವಿಚ್ಛಿತ್ತಿಃ	೩೦-೭೧
ಪ್ರತ್ಯಕ್ಷತ್ವಂ ಮಯಾ ಸಮ್ಯಕ್	೩೪-೭೨	ಮಿಥ್ಯೇತಿ ಮನ್ಯತೇ ಸ್ವಪ್ನಂ	೨-೬೪
ಪ್ರತ್ಯಗೇಷ ಪರಂ ಬ್ರಹ್ಮ	೧೬೯-೧೦೪	ಮೂರ್ತಾಮೂರ್ತವಿಕಾರಜಾತ	೧೬೮-೧೦೩
ಪ್ರತ್ಯಗ್ಧೃಶಾ ಸ್ವಾತ್ಮತಯೈವ	೨೧೮-೧೧೮	ಮೃದಾದಿದೃಷ್ಟಾನುಬ್ರಲೇನ	೨೦೨-೧೧೩
ಪ್ರಸ್ತುತಂ ತೇ ಪ್ರವಕ್ಷ್ಯಾಮಿ	೨೧-೬೯	ಯ ಇನ್ದ್ರಿಯಾರ್ಥೇನ್ದ್ರಿಯ	೩೮-೭೩
ಪ್ರಾಮಾಣ್ಯಂ ವೇದಶಾಸ್ತ್ರಾಣಾಂ	೩೭-೭೩	ಯತ ಏವಂ ತತೋ ವಿಶ್ವಂ	೧೦೭-೯೦
ಬಹಿರನಕ್ಷತ್ರ ಸರ್ವತ್ರ	೧೧೮-೯೨		

ಚರಣ	ಶ್ಲೋ. ಪು.	ಚರಣ	ಶ್ಲೋ. ಪು.
ಯತ ಏವಮತಃ ಶುದ್ಧಂ	೧೫೯-೧೦೧	ಲೋಕದೃಷ್ಟ್ಯಾಪ್ಯಸೌ	೨೬೨-೧೩೦
ಯತಸ್ತತೋ ವಿಶ್ವಮಿದಂ	೧೬೭-೧೦೩	ಲೋಕೇ ವಸ್ತುಸ್ತುಭಾವಾಖ್ಯಮ್	೧೩೦-೯೫
ಯತ್ಕಾರ್ಯಂ ಯತ್ತು ತನ್ಮಾತ್ರಂ	೮೮-೮೬	ಲೌಕಿಕೇ ವಚನೇ ಶ್ರದ್ಧಾ	೨೩೮-೧೨೪
ಯತ್ತು ಪೃಷ್ಠಂ ತ್ವಯಾ ಪೂರ್ವಂ	೩೦೯-೧೪೦	ವರ್ತಮಾನೇಽಪಿ ದೇಹೇಽಸ್ಮಿನ್	೨೭೧-೧೩೨
ಯತ್ರ ಚಿತ್ತಂ ತತ್ರ ವಿಶ್ವಂ	೧೪೧-೯೮	ವಾಚ್ಯಾತ್ಮಲಾಭಸ್ತತ್ ಪಕ್ಷಃ	೧೨೯ ^೦ / _೨ -೯೫
ಯತ್ರ ಯತ್ರ ಮನಃಸ್ಫೂರ್ತಿಃ	೬೩-೭೯	ವಾಸನಾತಾನವಂ ರಾಮ	೨೮೧-೧೩೫
ಯತ್ರಾಸಕ್ತಿರ್ಮನಸತ್ರ	೨೪೭-೧೨೭	ವಾಸುದೇವಃ ಸರ್ವಮಿದಂ	೧೧೩-೯೧
ಯತ್ರವರ್ತಂ ಕಲ್ಪಿತಂ ಬ್ರಹ್ಮ	೧೫೨-೧೦೦	ವಿಚಾರ್ಯಮಾಣೇ ಸದ್ಬುದ್ಧಾಃ	೧೨೭-೯೧
ಯಥಾ ತಣ್ಣಲಸಂಪರ್ಕಾತ್	೨೨೯-೧೨೧	ವಿಜ್ಞಾತೇ ಸತ್ಯಧಿಷ್ಠಾನೇ ಪರೇ	೯೪-೮೭
ಯಥಾ ತಥೈವ ಸಕಲಂ	೧೨೯-೯೫	ವಿಜ್ಞಾತೇ ಸತ್ಯಧಿಷ್ಠಾನೇ	೧೯೬-೧೧೧
ಯದನ್ಯಥಾಭಾವಹೇತು	೮೨-೮೪	ವಿಜ್ಞಾನಕೋಶೋಽಯಮತೀವ ಶುದ್ಧ	೭೨-೮೨
ಯದಸತ್ಯಂ ಬಾಧ್ಯತೇ ತತ್	೧೪೬-೯೯	ವಿದ್ವಾನ್ವನಿ ಚ ತದ್ಬುದ್ಧಾಃ	೨೯೬-೧೩೮
ಯದಾ ತದಾವೃತೇರ್ನಾಶೋ	೨೯೦-೧೩೭	ವಿದ್ವಾನ್ವನಹಂತಾಂ ಮಮತಾಮ್	೩೦೮-೧೪೦
ಯದಾ ಸಮಾಪ್ತಃ ಸ್ಫೂಲಸ್ಯ	೨೯೨-೧೩೮	ವಿಭೇದಜನಕೇಽಜ್ಞಾನೇ	೧೭೧-೧೦೪
ಯದಾ ಹ್ಯೇವೈಷ ಏತಸ್ಮಿನ್	೧೬೨-೧೦೨	ವಿಶ್ವಂ ಬ್ರಹ್ಮಾತ್ಮನಾ ಪಶ್ಯನ್	೨೮೭-೧೩೬
ಯದಾ ಹ್ಯೇವೈಷ ಏತಸ್ಮಿನ್	೨೯೮-೧೩೮	ವಿಶ್ವಂ ಬ್ರಹ್ಮಾಭಿನ್ನಮೇವ	೧೦೮-೯೧
ಯದೇಕಸ್ಮಿನ್ನನೇಕತ್ವ	೫೩-೭೭	ವಿಶ್ವಸ್ಯ ಬ್ರಹ್ಮಮಾತ್ರತ್ವಮ್	೧೫೩-೧೦೦
ಯದ್ಸಾಹ್ಯಗ್ರಾಹಕಾದೀನಾಂ	೧೭೫-೧೦೫	ವಿಶ್ವಸ್ಯ ಬ್ರಹ್ಮಾಭಿನ್ನತ್ವೇ	೧೧೧-೯೧
ಯದ್ವಸ್ಯ ಕಾರ್ಯಂ ಪರಿದೃಶ್ಯತೇ	೧೬೫-೧೦೩	ವಿಶ್ವಸ್ಯ ಭ್ರಾನ್ತಿಕಾರ್ಯತ್ವಾತ್	೧೪೭-೯೯
ಯದ್ವಾನ್ವನಂ ಸ್ವಮಾತ್ಮಾನಂ	೨೧೧-೧೧೬	ವಿಶ್ವಸ್ಯ ಭ್ರಾನ್ತಿಕಾರ್ಯತ್ವಮ್	೧೪೯-೯೯
ಯದ್ವತ್ಸತ್ವಪ್ಪ ಶರೀರಕೇ	೧೮೧-೧೦೭	ವಿಷಯಾಕಾರಾಪತಿಮೇವ	೨೫೧-೧೨೮
ಯಸ್ತಾತ್ಮಸುಖಮುತ್ಸೃಜ್ಯ	೨೧೦-೧೧೫	ವಿಷಯಾಕಾರಾಪತಿವೃತ್ತಿಃ	೨೪೮-೧೨೭
ಯಸ್ಯಾಂತಲೇಶಲವ	೨೭೫-೧೩೩	ವಿಷಯಾಣಾಂ ಸ್ಮೃತಿಶ್ಚಾಶಾ	೨೨೪-೧೨೦
ಯಃ ಸರ್ವತ್ರ ಬ್ರಹ್ಮದೃಷ್ಟ್ಯಾ	೨೯೯-೧೩೮	ಶರೀರಮೇವ ಸ್ಯಾತ್ಮಾನಂ	೫೦-೭೬
ಯೋ ಮೋಹಯತಿ ಭೂತಾನಿ	೨೩೯-೧೨೪	ಶುಕ್ತಿಕ್ಲಿಪಿತರೂಪ್ಯಸ್ಯ	೧೫೦ ^೦ / _೨ -೯೯
ಯೋ ವಾನಾತ್ಮಕೃತಂ ಕರ್ಮ	೫೭-೭೮	ಶುಕ್ತಿಜ್ಞಾನಾದೃಥಾ ರೂಪ್ಯಂ	೧೪೪-೯೮
ಯೋಽಸ್ಮಿನ್ನೇಹೇ ತ್ವಹಮಹಮಿತಿ	೩೫-೭೨	ಶುದ್ಧಾತ್ಮನಿ ಚಿನ್ಮಾತ್ರೇ	೮೦-೮೪
ಯೋಽಹಂಕಾರೇಣ ಪಿಹಿತೋ	೪೨-೭೪	ಶುದ್ಧಿಮಿಚ್ಛನ್ಯಶುದ್ಧಸ್ಯ	೩-೬೪
ಯೋಽಹಂತಾಂ ಮಮತಾಂ ದೇಹಲೌಕಿ-೧೩೦		ಶೈಣುಷ್ಪ ವಿದ್ವನ್ ಮನ ಏವ	೨೫೭-೧೨೯
ರಜತಂ ರಜತತ್ವಂ ಚ ಚಾಕಚಕ್ಲಂ	೧೯೭-೧೧೧	ಶೈವಾಲಮಾತ್ರಾಪನಯೇ	೨೪೨-೧೨೫
ರಜ್ಜ್ವಾ ಪ್ರತೀತೋ ಭುಜಗೋ	೩೧೧-೧೪೧	ಶ್ರವಣಾದೇಃ ಫಲಂ ಪ್ರಾಹುಃ	೨೩೧-೧೨೨
ರಜ್ಜ್ವಾಂ ಕಲ್ಪಿತಸರ್ಪಸ್ಯ	೧೫೦-೯೯	ಶ್ರುತಂ ದೃಷ್ಟಂ ಸ್ತೃತಂ ಸ್ತೃಷ್ಣಂ	೨೫೨-೧೨೮
ರಾಹುಣಾ ಗ್ರಹಣಂ ಮೋಕ್ಷೋ	೧೯೨-೧೧೦	ಶ್ರುತೇಃ ಸ್ಮೃತೇಶ್ಚಾಪಿ ತತ್ತ್ವಂ	೧೭೦-೧೦೪
ರೂಪಂ ನಾಮ ಚ ಚಾತಿಂ ಚ	೬೧-೭೯	ಶ್ರುತ್ಯಾ ಸಮಿರಿತಸ್ತ್ವರ್ಥೋ	೧೮-೬೮
ರೂಪ್ಯಸ್ಯ ಶುಕ್ತಿಮಾತ್ರತ್ವಂ	೧೫೪-೧೦೦		

ಚರಣ	ಶ್ಲೋ. ಪು.	ಚರಣ	ಶ್ಲೋ. ಪು.
ಶ್ರುತ್ವಾ ತತ್ತ್ವಮಸೀತ್ಯೇವಂ	೨೩೪-೧೨೩	ಸಿದ್ಧಮೇವಾದ್ವಿತೀಯತ್ವಂ	೧೫೫-೧೦೧
ಸ ಏಷ ಪರಮಾನಂದೋ	೨೬೦-೧೨೯	ಸುಷುಪ್ತಿಸಾಕ್ಷಿಣಂ ಶುದ್ಧಂ	೪೯-೨೬
ಸಂಸಾರಕಾರಣಂ ವಿದ್ವನ್	೨೭೮-೧೩೪	ಸುಷುಪ್ತೇಃ ಪುನರಾಯಾನ್ತಿ	೨೭೯-೧೩೪
ಸಂಸಾರಬಂಧೋಽಯಮಬೋಧ	೨೪-೬೯	ಸೂಚಯಿತ್ವಾಪನುದತಿ	೧೨೫-೯೪
ಸಂಸಾರದ್ವಂದ್ವಂಸಕಂ ಜ್ಞಾನಂ	೨೩೨-೧೨೨	ಸೂತಕಾದಿ ನಿರಾಕಾರಂ	೨೩೫-೧೨೩
ಸಂಸಾರವರ್ಧಕಂ ಕರ್ಮ	೨೭-೭೦	ಸ್ತೋತ್ರಸ್ಯಾಪಿ ಚ ನಿನ್ದಾಯಾಃ	೫೧-೨೬
ಸಂಸಾರೋ ಮನಸಾ ಪುಂಸಃ	೬೨-೭೯	ಸ್ಥೂಲಸ್ಪೃನ್ನಮಯೋ ದೇಹಃ	೨೮೫-೧೩೬
ಸಕೃದ್ವಿಭಾತಂ ಪುರತಃ	೧೭೭-೧೦೬	ಸ್ಥೂಲಕಾರಣಸೂಕ್ಷ್ಮಾಣಾಂ	೨೯೩-೧೩೭
ಸಜ್ಜಲೋಽಪಿ ವಿಕಲ್ಪಃ	೬೬-೮೦	ಸ್ಥೂಲಸ್ಯಾಪಿ ಚ ಸೂಕ್ಷ್ಮಸ್ಯ	೨೮೪-೧೩೫
ಸಚ್ಚತ್ಯಚ್ಚೇತ್ಯುಪಕ್ರಮ್ಯ	೧೩೨-೯೫	ಸ್ಥೂಲಾದಿದೇಹಸಂಬಂಧೋ	೧೯೧-೧೧೦
ಸದೇವ ವಿಶ್ವಂ ವಿಪರೀತದೃಷ್ಟೇಃ	೧೧೯-೯೩	ಸ್ವಪ್ನಪ್ರಪ್ನೋ ರವಿಣಾ	೪೩-೭೪
ಸದ್ಧ್ರವ್ಯೈವಾಭವತ್ಸರ್ವಂ	೧೩೩-೯೫	ಸ್ವಪ್ನಾರ್ಥವಜ್ಜಗತ್ಸರ್ವಮ್	೩೦೭-೧೪೦
ಸಂದರ್ಶ್ಯಾಥ ಶಿಲಾಂ	೨೩೭-೧೨೩	ಸ್ವಪ್ನೇಽಪಿ ಜಾಗ್ರತ್ಯಪಿ	೧೪೨-೯೮
ಸದೇವೇದಂ ಸರ್ವಂ	೨೦೧-೧೧೨	ಸ್ವಪ್ನೇ ಯಥಾ ನಿರ್ವಿಷಯೇಽಪಿ	೫೯-೭೮
ಸನ್ಯಾತ್ರತ್ವಾವಲೋಕೇನ	೩೦೩-೧೩೯	ಸ್ವಮೇವಾಕೃತ್ರಿಮಂ ದೇವಮ್	೬-೬೫
ಸಂನ್ಯಸ್ಯ ಶ್ರವಣಂ ಕುರ್ಯಾತ್	೨೨೭-೧೨೧	ಸ್ವಯಂ ತತ್ತ್ವಮವಿಜ್ಞಾಯ	೧೯೩-೧೧೧
ಸರ್ವಜ್ಞತ್ವಾದಿ ಧರ್ಮಾಣಾಂ	೧೫೮-೧೦೧	ಸ್ವಯಂ ತ್ವನಿತ್ಯಾ ಆಪಿ	೩೬-೭೩
ಸರ್ವಜ್ಞಾತಾರಮಾತ್ಮಾನಂ	೮-೬೫	ಸ್ವವಾಸನಾಪ್ರೇರಿತ ಏವ ವರ್ತತೇ	೨೮೦-೧೩೫
ಸರ್ವಾನರ್ಥನಿದಾನಂ	೬೫-೮೦	ಸ್ವಸ್ಮಿನ್ ಕಲ್ಪಿತತೋಯಸ್ಯ	೧೦೦-೮೯
ಸರ್ವಾಸಾಂ ದೃಶ್ಯವೃತ್ತೀನಾಂ	೩೧೦-೧೪೧	ಸ್ವಾಜ್ಞಾನಕಲ್ಪಿತಾಃ ಸರ್ವೇ	೧೫೬-೧೦೧
ಸರ್ವೇಷು ಭೂತೇಷ್ವವಲೋಕ್ಯ	೨೨೧-೧೧೯	ಸ್ವಾತ್ಮಾನಮೇವ ವಿಷಯೇಷು	೨೭೭-೧೩೪
ಸಹಜಂ ತು ಪರಂ ಬ್ರಹ್ಮ	೧೬-೬೭	ಸ್ವಾನನ್ನಪೇಯೋಷನಿಧೌ	೨೦೭-೧೧೪
ಸಾಕ್ಷಿಣ್ಯ ಶೇಷಂ ಪ್ರವಿಲಾಪ್ಯ	೨೨೦-೧೧೯	ಹಿತ್ವಾತ್ಮಾನಂ ಸದಾನಂದಂ	೫-೬೫
		ಹೇಮೋ ವಿವರ್ತಂ ಕಟಕಂ	೧೨೮-೯೫

ಪರಿಶಿಷ್ಟ

೧. ಪ್ರಮಾಣವಾಕ್ಯಗಳ ಸೂಚಿಕೆ

ಸೂಚನೆ : ಶ್ಲೋಕಗಳಲ್ಲಿ ಉದಾಹೃತವಾಗಿರುವ ಅಥವಾ ಸೂಚಿತವಾಗಿರುವ ವಾಕ್ಯಗಳಿವು.

(ಅ) ಪ್ರಕೀರ್ಣ

ಶ್ಲೋಕಸಂಖ್ಯೆ

೧. ಯತ್ರ ನಾನ್ಯತ್ಪಶ್ಯತಿ ನಾನ್ಯಚ್ಛುಣೋತಿ ನಾನ್ಯ-
ದ್ವಿಜಾನಾತಿ ಸ ಭೂಮಾ || - ಛಾಂ. ೨-೨೪-೧
೨. ಅನಿತ್ಯಾಶುಚಿದುಃಖಾನಾತ್ಮಸು ನಿತ್ಯಾಶುಚಿಸುಖಾತ್ಮ
ಖ್ಯಾತಿರವಿದ್ಯಾ || - ಯೋ. ಸೂ. ೨-೫
೪. ತ್ವಾಮಾತ್ಮಾನಂ ಪರಂ ಮತ್ವಾ ಪರಮಾತ್ಮಾನಮೇವ ಚ |
ಆತ್ಮಾಪುನರ್ಬಹಿರ್ಮೃಗ್ಯ ಅಹೋಽಜ್ಞಜನತಾಜ್ಞತಾ ||
- ಭಾಗವತ ೧೦-೧೪-೨೭
೮. ಯೇನೇದಂ ಸರ್ವಂ ವಿಜಾನಾತಿ ತಂ ಕೇನ ವಿಜಾನೀ-
ಯಾದ್ವಿಜ್ಞಾತಾರಮರೇ ಕೇನ ವಿಜಾನೀಯಾತ್ || - ಬೃ. ೨-೪-೧೪
೧೪. ಐತದಾತ್ಮ್ಯಮಿದಂ ಸರ್ವಂ ತತ್ಸತ್ಯಂ ಸ ಆತ್ಮಾ
ತತ್ತ್ವಮಸಿ || - ಛಾಂ. ೬-೮-೨ ರಿಂದ ೬-೧೬-೨
೨೫. ಅಸ್ತಿ ತಾವದಹಂಶಬ್ದಪ್ರತ್ಯಯಾಲಮ್ಬನಂ ಸುರಾಃ |
ಸರ್ವೇಷಾಂ ನಃ ಪರಂ ಜ್ಞಾನಂ ಸ ಏವಾತ್ಮಾನ ಸಂಶಯಃ ||
- ಸೂತ ಸಂಹಿತೆ ೪, ಉ. ಬೃ. ೧೨-೨
- ೨೬, ೨೯. ನಿತ್ಯೋ ನಿತ್ಯಾನಾಂ ಚೇತನಶ್ಚೇತನಾನಾ-
ಮೇಕೋ ಬಹೂನಾಂ ಯೋ ವಿದಧಾತಿ ಕಾಮಾನ್ |
ತಮಾತ್ಮಸ್ಥಂ ಯೇನುಪಶ್ಯಂತಿ ಧೀರಾ-
ಸ್ತೇಷಾಂ ಶಾನ್ತಿಃ ಶಾಶ್ವತೀ ನೇತರೇಷಾಮ್ ||
- ಕಾಠ. ೨-೨-೧೨
೨೬. ನ ತತ್ರ ಸೂರ್ಯೋ ಭಾತಿ ನ ಚಂದ್ರತಾರಕಂ
ನೇಮಾ ವಿದ್ಯುತೋ ಭಾಂತಿ ಕುತೋಽಯಮಗ್ನಿಃ |

ತಮೇವ ಭಾನ್ತಮನುಭಾತಿ ಸರ್ವಂ

ತಸ್ಯ ಭಾಸಾ ಸರ್ವಮಿದಂ ವಿಭಾತಿ ||

-ಕಠ. ೨-೨-೧೫ ; ಮುಂ.೨-೨-೧೧ ; ಶ್ವೇ. ೬-೧೪

೩೯. ನ ದೃಷ್ಟೇದ್ರವ್ಯಾಪಾರಂ ಪಶ್ಯೇನ್ ಶ್ರುತೇಃ ಶ್ರೋತಾರಂ
ಶೃಣುಯಾನ್ ಮತೇರ್ಮನ್ತಾರಂ ಮನ್ವೀಥಾ ನ
ವಿಜ್ಞಾತೇವಿಜ್ಞಾತಾರಂ ವಿಜಾನೀಯಾಃ | ಏಷ ತ
ಆತ್ಮಾ ಸರ್ವಾನ್ತರೋಽತೋಽನ್ಯದಾರ್ತಮ್ || -ಬೃ.೩-೪-೨
ನ ಸತ್ತನ್ನಾಸದುಚ್ಯತೇ || -ಗೀ.೧೩-೧೨

- ೪೩,೪೫. ಆಸ್ಯ ಲೋಕಸ್ಯ ಸರ್ವಾವತೋ ಮಾತ್ರಾಮಪಾ--
ದಾಯ ಸ್ವಯಂ ವಿಹತ್ಯ ಸ್ವಯಂ ನಿರ್ಮಾಯ ಸ್ವೇನ
ಭಾಸಾ ಸ್ವೇನ ಚ್ಯೋತಿಷಾ ಪ್ರಸ್ವಪಿತ್ಯತ್ರಾಯಂ
ಪುರುಷಃ ಸ್ವಯಂಚ್ಯೋತಿರ್ಭವತಿ || -ಬೃ.೪-೩-೯

೪೮. ಏಷೋಽಸ್ಯ ಪರಮಾನಂದಃ || -ಬೃ.೪-೩-೩೨
ಅಥೈಷ ಏವ ಪರಮ ಆನಂದಃ || -ಬೃ.೪-೩-೩೩

೪೯. ಸಲಿಲ ಏಕೋ ದ್ರಷ್ಟಾನ್ದೈತೋ ಭವತಿ || -ಬೃ.೪-೩-೩೨

೫೨. ಭಗವನ್ನಸ್ವಿಚರ್ಮಸ್ನಾಯುಮಜ್ಜಾಮಾಂಸಶುಕ್ರ
ಶೋಣಿತಶ್ಲೇಷ್ಮಾಶ್ರುದೂಷಿತೇ ವಿಣೂತ್ರವಾತಪಿತ್ತ
ಕಫಸಂಘಾತೇ ದುರ್ಗಂದೇ ನಿಸಾರೇಽಸ್ಮಿಂಭಿರೀರೇ
ಕಿಂ ಕಾಮೋಪಭೋಗೈಃ || -ಮೈತ್ರಾಯಣ್ಯಪನಿಷತ್ ೧-೨

೬೬. ಕಾಮಃ ಸಜ್ಜಲ್ಪೋ ವಿಚಿಕಿತ್ಸಾ ಶ್ರದ್ಧಾನ್ಶ್ರದ್ಧಾ ಧೃತಿ
ರಧೃತಿರ್ಹೀರ್ಧೀರ್ಭೀರ್ರಿತ್ಯೇತತ್ಸರ್ವಂ ಮನ ಏವ || -ಬೃ.೧-೫-೩

೭೮. ಆಕಾಶವತ್ಸರ್ವಗತಶ್ಚ ನಿತ್ಯಃ | (?)

ಈ ಶ್ರುತಿ ಎಲ್ಲಿಯದೆಂಬುದು ತಿಳಿದಿಲ್ಲ

೭೯. ಸ ಯಥಾ ಸೈನ್ದವಖಿಲ್ಯ ಉದಕೇ ಪ್ರಾಸ್ತ ಉದಕ
ಮೇವಾನು ವಿಲೀಯೇತ ನ ಹಾಸ್ಯೋದ್ಗ್ರಹಣಾಯೇವ
ಸ್ಯಾತ್ | ಯತೋ ಯತಸ್ತ್ವಾದದೀತ ಲವಣ
ಮೇವೈವಂ ವಾ ಅರೇ ಇದಂ ಮಹದ್ಭೂತಮಪಾರಂ
ವಿಜ್ಞಾನಘನ ಏವ || -ಬೃ.೨-೪-೧೨

೮೪,೧೭೯. ನಿಷ್ಕಲಂ ನಿಷ್ಪಿಯಂ ಶಾನ್ತಂ ನಿರವದ್ಯಂ ನಿರಾಜ್ಞಾನಮ್ ||

-ಶ್ವೇ.೬-೧೯

೧೧೧. 'ಇದಂ ಸರ್ವಮಸೃಜತ' (ತೈ. ೨-೬) ಅಥವಾ,
ಇದಂ ಸರ್ವಂ ಯದಯಮಾತ್ಮಾ ||

-ಬೃ.೨-೪-೬

'ಚಿದ್ವಿದಂ ಸರ್ವಮ್'

-ನ್ಯ. ಉ.೨

ಸರ್ವಂ ಖಲ್ವಿದಂ ಬ್ರಹ್ಮ

-ಛಾಂ.೩-೧೪-೧

ಬ್ರಹ್ಮೈವೇದಂ ವಿಶ್ವಮ್

-ಮುಂ.೨-೨-೧೨

೧೧೩. 'ವಾಸುದೇವಃ ಸರ್ವಮಿತಿ'

-(ಗೀ.೭-೧೯)

'ಸರ್ವಂ ವಿಷ್ಣುಮಯಂ ಜಗತ್' (?)

'ಬ್ರಹ್ಮಮಾತ್ರಮಿದಂ ಸರ್ವಮ್'

'ಬ್ರಹ್ಮೈವ ಸಕಲಂ ಜಗತ್' (?)

೧೧೪. ಜ್ಯೋತೀಂಷಿ ವಿಷ್ಣುರ್ಭುವನಾನಿ ವಿಷ್ಣು-

ವನಾನಿ ವಿಷ್ಣುರ್ಗಿರಯೋ ದಿಶಶ್ಚ |

ನದ್ಯಃ ಸಮುದ್ರಾಶ್ಚ ಸ ಏವ ಸರ್ವಂ

ಯದಸ್ತಿ ಯನ್ನಾಸ್ತಿ ಚ ವಿಪ್ರವರ್ಯ ||

-ವಿ.ಪು. ೨-೧೨-೩೮

೧೨೩,೧೨೪. ಮಯಾ ತತಮಿದಂ ಸರ್ವಂ ಜಗದವ್ಯಕ್ತಮೂರ್ತಿನಾ |

ಮತ್ಪ್ರಾಣಿ ಸರ್ವಭೂತಾನಿ ನ ಚಾಹಂ ತೇಷ್ವವಸ್ಥಿತಃ ||

ನ ಚ ಮತ್ಪ್ರಾಣಿ ಭೂತಾನಿ ಪಶ್ಯ ಮೇ ಯೋಗಮೈಶ್ವರಮ್ ||

-ಗೀ. ೯-೪,೫

೧೩೨,೧೬೮ ಸಚ್ಚ ತ್ಯಚ್ಚಾಭವತ್ | ನಿರುಕ್ತಂ ಚಾನಿರುಕ್ತಂ ಚ |

ನಿಲಯನಂ ಚಾನಿಲಯನಂ ಚ | ವಿಜ್ಞಾನಂ ಚಾ-

ವಿಜ್ಞಾನಂ ಚ | ಸತ್ಯಂ ಚಾನ್ಯತಂ ಚ ಸತ್ಯಮಭವತ್ ||-ತೈ. ೨-೬

೧೩೪. 'ಸತ್ಯಂ ಜ್ಞಾನಮನಂತಂ ಬ್ರಹ್ಮ' ||

-ತೈ. ೨-೧

ಸರ್ವಂ ಹ್ಯೇತದ್ಬ್ರಹ್ಮ ||

-ಮಾಂ.೨

೧೫೨. ಬ್ರಹ್ಮೈವೇದಂ ವಿಶ್ವಮ್ ||

- ಮುಂ. ೨-೨-೧೨

೧೫೬. ಮಾಯಾಮಾತ್ರಮಿದಂ ದ್ವೈತಮ್ ||

- ಗೌ.ಕಾ.೧-೧೭

(ಇದನ್ನು ಶ್ರುತಿಯಿಂದೇ ಗ್ರಂಥಕಾರರು ಕರೆಯುತ್ತಾರೆ)

೧೬೨. ಯದಾ ಹ್ಯೇವೈಷ ಏತಸ್ಮಿನ್ನದೃಶ್ಯೈಽನಾತ್ಮೈಽನಿರುಕ್ತೈಃ...

ನಿಲಯನೇಽಭಯಂ ಪ್ರತಿಷ್ಠಾಂ ವಿನ್ದತೇ | ಅಥ-

ಸೋಽಭಯಂ ಗತೋ ಭವತಿ | ಯದಾ ಹ್ಯೇವೈಷ

- ಏತಸ್ಮಿನ್ನುದರಮನ್ತರಂ ಕುರುತೇ | ಅಥ ತಸ್ಯ ಭಯಂ
ಭವತಿ || - ತೈ. ೨-೨
೧೬೯. ಆತ್ಮಾ ಬ್ರಹ್ಮೈವ ಬ್ರಹ್ಮಾತ್ಮೈವ || - ನೈ. ಉ. ೯
೧೭೦. ವಿಭೇದಜನಕೇಽಜ್ಞಾನೇ ನಾಶಮಾತ್ಮನಿಶ್ಚಯಂ ಗತೇ |
ಆತ್ಮನೋ ಬ್ರಹ್ಮಣೋ ಭೇದಮಸಂತಂ ಕಃ ಕರಿಷ್ಯತಿ ||
- ವಿ. ಪು. ೬-೨-೯೬
೧೭೧. ಯೇನ ರೂಪಂ ರಸಂ ಗಂಧಂ ಶಬ್ದಾನ್ ಸ್ಪರ್ಶಾಂಶ್ಚ ಮೈಥುನಾನ್ |
ಏತೇನೈವ ವಿಜಾನಾತಿ ಕಿಮತ್ರ ಪರಿಶಿಷ್ಯತೇ | ಏತದ್ವೈತತ್ ||
- ಕ. ೨-೧-೩
೧೭೨. ಸಕೃದ್ವಿಭಾತೋ ಹೈವೈಷ ಬ್ರಹ್ಮಲೋಕಃ || - ಛಾಂ. ೮-೪-೨
ಆನಂದರೂಪಮಮೃತಂ ಯದ್ವಿಭಾತಿ || - ಮುಂ. ೨-೨-೮
೧೭೩. ಅಚಿನ್ಮಮವ್ಯಪದೇಶ್ಯಮ್ || - ಮಾಂ. ೨
೧೭೪. ವಿಜ್ಞಾನಮಾನಂದಂ ಬ್ರಹ್ಮ || - ಬೃ. ೩-೯-೨೮-೨
೧೭೫. ಜಾಗ್ರತ್ಸ್ವಪ್ನಸುಷುಪ್ತಾದಿಪ್ರಪಂಚಂ ಯತ್ ಪ್ರಕಾಶತೇ |
ತದ್ಬ್ರಹ್ಮಾಹಮಿತಿ ಜ್ಞಾತ್ವಾ ಸರ್ವಬಂಧೈಃ ಪ್ರಮುಚ್ಯತೇ ||
- ಕೈವಲ್ಯ. ೧-೧೨
೧೭೬. ಯಸ್ಮಾತ್ತ್ವರಮತೀತೋಽಹಮಕ್ಷರಾದಪಿ ಚೋತ್ತಮಃ |
ಅತೋಽಸ್ಮಿ ಲೋಕೇ ವೇದೇ ಚ ಪ್ರಥಿತಃ ಪುರುಷೋತ್ತಮಃ ||
- ಗೀ. ೧೫-೧೮
- ೧೭೭, ೧೭೮. ಸರ್ವಸ್ಮಾತ್ತ್ರಿಯತಮ ಆನಂದಘನೋ ಹೈವಮ-
ಸ್ಮಾತ್ಸರ್ವಸ್ಮಾತ್ಪುರತಃ ಸುವಿಭಾತಮೇಕರಸಮೇವ || - ನೈ. ಉ. ೨
ಸದ್ಘನೋಽಯಂ ಚಿದ್ವನ ಆನಂದಘನ ಏವ || - ನೈ. ಉ. ೮
೧೭೯. ನಿಜಾಯೈ ತಂ ಮೃತ್ಯುಮುಖಾತ್ಪ್ರಮುಚ್ಯತೇ || - ಕ. ೧-೩-೧೫
ಕರೋಪನಿಷತ್ತಿನ ಮೂರು ಪಾದಗಳಿವೆ. ಇದು ಅಲ್ಲಿಯ ನಾಲ್ಕನೆಯ ಪಾದ :
- ೧೮೦, ೧೮೧. ಆತ್ಮೈವಾಧಸ್ತದಾತ್ಮೋಪರಿಷ್ಠಾದಾತ್ಮಾ ಪಶ್ಚಾ-
ದಾತ್ಮಾ ಪುರಸ್ತಾದಾತ್ಮಾ ದಕ್ಷಿಣತ ಆತ್ಮೋತ್ತರತ
ಆತ್ಮೈವೇದಂ ಸರ್ವಮಿತಿ | ಸ ವಾ ಏಷ ಏವಂ ಪಶ್ಯ
ನ್ನೇವಂ ಮನ್ವಾನ ಏವಂ ವಿಜಾನನ್ನಾತ್ಮರತಿರಾತ್ಮ
ಕ್ರೀಡ ಆತ್ಮಮಿಥುನ ಆತ್ಮಾನಂದಃ ಸ ಸ್ವರಾಡ್ಭವತಿ ||
- ಛಾಂ. ೨-೨೫-೨

೨೧೪. ಸ ಯೋ ಹ ವೈ ತತ್ಪರಮಂ ಬ್ರಹ್ಮವೇದ ಬ್ರಹ್ಮೈವ
ಭವತಿ || -ಮುಂ.೩-೨-೯
ಯೋ ನ ಹ್ಯಷ್ಟಿ ನ ದ್ವೇಷ್ಟಿ ನ ಶೋಚತಿ ನ ಕಾಂಕ್ಷತಿ ||
-ಗೀ.೧೨.೧೭
೨೧೯. ಬಾಲೋನ್ಮತ್ತಪಿಶಾಚವದೇಕಾಕೀ ಸಂಚರನ್ ತುರಿಯಾತೀತಃ |
೨೨೦. ಯಸ್ತು ಸರ್ವಾಣಿ ಭೂತಾನ್ಯಾತ್ಮನೈವಾನುಪಶ್ಯತಿ |
ಸರ್ವಭೂತೇಷು ಚಾತ್ಮಾನಂ ತತೋ ನ ವಿಬುಗುಪ್ಸತೇ || -ಈ.೬
ಸರ್ವಭೂತಸ್ಥಮಾತ್ಮಾನಂ ಸರ್ವಭೂತಾನಿ ಚಾತ್ಮನಿ |
ಈಕ್ಷತೇ ಯೋಗಯುಕ್ತಾತ್ಮಾ ಸರ್ವತ್ರ ಸಮದರ್ಶನಃ || -ಗೀ.೬-೨೯
೨೨೬. ನ ಕರ್ಮಣಾ ನ ಪ್ರಜಯಾ ಧನೇನ ತ್ಯಾಗೇನೈಕೇ
ಅಮೃತತ್ವಮಾನಶುಃ || -ತೈ.ನಾ.೧೨
೨೨೭. ಸಂನ್ಯಸ್ಯ ಶ್ರವಣಂ ಕುರ್ಯಾನ್ನಾನ್ಯತ್ಕುರ್ಯಾದ್ಯತಿಃ ಕ್ವಚಿತ್ || (?)
-ಶಂ.೪-೨೧
೨೩೯. ಯೋ ಮೋಹಯತಿ ಭೂತಾನಿ ಸ್ವೇಹಪಾಶಾನುಬನ್ಧನೈಃ |
ಸರ್ಗಸ್ಯ ರಕ್ಷಣಾರ್ಥಾಯ ತಸ್ಮೈ ಮೋಹಾತ್ಮನೇ ನಮಃ ||
-ಭೀಷ್ಮಸ್ವಪರಾಜ
- ೨೫೮,೨೬೦. ಪ್ರಾಚ್ಛೇನಾತ್ಮನಾ ಸಂಪರಿಷ್ವಕ್ತೋ ನ ಬಾಹ್ಯಂ
ಕಿಂಚನ ವೇದ ನಾನ್ತರಮ್ || -ಬೃ.೪-೩-೨೧
ಸಲಿಲ ಏಕೋ ದ್ರಷ್ಟಾಽದ್ವೈತೋ ಭವತಿ..... ಏಷಾಸ್ಯ
ಪರಮಾ ಗತಿರೇಷಾಸ್ಯ ಪರಮಾ ಸಂಪದೇಷೋಽಸ್ಯ
ಪರಮೋ ಲೋಕ ಏಷೋಽಸ್ಯ ಪರಮ ಆನಂದಃ || -ಬೃ.೪-೩-೩೨
೨೭೯. ಸತಿ ಸಂಪದ್ಯ ನ ವಿದುಃ ಸತಿ ಸಂಪದ್ಯಾಮಹ ಇತಿ |
ತ ಇಹ ವ್ಯಾಘ್ರೋ ವಾ ಸಿಂಹೋ ವಾ ವೃಕೋ ವಾ
ವರಾಹೋ ವಾ ಕೀಟೋ ವಾ ಪತಂಜೋ ವಾ ದಂಶೋ
ವಾ ಮಶಕೋ ವಾ ಯದ್ಯದ್ಯವನ್ತಿ ತದಾ ಭವನ್ತಿ || -ಛಾಂ. ೬-೯-೨

ಯೋಗವಾಸಿಷ್ಠ

೬. ಆತ್ಮಸಂವಿತ್ತಿರೂಪಂ ತತ್ಯಕ್ತ್ವಾ ದೇವಾರ್ಚನಂ ಜನಾಃ |
ಪ್ರತಿಮಾರ್ಚಾಸು ಯೇ ಸಕ್ತಾಶ್ಚಿರಂ ಕ್ಲೇಶಂ ಭಜನ್ತಿ ತೇ ||
-ನಿ.ಪೂ.೨೯-೧೨೯

೩೨. ಮಹಾವಾಕ್ಯಾರ್ಥನಿಷ್ಕನ್ದಂ ಸ್ವಾತ್ಮಜ್ಞಾನಮವಾಪ್ಯತೇ |
ಶಾಸ್ತ್ರಾದೇರಿಕ್ಷುರಸತಃ ಸ್ವಾದ್ವಿವ ಸ್ವಾನುಭೂತಿತಃ || -ನಿ.ಉ.೧೯೭-೨೯
ಯಯಾ ಕಯಾಚಿದ್ಯುಕ್ತ್ಯಾ ತು ಮಹಾವಾಕ್ಯಾರ್ಥಮಾಶ್ರಯೇತ್ ||
-ಮುಮುಕ್ಷುರ್-೩
ಮಹಾವಾಕ್ಯಾರ್ಥನಿಷ್ಣಾಂತಾಂ ಬುದ್ಧಿಂ ಕೃತ್ವಾ ರಘೂದ್ವಹ |
ವಚೋಭೇದಮನಾದ್ಯತ್ಯ ಯದಿದಂ ವರ್ತತೇ ಶ್ರಣು ||
-ಉತ್ಪತ್ತಿ ಲಳ-೨೯
- ೨೫,೨೫. ನ ತೀರ್ಥೇನ ನ ದಾನೇನ ನ ಸ್ನಾನೇನ ನ ವಿದ್ಯಯಾ |
೨೬. ನ ಧ್ಯಾನೇನ ನ ಯೋಗೇನ ನ ತಪೋಭಿರ್ನ ಚಾದ್ವರೈಃ ||
-ನಿ.ಉ.೧೭೪-೨೪
- ೧೧೭,೧೧೮. ಅನ್ದಂ ಭುವನಮನ್ಲಸ್ಯ ಪ್ರಕಾಶಂ ತು ಸುಚಕ್ಷುಷಃ |
ಜಗದೇಕಾತ್ಮಕಂ ಜ್ಞಸ್ಯ ಮೂರ್ಖಸ್ಯಾತೀವ ದುಃಖದಮ್ ||
-ನಿ.ಪೂ.೧೧-೩೩
೧೪೧. ಚಿತ್ತಾಯತ್ಮವಿದಂ ಸರ್ವಂ ಜಗಸ್ಥಿರಚರಾತ್ಮಕಮ್ ||
-ಉತ್ಪತ್ತಿ ಲಳ-೩
೧೭೩. ದ್ರಷ್ಟೃದರ್ಶನದೃಶ್ಯಾನಾಂ ಮಧ್ಯೇ ಯದ್ದರ್ಶನಂ ಸ್ಥಿತಮ್ |
ಸಾಧೋ ತದವಧಾನೇನ ಸ್ವಾತ್ಮಾನಮವಬುದ್ಧಸೇ ||-ಉತ್ಪತ್ತಿ ಲ-೭೫
೧೯೯,೨೦೦. ಚಿನ್ಮಾತ್ರಮೇವ ಗಿರಯಶ್ಚಿನ್ಮಾತ್ರಂ ಜಗದಮ್ಬರಮ್ |
ಚಿನ್ಮಾತ್ರಮಾತ್ಮಾ ಜೀವಶ್ಚ ಚಿನ್ಮಾತ್ರಂ ಭೂತಸನ್ತತಿಃ ||
-ನಿ.ಪೂ.೨೯-೧೩೯
(ಅಲ್ಲಿರುವ ೧೩೪ ರಿಂದ ೧೪೦ರವರೆಗಿನ ಶ್ಲೋಕಗಳನ್ನೂ ನೋಡಿ)
೨೨೨. ಸರ್ವಾರಮ್ಭಪರಿತ್ಯಾಗೀ ಸರ್ವೋಪಾಧಿವಿವರ್ಚಿತಃ |
ಸರ್ವಾಶಾಸಂಪರಿತ್ಯಾಗೀ ಜೀವನ್ಮುಕ್ತ ಇತಿ ಸ್ಮೃತಃ || -ಉಪ.೭೪-೩೮
(ಈ ಶ್ಲೋಕದ ಹಿಂದಿನ ಶ್ಲೋಕಗಳನ್ನೂ ನೋಡಿರಿ)
೨೪೭. ಯಸ್ಯ ಯದ್ರಸಿಕಂ ಚಿತ್ತಂ ತತ್ತಥಾ ತಸ್ಯ ಗಚ್ಛತಿ |
ಬ್ರಹ್ಮೈಕರಸಿಕಂ ತೇನ ಮನಸ್ತತ್ತಾಂ ಸಮಶ್ಚುತೇ || -ನಿ.ಉ.೧೭೫-೪೨
೨೮೦. ಬನ್ನೋಽಸ್ಯ ವಾಸನಾಬನ್ನೋ ಮೋಕ್ಷಃ ಸ್ಯಾ-
ದ್ವಾಸನಾಲಯಃ || -ನಿ.ಪೂ.೫೧-೬೫
೨೮೧. ವಾಸನಾತಾನವಂ ರಾಮ ಮೋಕ್ಷ ಇತ್ಯುಚ್ಯತೇ ಬುದ್ಧಿಃ |
ಪದಾರ್ಥವಾಸನಾದಾರ್ಥ್ಯಂ ಬನ್ದ ಇತ್ಯುಭಿಧೀಯತೇ ||
-ಮುಮುಕ್ಷು.೨-೫

೨. ಶಂಕರಾನಂದರ

ಗೀತಾತಾತ್ಪರ್ಯಬೋಧಿನಿಯಿಂದ ಆರಿಸಿದ ಭಾಗಗಳು

ವಿಶೇಷಸೂಚನೆ : ಇಲ್ಲಿ ಕೊಟ್ಟಿರುವ ಗ್ರಂಥಭಾಗಗಳನ್ನು ಅಲ್ಲಲ್ಲಿಯೇ ತೋರಿಸಿರುವ ಮಹಾವಾಕ್ಯದರ್ಪಣದ ಶ್ಲೋಕಗಳಿಗೆ ಹೋಲಿಸಿ ನೋಡಿದರೆ ಭಾಷೆ ಮತ್ತು ಅಭಿಪ್ರಾಯ ಎರಡರಲ್ಲಿಯೂ ಈ ಎರಡು ಗ್ರಂಥಗಳಿಗಿರುವ ಸಾಮ್ಯವು ಎದ್ದುಕಾಣುತ್ತದೆ. ಈ ಪುಸ್ತಕದ ಅಡಿಟಿಪ್ಪಣಿಗಳಲ್ಲಿ ಶಂ.ಗೀ. ಎಂಬ ಸಂಕೇತದಿಂದ ಅಲ್ಲಲ್ಲಿ ಕೊಟ್ಟಿರುವ ಗೀತಾತಾತ್ಪರ್ಯ ಬೋಧಿನಿಯ ಗ್ರಂಥಭಾಗಗಳಿಗೆ ಹೋಲಿಸಿದರೆ ಈ ಹೋಲಿಕೆಯು ಇನ್ನಷ್ಟು ಸ್ಪಷ್ಟವಾಗುವದು.

೧. ಲೌಕಿಕಶಾಸ್ತ್ರಗಳಿಗಿಂತ ಶ್ರುತಿಯು ಹೆಚ್ಚು ವಿಶ್ವಾಸಾರ್ಹ

ಶಂ.ಗೀ.೧೮-೫೦, ಮ.ದ.೧೯-೨೩೫-೬,೨೩೭, ೨೩೮

೧. ಯಥಾ ಚ ಅದ್ಯೈಕಾದಶೀ ಶಿವರಾತ್ರಿರಿತಿ ಶಾಸ್ತ್ರೋಕ್ತೋಕ್ತಮಜ್ಞೇ ಕೃತ್ಯೋಪೋಷ್ಯತೇ, ತಥಾ ವಿದುಷಾ 'ನಾನ್ತಃಪ್ರಜ್ಞಮ್' ಇತ್ಯಾದಿನಾ 'ಪ್ರಪಇಷ್ಟೋಪಶಮಂ ಶಾನ್ತಂ ಶಿವಮದ್ವೈತಂ ಚತುರ್ಥಂ ಮನ್ಯಂತೇ ಸ ಆತ್ಮಾ' ಇತ್ಯಂತೇನ ಶಾಸ್ತ್ರೇಣ ಸಕಲದೃಶ್ಯಸಂಬಂಧಂ ನಿಷಿಧ್ಯಾಪಿತಂ ಕೇವಲಮಾತ್ಮತತ್ತ್ವಂ ಸ್ವಾತ್ಮನಾ ಅವಗನ್ತವ್ಯಮ್ | ಉಭಯೋಃ ಶಾಸ್ತ್ರ ಪ್ರತಿಪಾದ್ಯತ್ವಾವಿಶೇಷಾತ್ | ನನು ನಾನ್ತಃಪ್ರಜ್ಞಮಿತಿ ಶ್ರುತ್ಯುಕ್ತಾರ್ಥಸ್ಯ ನಿರ್ವಿಶೇಷತ್ವೇನೋಪಲಬ್ಧ್ಯಭಾವಾತ್, ವನ್ಧ್ಯಾಪ್ರತ್ಯವದಸತ್ತ್ವಮೇವೇತಿ ಚೇತ್ | ಏಕಾದಶ್ಯಾ ಅಪಿ ವಿಶೇಷಾಕಾರಾದರ್ಶನಾತ್ ಸ್ವರೂಪೇಣ ತತ್ತುಲ್ಯತ್ವಾದನನುಷ್ಠೇಯತ್ವಪ್ರಸಜ್ಞಾತ್ | ತತ ಉಭಯೋರಪಿ ಶಾಸ್ತ್ರೈಕ ಗಮ್ಯತ್ವಂ ತದುಕ್ತತ್ವೇನಾಭ್ಯುಪಗಮ್ಯತ್ವಂ ಚ ಸಮಮೇವ | ನ ಚೈಕಾದಶೀವದಾತ್ಮಸದ್ಭಾವಃ ಶಾಸ್ತ್ರೋಕ್ತಾಜ್ಞೇಕ್ರಿಯತ ಏವೇತಿ ಚೇತ್, ಆತ್ರ ಯಥಾ ನಿಶ್ಚಯೇನ ಪ್ರವೃತ್ತಿಃ, ತಥಾ ನಾಹಂ ದೇಹಾದಿರಿತಿ ನಿಶ್ಚಯೇನಾನಾತ್ಮನೃಹಂಭಾವಂ ಪರಿತ್ಯಜ್ಯ ಬ್ರಹ್ಮೈವಾಹಮಿತಿ ತೂಷ್ಟೀಂ ಸ್ಥೀಯತಾಮ್ |... ಯದುಕ್ತಮವಿಷಯತ್ವಾದಪ್ರಸಿದ್ಧತ್ವಾಚ್ಚಾತ್ಮನಃ, ತದನುಭವಾಭಾವಾತ್ಪ್ರವೃತ್ಯಭಾವ ಇತಿ | ಅತ್ರೋಚ್ಯತೇ | ನ ತಾವದಯಮಾತ್ಮಾ ಸ್ವಯಮೇಕಾದಶೀವದೇಕಾನ್ತೇನಾವಿಷಯಃ | ಅಸ್ಮತ್ಪ್ರತ್ಯಯಾರ್ಥತ್ವೇನ ನಿತ್ಯಾಪರೋಕ್ಷತ್ವಾತ್, ಪ್ರಕಾಶಸ್ವರೂಪತ್ವಾತ್ ಸರ್ಗ(ವರ್?)ಪ್ರಕಾಶಕತ್ವಾಚ್ಚ ಪ್ರತ್ಯಗಾತ್ಮಪ್ರಸಿದ್ಧೇಃ... | ನ ಹಿ ಸ್ವಮೇಕಂ ಸಾಕ್ಷಾದನುಭವತಃ ಪಣಿತ್ತಸ್ಯ ಸ್ವಸತ್ಪ್ರಸಿದ್ಧೇಃ ಪ್ರಮಾಣಮಪೇಕ್ಷ್ಯತೇ ||

**೨. ಮುಮುಕ್ಷುವಿಗೆ ಸ್ತೋತ್ರಮಂತ್ರಾದಿಗಳಿಗಿಂತ
ವೇದಾಂತವಿಚಾರವೇ ಮುಖ್ಯ**

(ಶಂ.ಗೀ. ೧೮-೫೦, ೪-೨೧ ; ಮ.ದ. ೨೨೫-೨೩೦)

೧. ನ ಹಿ ಮುಮುಕ್ಷೋರ್ಯತೇಃ ಸ್ತೋತ್ರಮನ್ತ್ರಜಪಾದಿಭಿರ್ಜ್ಞಾನಂ ಸಿದ್ಧತಿ
ವಿನಾಜಸ್ರವೇದಾನ್ತವಿಚಾರೇಣ 'ಸಂನ್ಯಸ್ಯ ಶ್ರವಣಂ ಕುರ್ಯಾತ್' ಇತಿ
'ಶ್ರೋತವ್ಯೋ ಮನ್ವಪ್ಯ' ಇತಿ 'ಉಪನಿಷದಮಾವರ್ತಯೇತ್' ಇತಿ
ನಿರನ್ತರವಿಚಾರಸ್ಯೈವ ಕರ್ತವ್ಯತ್ವಶ್ರವಣಾತ್ ||.... ತತಃ
ಪ್ರಣವಜಪಾದಿಕಮಚ್ಛಿಂ ಕೃತ್ವಾ ವಿಚಾರಮಚ್ಛಿಂ ಕೃತ್ವಾ
ಯಾವತ್ಸಮ್ಯಗಾತ್ಮವಿಜ್ಞಾನಂ ನೋದೇತಿ ತಾವದಜಸ್ರಂ ವೇದಾನ್ತಾವೃತ್ತೈವ
ನಿಯಮೇನ ಭವಿತವ್ಯಮ್ | ತದೇಕಪ್ರಯೋಜನಂ ಸ್ಯಾತ್ಸಂನ್ಯಾಸಸ್ಯ |
ಯದಾ ಜ್ಞಾನಂ ವಿಜ್ಞಾನಂ ಚ ಸಿದ್ಧತಿ ತದಾ ಆವೃತ್ತಿಸ್ತುಕ್ತವ್ಯಾ || ೧೮-೫೦.

೨. ಜಪಾದಿಕರ್ಮಣಾ ಸಹ ಶ್ರವಣಾದಿ ಕುರ್ವನ್ ವಾ, ಶ್ರವಣಾದಿ ತ್ಯಕ್ತ್ವಾ
ಯತಿಸ್ತದ್ವ್ಯತಿರಿಕ್ತಂ ಕರ್ಮೈವ ಕುರ್ವನ್ (ವಾ?) ಕಿಲ್ಬಿಷಮೇವ
ಪ್ರಾಪ್ನೋತೀತಿ ಸೂಚಿತಂ ಭವತಿ | ತೇನ ಯತೇಃ ಶ್ರವಣಾದ್ಯೇವ ಸರ್ವದಾ
ಕರ್ತವ್ಯಂ ನಾನ್ಯತ್ ಸ್ತೋತ್ರಮನ್ತ್ರಜಪಾದಿಕಮಿತಿ ಸಿದ್ಧಂ ಭವತಿ || ೪-೨೧

೩. ಜಗತ್ತು ಬ್ರಹ್ಮದ ವಿವರ್ತ,

ಗ್ರಹಿಸುವಾತನ ಗ್ರಹಣದೋಷದಿಂದ ಕಾಣಿಸುತ್ತಿದೆ

(ಶಂ.೨-೧೬, ಮ.ದ.೯೧, ೧೩೪, ೧೩೬, ೧೩೭)

ನನೂಕ್ತರೀತ್ಯಾ ಜಗದ್ಬ್ರಹ್ಮಣೋಃ ಕಾರ್ಯಕಾರಣಭಾವಾನುಪಪತ್ತೌ
ಕಥಮುಪಾದಾನಂ ಬ್ರಹ್ಮೇತಿ ಚೇತ್, ವಿವರ್ತೋಪಾದಾನಂ ಬ್ರಹ್ಮೇತಿ
ಬ್ರೂಮಃ | ವಿವರ್ತತ್ವಂ ನಾಮಾಧಿಷ್ಠಾನಸ್ಯಾನ್ಯಥಾಭಾನಮಾತ್ರಮ್, ತಚ್ಚ
ಗ್ರಹೀತುರ್ಗ್ರಹಣದೋಷಕೃತಂ ಶುಕ್ತೇರ್ಯಥಾ ರಜತಾಕಾರೇಣ
ಪ್ರತೀತಿಃ ||

೪. ಅಧಿಷ್ಠಾನವಾದ ಬ್ರಹ್ಮಜ್ಞಾನವಾದರೆ ಶುಕ್ತಾದಿಜ್ಞಾನದಿಂದ ರಜತವು
ಶುಕ್ತಿಯೇ ಆಗುವಂತೆ ಜಗತ್ತು ಬ್ರಹ್ಮವೇ ಆಗಿಬಿಡುವದು

(ಶಂ.ಗೀ.೨-೧೬, ಮ.ದ.೧೨೦, ೧೪೪-೧೪೭)

ಶುಕ್ತಿಯಾಥಾತ್ಮ್ಯಸಂದರ್ಶನೇನ ರಜತಾಭಾಸಸ್ಯ ಶುಕ್ತಿಮಾತ್ರತ್ವವದಧಿ
ಷ್ಠಾನಬ್ರಹ್ಮಸ್ವರೂಪಸಾಕ್ಷಾತ್ಕಾರೇಣ ಜಗತೋಽಪಿ ಪ್ರತೀತಿಮಾತ್ರಸ್ಯ...

ಬ್ರಹ್ಮಮಾತ್ರತ್ವಸಿದ್ಧಾ ಬ್ರಹ್ಮಣೋಽದ್ವಿತೀಯತ್ವೇಽವ್ಯಾಹತೇ ಸತಿ, ಆತ್ಮ್ಯವಂ ಪೂರ್ವೋಕ್ತದೋಷಾನವಕಾಶಃ ||

೫. ದ್ವೈತವೆಲ್ಲವೂ ಆವಿದ್ಯಕವಾಗಿರುವದರಿಂದ ಶ್ರುತಿಬೋಧಿತ ಬ್ರಹ್ಮಾತ್ಮೈಕತ್ವವು ವಿರುದ್ಧವಲ್ಲ

(ಶಂ.ಗೀ. ೧೩-೨-, ಮ.ದ. ೧೫೪ ರಿಂದ ೧೬೪)

ವಿದ್ಯಾವಿಭೂತಿದಶಾಯಾಂ ಪ್ರಬೋಧೇ ಸ್ವಪ್ನಸಂಸಾರಾಭಾವವದಾ-
ವಿದ್ಯಕಸಂಸಾರಾಭಾವಾನ್ನಿತ್ಯಶುದ್ಧಬೋಧಸ್ವಭಾವಸ್ಯಾತ್ಮನಃ ಪರಿಪೂರ್ಣ
ಸ್ಯ ಬ್ರಹ್ಮಾಭಿನ್ನತ್ವಂ ನ ವಿರುದ್ಧತೇ | ತತ ಏವ ಪ್ರಮಾಣಶಿರೋಮಣ್ಯಾ
ಸರ್ವಜ್ಞಯಾ ಶ್ರುತ್ಯಾಪಿ 'ಐತದಾತ್ಮ್ಯಮಿದಂ ಸರ್ವಂ ತತ್ಸತ್ಯಂ ಸ ಆತ್ಮಾ
ತತ್ತ್ವಮಸಿ ಶ್ವೇತಕೇತೋ' ಇತಿ ಸರ್ವಸ್ಯಾಪ್ಯಾಕಾಶಾದಿಸ್ಥೂಲಾನ್ಮಸ್ಯಾತ್ಮನಃ
ಸಂಸಾರನಿಮಿತ್ತಸ್ಯ ದ್ವೈತಪ್ರಪಂಚಸ್ಯಾವಿದ್ಯಾಕಾರ್ಯಸ್ಯ ಅಧಿಷ್ಠಾನಸತ್ಯೈ
ಕಾಲಮ್ಬನಸ್ಯ ಸ್ವತಃಸತ್ತಾಶೂನ್ಯಸ್ಯ ಐತದಾತ್ಮ್ಯಮಿತಿ ಸನ್ಮಾತ್ರತ್ವಂ ಬೋಧ
ಯಿತ್ವಾ ಭೇದಹೇತೋರ್ವಿಶೇಷಸ್ಯಾಭಾವಾಚ್ಚಿದೇಕರಸಸ್ಯಾತ್ಮನಃ 'ತತ್ತ್ವ-
ಮಸಿ' ಇತಿ ಬ್ರಹ್ಮತ್ವಂ ಪ್ರತಿಪಾದ್ಯತೇ ಬ್ರಹ್ಮಣೋಽದ್ವಿತೀಯತ್ವಸಿದ್ಧಿಃ ||

೬. ಆತ್ಮನು ಕ್ಷರಾಕ್ಷರಭಿನ್ನನು, ಜಾಗ್ರತ್ಸ್ವಪ್ನಸುಷುಪ್ತಿಭಿನ್ನನು, ಸ್ಥೂಲಸೂಕ್ಷ್ಮಕಾರಣಭಿನ್ನನು

(ಶಂ. ಗೀ. ೧೫-೧೨ ; ಮ. ದ. ೧೮೦, ೧೮೩, ೧೮೭)

ಕ್ಷರಾಕ್ಷರಾಭ್ಯಾಮಾತ್ಮನೋ ಭಿನ್ನತ್ವಮೇವಾಹ- ಅವ್ಯಯ ಇತಿ |.....
ಸುಷುಪ್ತಿಸಮಾಧ್ಯೋಸ್ತದ್ವಯಸಾಕ್ಷಿತಯಾ ವಿದ್ಯಮಾನತ್ವಾದಾತ್ಮನೋ
ವ್ಯಯಾಭಾವಾತ್, ತತೋ ನಿತ್ಯತ್ವೇನ ತಾಭ್ಯಾಮನ್ಯತ್ವಮುತ್ಪಮತ್ವಂ ಚ
ಸಿದ್ಧಮ್ | ಕಿಂಚ ಈಶ್ವರಃ | ಸ್ವಸನ್ನಿಧಿಮಾತ್ರೇಣ ತಯೋರ್ವ್ಯಾಪೃತಿಹೇತು
ತ್ವಾದೀಶ್ವರಃ | ಹೇತುಗರ್ಭಿತಮಿದಂ ವಿಶೇಷಣಮ್ | ಆತ್ಮಾ ತಾಭ್ಯಾಂ
ಭಿನ್ನಃ, ತತ್ಪ್ರವೃತ್ತಿಹೇತುತ್ವಾತ್, ರಾಜವತ್ | ಕಿಂಚ | ಯೋ ಲೋಕ
ತ್ರಯಾಮಾವಿಶ್ಯ ಬಿಭರ್ತಿ- ಲೋಕೈಃ ಜಾಯಂತೇ ಇತಿ ಲೋಕಾಃ,
ಸಮಷ್ಟಿವ್ಯಷ್ಟಿಲಕ್ಷಣಾಃ ಸ್ಥೂಲಸೂಕ್ಷ್ಮಕಾರಣದೇಹಾಃ ಸಾಭಿಮಾನಿನಃ
ಸಾವಸ್ಥಾಃ | ತೇಷಾಂ ತ್ರಯಂ ಲೋಕತ್ರಯಂ ಸ್ಥೂಲಸೂಕ್ಷ್ಮಕಾರಣಾಖ್ಯಂ
ಶರೀರತ್ರಯಂ ಸ್ವಾಧಾರಮ್ ಆವಿಶ್ಯ ಬಹಿರನ್ಶಶ್ಚ ಸರ್ವತೋ ವ್ಯಾಪ್ಯ
ಬಿಭರ್ತಿ ಸತ್ತಾಂ ಸ್ಥೂರ್ತಿಂ ಚ ಪ್ರಯಚ್ಛನ್ ಧಾರಯತಿ | ಯದ್ವಾ

ಲೋಕೈಃ ದೃಶ್ಯೈಃ ಇತಿ ಲೋಕಾ ಜಾಗ್ರತ್ಸ್ವಪ್ನಸುಷುಪ್ತಯಃ
ಸಾಭಿಮಾನಿಭೋಗ್ಯಾರ್ಥಾಃ ತಾಸಾಂ ತ್ರಯಂ ಲೋಕತ್ರಯಮ್ ಆವಿಶ್ಯ
ವ್ಯಾಪ್ಯ ಯೋ ಬಿಭರ್ತಿ ಪ್ರಕಾಶಯತಿ ಜಾಗ್ರತ್ಸ್ವಪ್ನಸುಷುಪ್ತಾದಿಪ್ರಪಂಚಂ
ಯತ್ಪ್ರಕಾಶತೇ ಇತಿ ಶ್ರುತೇಃ |ಅವ್ಯಯತ್ವೇನ, ಈಶ್ವರತ್ವೇನ, ಭರ್ತೃ
ತ್ವೇನ ಚ ಕ್ಷರಾಕ್ಷರಾಭ್ಯಾಂ ದ್ವಾಭ್ಯಾಮಪಿ ಪುರುಷಾಭ್ಯಾಂ ಉತ್ಪಷ್ಟ
ತಮತ್ವಾತ್, ಆತ್ಮನಃ ಪುರುಷೋತ್ತಮತ್ವಂ ಸರ್ವಪ್ರಮಾಣಸಿದ್ಧಮಿತಿ
ಭಾವಃ||

೨. ವಾಸನಾದಿಪ್ರತಿಬಂಧವಿರುವ ಜ್ಞಾನವು
ಸಮಾಧಿಯೋಗಾಭ್ಯಾಸದಿಂದ ಪಕ್ಕವಾಗಿ

ಬ್ರಹ್ಮಾತ್ಮಸ್ಥಿತಿರೂಪವಾದ ಕೈವಲ್ಯಕ್ಕೆ ಕಾರಣವಾಗುವದು

(ಶಂ. ಗೀ.೨-೨೨, ೨-೬೬, ೧೮-೫೦, ೧೨-೧೨ ; ಮ.ದ.೨೨೩, ೨೪೦,
೨೪೧, ೨೫೩, ೨೫೪, ೨೬೮ ರಿಂದ ೨೮೩)

೧. ಮುಮುಕ್ಷೋರ್ಯತೇಃ ಶ್ರವಣಜನ್ಯಂ ಜ್ಞಾನಂ ಪ್ರಪಂಚವಾಸನಾಭಿಃ
ಕಾಮಕ್ರೋಧಾದಿಭಿರಹಂಮಮೇತ್ಯಭಿಮಾನವಿಶೇಷೈಶ್ಚ ಸಪ್ರತಿಬಂಧಕಂ
ವಿದೇಹಮುಕ್ತೈ ನಾಲಮ್ || (೨-೨೨)

೨. ಅನಾದ್ಯವಿದ್ಯಾವಾಸನಾಕೃತ್ಯೈಃ ಸತ್ಸ್ವರಜಸ್ತಮೋದೋಷೈರ್ದೂಷಿತೇ
ಸತ್ಯನ್ತಃಕರಣೇ ಸಮುತ್ಪದ್ಯಮಾನೈರಹಮಿದಮದ ಇತ್ಯಾದ್ಯನಾತ್ಮಪ್ರತ್ಯಯೈ
ವ್ಯವಧೀಯಮಾನಮಾತ್ಮತತ್ತ್ವಂ ನ ವಿಸ್ಪಷ್ಟಂ ಭಾತಿ | ತಸ್ಯೈವಾನ್ತಃ
ಕರಣಸ್ಯ ಚಿರಕಾಲನಿತ್ಯನಿರನ್ತರಸಮನುಷ್ಠಿತಸಮಾಧಿಯೋಗೇನ
ಸರ್ವದೃಶ್ಯಸಂಬಂಧನಿರ್ಮುಕ್ತಮಪ್ರತಿಬಂಧಂ ಚ ಜಾಯತೇ | ತತೋ ಜ್ಞಾನ
ಪರಿಪಾಕೈಕಪ್ರಯೋಜನತ್ವಾತ್ ಪ್ರತ್ಯಯಾವೃತ್ತೇಃ | ...ಜ್ಞಾನಸ್ಯ ಪರಿ
ಪಾಕೋ ನಾಮ ಚಿರಕಾಲನಿತ್ಯನಿರನ್ತರಸಮಭ್ಯಸ್ಯಮಾನಸಜಾತೀಯ
ಪ್ರತ್ಯಯಾವೃತ್ತ್ಯಾ ಸಮಗ್ಲ್ಯಾನೋತ್ಪತ್ತಿಪ್ರತಿಬಂಧಕಾನಾಂ ಸತ್ಸ್ವರಜಸ್ತಮೋ
ಗುಣಾನಾಮ್, ತತ್ಕಾರ್ಯಾಣಾಂ ಚಾಹಮಿದಮದಃ 'ಇಷ್ಟಮನಿಷ್ಟಮ್'
ಇತ್ಯಾದಿವಿಪರೀತಪ್ರತ್ಯಯಾನಾಂ ರಾಗದ್ವೇಷಮೋಹವಿಕಾರಾಣಾಂ ಚ
ನಿಃಶೇಷನಿವೃತ್ತ್ಯಾ ಸಮುತ್ಪದ್ಯಮಾನೋಽನ್ತಃಕರಣಸ್ಯ ಕೇವಲಶುದ್ಧಸತ್ತ್ವ
ಭಾವ ಏವ ಪ್ರಸಾದಲಕ್ಷಣಃ | ಯಸ್ಮಿನ್ ಸತಿ ಸರ್ವಮಿದಮಹಂ ಚ
ಬ್ರಹ್ಮೈವೇತಿ ಸ್ಪಷ್ಟಿನ್ ಸರ್ವತ್ರ ಬ್ರಹ್ಮತ್ವಧೀವ್ಯವಸ್ಥಾಪಕಂ ಪರಾವರೈಕತ್ವ
ವಿಜ್ಞಾನಂ ವಿಕಲ್ಪನಿರ್ಮುಕ್ತಂ ವೃತ್ತಿವ್ಯಾಪಾರಸಮಾಪ್ತಿಲಕ್ಷಣಂ ಸಂಭವತಿ ||


೩. ತಸ್ಮಾಜ್ಞಾನಾದಪಿ ಸಪ್ರತಿಬನ್ಧಾತ್ ತನ್ನಿವೃತ್ತಿಕಾರಣಂ ಧ್ಯಾನಮುಕ್ತಲಕ್ಷಣಂ ವಿಶಿಷ್ಯತೇ.... ವಾಸನಾಯಾಃ ಕರ್ಮತ್ವೇನ ಯತ್ಪಲತಿ ದೃಶ್ಯಜಾತಂ ತತ್ಕರ್ಮಫಲಮಿತ್ಯುಚ್ಯತೇ ತಸ್ಯ ತ್ಯಾಗಃ, ನಿತ್ಯನಿರಂತರ ನಿರ್ವಿಕಲ್ಪಸಮಾಧಿ ನಿಷ್ಕಯಾ ಅದರ್ಶನಂ ಬಹಿರನ್ತಃ ಸರ್ವತ್ರ ಸರ್ವಥಾ ಬ್ರಹ್ಮಮಾತ್ರತ್ವೋ ಪಲಮ್ಬುಃ ಕರ್ಮಫಲತ್ಯಾಗೋ ಧ್ಯಾನಾದ್ವಿಶಿಷ್ಯತೇ... ಸರ್ವಕರ್ಮಫಲ ತ್ಯಾಗಾತ್ ನಿರ್ವಿಕಲ್ಪಸಮಾಧೇಃ ನಿಃಶೇಷವಿನಷ್ಟವಿಪರೀತವಾಸನಾಗ್ರನ್ಥೇ ವಿದುಷಸ್ತು, ಅನಂತರಮ್ ಏತದ್ದೇಹಪಾತಾನಂತರಮೇವ ಶಾಸ್ತ್ರೀ, ಆತ್ಮನಿರಸಂಸಾರೋಪಶಮಃ, ಬ್ರಹ್ಮಾತ್ಮನಾವಸ್ಥಾನಲಕ್ಷಣಂ ವಿದೇಹ ಕೈವಲ್ಯಮ್ ಸಿದ್ಧತೀತ್ಯರ್ಥಃ | ಉಭಯತ್ರಾಪಿ ವಿಶಿಷ್ಯತೇ ಇತ್ಯುಕ್ತ್ಯಾ ಮೋಕ್ಷೈಕಕಾಮಸ್ಯ ಜ್ಞಾನಸ್ಯಾಪ್ರತಿಬದ್ಧತ್ವಸಿದ್ಧಯೇ ಸವಿಕಲ್ಪಕೋ ನಿರ್ವಿಕಲ್ಪಕಶ್ಚ ಸಮಾಧಿರವಶ್ಯಂ ಕರ್ತವ್ಯ ಇತಿ ಬೋಧಿತಂ ಭವತಿ ||೧೨-೧೨

೮. ಬ್ರಹ್ಮನಿಷ್ಠೆಯಿಂದ ಆಗುವ ವಾಸನಾಕ್ಯಯಾದಿಫಲಗಳು

(ಶಂ.ಗೀ.೫-೧೯, ೨೦ ; ಮ.ದ. ೨೮೨, ೨೮೮, ೨೯೯, ೩೦೦, ೩೦೧)

೧. ಅದ್ವಿತೀಯೇ ಬ್ರಹ್ಮಣಿ ಜಗದ್ಬುದ್ಧಿಸಂಪಾದಿಕಾ ದೇಹಾದಾವಹಂಮಮ ಬುದ್ಧಿಸಂಪಾದಿಕಾ ವಾಸನಾ ಅವಿದ್ಯಾ | ತನ್ನೂಲಕಾಃ ಕಾಮಾಃ, ತತ್ಕಾರ್ಯಾಣಿ ಕರ್ಮಾಣಿ | ತೇಷಾಮವಿದ್ಯಾಕಾಮಕರ್ಮಣಾಂ ನಿತ್ಯ ನಿರಂತರಬ್ರಹ್ಮನಿಷ್ಠಯಾ ನಿಃಶೇಷವಿನಾಶೇ ಸತಿ ಕಾರಣನಾಶಾತ್ಕಾರ್ಯ ನಾಶಃ- ಇತಿ ನ್ಯಾಯೇನ ತತ್ಕಾರ್ಯಭೂತಭಾವಿದೇಹಸಂಬಂಧ ನಾಶೋಽಪಿ ಸಿದ್ಧತಿ || ೫-೧೯.

೨. ಸರ್ವಂ ಸಂನ್ಯಸ್ಯ ಸರ್ವದಾ ಬ್ರಹ್ಮಣ್ಯೇವ ಬ್ರಹ್ಮಾತ್ಮನಾ ತಿಷ್ಠತೋ ಯತೇಃ
 (೧) ಸರ್ವವಾಸನಾಸಂಕ್ಷಯಃ, (೨) ಸರ್ವಕಾಮಪ್ರಮೋಕಃ,
 (೩) ಸರ್ವಕರ್ಮಪ್ರವಿಲಯಶ್ಚೇತ್ಯೇತತ್ತ್ರಿತಯಸ್ಯ ಭಾವಿಜನ್ಮಹೇತೋರನಿ
 ಷ್ಠಸ್ಯ ನಿವೃತ್ತಿಃ, ತಥಾ ಜೀವದ್ವಶಾಯಾಂ (೧) ದೃಷ್ಟದುಃಖಾನುಪಲಬ್ಧಿಃ,
 (೨) ಸದಾಸನ್ನಾನುಭೂತಿಃ, (೩) ವಿದೇಹಕೈವಲ್ಯಪ್ರಾಪ್ತಿಃ ಇತ್ಯೇತತ್
 ತ್ರಿತಯಸ್ಯೇಷ್ಟಸ್ಯ ಪ್ರಾಪ್ತಿಃ ೫-೨೦.



೩. ಮುಖ್ಯಶಬ್ದಗಳ ಅಕ್ಷರಾನುಕ್ರಮಣಿಕೆ

ಸೂಚನೆ :- ಇಲ್ಲಿ ಕೊಟ್ಟಿರುವುದು ಶ್ಲೋಕದ ಸಂಖ್ಯೆ. ಒಂದು ಶಬ್ದದ ಮುಂದೆ ಅಥವಾ ಹಿಂದೆ - ಹೀಗೆ ಅಡ್ಡಗೀಟು ಇದ್ದರೆ ಅಲ್ಲಿಗೆ ಪ್ರಕೃತವಾದ ಶಬ್ದವನ್ನು ಸೇರಿಸಿ ಕೊಂಡು ಓದಿಕೊಳ್ಳಬೇಕು. ಉದಾಹರಣೆಗೆ 'ಅಖಂಡ' ಎಂಬ ಮಾತಿನ ವಿವರಣೆಯಲ್ಲಿರುವ - ಬೋಧ ಎಂಬುದನ್ನು 'ಅಖಂಡಬೋಧ' ಎಂದು ಓದಿಕೊಳ್ಳಬೇಕು. ಬೋಧ ಎಂಬ ಮಾತಿನ ವಿವರಣೆಯಲ್ಲಿ ಅಪ್ರತಿಬದ್ಧ - ಎಂಬುದನ್ನು 'ಅಪ್ರತಿಬದ್ಧಬೋಧ' ಎಂದು ಓದಿಕೊಳ್ಳಬೇಕು. ಯಾವುದಾದರೊಂದು ಶಬ್ದವು ಕಪ್ಪಕ್ಷರದಲ್ಲಿದ್ದರೆ ಆ ಶಬ್ದವನ್ನು ನೋಡಿ ಎಂದು ಅಭಿಪ್ರಾಯ.

ಅ	ಅಂತರಂಗ - ಜ್ಞಾನಕ್ರಿಯಾಶಕ್ತಿಯುಳ್ಳ ಅಂತಃಕರಣ, ಅಹಂಕಾರ, ೬೭.
ಅಕ್ಷರ - ನಾಶವಾಗದ ಆತ್ಮ, ೧೮೬ ; ಅವ್ಯಾಕೃತ, ೧೮೩.	ಅಂತರ್ಯಷ್ಟಿ - ಆತ್ಮನಕಡೆಗೆ ತಿರುಗಿದ ಒಳನೋಟ, ೧೧೬.
ಅಖಂಡ - ಕಡಿವಡೆಯದ. ಅಖಂಡತ್ವ (ಐಕ್ಯ) ೧೭, ೧೬೪; - ಬೋಧ (ಚೈತನ್ಯ) ೭೮, ೨೦೫; - ಸಚ್ಚಿದಾನಂದ ೨೧೫; - ಸೌಖ್ಯ ೨೦೮	ಅಬೋಧ - ಅಜ್ಞಾನ, ೨೪.
ಅಖಿಲಾತ್ಮಭಾವ - ಎಲ್ಲಕ್ಕೂ ಆತ್ಮನಾಗಿರುವಿಕೆ, ೩೦೦.	ಅಭಾವ - ಏನೂ ಇಲ್ಲದಿರುವಿಕೆ, ೧೩೦.
ಅಚೇತನ - ಚೈತನ್ಯವಿಲ್ಲದ ಜಡ, ೩೯.	ಅಮನಸ್ಕತ್ವ - ಭೇದಪ್ರತ್ಯಯರೂಪವಾದ ಮನಸ್ಸಿಲ್ಲದ್ದು ಬ್ರಹ್ಮ ೨೫೫.
ಅಜ್ಞಾನ - ಪ್ರಪಂಚಕ್ಕೆ ಕಾರಣವಾಗಿರುವ ತಪ್ಪುತಿಳಿವಳಿಕೆಯ ವಾಸನೆ, ೫೩, ೮೨, ೮೩, ೧೫೬, ೧೭೧, ೧೮೯, ೧೯೧.	ಅವಬೋಧ - ಜ್ಞಾನ, ೨೪ - ಮಾತ್ರ, ಚಿನಾತ್ರ ೧೮೫.
ಅದ್ವಯ - ತನಗೆರಡನೆಯದಿಲ್ಲದ, ೮೯, ೧೨೬, ೨೧೬, ೨೨೦, ೨೫೫.	ಅವಿದ್ಯಾ - ಅಜ್ಞಾನ, ೮೬ ; ೨೪೧, ೨೭೮.
ಅದ್ವಿತೀಯ - ಅದ್ವಯ, ೨೧೩.	'ಅವತ' - ಇಲ್ಲದ್ದು, ಹುಸಿಯಾದದ್ದು ೨೦೮; ; ಅವ್ಯಾಕೃತ, ೩೮ ; - ಕಲ್ಪ (ಇಲ್ಲವೆನ್ನುವಷ್ಟು ಹುಸಿ), ೧೨ ; - ರೂಪ (ಹುಸಿಯಾದ ಅಹಂಕಾರ), ೪೧ ; - ಪ್ರವೃತ್ತಿ (ಹುಸಿ ವಸ್ತುಗಳ ಕಡೆಗೆ ತಿರುಗುವುದು), ೨೯೫.
ಅದ್ವೈತ - ಅದ್ವಯ, ೧೨೫ :- ವಾದಿ (ಅದ್ವೈತವೇ ತತ್ತ್ವವೆನ್ನುವವ), ೯೧.	ಅಹಮ್, ಅಹಂಕಾರ, ಅಹಂಕೃತಿ - ಆತ್ಮನಿಗೆ ಮರೆಯಾಗಿರುವ, ಅಜ್ಞರು ನಾನೆಂದು ತಿಳಿದುಕೊಳ್ಳುವ ಅಂತಃಕರಣ, ೪೧, ೪೨, ೬೯, ೭೩, ೭೫, ೭೬, ೮೦, ೮೧, ೧೮೨, ೧೮೫, ೨೪೩, ೨೪೪ ; ಆತ್ಮ ೩೫.
ಅಧಿಷ್ಠಾನ - ಆರೋಪಿತವಸ್ತುವಿನ ತೋರಿಕೆಗೆ ಆಶ್ರಯವಾದದ್ದು ೯೩, ೯೪, ೯೭, ೯೮, ೧೦೪, ೧೦೮, ೧೨೦, ೧೪೫, ೧೯೬.	ಅಹಂಶಬ್ದಾರ್ಥ, ಅಹಂಪದಲಕ್ಷಣ, ಅಹಂಪದಾರ್ಥ - ನಾನು ಎಂಬ ಮಾತಿನ ನಿಜವಾದ ಆರ್ಥ, ಆತ್ಮ ೭೫, ೭೬, ೭೭, ೭೮.
ಅನಾತ್ಮತಾದಾತ್ಮ್ಯ - ಆತ್ಮನಲ್ಲದ್ದನ್ನು ತಾನೆಂದು ತಿಳಿಯುವುದು, ಅಹಂತಾ, ಅಹಂಮತಿ, ೧೦೮, ೨೬೦.	ಅಹಂಪ್ರತ್ಯಯಾಲಂಬನ - ನಾನು ಎಂಬ ಆರಿವಿಗೆ ವಿಷಯ, ಆತ್ಮ ೩೫.
ಅನಾದಿವಾಸನಾ - ಸಂಭಾವನೆಯ ವಾಸನೆ, ಅವಿದ್ಯೆ, ೬೭, ೧೩೮.	

ಅಹಂತಾ, ಅಹಂಮತಿ, ಅಹಂಭಾವ -
ನಾನೆಂಬ ತಿಳಿವು ; ಅಹಂತಾಮಮತಾ,
ಅಹಂಮಮಪ್ರತ್ಯಯ, ಅಹಂಮಮಾಭಿಮಾನ,
ಅಹಂಮಮವ್ಯವಹಾರ - ೯, ೧೧, ೨೦, ೨೬೨,
೨೬೫, ೨೭೦, ೨೭೧, ೨೯೫, ೩೦೮.

ಅಹಮಾದಿಕ - ಅಹಂಕಾರವೇ ಮುಂತಾದ
ದೇಹದವರೆಗಿನ ಅನಾತ್ಮ ೨೧೭, ೨೪೩, ೨೪೪.

ಅಹಮಿದಮದಃ, ಅಹಂ ಮಮ,
ತ್ವಮಹಮ್, ಏಷೋಽಹಮಿದಮ್ -
ನಾನು, ನೀನು ; ಇದು, ಅದು ; ಇಷ್ಟು, ಅನಿಷ್ಟು -
ಮುಂತಾಗಿ ಅರಿಯುವ ಭೇದಬುದ್ಧಿ ೨೫೩, ೨೫೫,
೨೯೦.

ಆ

ಆತ್ಮಸುಖ - ಆತ್ಮರೂಪವಾದ ಸುಖ, ೨೦೨
ರಿಂದ ೨೦೭ ರವರೆಗೆ, ೨೧೦.

ಆನಂದ - ಆನಂದರೂಪನಾದ ಆತ್ಮ ೧೭೯
ಸುಖ, ೬೪ ; - ಘನ (ಆನಂದದ ಗಟ್ಟಿ, ಆತ್ಮ),
೨೦೩ ; - ರಸ, ೨೧೮.

ಈ

ಈಶತಾ - ಆತ್ಮನಿಗೆ ಬಂದಿರುವ ಈಶ್ವರತ್ವ,
೨೨.

ಉ

ಉಪಾಧಿ - ಆತ್ಮನಿಗೆ ಸೇರಿರುವಂತೆ ತೋರುವ
ದೇಹಾದಿ, ೨೨, ೨೩, ೪೮, ೧೫೮, ೧೬೧.

ಏ

ಏಕರಸ - ಒಂದೇ ಜಾತಿಯ, ಮತ್ತೊಂದರ
ಬೆರಕೆಯಿಲ್ಲದ, ೭೯, ೧೮೪ ; ಅಹಂಚಬೋಧ -
೨೦೫.

ಏಕರೂಪ - ರೂಪವನ್ನು ಬದಲಿಸದ,
೧೮೫.

ಕ

ಕರ್ತೃಲಕ್ಷಣ - ಅಹಂಕಾರ, ೬೯.

ಕರ್ತೃತಾಭೋಕ್ತೃತಾ, ಕರ್ತೃತ್ವ
ಭೋಕ್ತೃತ್ವ - ಸಂಸಾರ, ೮೫, ೧೯೦.

ಕರ್ಮ - ಶಾಸ್ತ್ರದಲ್ಲಿ ವಿಧಿಸಿದ್ದು ೧೩, ೨೪,
೨೭ ೨೮, ೩೧, ೨೨೬. ೨೩೦ ಕೆಲಸ, ೫೮, ೬೨,
೫೭ ; ತ್ರಿವಿಧ - (ಸಂಚಿತ ಆಗಾಮಿ ಪ್ರಾರಬ್ಧ),
೨೮೮.

ಕಲ್ಪಿತ, ವಿಕಲ್ಪಿತ - ಹುಟ್ಟುಗಟ್ಟಿದ,
ಅರೋಪಿತ, ೫೮, ೬೨, ೮೦, ೧೦೦, ೧೩೯,
೧೪೦, ೧೪೩, ೧೫೦, ೧೫೧, ೧೫೨, ೧೫೬,
೧೭೨, ೧೯೧, ೧೯೩, ೧೯೬.

ಕಾರಣವಪು, ಕಾರಣಶರೀರ, ಕಾರಣ
ವಿಗ್ರಹ, ಕಾರಣವಷ್ಟು - ದೇಹಕ್ಕೆ ಕಾರಣ
ವಾಗಿರುವ ಅಜ್ಞಾನ, ವಾಸನೆ, ೫೩, ೧೮೭,
೧೮೯, ೨೮೪, ೨೮೬, ೨೯೩.

ಕಾರ್ಯ - ಕಾರಣದಿಂದುಂಟಾದ,
ವಿಕಾರ, ೧೧, ೮೬, ೧೪೭, ೧೪೯, ೧೬೫.

ಕಾರ್ಯಕರಣಸಂಘಾತ - ದೇಹೇಂದ್ರಿ
ಯಗಳ ಗುಂಪು, ೫೫

ಕಿಂಚಿಜ್ಜತ್ವಾದಿ - ಸ್ವಲ್ಪವೇ ತಿಳಿದಿರು
ವದೇ ಮುಂತಾದ ಜೀವನ ಧರ್ಮ, ೧೫೬.

ಕೂಟಸ್ಥ - ವಿಕಾರಗಳಿಲ್ಲದ ಆತ್ಮ ೮೦.

ಕೇವಲ - ಅದ್ವಿತೀಯನಾದ ಆತ್ಮ ೯೪,
೧೦೭, ೧೨೨, ೧೭೩, ೧೯೮, ೨೫೮, ೨೬೦ ;
- ಆನಂದಲಕ್ಷಣ, ೧೬.

ಕೈವಲ್ಯಸುಖ - ಮುಕ್ತಿಯ ರೂಪವಾದ
ಆನಂದ, ೩೩.

ಕ್ಷರಾಕ್ಷರ - ವ್ಯಾಕೃತಾವ್ಯಾಕೃತಗಳು, -
ವಿಲಕ್ಷಣ, ೧೮೩ ; - ವ್ಯಾಪ್ತತಿಹೇತು, ೧೮೩.

ಗ

ಗ್ರಹೀತ್ಯಗ್ರಹಣದೋಷ, ಗ್ರಹೀತ್ಯಧೀ
ದೋಷ, ಗ್ರಾಹಕಬುದ್ಧಿದೋಷ -
ತಿಳಿಯುವವನ ಬುದ್ಧಿಯ ದೋಷ, ೧೦೩,
೧೩೪, ೧೩೬, ೧೩೭.

ಗ್ರಾಹ್ಯಗ್ರಾಹಕ - ಅರಿಯುವ ಮತ್ತು
ಅರಿಯಲ್ಪಡುವ, ೧೭೫.

ಚ

ಚಿತ್ - ಅರಿವು, ಚೈತನ್ಯರೂಪವಾದ ಆತ್ಮ
೧೯೯, ೨೦೦, ೨೦೧ ; - ಆತ್ಮ ೬೬. ೬೮,
೭೯, ೨೧೬ ; - ಏಕರಸ, ೪೯ ; - ಮಾತ್ರ ೫೨,
೮೦, ೧೫೯ ; - ದೀಪ್ತ (ಚೈತನ್ಯದಿಂದ ಬೆಳಗಿದ)
೭೩ ; - ವ್ಯೋಮ, ಆಕಾಶದಂತೆ ಎಲ್ಲೆಲ್ಲಿಯೂ
ವ್ಯಾಪಿಸಿಕೊಂಡಿರುವ ಚೈತನ್ಯ, ೧೨೨.

ಚಿತಿ - ಅರಿವು, ಚಿತ್, ೭೨.

ಚಿತ್ತ - ಅಂತಃಕರಣ, ಮನಸ್ಸು, ೬೧,
೧೨೨, ೧೪೧, ೧೪೨.

ಚೇತಃ - ಚಿತ್ತ ೩೦೧.

ಚೇತನತಾ, ಚೇತನತ್ವಮ್ - ಚೇತನ
ವಾಗಿರುವಿಕೆ, ೩೯, ೨೪೪.

ಚೈತನ್ಯಮಾತ್ರ - ಬರಿಯರಿವು, ಬ್ರಹ್ಮ
೭೯.

ಜ

ಜಗತ್ - ನಿಜವಾಗಿ ಬ್ರಹ್ಮವೇ ಆಗಿರುವ
ವಿಶ್ವ, ೧೨, ೮೮, ೮೯, ೯೧, ೯೨, ೯೫, ೯೮,
೧೦೩, ೧೦೯, ೧೧೫, ೧೧೯, ೧೪೫, ೧೫೧,
೧೫೩, ೧೫೪, ೨೯೭, ೩೦೧.

ಜಡ - ೯೮, ೨೪೪.

ಜಾಗ್ರತ್ - ಎಚ್ಚರದವಸ್ಥೆ, ೭೧, ೮೫,
೧೪೮.

ಜಾತಿ - ಸಾಮಾನ್ಯಧರ್ಮ, ೬೧ ; -
ಆದಿಧರ್ಮಕ (ಜಾತಿಗುಣನಾಮರೂಪಗಳುಳ್ಳ
ಜಗತ್ತು), ೧೦೧.

ಜೀವ - ಸಂಸಾರಿ, ೨೩, ೧೫೮, ೨೫೭.

ಜೀವತ್ವ, ಜೀವತಾ - ಜೀವನಾಗಿರುವಿಕೆ,
೨೨, ೮೦, ೮೧, ೮೩.

ಜೀವನ್ಮುಕ್ತ - ಬದುಕಿರುವಾಗಲೇ ಮುಕ್ತ,
೨೬೨ ರಿಂದ ೨೬೬, ೨೬೯, ೨೭೧ ರಿಂದ
೨೭೪.

ಜೀವಾಭಿಧಾನ - ಜೀವನೆಂಬ ಹೆಸರುಳ್ಳ
ಆಹಂಕಾರ, ವಿಜ್ಞಾನಮಯ, ೭೦.

ಜೀವೇಶ್ವರೋಪಾಧಿ - ೧೫೮.

ಜ್ಞಾನ - ಬ್ರಹ್ಮಜ್ಞಾನ, ಬೋಧ, ೨೬೦ ;
ಅಕರ್ತೃತ್ವ - ೨೮೮.

ಜ್ಞಾನೀ - ಬ್ರಹ್ಮವನ್ನರಿತವನು, ೨೯೮.

ಜ್ಯೋತಿ - ಆತ್ಮಚೈತನ್ಯ, ಸ್ವಯಂ - (ತಾನೇ
ಬೆಳಗುವ), ೪೩ ; ಪರಂ - (ಎಲ್ಲಕ್ಕೂ ಹೆಚ್ಚಿನ
ಬೆಳಕು ಆತ್ಮ), ೧೭೪, ೨೧೭.

ತ

ತತ್ತ್ವ - ಪರಮಾರ್ಥ, ೧೭೦, ೨೧೬,
೨೧೭, ೨೩೪ ; - ಅವಬೋಧ (ಪರಮಾರ್ಥ
ಜ್ಞಾನ) ೨೪, ೨೫ ; - ಜ್ಞ (ಜ್ಞಾನಿ), ೧೩೦ ; -
ದರ್ಶಿ (ಜ್ಞಾನಿ), - ವಿತ್ ೨೭೫ ; ಪ್ರತ್ಯಕ್ -
(ಪ್ರತ್ಯಗಾತ್ಮನ ತತ್ತ್ವ), ೩೪.

ತಮೋರೂಪ - ಕತ್ತಲೆಯಂತೆ
ಮುಸುಕುವ ರೂಪ, ಆಜ್ಞಾನದ ಸ್ವರೂಪ, ೮೨.

ತೂಷ್ಟೀಂಸ್ಥಿತಿ - ಸಮಾಧಿಯಲ್ಲಿರುವುದು,
೨೧೬, ೩೦೮.

ದ

ದೃಶಿ - ನೋಡುವ ಆತ್ಮ ಸಾಕ್ಷಿ, ೧೮೫.

ದೃಶ್ಯ - ಆತ್ಮನಿಗೆ ಕಾಣುವ ಆನಾತ್ಮ
ಜಗತ್ತು ೯೯, ೧೮೫ ; - ಪ್ರತ್ಯಯಸಂತತಿ
ಆನಾತ್ಮವನ್ನೇ ಬಿಡದೆ ಚಿಂತಿಸುತ್ತಿರುವುದು, ೨೪೦.

ದೃಷ್ಟಾಂತಗಳು - ಆಂಧ, ೧೮, ೧೧೭ ;
ಅಯೋವಹ್ನಿ, ೭೨, ೭೪ ; ಅಷ್ಟಮಿ, ೧೯ ;
ಗೋಪ, ೫೭ ; ಘಟಸಲಿಲ, ೨೪೩ ; ಚಕ್ರವರ್ತಿ,
೨೩ ; ಜಪಾಕುಸುಮ, ೮೧ ; ತಂಡುಲನಾರಿಕೇಳ,
೨೨೯ ; ದಾರುದಂತಿ, ೧೦೬ ; ಪಂಕ, ೨೭ ;
ಪಶು, ೫೦, ೩೦೬ ; ಪಾಯಸ, ೨೧೦ ; ಬಾಲಕ,
೫೭, ೨೭೬ ; ಬೀಜಾಂಕುರ, ೯೦ ; ಭಕ್ಷ್ಯ, ೪೬ ;
ಭಾಸು, ೧೭೬ ; ಮರು (ಮರೀಚಿಕಾ), ೯೨,
೯೩, ೯೫, ೧೦೦, ೧೦೨ ; ಮೃತ್ಯುಂಭ
(ಮೃದ್ಧಟಿ), ೮೮, ೧೬೫, ೧೬೬, ೧೯೪ ;
ರಜ್ಜುಸರ್ಪ (ಗುಣಾಹಿ), ೨೬, ೮೩, ೧೦೩,
೧೦೪, ೧೦೫, ೧೦೮, ೧೩೫, ೧೪೪, ೧೫೦,
೩೦೧ ; ರಾಹು, ೧೯೨ ; ವನ್ಶಾತ್ಮನೂಬ,

೧೨೨; ವ್ಯೋಮ, ೧೮೨, ೧೮೪, ೧೯೩, ೨೨೦ ;
 ವ್ಯೋಮನಗರ, ೧೨೨ ; ಶಿಲಾಮಣಿ, ೧೧೯ ;
 ಶಿಲಾವಿಷ್ಣು ೧೨೮, ೧೫೧, ೨೩೭ ; ಶುಕಜಲ್ಲ, ೨೩೧ ;
 ; ಶುಕ್ತಿರೂಪ್ಯ (ರಜತ), ೧೧೦, ೧೪೪, ೧೪೬,
 ೧೫೦, ೧೫೪, ಶೈವಾಲ, ೨೪ ; ಸುಧಾ, ೨೦೯ ;
 ಸೂತಕ, ೨೩೫ ; ಸ್ವಾಣು, ೧೩೫, ೧೩೬ ;
 ಸ್ಪಟಿಕೆ' ೬೮, ೮೧ ; ಸ್ವಪ್ನ, ೧೨, ೫೯, ೬೦, ೮೫,
 ೧೩೯, ೧೮೧, ೩೦೭ ; ಹೇಮಕಟಕ, ೧೨೮ ;
 ಹೇಮಕುಣ್ಡಲ ೧೧೬.

ದೇಹ - ಅಜ್ಜರು ನಾನೆಂದುಕೊಳ್ಳುತ್ತಿರುವ
 ಶರೀರ, (ವರ್ಷ, ವಪು, ತನು - ಇವೆಲ್ಲ ದೇಹ
 ಶಬ್ದಕ್ಕೆ ಪರ್ಯಾಯ, ೧೦, ೭೦, ೭೩, ೧೯೧,
 ೧೯೯, ೨೬೩, ೨೬೫, ೨೬೬, ೨೭೦, ೨೭೧ ; -
 ತಾದಾತ್ಮ್ಯ, (ದೇಹವೇ ತಾನೆನ್ನುವವನು), ೩೦೪ ;
 - ತ್ರಯ (ಸ್ಥೂಲಸೂಕ್ಷ್ಮಕಾರಣಗಳು), ೨೯೪.

ದ್ರಷ್ಟಾ - ನೋಡುವ ಸಾಕ್ಷಿ, ೬೬.

ನ

ನಾನಾತ್ವ - ಭೇದ, ೧೩೪, ೧೩೮, ೨೫೬.

ನಾಮರೂಪ - ಅನಾತ್ಮ ಜಗತ್ತು, ೬೧,
 ೧೭೨, ೨೪೧.

ನಿರ್ವಿಶೇಷ - ಯಾವ ವಿಶೇಷವೂ ಇಲ್ಲದ
 ೪೯.

ನಿರನ್ತರಾನನ್ದಘನ - ಎಡೆಬಿಡದ
 ಆನಂದದ ಗಟ್ಟಿ, ಆತ್ಮ ೧೮೪, ೨೦೩.

ನಿರ್ವಿಕಲ್ಪಸಮಾಧಿ - ಯಾವ ಭೇದ
 ವಿಕಲ್ಪವೂ ಇಲ್ಲದ ಸಮಾಧಿ, ೨೨೩.

ಪ

ಪರಂಜ್ಯೋತಿ - ಹೆಚ್ಚಿನ ಬೆಳಕಾದ ಆತ್ಮ
 ೧೭೪, ೨೧೭.

ಪರಂ ಬ್ರಹ್ಮ - ಎಲ್ಲಕ್ಕೂ ಹೆಚ್ಚಿನದಾದ
 ಬ್ರಹ್ಮ ೧೬, ೧೦೫, ೧೬೯.

ಪೂರ್ಣ - ವ್ಯಾಪಕವಾದ ಬ್ರಹ್ಮ ೧೭೪,
 ೧೭೫, ೨೦೬, ೨೯೭.

ಪ್ರಕೃತಿ - ಅವ್ಯಾಕೃತ, ೨೭೮ -
 ಪ್ರವಿಲಾಪನ (ಪ್ರಕೃತಿಯನ್ನು ಕರಗಿಸುವದು),
 ೩೦೯, ೩೧೦.

ಪ್ರತ್ಯಕ್, ಪ್ರತ್ಯಬ್ - ಒಳಗಿನ ನಾನೆಂಬ
 ಆತ್ಮ ೩೫, ೩೭, ೩೮, ೪೧, ೪೩, ೪೪, ೪೭,
 ೪೮ - ಆತ್ಮ ೧೫, ೩೯, ೧೮೨, ೧೮೪, ೧೮೫
 - ಬೋಧ (ಆತ್ಮಜ್ಞಾನ) ೧೮೭.

ಬ

ಬೋಧ - ಜ್ಞಾನ, ೩೧, ೩೨, ೨೧೭,
 ೨೩೧ - ಮಾತ್ರ, ೪೫, ೪೮ ; ಆಪ್ತಬಿಬ್ಧ -
 ೩೦೦ ; ಬ್ರಹ್ಮ - ೨೪೧ ; ಶುದ್ಧ - ೩೫, ೫೮ ;
 - ವಿಗ್ರಹ ೨೫೦.

ಬ್ರಹ್ಮ - ಜಗತ್ತಿನ ತತ್ತ್ವ. ಈ ಶಬ್ದವು
 ಗ್ರಂಥದಲ್ಲೆಲ್ಲ ಮತ್ತೆ ಮತ್ತೆ ಬಂದಿದೆ ; ಕೆಲವೇ
 ಸಂಖ್ಯೆಗಳನ್ನು ಇಲ್ಲಿಕೊಟ್ಟಿದೆ. ೨೨, ೮೯, ೯೦,
 ೯೯, ೧೦೧, ೧೧೫, ೧೨೦, ೧೨೯, ೧೩೭.
 ೧೫೨, ೧೬೫, ೧೬೭, ೧೭೨ ರಿಂದ ೧೭೯,
 ೧೮೭, ೧೯೮, ೨೪೪ - ಆಭಿನ್ನಮ್
 (ಬ್ರಹ್ಮಕ್ಕಿಂತ ಬೇರೆಯಲ್ಲದ), ೮೭, ೧೦೮,
 ೧೦೯, ೧೧೦, ೧೧೧, ೧೧೪, ೧೬೩ ; - ನಿಷ್ಕ
 (ಬ್ರಹ್ಮದಲ್ಲಿಯೇ ನೆಲೆನಿಂತವ), ೨೧೫ ; -
 ಜ್ಞಾನಮ್ ೧೪೩, ೧೪೪ ; - ಮಯಾದ್ಯಷ್ಟಿ,
 ೬೪ ; - ಮಾತ್ರತ್ವಮ್, ೮೮, ೮೮೯, ೯೫,
 ೧೫೩, ೧೫೪, ೨೮೯, ೩೦೨ - ವಿಜ್ಞಾನ, ೨೮.

ಬ್ರಹ್ಮಾತ್ಮೈಕತ್ವಬೋಧ - ೩೧, ೨೩೧,
 ೨೮೨.

ಭ

ಭಿಕ್ಷು - ಯತಿ, ೨೨೭, ೨೩೩.

ಭೇದದೃಷ್ಟಿ - ೧೬೨, ೩೦೦.

ಭ್ರಮ, ಭ್ರಾನ್ತಿ - ಅಧ್ಯಾಸ, ೧೪೩, ೧೪೫,
 ೧೪೭, ೧೪೯, ೧೫೦, ೧೫೭.

ಮ

ಮನ - ದ್ವೈತಕ್ಕೆ ಕಾರಣವಾದ ಚಿತ್ತ ೫೯,
 ೬೦, ೬೨, ೬೩, ೬೫, ೬೬, ೧೯೯, ೨೦೨,
 ೨೫೫, ೨೫೬, ೨೫೭, ೨೫೮ ; - ನಿಗ್ರಹ,
 ವಿನಾಶ, ಲಯ ೬೫, ೨೫೬, ೨೫೭.

ಮಲಿನೋಪಾಧಿ - ಅಶುದ್ಧವಾದ ಉಪಾಧಿ,
೨೨.

ಮಹಾವಾಕ್ಯ - ಜೀವೇಶ್ವರೈಕ್ಯವನ್ನು
ಹೇಳುವ ವಾಕ್ಯ ೧೪, ೩೨.

ಮಿಥ್ಯಾಜ್ಞಾನ - ತಪ್ಪುತಿಳಿವಳಿಕೆ, ೩೦.

ಮುಮುಕ್ಷು, ಮೋಕ್ಷಕಾಂಕ್ಷಿ - ೪೪,
೨೨೮, ೨೩೦.

ಮೂಲಾಜ್ಞಾನ - ಸಂಸಾರಕ್ಕೆ ಕಾರಣವಾಗಿ
ರುವ ಅಜ್ಞಾನ, ಕಾರಣಶರೀರ, ೨೮೫ ಇದಕ್ಕೆ
ಆವೃತ್ತಿಯೆಂದೂ ಹೆಸರು, ೨೭೯, ೨೯೦.

ವ

ವಾಸನಾ - ಸಂಸ್ಕಾರ, ೫೯, ೬೭, ೨೦೫,
೨೭೮, ೨೭೯, ೨೮೦, ೨೮೧, ೨೮೨, ೨೮೩,
೨೮೫, ೨೯೯, ೩೦೦, ೩೦೨, ೩೦೩ - ತನು
(ಕಾರಣಶರೀರ) ೨೮೭.

ವಿಚಾರ - ೨೯, ೩೦, ೩೧.

ವಿಜ್ಞಾನಕೋಶ - ಅಹಂಕಾರ ೬೭ ರಿಂದ
೭೨.

ವಿವರ್ತ - ಭ್ರಾಂತಿಯ ಕಾಣುವ ತೋರಿಕೆ,
೯೧, ೧೨೭, ೧೨೮.

ವಿಶ್ವ - ಜಗತ್ತು ೧೧೧, ೧೧೨, ೧೧೮,
೧೧೯, ೧೨೦, ೧೨೪, ೧೪೩, ೧೪೫, ೧೪೭,
೧೪೯, ೧೫೩, ೧೬೭, ೧೯೮, ೨೫೭.

ಶ

ಶುದ್ಧ - ದೋಷವಿಲ್ಲದ - ಚಿನ್ಮಾತ್ರ ೧೫೯,
- ಬುದ್ಧಿ ೧೧೫, - ಬೋಧ ; - ಆತ್ಮ ೮೦,
(ಪರಮಾತ್ಮ) - ಸತ್ತ್ವಪ್ರಧಾನ (ವಿಜ್ಞಾನಮಯ)
೭೨ ; - ಸತ್ತ್ವೋಪಾಧಿ - ಶುದ್ಧಾಂತಃಕರಣವುಳ್ಳ
(ಈಶ್ವರ) ೨೨, ೧೧೮.

ಶ್ರವಣ - ವೇದಾಂತವಾಕ್ಯವನ್ನು
ಕೇಳುವುದು, ೨೧, ೨೨೩, ೨೩೦, ೨೩೧, ೨೩೩.

ಸ

ಸಂಸಾರ - ಜನನಮರಣ ೧೮, ೨೭, ೫೬,
೧೬೩, ೧೯೦, ೩೦೧ - ಕಾರಣ, ೮೨, ೨೭೮ ; -

ಬಂಧ, ೨೪, ೩೨, ೧೯೨, ೨೩೨, ೨೮೦.

ಸಚ್ಚಿದಾನಂದ - (ಇರವು, ಅರಿವು,
ಸುಖ ಇವುಗಳ ಸ್ವರೂಪ), ಆತ್ಮ ೧೨೦ ;
ಅಖಂಡ - ೨೧೫.

ಸತ್ - ಇರವು, ಬ್ರಹ್ಮ ೧೮೫, ೧೮೬,
೨೦೨, ೨೧೫, ೨೨೫.

ಸನ್ಮಾತ್ರತ್ವ - (ಬ್ರಹ್ಮವೊಂದೇ ಎಲ್ಲವೂ
ಎಂಬುದು), ೩೦೩.

ಸತ್ತಾ - ಇರವು, ಸ್ವತಃ-ತಾನೇ
ಇರುವುದು ೧೧೦.

ಸತ್ತಾಮಾತ್ರತನು - ಇರವೆಂಬುದೊಂದೇ
ಸ್ವರೂಪವಾಗಿರುವ, ೩೦೪.

ಸತ್ತಾವ್ದಿ - ಸತ್ತ್ವರಜಸ್ವಮೋಗುಣ
ಗಳು, ೭೧.

ಸದಸದ್ವಿಭಿನ್ನ - ಸತ್ತು ಮತ್ತು ಅಸತ್ತು ಈ
ವಿರಡಕ್ಕಿಂತ ವಿಲಕ್ಷಣವಾದ, ೩೮.

ಸದಾತ್ಮ - ಸದ್ರೂಪನಾದ ಆತ್ಮ ೨೦೪,
೨೦೬.

ಸದಾನಂದ - ನಿತ್ಯಾನಂದರೂಪದ,
ಪರಮಾರ್ಥವಾದ ಆನಂದರೂಪದ ೫,
೨೦೯, ೨೧೬ - ರಸ, ೨೪೫ ; - ಸೌಖ್ಯ,
೩೦೧.

ಸದಾಶಿವ - ಈಶ್ವರ, ೧೮೨ ರಿಂದ
೧೮೫.

ಸಮದರ್ಶಿ - ಒಂದೇ ರೂಪವಾದ
ಬ್ರಹ್ಮವನ್ನು ಕಾಣುವವ, ೧೧೮.

ಸಮಾಧಿ - ಆತ್ಮಸ್ವರೂಪದಲ್ಲಿಯೇ ಇದ್ದು
ಬಿಡುವುದು ೨೨೩, ೨೫೬ ; - ನಿಷ್ಕ,
ನಿರ್ವಿಕಲ್ಪಕ - ೨೨೩.

ಸಮ್ಯಗ್ಜ್ಞಾನ - ಯಥಾರ್ಥಜ್ಞಾನ, ೩೦.

ಸರ್ವ - ಪ್ರಪಂಚ, ವಿಶ್ವ, ೧೫೨ ; -
ಜ್ಞತ್ವ, ೪೧, ೧೫೫, ೧೫೮ ; - ಜ್ಞಾ (ಶ್ರುತಿ),
೧೭, - ಜ್ಯಾತ್ಯ, ೮ ; - ವಿಲಕ್ಷಣ ೩೯ ; -
ಸರ್ವಾನರ್ಥನಿದಾನ, ೬೫ ; - ಅನ್ವರ, ೩೯.

ಸಾಕ್ಷೀ - ಎಲ್ಲವನ್ನೂ ನೋಡುತ್ತಿರುವ
ಚೈತನ್ಯ, ೩೮, ೭೮, ೮೪, ೧೮೩, ೧೮೯,
೧೯೦.

ಸಿದ್ಧ - ಇದ್ದುಕೊಂಡಿರುವ, ನಿತ್ಯ -
೨೦೩, ಸ್ವತಃ - ೮೯.

ಸುಖ - ಆನಂದ ೩, ಆತ್ಮ - ೨೦೨ ರಿಂದ
೨೦೭, ೨೧೦ ; ಕೈವಲ್ಯ - ೩೩ ; ನಿತ್ಯ - ೧೬೩
; ನಿರ್ವಾಣ - ೨೯೪ ; ಪೂರ್ಣ - ೨೭೫ ;
ಬ್ರಹ್ಮಾನಂದ - ೨೫೪.

ಸುಪ್ತಿ - ಗಾಢನಿದ್ರೆ, ಸುಷುಪ್ತಿ ೧೪೦,
೧೪೨ ; - ಆದ್ಯವಸ್ಥಾತ್ರಯ, ೭೮.

ಸುಷುಪ್ತಿ - ಗಾಢನಿದ್ರೆ, ೪೯, ೧೮೦,
೨೫೬, ೨೭೯.

ಸೂಕ್ಷ್ಮ - ಅತೀಂದ್ರಿಯವಾದ
ಆತ್ಮತ್ವ, ೧೭೮ ; ಸೂಕ್ಷ್ಮ (ಶರೀರ),
ವಾಸನಾಮಯಶರೀರ, ೧೮೭, ೨೮೪, ೨೮೫,

೨೯೦, ೨೯೧, ೨೯೩.

ಸ್ಥೂಲ - ಇಂದ್ರಿಯಕ್ಕೆ ಗೋಚರವಾದ,
ಅನ್ನಮಯಶರೀರ, ೯, ೧೮೭, ೧೮೮, ೧೯೧,
೧೯೮, ೨೬೧, ೨೮೪, ೨೮೫, ೨೮೮, ೨೯೨,
೨೯೩.

ಸ್ನಾನಾದಿ - ಸ್ನಾನಮಂತ್ರತೀರ್ಥ
ಸೇವಾದಿಗಳು, ೨೫, ೨೬, ೨೨೫, ೨೨೮.

ಸ್ವಪ್ನ - ಕನಸು, ೧೨, ೫೯, ೭೧, ೧೩೮,
೧೪೦, ೧೪೨, ೧೮೦ - ಪ್ರಪಂಚ, ೪೩, ೧೩೯,
- ಶರೀರ, ೧೮೧.

ಸ್ವಯಮ್ - ತಾನೇ, ಆತ್ಮ ; - ಜ್ಯೋತಿ,
೪೩, ೪೭, ೫೪ ; - ತತ್ತ್ವ ೧೯೩ ; - ಪ್ರಭ, ೪೭,
- ಅನನ್ದಳಲ.

ಸ್ವಾಭಿಮಾನ - ಆತ್ಮನನ್ನು ಅರಿಯದೆ
ಇರುವುದು, ೧೯೧.

ಸಂಸ್ಥಾಪಕರ ಸ್ಮರಣೆ



ಕರ್ನಾಟಕ ದೇಶದ ಅಭಿನವಶಂಕರಾಚಾರ್ಯರೆಂದೇ ಸುಪ್ರಸಿದ್ಧರಾಗಿರುವ ಬ್ರಹ್ಮೀಭೂತ ಶ್ರೀಶ್ರೀಸಚ್ಚಿದಾನಂದೇಂದ್ರಸರಸ್ವತೀ ಮಹಾಸ್ವಾಮಿಗಳು ಶಾಂಕರವೇದಾಂತದ ವಿಷಯಕ್ಕೆ 20ನೆಯ ಶತಮಾನದ ಅಧಿಕೃತ ವಕ್ತಾರರೂ, ಬರಹಗಾರರೂ ಆಗಿದ್ದರು. ಪೂಜ್ಯ ಶ್ರೀಶ್ರೀಗಳವರ ಅನುವಾದ, ಟಿಪ್ಪಣಿ, ವಿಮರ್ಶಾತ್ಮಕ ಪೀಠಿಕೆಗಳಿಂದ ಅಲಂಕೃತವಾದ ಶ್ರೀಶಂಕರರ ಪ್ರಸ್ಥಾನತ್ರಯ ಭಾಷ್ಯಗಳು ಸಂಸ್ಕೃತವು ಬಾರದ ಕನ್ನಡಿಗರಾದ ಅಧ್ಯಾತ್ಮವಿಚಾರ ಜಿಜ್ಞಾಸುಗಳಿಗೆ ಒಂದು ವರಪ್ರದಾನವಾಗಿದೆ. 5.1.1880 ರಂದು ಜನಿಸಿದ ಪೂಜ್ಯ ಶ್ರೀಶ್ರೀಗಳವರ ಪೂರ್ವಾಶ್ರಮದ ಹೆಸರು ವೈ.ಸುಬ್ಬರಾವ್ ಎಂದಿತ್ತು. 1948ರವರೆಗೆ (68ನೆಯ ವಯಸ್ಸಿನವರೆಗೆ) ಅವರು ಸುಬ್ರಾಯರೆಂದೇ ಪ್ರಖ್ಯಾತರಾಗಿದ್ದರು. 10.6.1948ರಂದು ಸಂನ್ಯಾಸವನ್ನು ಸ್ವೀಕರಿಸಿ ಶ್ರೀಶ್ರೀಸಚ್ಚಿದಾನಂದೇಂದ್ರ ಸರಸ್ವತೀಸ್ವಾಮಿಗಳಾದರು.

ಬೆಳಿಗ್ಗೆ ಎದ್ದಾಗಿನಿಂದ ಮಲಗುವವರೆಗೂ ಹಾಗೂ ಹುಟ್ಟಿದಂದಿನಿಂದ ಬದುಕಿರುವವರೆಗೂ ವೇದಾಂತಚಿಂತನೆಯಿಂದಲೇ ಕಾಲವನ್ನು ಕಳೆಯಬೇಕು ಎಂಬ ಅಭಿಯುಕ್ತರ ವಚನಕ್ಕೆ ಪ್ರತ್ಯಕ್ಷ ಉದಾಹರಣೆಯಾಗಿದ್ದ ಶ್ರೀಶ್ರೀಗಳವರು ತಮ್ಮ ಬಾಲ್ಯದಿಂದ 96ನೆಯ ವಯಸ್ಸಿನವರೆಗೂ ವೇದಾಂತಗ್ರಂಥಪಠನ, ಚಿಂತನ, ಪ್ರವಚನ, ಲೇಖನಗಳಲ್ಲಿ ತತ್ಪರರಾಗಿದ್ದು ಪುರುಷಸರಸ್ವತಿ ಎಂಬ ಅನ್ವರ್ಥನಾಮವನ್ನು ಹೊಂದಿದ್ದರು. ಅವರ ಕನ್ನಡ, ಇಂಗ್ಲಿಷ್, ಸಂಸ್ಕೃತಭಾಷೆಗಳ ಇನ್ನೂರಕ್ಕೂ ಮೀರಿದ ಕೃತಿಗಳು ವೇದಾಂತ ಪ್ರಪಂಚದಲ್ಲಿ ಅವರನ್ನು ಅಮರರನ್ನಾಗಿವೆ. ಅವರು ಸಂಸ್ಥಾಪಿಸಿರುವ ಅಧ್ಯಾತ್ಮಪ್ರಕಾಶಕಾರ್ಯಾಲಯವು ದೇಶವಿದೇಶಗಳಲ್ಲೂ ಪ್ರಖ್ಯಾತವಾಗಿದ್ದು ಈಗಲೂ ನಿಜವಾದ ಅಧ್ಯಾತ್ಮವಿದ್ಯೆಯ ಅಂತರರಾಷ್ಟ್ರೀಯ ಕೇಂದ್ರವಾಗಿದೆ.

ಪೂಜ್ಯರು ಕರ್ನಾಟಕ ಅಭಿನವಶಂಕರಾಚಾರ್ಯರಾಗಿ ಬಾಳಿ 1975ನೇ ಆಗಸ್ಟ್ 5 (1880-1975)ರಂದು ಬ್ರಹ್ಮೀಭೂತರಾದರು. ಇವರ ಮಹಾಸಮಾಧಿಪೀಠವು ಹೊಳೆನರಸೀಪುರದಲ್ಲಿದೆ.

ಬ್ರಹ್ಮನಿಷ್ಠಾಯ ವಿದ್ವಹೇ ಸಂಯಮೀಂದ್ರಾಯ ಧೀಮಹಿ |

ತನ್ನಃಸಚ್ಚಿದಾನಂದಃ ಪ್ರಚೋದಯಾತ್ ||

“ಒಂ ನಮೋ ಭಗವತೇ ಸಚ್ಚಿದನಂದಾಯ”

ಮಹಾವಾಕ್ಯದರ್ಪಣ ಈ ಹನ್ನೊಂದು ಪ್ರಕರಣಗಳು ಮೂಲ, ಅರ್ಥ ಸಮೇತ ಇವೆ. ಮಹಾವಾಕ್ಯದರ್ಪಣವು ಸ್ವಲ್ಪ ದೊಡ್ಡ ಪ್ರಕರಣವಾಗಿದ್ದು ಮಹಾವಾಕ್ಯ ವಿಚಾರವನ್ನೊಳಗೊಂಡಿದೆ. ಎರಡನೆಯ ಬಾರಿಗೆ ಮುದ್ರಣವಾಗಿ ಈಗ ನಿಮ್ಮ ಕೈಯಲ್ಲಿದೆ.

(ಎರಡನೆಯ ಮುದ್ರಣ : (೨೦೦೨) ಪ್ರ. ಡೆಮ್ನಿ ೧೨+೧೨೦)

೫. ಪ್ರಕರಣಗಳು - ೫ನೆಯ ಸಂಪುಟ : ಸರ್ವವೇದಾಂತಸಿದ್ಧಾಂತಸಾರ ಸಂಗ್ರಹವೆಂಬ ಅಪೂರ್ವ ಪ್ರಕರಣವನ್ನು ಈ ಸಂಪುಟದಲ್ಲಿ ಅಳವಡಿಸಲಾಗಿದೆ. ಅಧ್ಯಾರೋಪಾಪವಾದ, ಅವಸ್ಥಾತ್ರಯ, (ಪಂಚಕೋಶ) ಪರಿಶೀಲನೆಯಿಂದ ವಿಶ್ವ ವೈಶ್ವಾನರ, ತೈಜಸ ಹಿರಣ್ಯಗರ್ಭ, ಪ್ರಾಜ್ಞ ಈಶ್ವರ - ಎಂಬ ಸಮಷ್ಟಿವ್ಯಷ್ಟ್ವೈಪಾಧಿಗಳಿಂದ ಆತ್ಮವಿಭಾಗ ಮತ್ತು ಅವರ ಐಕ್ಯವನ್ನು ಪ್ರತಿಪಾದಿಸಿ ಶ್ರವಣಮನನನಿಧ್ಯಾಸನಗಳನ್ನು ವಾಕ್ಯಾರ್ಥಜ್ಞಾನಕ್ಕೆ ಸಾಧನವಾಗಿ ಹೇಳಿರುವುದಲ್ಲದೆ ಸಮಾಧಿಯ ವಿವರಗಳನ್ನೂ ತಿಳಿಸಿದೆ. ವೇದಾಂತವಿಚಾರಪರಿಶೀಲಕರು ಅವಶ್ಯವಾಗಿ ಓದಬೇಕಾದ ಗ್ರಂಥವಿದು. (ಮೊದಲನೆಯ ಮುದ್ರಣ : (೧೯೬೯) ಪ್ರ. ಡೆಮ್ನಿ ೧೨+೨೩೮)

೬. ಪ್ರಕರಣಗಳು-೬ನೆಯ ಸಂಪುಟ : ವಿಷ್ಣುಸಹಸ್ರನಾಮಭಾಷ್ಯ ಶ್ರೀಶಂಕರಾಚಾರ್ಯರ ವಿರಚಿತವೆಂದು ಪ್ರಸಿದ್ಧವಾಗಿರುವ ವಿಷ್ಣುಸಹಸ್ರನಾಮಭಾಷ್ಯವನ್ನು ಮೂಲ, ಅನುವಾದ, ಟಿಪ್ಪಣಿ - ಇತ್ಯಾದಿಗಳೊಡನೆ ಕೊಡಲಾಗಿದೆ. ಅತ್ಯಮೂಲ್ಯವಾದ ಗ್ರಂಥವಿದು.

(ಮೂರನೆಯ ಮುದ್ರಣ (೨೦೦೦) : ಪ್ರ. ಡೆಮ್ನಿ ೧೧+೩೧೫)

೭. ಪ್ರಕರಣಗಳು - ೭ನೆಯ ಸಂಪುಟ : ಸನತ್ತುಜಾತೀಯಮ್ ; ಮಹಾಭಾರತದಲ್ಲಿ ಉದ್ಯೋಗಪರ್ವದಲ್ಲಿರುವ ಈ ಭಾಗವು ದ್ವತರಾಷ್ಟ್ರನಿಗೆ ಸೆನತ್ತುಜಾತರು ಮಾಡಿರುವ ತತ್ತ್ವೋಪದೇಶಗಳನ್ನು ಒಳಗೊಂಡಿದೆ. ಶಾಂಕರಭಾಷ್ಯ, ಮೂಲ, ಅನುವಾದ, ಟಿಪ್ಪಣಿಗಳೊಡನೆ. (ಮೊದಲನೆಯ ಮುದ್ರಣ : (೧೯೭೬) ಪ್ರ. ಡೆಮ್ನಿ ೧೪+೨೪೦)

೮. ಪ್ರಕರಣಗಳು - ೮ನೆಯ ಸಂಪುಟ : ಪ್ರಬೋಧಸುಧಾಕರ ಇತ್ಯಾದಿ : ಶ್ರೀಶಂಕರಭಗವತ್ಪಾದ ರಚಿತವೆಂದು ಸುಪ್ರಸಿದ್ಧವಾಗಿರುವ 'ಪ್ರಬೋಧಸುಧಾಕರ' ಎಂಬ ಚಿಕ್ಕ ಪ್ರಕರಣ ಗ್ರಂಥ. ಭಕ್ತಿಹಾಗೂ ಯೋಗದರ್ಶನಗಳಿಂದ ಮಿಶ್ರವಾದ ವೇದಾಂತ ಸಿದ್ಧಾಂತವು ಇದರಲ್ಲಿ ನಿರೂಪಿಸಲ್ಪಟ್ಟಿದೆ. 'ಪ್ರಶೋತ್ತರಮಾಲಿಕಾ' ಎಂಬ ಹೆಸರಿನ ಪ್ರಸಿದ್ಧವಾಗಿರುವ ಆಚಾರ್ಯರ ಮತ್ತೊಂದು ಕೃತಿಯನ್ನೂ, ಶ್ರೀರಾಮಭುಜಂಗಪ್ರಯಾತಸ್ತೋತ್ರ, ದತ್ತಲಹರೀ - ಎಂಬ ವಿಷಯಗಳನ್ನೂ ಸೇರಿಸಿ ಸಂಪುಟವನ್ನು ಹೊರತಂದಿದೆ.

(ಎರಡನೆಯ ಮುದ್ರಣ : (೧೯೯೯) ಪ್ರ. ಡೆಮ್ನಿ ೮ + ೧೦೪)

ಹೆಚ್ಚಿನ ವಿವರಗಳಿಗೆ ಮತ್ತು ಪುಸ್ತಕಗಳ ಪೂರ ಬೆಲೆಪಟ್ಟಿಗೆ ಸಂಪರ್ಕಿಸಿ.

ಅ.ಪ್ರ.ಕಾ. ಹೊಳೆನರಸೀಪುರ
ಹಾಸನ ಜಿಲ್ಲಾ- ೫೭೩ ೨೧೧
ದೂ : ೦೮೧೭೫-೭೩೮೨೦

ಅ.ಪ್ರ.ಕಾ. ತ್ಯಾಗರಾಜನಗರ
ಬೆಂಗಳೂರು - ೫೬೦ ೦೨೮
ದೂ : ೦೮೦-೬೭೬೫೫೪೮